

**THE BOOK WAS
DRENCHED**

UNIVERSAL
LIBRARY

OU_198573

UNIVERSAL
LIBRARY

Osmania University

922
K389

Accession No.K 2355

Book should be returned on or before the date
stamped below

ಮುಂಬೀ ವಿಶ್ವವಿದ್ಯಾಲಯದ ಮನ್ಸೂತಿ ಪದೇದುದು

ಕರ್ವಿ ಕನಕದಾಸರು

ಒಂಖಿಗೆ

ಬರೆದವರು:—

ಕಟ್ಟಿಗೆ ಶೇಷಾಚಾರ್ಯರು
ಬಿ. ಎ. ಎಲ್. ಎಲ್. ಬಿ. ಚೆಳಗಾವಿ,

ಮುದ್ರಕರು —

ಸಾತಪ್ನಾ ಫಡೆಪ್ನಾ ಚೊಗುಲೆ
ಪೋಪ್ಪಾಯುಟರ,
ಶ್ರೀಮಹಾವೀರ ಮುದ್ರಣಾಲಯ
ಚೆಳಗಾನಿ.

ಬೆಳೆ ಇ ದೂ ಅ ಆ

ಎಲ್ಲ ಹಕ್ಕುಗಳು ಕಾಯ್ದುಡಲಾಗಿವೆ

ಪ್ರಕಾಶಕರು —

ಎಸ್. ಜಿ. ಕಟ್ಟಿ ಬಿ. ಎ. ಎಲ್ಲೋಲ್ಲೋ. ಬಿ.

೧೦೨೪ ಅನಂತಶಯನ ಬೀದಿ

ಚೆಳಗಾನಿ.

ಮೊನ್ನೆ ತಾನೆ ಎನ್ನೆನ್ನೆ ಗೆಲಿಹೋಡ
ಹೆತ್ತಮ್ಮೆ ಶ್ರೀ ಸುಂದರಾಬಾಯಿ, ಹೆಂಡತಿ ಸೌ. ಲಕ್ಷ್ಮೀಬಾಯಿ
ಇವರಿರ್ವರ ನೆನೆಪಿಗಾಗಿ ಈ ಹೊತ್ತಿ ಗೆಯ್ಯು
ಮುಡಿಪಾಡುಡು.

ಸಾಧನ ಸಾಹಿತ್ಯ.

ಕನ್ನಡ.

| | |
|---|--------------------------|
| ನೋಹನತರಂಗಿಳಿ | ಕನಕದಾಸರು. |
| ನಳಿಕರಿತ್ಯ | ” |
| ಭಕ್ತಿಸಾರ | ” |
| ಕಬಿಗರಕಾವ | ಅಂಡಯ್ಯ |
| ಕನಾಟಿಕ ಮಹಾಭಾರತ (ಆನಿಕನ್, ಸಭಾಪನ್, ಅರಣ್ಯಪನ್) | ಕುಮಾರವಾಯ್ಸ. |
| ಜ್ಯೇಷ್ಠಿನಿಭಾರತ | ಲಕ್ಷ್ಮಿ ಶ್ರೀ. |
| ಭರತೀಶವೈಭವ | ರತ್ನಾ ಕರನಣ್. |
| ಚೆನ್ನಬಸವರೂಣ | ವಿರೂಪಾಷಾಪಂಡಿತ. |
| ತೊರವೆಯ ರಾಮಾಯಣ (ಸುಂದರಕಾಂಡ) | ಕುಮಾರವಾಲ್ಕಿಂಗ. |
| ನೈರಾವಣ ಕಾಳೆಗ | ” |
| ಕನಾಟಿಕ ಕವಿಚರಿತೆ (ಭಾಗ ೨) | ಆರ್. ನರಸಿಂಹಾಚಾರ್ಯರು. |
| ಕನಾಟಿಕ ಭಕ್ತಿವಿಜಯ (ಭಾಗ ೧) | ಬೇಲೂರ ಕೇಶವದಾಸರು. |
| ಕನಾಟಿಕ ಹರಿದಾಸ ಕೀರ್ತನತರಂಗಿಳಿ (ಭಾಗ ೧,೨,೩) | ಸುಬೋಧ ಪ್ರಕಟಿಸಾಲಯ. |
| ವಿಜಯನಗರ ಸಾಮ್ರಾಜ್ಯಸಂಚಿಕೆ | ಅರುಣೋದಯ, ಬೆಳಗಾವಿ. |
| ಶ್ರೀವಾದಿರಾಜರ ಚರಿತ್ರೆ | ಕೃಷ್ಣ ಮುದ್ರಣಾಲಯ, ಉದ್ದಾಸಿ |
| ಕನಕದಾಸರ ಕೀರ್ತನೆ (ಭಾಗ ೧) | ” |
| ಕನಕಮಹಿಮಾದರ್ಶ | ಒಡವಿ ಭೀಮಾಚಾರ್ಯರು |

ಸಂಸ್ಕೃತ.

| | |
|---|----------|
| ಮಹಾಭಾರತ (ಸಭಾಪನ್, ವನಪನ್) | ಕಾಳಿದಾಸ. |
| ಭಾಗವತ (೧೦ ಸ್ತುಂಧ, ಉತ್ತರಾಧಿ) | ಶ್ರೀಹರಣ. |
| ಹರಿನಂತ ಪ್ರದಾಣಂ (ವಿಷ್ಣುಪನ್) | ವಾದಿರಾಜ |
| ವಿಷ್ಣುಪುರಾಣ (ಅಂಶ ೫, ಆಧ್ಯಾತ್ಮ ಅಷ್ಟ—ಇತಿ) | ” |
| ಸಾಮಂದಪುರಾಣ (ಮಾಹೇಶ್ವರಶಿಂಹೇ ಕೇದಾರಶಿಂಹಂ. ಅ. ೨೦ - ೨೧) | ಸೋಮನಾಥ |
| ಕುಮಾರಸಂಭವಂ (ಸಗ್ರ ೨ - ೩) | |
| ಸೃಷ್ಟಿ ಚರಿತಂ | |
| ರುಕ್ತಿ ಕೀರ್ತನಿಜಯಂ | |
| ತೀರ್ಥಪಬಂಧಂ | |
| ವಾಯ್ಸರೋಗಿಚರಿತಂ | |
| ನುರಾತೀ ಜಾತಿ ನಕ್ಷೋತ | |

ಅರಿಕೆ.

ದಾಸರ ಪದಗಳನ್ನು ಓದತೋಡಿದೆನು ಕನಕದಾಸರ ಪದಗಳಿಡಿಗೆ ಏಕೊ ಮನಮೌಲಿಯಿತು. ಪ್ರಕಟಿಸಾದ ಅವರ ಎಲ್ಲ ಪದಗಳನ್ನು ತರಿಸಿ ಬರಿಸಿದೆನು. ಕವಿಚರಿತ್ರೆಕಾರರು ಕನಕದಾಸರ ವಿಷಯದಲ್ಲಿ ಬರೆದುದನ್ನು ಒಂದಿ ದಾಸರ ಮೇಹನತರಂಗಣಿ, ನಳಿಕರಿತ್ರೀ, ಮತ್ತು ಹರಿಭಕ್ತಿಸಾರ ಎಂಬ ಗ್ರಂಥಗಳನ್ನು ಆಭ್ಯಾಸಿಸಿದೆನು. ದಾಸರ ನರಸಿಂಹಸ್ತವ, ಮತ್ತು ರಾಮಧಾನ್ಯ ಚಿರತ್ರೀಗಳು ಅಚ್ಚಾಗಿರುವುದಿಲ್ಲ. ಅವುಗಳ ಕೈಬರಿಹದ ಪ್ರತಿಗಳ ವಿಷಯದಲ್ಲಿ ಬೆಂಗಳೂರ ಲಾಯಬ್ರಿ, ಸಾಹಿತ್ಯ ಪರಿಷತ್ತಿನ ಕಚೇರಿ, ಮತ್ತು ಮೈಸೂರ ವಾಚನಾಲಯಗಳಿಗೆ ಬರೆದು ಕೇಳಿದನು. ಅಲ್ಲಿ ಅವುಗಳ ಸುಳಳಿ ಹತ್ತಲಿಲ್ಲ. ಶ್ರೀಮಾನ್ ಆರ್. ನರಸಿಂಹಾಚಾರ್ಯರಿಗೆ, ಅವುಗಳ ಹಸ್ತಪ್ರತಿಗಳಿಂದ ಕಳುಹುವ ಅನುಗ್ರಹವಾಗಬೇಕೆಂದು ಒಂದು ಓಲೆ ಬರೆದೆನು ಮಹಾನುಭಾವ ರಾದ ಅಚಾರ್ಯರು ತಾರಿಖು ೧೯-೧೦-೧೯೬೬ ಇಸ್ತೀಯ ದಿನ ನನಗೆ ಪತ್ರ ಬರೆದು ತಿಳಿಸಿದುದೇನಂದರೆ, “ನೀವು ಕನಕದಾಸರು ಮತ್ತು ಅವರ ಕೃತಿಗಳ ವಿಷಯದಲ್ಲಿ ಒಂದು ಹೊತ್ತಿಗೆಯನ್ನು ಬರಿಯುತ್ತಿರುವಿರೆಂಬುದನ್ನು ಕೇಳಿ ಸಂತೋಷವಾಯಿತು. ರಾಮಧಾನ್ಯಚರಿತ್ರೀ ನರಸಿಂಹಸ್ತವಗಳು ನನ್ನ ಹತ್ತರ ಇರುವುದಿಲ್ಲ. ಅವುಗಳನ್ನು ನನ್ನ ಗೆಳೆಯರಿಂದ ಕಡ ತೆಗೆದುಕೊಂಡಿದ್ದೆನು. ಕೆಲಸವಾದ ಕೂಡಲೆ ಅವುಗಳನ್ನು ತಿರುಗಿ ಕೊಟ್ಟುಬಿಟ್ಟೇನು. ಆ ಮಾತಿಗೆ ಇಂದು ಇಪ್ಪತ್ತು ವರ್ಷಗಳಾದುವು ಈ ಕಾಲಾವಧಿಯ ಮೂಲಕ ಆ ಹೊತ್ತಿಗೆಗಳನ್ನು ಒಡಗಿಸಿಕೊಟ್ಟಿವರ ಹೆಸರನ್ನು ಜ್ಞಾಪಕಕ್ಕೆ ತರಲಾರೆನು. ಮದ್ರಾಸಿನೊಳಗಿನ ಓರಿಯಂಟೆಲ್ ಮ್ಯಾನ್‌ಸ್ಕ್ರಿಪ್ಟ್ ಲಾಯಬ್ರಿಗೆ ಪತ್ರ ಬರೆದು ಪ್ರಯತ್ನಿಸಬಹುದು. ಇಲ್ಲವೇ, ಮದ್ರಾಸಿನ ವಿಶ್ವವಿದ್ಯಾಲಯದ ಸಂಶೋಧನ ಸಂಸ್ಥೆಯ ಕನ್ನಡ ವಿಭಾಗದ ಹಿರಿಯ ಆಭ್ಯಾಸಕರಾದ ಶ್ರೀಮಾನ್ ಎಚ್. ಜಿನ್ನು ಕೇಳಿವ ಅಯ್ಯಂಗಾರರಿಗೆ ಬರೆದುಕೊಳ್ಳಬಹುದು.” ಆಚಾರ್ಯರ ಹೇಳಿಕೆಯಂತೆ ಮದರಾಸಿಗೆ ಪತ್ರ ಬರೆದನ್ನು ಅಲ್ಲಿಯೂ ಆ ಪ್ರತಿಗಳಿಲ್ಲವೆಂಬುದನ್ನು ಕೇಳಿ ವ್ಯಾಸನವಾಯಿತು. ಕೊನೆಗೆ ಶಾಗಿನೆಲ್ಲಿಗಾದರೂ ಹೊಗಿ ಆ ಎರಡು ಕಾವ್ಯಗಳ ಗೊತ್ತುಹಚ್ಚಿ ಬೇಕೆಂದು ಆದಿಕೇಶವನ ಸನ್ನಿಧಿಗೆ ಹೋದೆನು. ಅಲ್ಲಿಯಾದರೂ, ಕನಕದಾಸರು ಕಾವ್ಯಗಳನ್ನು ಬರಿದ ರೆಂಬ ಸುದ್ದಿಯೆ ಹೊಸತಾಗಿ ಕಂಡಿತು! ಉಪಾಯವಿಲ್ಲದೆ, ಕೃತೋಂಡ

ಕಾರ್ಯವನ್ನು ಕೊನೆಗಟಿಸಬೇಕೆಂದು ಈ ಹೊತ್ತಿಗೆಯನ್ನುಃ ಬರೆಯಲು ಅಡಿಯಾದೆನು. ನನ್ನೀ ಕೃತಿಗೆ ಕೊರತೆಯಂಟಾಗಬಾರದೆಂದು ಅಚಾರ್ಯರು ರಾಮಧಾನ್ಯಚರಿತ್ರೆ ಸರಸಿಂಹಪ್ರವರ್ಗಳ ವಿವರವಲ್ಲಿ ಬರೆದುದನ್ನೀ ಕೃತಜ್ಞತೆಪೂರ್ವಕ ಉದ್ದಿರಿಸುವೆನು. ನನಗೆ ಪತ್ರ ಬರೆದ ಮೇಲೆ ಸ್ವಲ್ಪೀ ಅವಧಿಯಲ್ಲಿ ಅಚಾರ್ಯರು ಕಾಲವಶರಾದರು. ಅವರ ಮರಣದಿಂದ ದಾಸರ ಆ ಏರಡು ಕಾವ್ಯಗಳ ಸಂಬಂಧವಾಗಿ ಮಾತಾಡಬಲ್ಲ ಮನುಷ್ಯನೂ ಲಯವಾದಂತಾಗಿದೆ. ಕನ್ನಡಿಗರು ಈ ವಿವರವಲ್ಲಿ ಪ್ರಯತ್ನಿಸಿ, ಆ ಕಾವ್ಯಗಳನ್ನು ಬೆಳಕಿಗೆ ತರದೆ ಹೋದರೆ, ಅವು ಹುಳಹುಪ್ಪಡಿಗಳ ಬಾಯಿಗೆ ಶಿಲುಕಿ ನಾಮಶೇಷವಾಗುವ ಸಂಭವವಿದೆ!

ನಮ್ಮ ದಾಸರ ಸೋಗಸಾದ ಬಾಳು ಕಟ್ಟಿಸ್ತೆಗಳಲ್ಲಿ ಹುಗಿದು ಅದರ ಮೇಲೆ ಪವಾಡದ ಪ್ರಾದೆ ಬೆಳಿದು ನಿಂತಿದೆ. ಆ ಕಂಟಿಯನ್ನು ಕಡಿದು ಹುಗಿದುದನ್ನು ಅಗೆದು ತೆಗೆಯುವದೇ ಸಂಕೋಧಕರ ಕಾರ್ಯ. ನಮ್ಮೊಳಗಣ ಕಲ್ಪನೆಗಳಿಗೆ ಇತಿಹಾಸಸಂಕೋಧನವೆ ಮದ್ದು ಆ ದೃಷ್ಟಿಯಿಂದಲೇ ನನ್ನೀ ಕೃತಿಯನ್ನು ಪರಿಕಿಸಬೇಕೆಂದು ಓದುಗರಲ್ಲಿ ಬಿನ್ನಹ.

ಮುಂಬಯಿ ವಿಶ್ವವಿದ್ಯಾನ್ಯಾಸದವರು ಈ ಹೊತ್ತಿಗೆ ತಗಲುವ ವೆಚ್ಚುದ ಬಹು ಭಾರವನ್ನು ಇಳುಹಿಡುದಕ್ಕಾಗಿ ನಾನು ಅವರಿಗೆ ತುಂಬ ಮಣಿಯಾಗಿದ್ದೇನೆ.

ಹಾವೇರಿಯ ಹಾರ್ಯಸ್ಥಾಲಿನ ಹಿರಿಯ ಮತ್ತು ಕಿರಿಯ ಆಧ್ಯಾತ್ಮರಾದ ಶ್ರೀ. ಬಿಂಗೇರಿ ಹುಳ್ಳರಾಯರು ಎಂ ಏ, ಕರಚಿಗಿ ಶಿವರಾಯರು ಬಿ ಏ. ಇವರಿರ್ವರೂ ನನ್ನೊಂದನೆ ಕಾಗಿಸಲ್ಪಿಗೆ ಬಂದು, ಇಲ್ಲಿಯ ಶಿಲಾಲೇಖಿಗಳನ್ನು ಓದಿ, ಅವುಗಳ ಪ್ರತಿಗಳನ್ನು ತಮ್ಮ ‘ಆಯ್ಯನವರ ಬಳಗ’ದ ಪರವಾಗಿ ಕಳುಹಿಡುದರಿಂದ, ಅವರಿಗೂ ಅವರ ಬಳಗದವರಿಗೂ ನಾನು ಕೃತಜ್ಞನಾಗಿರುವೆನು. ಶ್ರೀಮಹಾರ್ವಿರ ಮಾದ್ರಾಣಾಲಯದ ಒಡೆಯರಾದ ಚವುಗುಲೆ ಸಾತಪ್ನುವರು ಯಾವತ್ತೂ ಆನುಕೂಲತೆಗಳನ್ನು ಒದಗಿಸಿಕೊಟ್ಟು ಈ ಹೊತ್ತಿಗೆಯ ಹೊರಡುವುದರಲ್ಲಿ ಸಂಪೂರ್ಣವಾಗಿ ಸಹಾಯ ಮಾಡಿದುದರಿಂದ ಅವರ ಉಪಕಾರವನ್ನೂ ನಾನು ಮರೆಯಲಾರೆನು.

ಅನಂತಶಯನ ಬೀದಿ

ಬೆಳಗಾವಿ.

೧೪—೩—೧೯೫೪.

}

ಕಟ್ಟಿ ಶೇಷಾಚಾರ್ಯ.

ಮುನ್ನಡಿ.

“ ಬಹುರತ್ತಾರ್ಥಿ ವಸುಂಧರ್ ” ಎಂದು ಮಹಾಕವಿ ಕಾಲಿದಾಸನು ಅಂದಿರುವನು. “ ರತ್ನ ” ಶಬ್ದವನ್ನು “ ಶ್ರೀಷ್ಟ ವಸ್ತು ” ವೆಂಬರ್ಥದಲ್ಲಿ ಉಪಯೋಗಿಸಿರುವನೇಂದು ವಾಖ್ಯಾನಕಾರೆಲ್ಲರು ಒಮ್ಮತದಿಂದ ಒಪ್ಪಿರುವರು. ಜಗತ್ತಿನೊಳಗೆ ಶ್ರೀಷ್ಟ ವಸ್ತುಗಳ ಆಗರವು ಭರತ ಭೂಮಿಯೆಂದು ಬಹುಕಾಲದಿಂದ ಪ್ರಸಿದ್ಧಿಯಿರುವದು. ಧಾರ್ಮಿಕ ವಿಷಯದಲ್ಲಿ ಭರತ ಭೂಮಿಯನ್ನು ಕೈಹಿಡಿಯುವಂಥ ನಾಡು ಜಗತ್ತಿನಲ್ಲಿ ಇಲ್ಲವೆಂದೇ ಧ್ಯೇಯದಿಂದ ಹೇಳಬಹುದು. ಪ್ರಸಿದ್ಧ ಆಂಗ್ಲ ಗ್ರಂಥಕಾರನಾದ ಎಚ್. ಜಿ. ವೆಲ್ನು ಆರಿಸಿಕೊಂಡ ಆರು ಧಾರ್ಮಿಕ ಮಹಾಪುರಾಣಲ್ಲಿ ಭಗವಾನ್ ಬುದ್ಧ ಮತ್ತು ಸಾಮಾರ್ಪ್ತ್ಯ ಅಶೋಕ ಇವರೀರ್ವರು ಭಾರತೀಯರು. ಭಾರತವು ಧಾರ್ಮಿಕ ವಿಷಯದಲ್ಲಿ ಜಗತ್ತಿನ ವಸ್ತುಸಂಗ್ರಹಾಲಯವಾಗಿದೆಯೆಂದು ಧಿಟ್ಟುತ್ತನದಿಂದ ಹೇಳಬಹುದು. ಇತಿಹಾಸದ ಯುಗವು ಪ್ರಾರಂಭವಾಗುವ ದಕ್ಷಾ ಮೊದಲಿನಿಂದ ಇಲ್ಲಿಯ ವರಿಗೆ ಧರ್ಮ ತತ್ವಜ್ಞಾನ ಮೊದಲಾದ ಗಹನ ವಿಷಯಗಳ ತೊಡಕನ್ನು ಬಿಡಿಸಬಲ್ಲ ಮಹನೀಯರನ್ನು ಒದಗಿಸಿ ಕೊಟ್ಟು ಮಾನವಜನಾಂಗದಲ್ಲಿ ವಿಚಾರ ಕ್ರಾಂತಿಯನ್ನುಂಟುಮಾಡಿದ ಶ್ರೀಯಸ್ತನ್ನು ಈ ನಮ್ಮ ದೇಶವು ಪಡೆಯ ಬಲ್ಲದು. ಇದು ಪ್ರತಿಯಾಭ್ಯ ಭಾರತೀಯನು ಆಭಿವ್ರಾನ ಪಡತಕ್ಕ ವಿಷಯ. ಈ ನಮ್ಮ ಹಿಂದ ಮಾತೇಯು ಹಿಂದೂ, ಬೌದ್ಧ, ಜ್ಯೇಂದ್ರ ಮೊದಲಾದ ಧರ್ಮಗಳಿಗೆ ಹೆತ್ತು ತಾಯಿಯಾಗಿ ದ್ವರೂ, ಯಹುದೀ, ಪಾಸೀರ್, ಕೃಷ್ಣಾ, ಮಹಮ್ಮದಿಯ ಮೊದಲಾದವು ಗಳನ್ನು ಹೆತ್ತು ತಾಯಿಯ ಪ್ರೇಮದಿಂದ ಸಾವಿರಾರು ಪರಮಾರ್ಥದಿಂದ ಸಲುಹಂತ್ರ ಬಂದಿರುವಳು. ಇದು ಹಿಂದೂ ಸಂಸ್ಕೃತಿಯ ಹೆಚ್ಚು ಇದ ಗುರುತು.

ಹಿಂದುಸ್ತಾನದಲ್ಲಿ ನಾನಾ ಧರ್ಮಗಳಿರುವಂತೆ, ಧರ್ಮಗಳಲ್ಲಿ ನಾನಾ ಪಂಥಗಳಿರುವವು. ಹಿಂದೂ ಧರ್ಮದಲ್ಲಿಯಂತೂ ಅನೇಕವಾಗಿರುವವು. ಅವುಗಳಲ್ಲಿ ಈಶ್ವರನನ್ನು ಸಾತ್ವತ ಪ್ರೇಮದಿಂದ ಅತ್ಯಂತ ಭಕ್ತಿಯಿಂದ ಭಜಿಸಿ ಸದ್ಗುರುವನ್ನು ಪಡೆಯಲು ಚೋಧಿಸುವ ಭಕ್ತಿಪಂಥವ್ಯೋಂದು. ಇದು ಶೈವರಳ್ಯರೂ ಪೈಣಿವರಲ್ಲಿಯರೂ ಅತಿ ಪ್ರಾಚೀನ ಕಾಲದಿಂದ ಬಳಕೆ

ಯಲ್ಲಿರುವದು. ಸೈನ್ಯವರು ಇದಕ್ಕೆ ಭಾಗವತ ಧರ್ಮವೆಂದು ಅನ್ನು ವಾಡಿಕೆಯುಂಟು. ಕೆಲವು ಕ್ರೀತ್ಸ್ತ ಧರ್ಮೋಪದೇಶಕರು ಭಕ್ತಿಪಂಥವನ್ನು ಕ್ರೀತ್ಸ್ತ ಮತಾನುಯಾಯಿಗಳೇ ಹಿಂದೂ ಜನರಿಗೆ ಕಲಿಸಿದರೆಂದು ಹೇಳುವ ಮಾತ್ರ ನಿರಾಧಾರವಾದುದು. ಕ್ರಿಸ್ತ ಧರ್ಮವು ಹಂಟ್ಯುವದಕ್ಕೂ ನೊದಲು ಬರೆದ ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಭಕ್ತಿಪಂಥವು ಪ್ರಚಾರದಲ್ಲಿದ್ದ ಬಗ್ಗೆ ಆಧಾರಗಳು ದೊರೆಯುವವು. ಈ ಪಂಥದ ಪರಿಪೂರ್ಣವಸ್ತಿಯನ್ನು ಶಿವಭಕ್ತರಾದ “ನಾಯಾರ್”ರ ಮತ್ತು ವಿಷ್ಣುಭಕ್ತರಾದ “ಆಳಾರ್”ರ ತಮಿಳು ಕೃತಿಗಳಲ್ಲಿ ಕಾಣಬಹುದು. ಇವರ ಕಾಲವು ಕ್ರಿಸ್ತಶಕದ ಎಂಟು ನೂರಕ್ಕೂ ಹಿಂದಿನದು. ಒಸವಾದಿ ಪ್ರಮಥರು ಕಣಾರಟಿಕದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಈ ಪಂಥಕ್ಕೆ ಪುಸ್ತಿಯನ್ನು ಕೊಟ್ಟಿರಿ. ಅತಿ ಪ್ರಾಚೀನ ಕಾಲದಿಂದ ಇಲ್ಲಿಯ ನರಿಗೆ ಭಕ್ತಿಮಾರ್ಗದ ಪ್ರವಾಹವು ಭರತವಿಂದದ ಎಲ್ಲ ಭಾಗಗಳಲ್ಲಿ ಅವ್ಯಾಹತವಾಗಿ ಹರಿಯುತ್ತಿರುವುದು ಅರಿಯಾದಾದ ಮಾತ್ರ. ಮಹಾರಾಷ್ಟ್ರದ ತುಕಾರಾಮನಂಥ ಸಂತರ ಹೆಸರನ್ನೂ ಉತ್ತರ ಹಿಂದುಸ್ತಾನದ ಶುಲ್ಕಿದಾಸ ಕಬಿರದಾಸರಂಥವರ ಹೆಸರುಗಳನ್ನೂ ಖಾದಾಹರಿಸಬಹುದು.

ಕನಕದಾಸರು ಉಚ್ಚತರಗತಿಯ ಭಕ್ತರು, ಭಾಗವತರು, ಮೇಲಾಗಿ ಕವಿಗಳು. ಹಲಕೆಲವು ಕವಿಗಳಂತೆ ತಮ್ಮ ಕವಿತ್ವಶಕ್ತಿಯನ್ನಾಗಲಿ ನಾಂಡಿ ಕ್ಯಾವನಾಗಲಿ ತೋರಿಸಲು ಕೃತಿಗಳನ್ನು ಬರಿದವರಲ್ಲ. ಪರಮಾತ್ಮನಲ್ಲಿರುವ ಅವರ ನಿಷ್ಪೇಯೇ ಉಕ್ಕೇರಿ ಶರೀರವನ್ನು ತನ್ನಯವಾಗಿ ಮಾಡಿ ಈ ಕೃತಿಗಳ ರೂಪದಿಂದ ಹೊರಬಿದ್ದಿರುವುದು. ಆದುದರಿಂದಲೇ ಇವರ ಕವಿತ್ವವು ಸ್ನೇಹಗಿರುವಾದುದು. ಅಂತೇ ಅದಕ್ಕೆ ಉಚ್ಚಸಾಫಾನ್. ಇವರ ಭಕ್ತಿಜ್ಞಾನ ಸ್ವೇರಾಗ್ಯಪರವಾದ ಪದಗಳು ಕನ್ನಡ ನುಡಿಗೆ ಭೂಷಣಪ್ರದಾಗಿರುವವು. ಕನಕದಾಸರು ಸುಮಾರು ಶ್ರೀ. ಶ. ಗಂಜಾಂ ರಲ್ಲಿ ಇದ್ದಿರಬಹುದೆಂದು ಕವಿ ಚರಿತ್ರೆಕಾರರು ಅಭಿವೃದ್ಧಿಪಡುವರು. ವಿಜಯನಗರ ಸಾಮ್ರಾಜ್ಯದ ಸ್ವೇಭವವು ಪರಮಾಧಿಗೆ ಮುಟ್ಟಿದುದು ಕ್ರಿಷ್ಟದೇವರಾಯನ ಕಾಲದಲ್ಲಿ. ಆ ಕಾಲಕ್ಕೆ ಭಾಗವತಧರ್ಮದ ಪ್ರಭಾವವನ್ನು ಬೆಳಿಸಿದವರು ವ್ಯಾಸರಾಯ ಮುನಿಗಳು. ಇವರು ದಾಸಕೂಟದ ಆಗ್ರಣಿಗಳು. ಸೋದೆಯ ಮರದ

ವಾದಿರಂಜರು ವ್ಯಾಸರಾಯ ಮುನಿಗಳ ಶಿಷ್ಯರು. ಕನಕದಾಸರಿಗೆ ಇವರೇ ಗುರುಗಳು. ಕನಕದಾಸರು ಧಾರವಾಡ ಜಿಲ್ಲೆಗೆ ನೇರಿದ ಬಂರಾಪೂರದ ಬಳಿಯಲ್ಲಿರುವ ಬಾಡವೆಂಬ ಗ್ರಾಮದನರೆಂದು ಪ್ರತೀತಿಯಿದೆ. ಇಂಥ ಭಗವದ್ವಚ್ಚರ್ತರ ಮತ್ತು ಕವಿಗಳಿಗೆ ಸಾಧ್ಯವಿದ್ದನ್ನು ಸಂಗತಿಗಳನ್ನು ಸಂಗ್ರಹಿಸಿ ಕನ್ನಡಿಗರ ಮುಂದೆ ಇಟ್ಟು, ನನ್ನ ವಿಶ್ವೇಶ್ವರಾದ ಶ್ರೀಮಾನ್ ಕಟ್ಟಿ ರೇಣಾಚಾರ್ಯರನ್ನು ನಾನು ಮನಃಪೂರ್ವಕವಾಗಿ ಅಭಿನಂದಿಸುವೆನು. ಮಹಾಪುರುಷರ ಚರಿತ್ರೆಗೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸುವುದೂ, ದೊರೆತಷ್ಟನ್ನು ಹೃದಯಂಗನುವಾಗಿ ಜನರ ಮುಂದಿಡುವುದೂ, ಹಗುರಾದ ಕೆಲಸವಲ್ಲ. ಪರಿಶ್ರಮನ್ನು ಮಾಡಿದವರಿಗೇನೇ ಇದರ ಮಹತ್ವವು ಗೊತ್ತಾಗುವುದು. ಶ್ರೀಮಾನ್ ಕಟ್ಟಿಯವರು ಕನಕದಾಸರು, ಅವರ ಕಾಲ, ಅವರ ಗ್ರಂಥಗಳು, ಅವರ ಸಂಪೂರ್ಣಾಖ್ಯಾ, ಅವರ ಕವಿತ್ವಪತ್ರಕೆ ಅವರ ಕಾಲದ ಪರಿಸಿತಿ ಇತ್ಯಾದಿ ಮಹತ್ವದ ವಿಷಯಗಳನ್ನೇಲ್ಲ ಕೂಲಂಕವನಾಗಿ ಇದರಲ್ಲಿ ಚಚಿಸಿ, “ ಕವಿಕನಕದಾಸರೆಂ ”ಬಿಂದಂ ಮಾದ ಪ್ರಷ್ಟವನ್ನು ಕನ್ನಡ ಮಾತ್ರೆಯ ಅಡಿಗೆ ಅರ್ಪಿಸಿರುವರು. ಕನ್ನಡಗರು ಇವರಿಗೆ ಹೆಚ್ಚು ಹೆಚ್ಚು ಪ್ರೌತ್ಸಾಹನ ಕೂಟ್ಯು ಇವರಿಂದ ಹೆಚ್ಚು ಹೆಚ್ಚು ಭಾವಾಸೇವನಾಗುವಂತೆ ಏಕಾಡಿಸ ಉಂಟುಮೇ ನನ್ನ ಇಟ್ಟು.

ಶಿ. ಜೆ ನಂದಿಮತ

ಎಸ್. ಎ. ಪಿ. ಎಚ್.ಡಿ. (ಲಂಡನ್)
ಪ್ರಸ್ತಿಂತಾಲ, ಲಂಗರಾಜ ಕಾಲ್ಬಂಡ. ಬೆಳ್ಗಾವಿ.

ಸಾಧನ ಸಾಹಿತ್ಯ.

ಇಂಗ್ಲಿಷ್.

| | |
|--|----------------------------|
| Forgotten Empire | Sewell |
| Aruvidu Dynasty | Heras |
| History of Kannada Literature | E. P. Rice. |
| Historical Introduction to Vyasyayogi- | |
| Charitam | B. Venkoba Rao |
| A Short History of Sri Vyasaayaya | |
| Swami Math | V. Gopal Krishna Rao |
| Ramanuja, His Life And Times | S. Krishna Swami Aiyangar. |

ವಡಿಯಚ್ಚು ಗಳು.

- * ಕಾಗಿನೆಲೀಯ ಅದಿಕೇಶವು.
- * „ ನರಸಿಂಹ.
- * „ ನರಸಿಂಹಾದಿಕೇಶವರ ಗುಡಿಗಳು.
- * ಸೋದಯ ಶ್ರವಿಕ್ರಮ.
- * „ ಶ್ರವಿಕ್ರಮನ ಗುಡಿ.
- * „ ವಾದಿರಾಜರ ವೃಂದಾವನ.
- * „ ವೃಂದಾವನದೊಳಗಿನ ವ. ದಿರಾಜರ ಮಾತ್ರ.
- * ಉಡುಪಿಯ ಕನಕನ ಕೆಂಡಿ.
- ವಿಜಯನಗರದ ನವ್ಯಾದಾವನಗಳು.
„ ವ್ಯಾಸರಾಯರ ವ. ರ
ಕೃಷ್ಣದೇವರಾಯ ತಿರುವುಲಾದೇವಿ ಚಿನ್ನಾದೇವಿಯರು. ತಿರುವತ್ತಿ.
ವೆಂಕಟೀಪತಿದೇವರಾಯ „

* ಈ ಸಡಿಯಾಚ್ಚು ಗಳ ಹಕ್ಕು ಕಾಲ್ಯಾದ್ವಾಗಿದೆ.

ಪರಿವಿಡಿ.

ಪಟ.

ಆರಕೆ ೫

ಮುನ್ನಡಿ ೨

ಪರಿವಿಡಿ ೧೧-೧೨

ಕನಕದಾಸರ ಕಾಲದ ಸಿಂಹಾವಲೋಕನ.

೧ ಕನಕದಾಸರ ಕಾಲ ನಿಣಾಯ. ೧

೨ ಕನಕದಾಸರ ಕಾಲದೊಳಗಿನ ಭಾಗವತಧರ್ಮವಿಸ್ತಾರ ೬

೩ ದಾಸರಕಾಲದ ಕನಾಫಟಿಕ ೧೯

೪ ರಾಮಾನುಜಮತ ಮತ್ತು ಶ್ರೀವೈನ್ನಾವ ದೈವತಗಳು ೨೬

೫ ಶಾಗಿನೆಲೆ ೩೧

೬ ವ್ಯಾಸರಾಯರೂ ವಿಜಯನಗರದ ಅರಸರೂ ೩೨

೭ ವ್ಯಾಸರಾಯರೂ ದಾಸಕೂಟಪೂರ್ವ

೪೪

ಕನಕದಾಸರ ಕಾವ್ಯಗಳು.

೧. ೧ ಮೋಹನತರಂಗಿಣಿ ೫೫

೨ ತರಂಗಿಣಿಯು ಮಹಾಕಾವ್ಯ ೫೬

೩ ಸ್ವಂದಪುರಾಣಮೊಳಗಿನ ಕತೆ ೫೭

೪ ಮಹಾಭಾರತದೊಳಗಿರುವ ಕತೆ ೫೮

೫ ಭಾಗವತದೊಳಗಿರುವ ಕತೆ ೫೯

೬ ಏಷ್ಟಾಪುರಾಣಮೊಳಗಿನ ಕತೆ ೬೦

೭ ಹರಿವಂಶದೊಳಗಿನ ಕತೆ ೬೧

೮ ಮೋಹನತರಂಗಿಣಿಯೆಂಳಗಿರುವ ಕತೆ ೬೨

೯ ತರಂಗಿಣಿಯನ್ನು ಕೇಳಿದ ವ್ಯಕ್ತಿ ೬೩

೧೦ ಮೋಹನತರಂಗಿಣಿಯನ್ನು ರಚಿಸಿದ ಸ್ಥಳ ೬೪

೧೧ ರುಕ್ಷಿಣಿಶವಿಜಯ ಮತ್ತು ಮೋಹನತರಂಗಿಣಿ ೬೫

೧೨ ತರಂಗಿಣಿ ಹಾಗೂ ಭರತೀರವೈಭವ ೬೬

| | |
|-----------------------------------|-----------|
| ಇ. ಒಂ ರಾಮುಧಾನ್ಯೆ ಚರಿತ್ರೆ | ೩೦ |
| ಇ. ಒಂ ನಳಚರಿತ್ರೆ | ೩೪ |
| ಒಂ ನಳಚರಿತ್ರೆ ನಲ್ಕೋಪಾಶ್ಯಾಸನಗಳು | ೩೬ |
| ೧೯ ನಳಚರಿತ್ರೆ ಸ್ವೀಷಣಚರಿತ್ರೆಗಳು | ೧೦೪ |
| ೧೯ ದವುಯಾಂತಿಸು ಸ್ವಯಂವರದ ವಣಾನೆ | ೧೦೪ |
| ಇ. ಒಂ ಭಕ್ತಿಸಾರ | ೧೧೧ |
| ಕನಕದಾಸರ ವಿವಿಧ ಪ್ರೌಷ್ಟಿಗಳು. | |
| ೧ ಕನಕದಾಸರ ಸಂಕ್ಷಿಪ್ತಾಯ | ೧೧೧ |
| ೨ ಕನಕದಾಸರ ಸಮಾನ್ಯಯವಾದ | ೧೧೨ |
| ೩ ಕನಕದಾಸರ ರಸೋತ್ಪಾದನರಕ್ತಿ | ೧೧೩ |
| ೪ ಕನಕದಾಸರ ಶಬ್ದಚಿತ್ರಗಳು | ೧೫೦ |
| ೫ ಕನಕದಾಸರ ಕಾಣ್ಯವ್ಯಾಸಂಗ | ೧೧೬ |
| ೬ ಕನಕದಾಸರ ಕಾಲದ ಚಷ್ಟನ್ನದೇಶಗಳು | ೧೧೭ |
| ೭ ಕನಕದಾಸರ ಕಾಲದ ಜನರ್ಚೇವನ | ೧೧೮ |
| ೮ ಕೊನೆಯ ಮಾತು | ೧೨೨ |
| ಕನಕದಾಸರ ಪದಗಳು. | ೧೨೧ |
| ವರಿಪ್ರಿಯ್ಯಾ ಇ, ಆ, ಇ, ಈ, ಉ, ಊ | ೧೪೧ |
| ಶಬ್ದಾಧಿ- | ೧೫೧ |
| ಅಸುಕ್ರೂರ್ ಏಂಕೆ | ೧೫೧ — ೧೫೨ |



ಕಾಗನೆಲೆಯ ಅದಿಕೇತವರಾಯ.

(ಶ್ರೀಮಹಾನೀರ ಮುದ್ರಣಾಲಯ ಬೆಳಗಾವಿ.)

ಕನಕದಾಸರ ಕಾಲದ ಸಿಂಹಾವಲೋಕನ್

ರಸಶೂರ ಸುಪ್ರಬಂಧವಿಲ್ಲಾಜ | ವಸೇನಂತೆ ಹೇಳ್ತ ಪೇಸಿದನು |
ಹಸನಾಮದೆಂದು ಯೋಗ್ಯರು ತಲೆದೂಗಲು | ಉಸಿರುವೆ ಹರಿಕೃಷ್ಣಿಂದೆ ||

ರಸಿಕರ ಕಣಾಯುಗ್ಯವ ಪ್ರೋಕ್ತಾಮುದದಿ ಯ್ಯಾ | ದ್ವಿ ಸಜವನಲರಿಸಿ ಮೃಗೆ ||
ಎಸೇವ ಪ್ರಾಚದೊಸಗೆಯುಸತ್ತು ಶಿರನ ತೂ | ಗಿಸುಪ್ರದೀವಚನದ ರಚನೆ ||

ತತ್ಸ್ವಸಾಸಿನಿರಲು ವೃಳಿದೊಂದು ಗುಣಬರೆ | ಯೋಪಿಕೆಂಬುದು ಬಳ್ಳವರು ||
ಕಷ್ಟಕಿಂಚಿತ್ತಿರೆ ಕಳೆದಿಸಿದಮೃತವ | ಚಕ್ಷುರಿದೀಂಟಿರಿಷಫರೆ ||

ಸುತ್ತಿತಪ್ಪಿದೊಡೆ ತಿದುರ್ವಪುದೇನ್ನಯ ಸಂ | ಗಜಿಗರು ಸಲೆ ಬಳ್ಳವರು ||

ಕನಕದಾಸ.

೧ ಕನಕದಾಸರ ಕಾಲ ನಿಜವಾಗಿ.

ಕನಕದಾಸರ ಹೆಸರಿನ ಪರಿಚಯವಿಲ್ಲದ ಕನ್ನಡಿಗನೇ ವಿರಳ. ಆದರೂ ಅವರ ಕಾಲವನ್ನು ಗೊತ್ತುಪಡಿಸುವುದು ಹಗುರಾದ ಕೆಲಸವಲ್ಲ. ದಾಸರ ವಿವರವಾಗಿ ತಾಮ್ರಪಟಿಗಳಲ್ಲಿ, ಶಿಲಾಶಾಸನಗಳಲ್ಲಿ, ಏನೂ ದೋರೆಯುವುದಿಲ್ಲ. ಆ ಕಾಲದ ಗ್ರಂಥಗಳಲ್ಲಿ, ಅವರ ಹೆಸರಿನ ಸದ್ಗುರು ಕೇಳಬರುವುದಿಲ್ಲ. ದಾಸರಾದರೂ, ತಮ್ಮ ಕಾವ್ಯಗಳೊಳಗೆ ತಮ್ಮ ಕಾಲದ ಸಂಬಂಧದಲ್ಲಿ ಪ್ರತ್ಯೇಕ ವಾಗಿ ಏನೂ ಬರೆದಿರುವುದಿಲ್ಲ. ಆದರೂ, ಮೋಹನತರಂಗಿಣಿಯೆಂಬ ಕಾವ್ಯದಲ್ಲಿ, ದಾಸರು ತಮ್ಮ ಇಬ್ಬರು ಗುರುಗಳ ನಾಮನಿದೇಶ ಮಾಡಿದುದುಂಟು. ಅವರೆಂದರೆ, ರಾಮಾನುಜಮತಾನುವರ್ತಿಗಳಾದ ‘ತಾತಾಚಾರ್ಯರು’, ಕಾಗೂ ‘ಶ್ರೀವಿಕ್ರಮದಾಸರು’. ಈ ನಾಮನಿದೇಶದಿಂದಲೇ, ಆವರೀವರ ರೂಪವು ಗೊತ್ತಾಗುವುದಿಲ್ಲ. ರಾಮಾನುಜಮತೀಯರಾದ ತಾತಾಚಾರ್ಯರೆಂಬ ಗುರುಗಳು, ದಾಸರ ಕಾಲದಿಂದ ಈ ಹೊತ್ತಿಗೆ ಅನೇಕರಾಗಿ ಹೊಗಿರುವರು. ದಾಸರ ಪೀಠಿಗೆಯಲ್ಲಿ ‘ಶ್ರೀವಿಕ್ರಮದಾಸ’ ಎಂಬ ಹೆಸರು ಆಡಕವಾದುದು ಕಂಡುಬರುವುದಿಲ್ಲ. ಮಂಜು ಮುಸುಕಿದ ಈ ಹೆಸರುಗಳ ಮೇಲೆ, ಸಿಶ್ಯಿತವಾದ ದಾಸರ ಕಾಲದ ಚೆಳಕು ಚಿಳಿಗಳನ್ನು ಅವರಿಗೆ, ಆವೃಗಳ ನಿಷ್ಪತ್ತಿ ರೂಪವು ಗೊತ್ತಾಗಲಾರದು

೧. ಕನಕದಾಸರ ಮೋಹನತರಂಗಿಣಿ, ನಳಿಕರಿತ್ತಿಗಳೆಂಬ ಕಾವ್ಯಗಳಲ್ಲಿ, ಆ ಕಾಲದ ಜನರ್ಜೀವನದ ಚಿತ್ರವು, ಶುಂಭಿಕೊಂಡಿರುವುದು. ಮೋಹನತರಂಗಿಣಿಯೊಳಗೆ, ದಂಡಯಾತ್ರೆಯ ಒಂದು ಸಂದರ್ಭದಲ್ಲಿ, ದಾಸರು “ನೆಟಲಂಬಿನವರ” ಪಥಕವನ್ನು ಹೇಳಿದುದುಂಟು. ಆದುದರಿಂದ, ಅವರ ಕಾಲದಲ್ಲಿ, ದಕ್ಷಿಣ ದೇಶದವರ ಸೈನ್ಯಗಳೊಳಗೆ ತುಬಾಕಿಯ ಪಥಕಗಳು

ಏಹೆಟ್ಟಿದ್ದುವೆಂದು ಅನ್ನಬಹುದು. ಕೃಷ್ಣದೇವರಾಯ ಮತ್ತು ಆಲ್ಲಿಉದಿಲ ಶಕರ ನಡುವೆ ಎಸಿಗದ ರಾಯಚೂರ ಕಾಳಿಗದಲ್ಲಿ, ವಿಜಯನಗರದ ಸೈನ್ಯ ದೊಳಗೆ, ವೆಟಿಲಂಬಿನ ಪಥಕವು ನೊದಲು ಪ್ರವೇಶ ಪಡೆದಿತೆಂದು ನ್ಯಾಸಿ ರಖಿಸು ಬರೆಯುತ್ತಾನೆ. ರಾಯಚೂರ ಯಾದ್ವಾ ಗಳಿಗಂ ರಲ್ಲಿ ಆಯಿತು. ನ್ಯಾಸಿರಖಿಸು ತನ್ನ ಪ್ರತ್ಯಾಂತದಲ್ಲಿ ರಾಯಚೂರ ಕಾಳಿಗವನ್ನು ಸಾಧ್ಯಂತ ವಾಗಿ ವಿವರಿಸಿರುವನು. ತುಬಾಕಿಯ ಉಪಯೋಗದ ವಿವರು ದಲ್ಲಿ ಅವನು ಅನ್ನುವುದು,

“ CHRISTOVAO DE FIGUEIREDO went close to the trench before the walls, keeping himself as much concealed as possible, and seeing how fearlessly the Moors exposed themselves on the wall, began, with the musqueteers whom he had brought, to open fire on them in such a way that he slew many, the Moors being careless and free from fear who up to then had never seen men killed with firearms nor with such other weapons. So they began to forsake the wall (at this point), and the king's troops found an opportunity of coming in safety to it, and they began to destroy much of the masonry; and so many people collected on this side that all the camp was put in commotion, saying that CHRISTOVAO DE FIGUEIREDO had entered the city with his Portuguese.”

ಕೃಷ್ಣದೇವರಾಯನ ಆಜ್ಞೆಯ ಹೇಳಿಗೆ, “ ಕ್ರಿಸ್ತೀಯೋ-ಡಿ-ಫಿಗ್ಯೂರೆ ಡೆನ್ಸಾ, ಅಳ್ಳೇರಿಯ ಮುಂದಿರುವ ಶಗಳದ ಸಮಿಂಪದಲ್ಲಿ ಹೋಗಿ ಅಡಗಿ ಕೊಂಡಣಂ. ಕೊಳಿಯ ಗೂರ್ಡೆಯ ಮೇಲೆ, ಹೆದರಿಕೆಯಿಲ್ಲದ ಮುಸಲಾತ್

ನರು ಅಲೆದಾಡುತ್ತಿರುವುದನ್ನು ಕಂಡು, ಅವನು, ತನ್ನ ಸಂಗಡ ಬಂದ ತುಬಾಕಿಯವರ ಕೂಡ, ಗುಂಡು ಎಸೆಯಲಾರಂಭಿಸಿದನು. ತುರುಕರು ಭಯ ವಿಲ್ಲದೆ, ನಿರಾತಂಕರಾಗಿ ನೆಲಿಸಿದ್ದುದರಿಂದ ಅನೇಕರು ಗುಂಡಿನ ಹೊಡಿತಕ್ಕೆ ಒಲಿ ಬಿದ್ದರು. ಅಂದಿನ ವರಿಗೆ, ತುಬಾಕಿಯಂದ ಸಾಯುವುದು, ಮುಸಲ್ಕಾನೆ ರಿಗೆ ಗೊತ್ತಿರಲಿಲ್ಲ. ತುಬಾಕಿಯಂತಹ ಮತ್ತುವ ಮದ್ದಿನ ಆಯುಧವೂ ಆವರಿಗೆ ಪರಿಚಿತವಿರಲಿಲ್ಲ. ಆದುದರಿಂದ, ಆವರು ಗೋಡೆಯನ್ನು ತೊರೆದು ಓಡಲಾರಂಭಿಸಿದರು. ರಾಯನ ದಂಡಿನವರಿಗೆ ಆಳ್ವೀರಯ ಸಮೀಪದಲ್ಲಿ ಬರಲು ಅನುವು ದೊರೆಯಿತು. ಆವರು ಗೋಡೆಯ ಬಹು ಭಾಗವನ್ನು ಕೆಡ ವಿದರು. ಸೈನಿಕರೆಲ್ಲರೂ ಅಲ್ಲಿಯೇ ಕಲಿತರು. ಅನ್ನರೊಳಗೆ, ಕ್ರಿಸ್ತೋವೇ-ಡಿ-ಫಿಗ್ಯುರೆಡೊನ್‌ಪ್ರೋತ್ಸರ್ಗೇಜ ಸೈನಿಕರ ಸಂಗಡ, ಪಟ್ಟಣವನ್ನು ಒಳನ್ನಗೆ ದನೆಂದು ಸೈನ್ಯದೊಡಗಿ ಕೊಳ್ಳಲಾಹಲನ್ನೆಡಿತು. ”

ತುಬಾಕಿಯ ಉಪಯುಕ್ತತೆಯನ್ನು ಮನಗಂಡು ಕೃಷ್ಣದೇವರಾಯನೂ ಮುಸಲ್ಕಾನರೂ ತಮ್ಮ ಸೈನ್ಯದಲ್ಲಿ ವೆಟ್ಟಲಂಬಿನ ಪಥಕಗಳನ್ನು ಆಡಕ ಮಾಡಿರಬಹುದು. ಕನಕದಾಸರ ಕಾಲದಲ್ಲಿ ಆಂತಹ ಪಥಕಗಳು ರಾಜ್ಯವಾಗಿ ದ್ವಾರ್ಪಾತ್ರ. ಆದುದರಿಂದ, ಮೋಹನತರಂಗಿಣಿ ಕಾವ್ಯದ ಕಾಲವು ರಾಯಕೂರ ಯುದ್ಧದ ನಂತರ ಇರಬೇಕೆಂದು ಅನ್ನ ಲಿಕ್ಕೆ ಅಡ್ಡಿಯಿಲ್ಲ.

ಇ. ಮೋಹನತರಂಗಿಣಿಯಲ್ಲಿ ಕೃಷ್ಣಚರಿತ್ರೆಯು ವರ್ಣಿತವಾಗಿದೆ. ಅದರೊಳಗಳ ಕಥಾವಸ್ತುವನ್ನು ಕನಕದಾಸರು, ಹರಿವಂಶ ವಿಹ್ವಾಪುರಾಣ ಭಾರತ ಭಾಗವತಾದ ಗ್ರಂಥಗಳಿಂದ ಒದಗಿಸಿಕೊಂಡಿರುವರು. ತರಂಗಿಣಿಯಲ್ಲಿ ರತಿಪ್ರದ್ಯುಮ್ಮಾರ ಗೃಹಪ್ರವೇಶವು, “ ಮಾಘ ಶುದ್ಧ ಪಂಚಮಿ ಬ್ರಹ್ಮಸ್ತಾವಾರದಲ್ಲಿ ” ಆಯಿತೆಂದು ದಾಸರು ಹೇಳಿರುವರು.

ಕೇಶವ ಮುದವೆತ್ತು ಬೆಸಗೊಳಿ ನಿವಿಲಜೊಂ | ತೀವರೊಳಧಿಕ ಶಾಸ್ತ್ರಗಳು ||
ಭಾಸುರವೆತ್ತು ಪ್ರಮ್ಯಮ್ಮಾ ಸದ್ಗೃಹದ ಪ್ರ | ವೇಶಕೆ ದಿನನೋಡಿರಂದ ||
ತಿಧಿ ವಾರ ನಕ್ಕತ್ರ ಯೋಗ ಕರಣ ಗ್ರಹ | ಗತಿ ನೆಲೆಗಳ ನೆರೆಗುಣಿಸಿ ||
ಮಿತಿವಾಡಿದರು ಮಾಘ ಸಿತ ಪಂಚಮಿ ಬೃಹ | ಸ್ವತಿವಾರದೊಳಿತೆಂದು||
ಈ ತಿಪ್ರದ್ಯುಮ್ಮಾರಿಗೆ ಅನಿರುದ್ಧನೆಂಬ ಮಗನು ಹುಟ್ಟಿದನು. ಅನಿರುದ್ಧನ ಹುಟ್ಟಿದ ದಿನವನ್ನು ದಾಸರು ವರ್ಣಿಸಿರುವರು.

ಅನಂದ ಸಂವತ್ಸರ ಮಾಘ ಶುದ್ಧ ನ | ವೀನ ವಂಚಮಿಯಾದಿವಾರ ||
ಭಾನುವುದಯ ಸ್ವಾತಿಯ ನಕ್ಕತ್ತದೆ | ತಾನುದಿಸಿದ ಗಂಡುಮಗನು ||

ಭಾಗವತ ಹರಿವಂಶ ವಿಷ್ಣುಪೂರಾಣ ಮುಂತಾದ ಗ್ರಂಥಗಳಲ್ಲಿ ಈ ವಿವರ ದೊಳಗೆ ತಿಧಿವಾರಗಳ ಸಂದರ್ಭದಲ್ಲಿ ಇರುವುದಿಲ್ಲ. ಪೂರಾತನ ಗ್ರಂಥಗಳೊಳಗೆ ಜನ್ಮ ಮುಂತಾದ ವಿವರಗಳಲ್ಲಿ ತಿಧಿನಕ್ಕತ್ತಗಳನ್ನು ಬರೆಯುವ ರೂಪಿಯಿದೆ. ಅದರೆ ವಾರವನ್ನು ಕೊಡುವ ಪದ್ಧತಿಯು ತೀರ ವಿರಳ.

ರತಿಪ್ರದೃಷ್ಟಮ್ಮರನ್ನು ಮನೆದುಂಬಿಸಿಕೊಂಡುದು ಹಾಗೂ ಅನಿರುದ್ಧನು ಹುಟ್ಟಿದುದು ಮಾಘ ಶುದ್ಧ ವಂಚಮಿಯ ದಿನವ. ಈ ವಂಚಮಿಗೆ ‘ರತಿ ವಂಚಮಿ’ ಎಂದು ಕರೆಯಲಾಗುತ್ತದೆ. ಆ ದಿನವ ರತಿಕಾಮರ ಪೂಜೆ ಗೈಯುವುದು ಉಕ್ಕೆವಾಗಿದೆ. ಪ್ರದೃಷ್ಟಮ್ಮನು ಕಾಮನ ಆವತಾರ. ಪ್ರತಿವರ್ಷ ಹರಿವತೀಸುವ ಈ ತಿಧಿಗೆ ದಾಸರು ವಾರದ ಜೊತೆಯನ್ನು ತಳಕುಹಾಕಿರುವುದೇಕೆ? ಅನಿರುದ್ಧನ ಜನನದ ಸಂದರ್ಭದಲ್ಲಿಂತೂ ದಾಸರು, ಸಂವತ್ಸರ, ಮಾಸ, ಪಕ್ಷ, ತಿಧಿ, ವಾರ, ನಕ್ಕತ್ತಗಳನ್ನು ಬರೆದು, ರತಿವಂಚಮಿಯ ಸುತ್ತಲು ಬಿಗಿಯಾಗಿ ಚೋಕಟ್ಟಿನ ಕಳಾಸ ಹಾಕಿರುವರು. ಅದರಲ್ಲೇನಾದರೂ ಅಧ್ಯಾತ್ಮಿಕರಿಂದಿರುವುದೇ? ಮೇಲಿನ ಎಲ್ಲ ಸಾಮಂಗಿಗಳನ್ನು ಕೆಲೆಹಾಕಿ ಅವುಗಳ ಲೇಕ್ಕ ತೆಗೆದರೆ, ಆ ರತಿವಂಚಮಿಯು ಶಾಲಿವಾಹನ ಶಕದ ಗಳಿಂತ ನೇಯ ವರ್ಷದಲ್ಲಿ ಬಂದ ರತಿವಂಚಮಿಯ ಸಂವತ್ಸರ, ಮಾಸ, ಪಕ್ಷ, ವಾರ, ನಕ್ಕತ್ತಗಳಿಗೆ ಕೂಡುವುದು. ಸಮಯೋಚಿತವಾಗಿ ತೋಚಿದುದರಿಂದ, ದಾಸರು ತಮ್ಮಕಾನ್ಯದ ಕಾಲವನ್ನು ಸೂಚಿಸಲು, ಅದನ್ನು ಬರೆದರೆಂದು ಧಾರಾಳವಾಗಿ ಹೇಳಬಹುದು. ಅದರ ಹಿಂದಿನ ರತಿವಂಚಮಿಯು ಬ್ರಹ್ಮಸ್ತತಿ ವಾರದಲ್ಲಿ ಬೀಳುತ್ತದೆ. ಚಾಣಾಕ್ರಾದ ಕನಕದಾಸರು ರತಿಪ್ರದೃಷ್ಟಮ್ಮರ ಗೃಹಪ್ರವೇಶವನ್ನು ರತಿವಂಚಮಿಯ ದಿನ ಹೇಳಿ, ಮರುವರುವದಲ್ಲಿಯೆ ಅದೇ ತಿಧಿಯಲ್ಲಿ ಅವರೀರ್ವರಿಗೆ ಅನಿರುದ್ಧನು ಹುಟ್ಟಿದನೇಂದು, ಒಳ್ಳೆ ಹದಗಾರಿಕೆಯಿಂದ ಬರೆದಿರುವರು! ಶಾಲಿವಾಹನ ಶಕ ಗಳಿಂತನೇಯ ವರ್ಷ ವೆಂದರೆ ಗಾಂಧಿ-ಖಳನೆಯ ಇಸ್ತ್ಯಯು.

ಶ್ರೀವಾಸರಾಯರು ವಾಸಸಮವರನ್ನು ಕಟ್ಟಿಸುತ್ತಿರುವಾಗೆ, ಕನಕ ದಾಸರು ಆವರ ಪ್ರಥಮ ಸಂದರ್ಶನವನ್ನು ಹೊಡಿ, ಮಂತ್ರೋಪದೇಶವನ್ನು

ಪಡೆದರೆಂದು ಹೇಳುತ್ತಾರೆ. ರಾಯರಿಗೆ ವ್ಯಾಸಸಮುದ್ರದ ಉಂಬಳಿಯು ದೊರೆತುದು ಎಂತ್ತಾಗುತ್ತಿರುತ್ತಿಲ್ಲ. ಕೂಡಲೇ ಅವರು ವ್ಯಾಸಸಮುದ್ರವನ್ನು ಕಟ್ಟಲಾರಂಭಿಸಿದರು. ಮತ್ತೊಂದು ಕತೆಯಿಂದ ತಿಳಿಯುವುದೇನಂದರೆ, ಕನಕದಾಸರು ತೀರ ಮುಖಿನವರಾಗಿ ತಮ್ಮ ವಯಸ್ಸಿನ ಇಲ್ಲಿನೆಯ ವರ್ಣದಲ್ಲಿ ತೀರಕೊಂಡರು. ಮೇಲಣ ಎರಡೂ ವಿಷಯಗಳು ನಿಜವೆಂದು ತಿಳಿದು, ರಾಯರ ಪ್ರಥಮಸಂದರ್ಶನದ ಸಮಯದಲ್ಲಿ ದಾಸರಿಗೆ ಇ-ಇ ವರ್ಣಗಳಾಗಿದ್ದುವೆಂದು ಇಟ್ಟುಕೊಂಡರೆ, ಕನಕದಾಸರ ಕಾಲವು ಸುಮಾರಾಗಿ ಗೌಂಟ ೧೦ದ ಇಂಟ ನೆಯ ಇಸ್ತಿಯ ವರೆಗೆಂದು ಹೇಳಬಹುದು.

ತಾತಾಚಾರ್ಯರು ಹಾಗೂ ಶ್ರೀವಿಕ್ರಮದಾಸರು ಎಂಬ ಎರಡು ಹೇಸರುಗಳನ್ನು ಕನಕದಾಸರು ನಿರ್ದೇಶಿಸಿರುವರಷ್ಟು. ಮೋಹನತರಂಗಿಣಿಯನ್ನು ಬರೆದ ಕಾಲವು ಗೊತ್ತಾದ ಮೇಲೆ, ಆ ಕಾಲದ ಇತಿಹಾಸವನ್ನೈಂದಿದರೆ, ಆ ಎರಡೂ ಹೇಸರುಗಳ ವ್ಯಕ್ತಿಗಳು ಆರೆಂಬುವುದು ಗೊತ್ತಾಗುವಂತಿದೆ.

೩. ರಾಮಾನುಜ ಗುರುಗಳಾದ ತಾತಾಚಾರ್ಯರೆಂದರೆ, ತಿರುಮಲ್ಯೆ ತಾತಾಚಾರ್ಯರು. ಇವರು ವಿಜಯನಗರದಲ್ಲಿ ಕೃಷ್ಣದೇವರಾಯನ ಅಸಾಧನ ಪಂಡಿತರು. ಇವರಿಗೆ ಕೃಷ್ಣದೇವರಾಯನ ಜಾಮಾತನಾದ ‘ಅಳಿಯ’ ರಾಮರಾಯನು ಎಷ್ಟೋ ಸಾರೆ ಸನ್ಯಾಸಿದುದುಂಟು. ತಾತಾಚಾರ್ಯರು ರಾಮರಾಯನ ಗುರುಗಳು! ಆರುವೀಡು ಮನೀಶನದ ವಿಜಯನಗರದ ನರಪತಿಗಳ ಮೇಲೆ ಇವರ ವಚನಸ್ತು ವಿಶೇಷವಾಗಿದ್ದಿತು. ತಿರುಮಲ್ಯೆ ತಾತಾಚಾರ್ಯರ ಮಕ್ಕಳಾದ ಕುಮಾರ ತಾತಾಚಾರ್ಯರು ವೆಂಕಟಪತಿದೇವರಾಯನ ರಾಜಗುರುಗಳಾಗಿದ್ದರು.

೪. ಶ್ರೀವಿಕ್ರಮದಾಸರೆಂದರೆ ಸೋದೆಯ ಮರದ ಶ್ರೀವಾದಿರಾಜರು. ರಾಜರು ಮೊದಲಿನಿಂದ ಶ್ರೀವಿಕ್ರಮನ ಆರಾಧನೆಯಲ್ಲಿ ನಿರತರಾಗಿದ್ದರು. “ವಾದಿರಾಜರು ಮುಜುಪದಕ್ಕಾದೇವತೆಗಳು. ಆವರು ತೊಂಬತ್ತೀಂಟಿನೆಯ ಬ್ರಹ್ಮಕಲ್ಪಸಾಧನೆಯಲ್ಲಿರುವರು. ಈಗಿರುವ ವಾಯುವು ಬ್ರಹ್ಮಪದವಿಗೇರಿದ ಕೂಡಲೇ ರಾಜರು ವಾಯುಪದಕ್ಕೆ ಬರುವರು. ವಾಯುಪದಾರ್ಹ ಮುಜು ವಿನ ಹೇಸರು ಲಾತವ್ಯ. ಶ್ರೀವಿಕ್ರಮೋಪಾಸನೆಯು ಮುಜುಪದಕ್ಕಾಗಿ ಉಕ್ತವಾಗಿರುವುದು,” ಎಂದು ರಾಜರ ಮರದ ಸಾಂಪ್ರದಾಯಿಗಳು ಅನ್ನವದುಂಟು.

ಕನಿ ಕಸಕದಾಸರು.

ರಾಜರೆ, ಸೋದೆಯಲ್ಲಿ ಶ್ರೀವಿಕ್ರಮದೇವರನ್ನು ಪ್ರತಿಸ್ಥಿಸಿದರು. ತಮ್ಮ ಶೈಥಿಂಪ್ರಬಂಧವೆಂಬ ಗ್ರಂಥದೊಳಗೆ ಈ ವಿವರಗಳು ಅವರನ್ನು ವುದು,
ಶ್ರೀವಿಕ್ರಮಂ ರಮ್ಯಗದಾರಿಶಂಖಸರೋಜಮಾಲಾಧರಮಿಂದುವಣಂ
ಮನೋಹರಾಂಗಂ ಯತಿನಾದಿರಾಜಪ್ರತಿಸ್ಥಿತಂ ನಾಮಿ ಸದಾ
ಪ್ರಸನ್ನಂ ||

ಕೆಲ ಕಾಲದ ಮೇಲೆ ವಿಜಯನಗರದ ನರಪತಿಯಾದ ವೆಂಕಟಪತಿದೇವರಾಯನ ಮಾಂಡಲಕ್ಷನಾದ ಸೋದೆಯ ಆರಸಪ್ಪನಾಯಕನೇ ಮುಂತಾದ ಅನೇಕ ಜನರಿಂದ ದತ್ತಗಳನ್ನು ಗಳಿಸಿ, ಶ್ರೀವಿಕ್ರಮದೇವರ ಪೂಜೆಅಚ್ಚೆ ರಥೋತ್ಸವಗಳು ಲೋಪವಿಲ್ಲದೆ ಆವ್ಯಾಹತವಾಗಿ ನಡೆಯುವಂತೆ, ರಾಜರೆ ವ್ಯವಸ್ಥೆ ಪಡಿಸಿದರು. ಅವರಿಂದ ಪ್ರಾರಂಭವಾದ ಶ್ರೀವಿಕ್ರಮಂ ರಥೋತ್ಸವ, ಈ ಹೊತ್ತಿಗೂ, ಫಾ. ಶ್ರ. ನವಮಿಯಿಂದ ಪೌಣಿಂದ ವರೆಗೆ, ನಡೆಯುತ್ತ ಬಂದಿದೆ. ಕೊನೆಗೆ ರಾಜರು ಸೋದೆಯೊಳಗೆ ಶ್ರೀವಿಕ್ರಮನ ಸನ್ನಿಧಿಯಲ್ಲಿಯೆ ಶಾ. ಶ. ಗಜಂತ ನೆಯ ಶಾರ್ವರಿ ಸಂವತ್ಸರ ಫಾ. ಬ. ಶ್ರತೀಯೆ ಬುಧವಾರದಲ್ಲಿ ವ್ಯಂದಾವನವನ್ನು ಸೇರಿದರು.

ಸೋದೆಯು ಒಂದು ಶಿಲಾಲೇಖನದಲ್ಲಿ ಇರುವುದೇನಂದರೆ, “ಶಾ. ಶ. ಗಜಾಗಾರಲ್ಲಿ ಶ್ರೀಮದ್ವಾದಿರಾಜತೀಥಂಗಳವರು, ತಮಗೆ ಪ್ರಸನ್ನರಾಗಿ ಕಾಶಿದೇಶದಿಂದ ಬಂದ ಶ್ರೀಶ್ರೀವಿಕ್ರಮದೇವರಿಗೆ ದೇವಸಾಫನವನ್ನು ಕಟ್ಟಿಸಿ, ಅಲ್ಲಿ ಸಾಮಾನ್ಯ ಪ್ರತಿಸ್ಥೆಯನ್ನು ಮಾಡಿದರು.” ಅದೇ ಶಾಸನದ ಕೊನೆಯಲ್ಲಿ, “ಶಾ. ಶ. ಗಜಂತ ಚಿತ್ರಭಾನು ಸಂವತ್ಸರದ ವ್ಯೇಶಾಬುಶುದ್ಧಿ ಗಜ ಯು ಬುಧವಾರದಲ್ಲು ಶ್ರೀಶ್ರೀವಿಕ್ರಮ ದೇವರ ಪ್ರತಿಸ್ಥೆ ಮಾಡಿದ ಮುಹೂರತ ” ಎಂದಿದ್ದು ಇದರಿಂದ, ರಾಜರು ಶೈಥಿಂಪ್ರಬಂಧವನ್ನು ಶಾ. ಶ. ಗಜಂತ ನೆಯ ವರ್ಣದ ತರುವಾಯ ಬರೆದರೆಂದು ತಿಳಿವಳಿಕೆಯಾಗುವ ಸಂಭವವಿದೆ. ಆದರೆ, ಅದೇ ಶೈಥಿಂಪ್ರಬಂಧದಲ್ಲಿ, ವಿಜಯನಗರದ ಬಗ್ಗೆ ರಾಜರು ಅಂದುದು, ಮಾಲಾಭಿಸ್ತಮಲಂಕೃತಾಸಿ ವಿಮಲಾ ಲೋಲೋಲ್ಲಾಜನಾ |
ಶೂಲೇನ ಶ್ರಿದಲೇನ ದೃತ್ಯಕಲನೇ ಕಾಲಾಯಿತೇನ ದ್ವಿಷಃ ||
ಫಾಲೇ ಪಾದತಲಂ ನಿಧಾಯ ಬಲಿನಂ ಯೋನೋಽಲಯಂತಿಃ ಶಿಲಂ |
ಬಾಲಾ ಮೇ ಬಲದಾಸ್ತು ಲೋಲವಲಯಾ ಶ್ರೀಬಾಲಹಂಪಾಲಯಾ ||

“ ದೈತ್ಯರನ್ನ ಶ್ರಿಶೂಲದಿಂದ ನಾಶಗೊಳಿಸುವುದು,” “ಹನ್ಯ
ಮೇಲೆ ಹೆಚ್ಚೆಯನ್ನಿಂತೆ ಖರನ್ನು ಬೇರು ಸಹಿತ ಕಿತ್ತಿಹಾಕುವುದು,” ಎಂಬ
ಹಂಪಿಗೆ ಸಂಬಂಧಿಸಿರುವ ರಾಜರ ಭಾಷೆಯು ರಾಕ್ಷಸದಂಗಡಿಯ ನಂತರದ್ದಾಗಿರ
ಉಂಟಾರದು. ಅರುವೀಡು ಮನೆತನದ ವೆಂಕಟಪತಿ ದೇವರಾಯನು ಮುಸಲ್ಕಾನ
ರನ್ನ ಸದೆಬಡಿದು ನೈಭವದಿಂದ ಆಳಿದರೂ ಆವನ ನೇಲೀವೀಡು ವೆನುಗೋಂಡೆ
ಚಂದ್ರಗಿರಿಗಳಾಗಿದ್ದವು. ಮುಂದಿನ ಶ್ಲಾಂಕವು ಈ ವಿಷಯವನ್ನು ಮತ್ತಿಷ್ಟು
ವಿಶದಗೊಳಿಸುತ್ತಿದೆ.

ರಾಜಧಾನಿ ಜಯತಿ ಸಾ ಗಜಗಹ್ಯರಸಂಜ್ಞಿತಾ |

ಯತ್ರ ಭಾಂತಿ ಗಜಾ ಮಧ್ಯರಾಧಾಂತಧರಣೀಧರಾಃ ||

ಹಂನೆ-ಹಸ್ತಿನಾವತಿಗೆ ಇಲ್ಲಿ ರಾಜಧಾನಿಯೆಂದು ಸಂಚೋಧಿಸಲಾಗಿದೆ. ವಿಜ
ಯನಗರವು ಗಜಾ ನೆಯ ಇಸ್ತಿಯಲ್ಲಿ ಹಾಳಾಯಿತು. ಆದುದರಿಂದ, ಶೀಥಿ-
ಪ್ರಬಂಧವು ರಾಕ್ಷಸದಂಗಡಿಯಕೆಂತಲು ಮುಂಚಿತ ರಚಿತವಾಯಿತೆಂದು
ಹೇಳಬಹುದು. ಮೇಲಾಗಿ, ಆ ರಾಜಧಾನಿಯಲ್ಲಿ, ಮಧ್ಯಸಿದ್ಧಾಂತವನ್ನೈತ್ತಿ
ಹಿಡಿಯಂತ ಮದ್ದಾಸೆಗಳು ನೆಲಿಸಿರುವುವೆಂದು ಅಂದಿರುವದರಿಂದ ಶೀವಾಸ
ರಾಯರು, ಶೀನಿವಾಸತೀಥರು, ರಾಮತೀಥರು, ರಘುಪತಿತೀಥರು,
ಗೋವಿಂದ ಒಡೆಯರು, ಸುಧಿಂದ್ರತೀಥರು, ಸುರೇಂದ್ರತೀಥರು, ವಿಜ
ಯಿಂದ್ರತೀಥರು, ಪುರಂದರಾಂಸರೆ ಮುಂತಾದ ಮಾಧ್ಯಮಹಸೀಯ
ರನ್ನ ರಾಜರು ಸೂಚಿಸಿರುವರೆಂದು ತಿಳಿಯಬಹುದು. ಶೀವಾಸರಾಯರು
ಗಜಾ ರಲ್ಲಿ ದೇಹವನ್ನಿಟ್ಟಿರು. ಸೋದೆಯ ಶ್ರವಿಕ್ರಮನು, ಶೀವಾದಿರಾಜರ
ಜೀವಿತ ಕಾಲದಲ್ಲಿಯೆ ಮೂರು ಬಾರಿ ಪ್ರತಿಷ್ಠಾಪನೆಯನ್ನು ಪಡೆದನೆಂದು
ಅನ್ವಯಿಸಬಹುದು. ರಾಜರು, ಶ್ರವಿಕ್ರಮನನ್ನು, ವೊದಲು, ತಮ್ಮ ಸೋದೆಯು
ಮರದಲ್ಲಿ, ಆ ಮೇಲೆ ಪ್ರತ್ಯೇಕವಾದ ಒಂದು ಗುಡಿಯಲ್ಲಿ (ಶ್ರೀ. ಶ. ಗಳಾಗಿ),
ನಂತರ ವಿಜಯನಗರದ ಪುನರುಚ್ಚಿವನವಾದಾಗ ವೆಂಕಟಪತಿ ದೇವರಾಯನ
ಮಾಂಡಲಿಕನಾದ ಸೋದೆಯ ಅರಸಪ್ಪ ನಾಯಕನ ಬೈದಾಯರದ ಮೂಲಕ
ಈಗಿರುವ ಭವ್ಯ ಶಿಲಾಮಯ ದೇವಾಲಯದಲ್ಲಿ (ಶ್ರೀ. ಶ. ಗಳಾಗಿ), ಪ್ರತಿ
ಷ್ಟುಸಿ, ಶ್ರವಿಕ್ರಮನಾಮವನ್ನು ಸಾರ್ಥಕಗೊಳಿಸಿರಬಹುದು!

ವಾದಿರಾಜರು ತ್ರಿವಿಕ್ರಮನನ್ನು ತಮ್ಮ ಪದಗಳಲ್ಲಿ ಕೊಂಡಾಡಿದುದೂ ಉಂಟು. ಲಕ್ಷ್ಮೀಶೋಭನ ವೆಂಬುದೊಂದು ರಾಜರ ಜಿಕ್ಕು ಕವನವಿದೆ. ಅದ ಹೀಳಿಗಿನ ನೋಡಲನೇಯ ಹಾಗೂ ಕೊನೆಯ ಶೈಲ್ಯ ಒಂದೇ ಇರುವುದು. ಅದು ತ್ರಿವಿಕ್ರಮನ ಅಂತಿತದಿಂದ ಇದೆ.

ಶೋಭನವೆನ್ನಿರೆ ಸುರರೋಳು ಸಭುಗನಿಗೆ ।

ಶೋಭನವೆನ್ನಿ ಸುಗುಣನಿಗೆ ।

ಶೋಭನವೆನ್ನಿಂ ತ್ರಿವಿಕ್ರಮರಾಯಗೆ ।

ಶೋಭನವೆನ್ನಿ ಸುರಪ್ರಿಯಗೆ ॥

ಕನಕದಾಸರು ನೋಹನತರಂಗಿಟಿಯನ್ನು ಬರೆಯುವಾಗೀ, ರಾಜರಿಗೆ “ತ್ರಿವಿಕ್ರಮದಾಸ” ರೆಂಬ ಮತ್ತೊಂದು ಹೆಸರು ಬಿಡ್ಡಿರಬಹುದು. ದಾಸರ ಪೀಠಿಗಿಗೆ ಒಳಗಟ್ಟು ಕನಕದಾಸರು ಪ್ರೇತಿಯಿಂದ ತಮ್ಮ ಗುರುಗಳಾದ ಶ್ರೀವಾದಿರಾಜರಿಗೆ ತ್ರಿವಿಕ್ರಮದಾಸರೆಂದು ಸಂಬೋಧಿಸಿರುವುದು ಸ್ವಾಭಾವಿಕವೂ ಉಚಿತವೂ ಆಗಿದೆ!

೨. ಕನಕದಾಸರ ಕಾಲಮೊಳಗಿನ ಭಾಗವತದರ್ಶನವಿಸ್ತಾರ.

ಭಗನೆಂಬ ದೇವತೀಯು ಶಬ್ದವನ್ನು ಅಂಟಿಮಾಡುವನೆಂದು ಹೇಳಿರುವುದು. ಭಗ ಶಬ್ದಕ್ಕೆ ಶಬ್ದಕ್ಕೆಯೆಂಬಧರ್ಮವೂ ಈ ಶಕ್ತಿಯುಳ್ಳವನು ಭಗ ವಂತನೆಂದೂ ತಿಳಿದು ಬರುವುದು. ಭಗವಂತನನ್ನು ಪ್ರಾಜೆಮಾಡುವ ಮತಕ್ಕೆ ಭಾಗವತವೆಂದು ಹೇಸರು. ಭಗವಂತನು ವಿಷ್ಣುವಿನಿಂದ ಅಭಿನ್ನನಾದುದರಿಂದ ಭಾಗವತವನ್ನಕ್ಕೆ ವೈಷ್ಣವಮತವೆಂದು ಹೇಸರು ಬಂದಿತು. ವಿಷ್ಣುವಿನ ವಂಹಿ ಮೆಯನ್ನು ಹೊಗಳುವ ಅನೇಕ ಗ್ರಂಥಗಳಿವೆ. ಅವುಗಳಲ್ಲಿ ಭಾಗವತಪುರಾಣವು ಮಿಗಿಲಾದುದು. ಭಾಗವತವು ಕಲಿಯುಗದೊಳಗೆ ದಕ್ಷಿಣದೇಶದಲ್ಲಿ “ಅನೇಕರು ನಾರಾಯಣನ ಭಕ್ತರಾಗುವರು” ಎಂದು ಹೇಳುವುದು. ಇವರೇ ಆಳ್ವಾರರು. ಇವರ ಗ್ರಂಥಗಳಿಗೆ ‘ನಾಲಾಯರ’ ಪ್ರಬಂಧವನ್ನು ವರು. ಆಳ್ವಾರರ ಕಾಲವು ಐ-೯ ಸೆಯ ಶತಮಾನವೆಂದು ಹೇಳಬಹುದು ಆಳ್ವಾರರ ಸಂತರ ಆಚಾರ್ಯರ ಕಾಲವು ಪ್ರಾರಂಭವಾಗುವುದು. ಹನ್ನೇರಡ ಸೆಯ ಶತಮಾನದಲ್ಲಿ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತಮತವನ್ನು ಸ್ಥಾಪಿಸಿ ತೀವೈಷ್ಣವ ಸಂಪ್ರದಾಯವನ್ನು ಬಳಕೆಯಲ್ಲಿ ತಂದರು. ಆಚಾರ್ಯರು ಆಳ್ವಾರರ ಪ್ರಬಂಧಕ್ಕೆ ಬಹಳ ಮಹತ್ವಕೊಟ್ಟಿದುಂಟು. ರಾಮಾನುಜರಲ್ಲಿ ಏರಡು ಬಣಗಳಿವೆ. ಒಂದಕ್ಕೆ ತೆಂಗಲೆಯರೆಂದೂ ಏರಡನೆಯದಕ್ಕೆ ವಡಗಲೆಯರೆಂದೂ ಕರೆಯುವರು. ತೆಂಗಲೆಯವರು ದಕ್ಷಿಣದೇಶದ ನುಡಿಯಾದ ತಮಿಳನಲ್ಲಿರುವ ನಾಲಾಯರ ಪ್ರಬಂಧವನ್ನು ಮುಖ್ಯಶಾಸ್ತ್ರವೆಂದು ತಿಳಿಯುವರು. ವಡಗಲೆಯವರು ಉತ್ತರದೇಶದ ಭಾಷೆಯಾದ ಸಂಸ್ಕಾರದಲ್ಲಿರುವ ವೇದ ವೋದಲಾದ ಶಾಸ್ತ್ರಗಳು ಮುಖ್ಯವೆಂದು ತಿಳಿಯುವರು.

ರಾಮಾನುಜಾಚಾರ್ಯರ ಕಾಲದಲ್ಲಿಯೇ ಉತ್ತರದೇಶದೊಳಗೆ ರಾಮಾನಂದ ಎಂಬ ವೈಪುವ ಅಚಾರ್ಯರು ಆಗಿ ಹೋದರು. ಆ ಬಳಿಕ ಮಧ್ಯಾಚಾರ್ಯರ ಉದಯವಾಯಿತು ಇವರೇ ದ್ವೈತಮತಸಾಫಾಪನಾಚಾರ್ಯರು; ಭಾಗವತ ಧರ್ಮದ ಅಧ್ಯಯನಗಳು. ಇವರಿಂದಿನ್ನರೆ ಕನಾರಟಿಕದಲ್ಲಿ ಭಾಗವತಧರ್ಮವನ್ನು ಅತ್ಯಾಚ್ಚ ಶಿಲುರಕ್ಷೇತ್ರ ತಲುಪಿದರೆಂದು ಹೇಳಬಹುದು. ರಾಮಾನುಜ ಹೊಳಗಿರುವ ತೆಂಗಲೆವಡಗಲೆಯವರ ಪಂಗಡದಂತೆ ಕನಾರಟಿಕದಲ್ಲಿ ದಾಸವ್ಯಾಸಕಾಟಗಳ ವಾದವು, ರಾಮಾನುಜರೊಳಗಣ ತೆಂಗಲೆವಡಗಲೆ ವಾದದ ಮಾರ್ಪಟ್ಟೆ ಪಡಿದನಿ.

ಕನಕದಾಸರ ಕಾಲದಲ್ಲಿ ಇಡೀ ಭಾರತವರ್ಷದ ಸಿಂಹಾವಲೋಕನ ಮಾಡಿದಲ್ಲಿ ಭಾಗವತಧರ್ಮದ ಸೊಲ್ಲಿ ಎಲ್ಲಿಡೆಯಲ್ಲಿಯೂ ಕೆಳಬರುತ್ತಿದ್ದಿ ತೆಂದೆನ್ನ ಬಹುದು. ಪರಮಭಾಗವತನೆಂದು ಹೆಸರುವಾಸಿಯಾದ ಪ್ರತಿಯೊಂದು ವಿಭಾಗಿಯು ಅಂದು ಜನ್ಮತಳೆದಿದ್ದನೆಂದು ಧಾರ್ಜವಾಗಿ ಹೇಳಬಹುದು.

ರಾಯಿದಾಸನೆಂಬ ಸಮ್ಮಾನಾರ್ಥಿ ಕುಲದ ಸಾಧುವು ರಾಜಸ್ತಾನದಲ್ಲಿ ಆಗಿ ಹೋದನು. ಅವನು ಮಹಾಭಗವದ್ಗೃಹಕ್ಕನು. ಕೃಷ್ಣಭಕ್ತಿಯನ್ನೂ ಇಗೊಂಡ ಅನೇಕ ಪದಗಳನ್ನು ರಚಿಸಿದನು. ಕೆಳಗಿನ ಕುಲಗಳಲ್ಲಿ ಅವನು ಪ್ರಚಂಡ ಆಂದೋಲವನ್ನು ಮಾಡಿದನು. ಅವನ ಪದಗಳನ್ನು ರಾಜಸ್ತಾನದ ದಸಗಾಯಿಗಳು ಈಗೀಯು ಭಕ್ತಿಯಿಂದ ಅನ್ನು ತ್ವಾರಂತಿ. (ಶ. ೧೯೦೦).

ರಾಯಿದಾಸನ ಮುಖ್ಯಿನ ಕಾಲದಲ್ಲಿ, ಮೇವಾಡದ ಅರಸುಮಗಳೂ ಚಿತ್ತಾರಿನ ಅರಣಿಯೂ ಆದ ವಿರಾಬಾಯಿಯೆಂಬ ಸಾಧ್ಯಾಯು ಅವನ ಶಿವ್ಯತ್ಪವನ್ನು ಪಡೆದಳು. ಮಿರಾಬಾಯಿಯು ಚಿಕ್ಕಂದಿನಿಂದ ಪರಮ ಭಾಗವತಳು. ರಾಜವೈಭವ, ಸಂಸಾರ ಹೊದಲಾದವುಗಳನ್ನು ತೊರೆದು, ಆವಳು ಕೃಷ್ಣನ ನಾವಾಸಂಕೀರ್ತನೆಯಲ್ಲಿಯೇ ತನ್ನ ಕಾಲವನ್ನು ಕಳೆದಳು. ಮಾರಾವಾದ, ಮಧುರೆ ಗೋಕುಲ, ವೃಂದಾವನಗಳ ಪಂಚಕೋಶಿಯಲ್ಲಿ ಭಕ್ತಿಪಂಥಕ್ಕೆ ಇವಳೇ ಒಕ್ಕೇ ಚಾಲನೆ ಕೊಟ್ಟಳು. (ಶ. ೧೯೦೦).

ಪರಮಭಾಗವತನಾದ ಪ್ರಯಾಗದ ತುಳಸಿದಾಸನೂ ಅದೇ ಕಾಲದ ವನು (ಒಜ್ಞ-ಒಜ್ಞ). ಆವನು ಹಿಂದಿ ನುಡಿಯಲ್ಲಿ ರಾಮಾಯಣವನ್ನು ಬರೆದು ಆ ವಾಜ್ಞಾಯವನ್ನು ಅಭಿವೃದ್ಧಿಗೊಳಿಸಿದನಲ್ಲಿದೆ, ವಿಷ್ಣುಭಕ್ತಿಯ ಶಿರಳು ಸರ್ವಸಾಧಾರಣ ಜನತೀಗೂ ನಿಲುಕುವಂತೆ ಮಾಡಿದನು.

ಕಬೀರದಾಸನು (ಒಜ್ಞ-ಜಾಗ್ರ) ಕಾತಿಯವನು ಆವನು ಹಿಂದು ಸ್ತ್ರಾನಿಂ ನುಡಿಯಲ್ಲಿ ಭಕ್ತಿವೈರಾಗ್ಯಗಳನ್ನೊಡಗೊಂಡ ಆನೇಕ ಪದಗಳನ್ನು ರಚಿಸಿದನು. ಹಿಂದು-ಮುಸಲ್ಕಾನರಲ್ಲಿಯ ವೈಮನಸ್ಸು ಅಳಿದು ಹೋಗಬೇಕೆಂದು ಆ ಸಾಧುವು ಅನೇಕ ಬಗೆಯಾಗಿ ಚೋಧಿಸಿದನು ಜೇಡರೇ ಮೊದಲಾದ ಜಾತಿಗಳಲ್ಲಿ, ಕಬೀರದಾಸನೇ ‘ರಾಮನಾಮ’ದ ಮಹತ್ವವನ್ನು ಅರಾಹಿದನು.

ಬಂಗಾಳದ ಪರಮವೈಷ್ಣವನಾದ ಗೌರಾಂಗ ಪ್ರಭುವೂ ಅಂದಿನವನೇ. ಶ್ರೀಕೃಷ್ಣಜೈತನ್ಯನ ಕಾಲವು ಗಳಿಂದ ೧೦೮ ಗಂಧಿರ ವರೆಗೆ ಜೈತನ್ಯನ “ಹರಬೋಲ್,” ಗಜರ್ನೆಯು ಅಂಗ, ವಂಗ, ಕಳಿಂಗಗಳಲ್ಲಿ, ಭಾವನಾ ಪ್ರಧಾನರಾದ ಬಂಗಾಲಿಗಳನ್ನು ಬಡಿದೆಬ್ಬಿಸಿತೆಂದು ಹೇಳಬಹುದು. ಗೌರಾಂಗನು ಭಕ್ತಿಪುರಸ್ಸರನಾದ ಬಹು ದೊಡ್ಡ ತತ್ವಜ್ಞನಿಯು. ಆವನ ಪಂಥದ ವೈಷ್ಣವರು ಬಂಗಾಳದಲ್ಲಿ ಈಗ್ಗಿಯೂ ಇರುವರು ಜೈತನ್ಯನು ಗಂಗಂ ರಿಂದ ಏಜಾಕ್ತರ ವರೆಗೆ ಇಡೀ ಹಿಂದುಸ್ತ್ರಾನದಲ್ಲಿ ತೀಥಾರ್ಚಿನೆಗಾಗಿಪ್ರವಾಸ ಮಾಡಿದುದಲ್ಲಿದೆ, ವಂಕ್ಯೇವಂದಿನೆಗಳಿಗೂ ಹೋಗಿದ್ದನೆಂದುಹೇಳುತ್ತಾರೆ.

ಫೋಜರ ದೇಶದ ವಲ್ಲಭಾಚಾರ್ಯರೂ ಕನಕದಾಸರ ಕಾಲದವರೇ (೧೯೩೨-೧೯೫೨). ಆಚಾರ್ಯರು ಹೂಡಿಸಿದೊಂದು ವೈಷ್ಣವ ಪಂಥವನ್ನೇ ಸ್ಥಾಪಿಸಿದರು. ಆದಕ್ಕೆ ‘ವಲ್ಲಭಿಂಪಂಥ’ ವೆಂದೆನ್ನುವರು ತವ್ರಿತ ಪಂಥದ ಪ್ರಕಾರಕ್ಕಾಗಿ ಆವರು ಬಹಳ ಪ್ರಯಾಸಬಟ್ಟಿರೆಂದು ತೋರುತ್ತಾದೆ. ವಲ್ಲಭಾಚಾರ್ಯರು, ವಿಜಯನಗರದಲ್ಲಿ ವ್ಯಾಸರಾಯರಿರುವಾಗೆ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದರೆಂದು ತಿಳಿಯುತ್ತಾದೆ. ಆವರ ಉಪನಿಷತ್ತದ ಸಮಯದಲ್ಲಿ ವ್ಯಾಸರಾಯರೇ ಆಧ್ಯಾತ್ಮರಾಗಿದ್ದರು. ಆಚಾರ್ಯರು ಕೃಷ್ಣಭಕ್ತಿಯ ವಿಷಯ ದಲ್ಲಿ ನೇರವೇರಿಸಿದ ಕಾರ್ಯವು ಆಗಾಧವಾಗಿದೆ. ವೈಷ್ಣವಾಗ್ರಹಿಯಾದ ಸೂರ್ಯಾಸನು ವಲ್ಲಭಾಚಾರ್ಯರ ಪ್ರಕೃತ್ಯೆ ಶಿಷ್ಯನು.

ಮರಾಟ ದೇಶದಲ್ಲಿ ಭಾನುದಾಸನೆಂಬ ಭಾಗವತನು (ಗಳಿಳಿ-ಗಜಗಳಿ) ವಿಟ್ಟು ಲಭಕ್ತಿಯನ್ನು ಎಲ್ಲಿಲ್ಲಿಯೂ ಹರಡಿದನು. ವಿಜಯನಗರಕ್ಕೆ ಹೋದ ವಿಟ್ಟು ಲನನ್ನು ಮರಳ ಪಂಥರಪುರಕ್ಕೆ ತಂದವನು ಭಾನುದಾಸನೆ ಎಂದು ಭಾವಿಕ ಜನರಲ್ಲಿ ಪ್ರತಿಷ್ಠಿಯಿದೆ. ಭಾನುದಾಸನೆ ವೊಮ್ಮೆಗನೇ ಏಕನಾಥ ಪ್ರಭುವು (ಗಳಿಳಿ-ಗಜಗಳಿ). ಏಕನಾಥನೆ ಶ್ರೀಮದ್ವಾಗವತವನ್ನು ಮರಾಟ ಯಲ್ಲಿ ಆನುವಾದಿಸಿದನು. ಭಾಗವತದೊಳಗಣ ವಿಷ್ಣುಭಕ್ತಿಯ ಹಂರುಳು ಜನಜಂಗುಳಿಯಲ್ಲಿ ಹರಡಬೇಕೆಂದು, ಈ ಮಹಾಪುರಾಣನು ಅನೇಕ ಕಷ್ಟ ನಷ್ಟಗಳನ್ನು ನುಭವಿಸಿದನು. “ ಏಕನಾಥೀ ಭಾಗವತ ” ವು ಸದ್ಯದಲ್ಲಿ ಮಹಾ ರಾಷ್ಟ್ರೀಯ ಸಾಧುಸಂತರ ಸೊಬಗಿನ ಸುಗ್ರೀಯೆಂದು ಹೇಳಬಹುದು. ಮರಾಟ ಯಲ್ಲಿ ಆದ್ಯತ ಗ್ರಂಥರಚನೆ ಮಾಡಿದ ದಾಸೋದಿಗಂಬರ (ಗಜಗಳ-ಗಳಿಗೆ) ನೆಂಬ ಭಾಗವತನೂ ಅಂದಿನವನೇ.

ಕನಾಟಕದಲ್ಲಿ ಮಧ್ಯರಾಮಾನುಜರಂದ ಪುಷ್ಟಿಯನ್ನು ಪಡೆದ ಭಾಗವತ ಧರ್ಮವು ಅವರ ಸಚ್ಚಿವ್ಯರಿಂದ ಅಭಿವೃದ್ಧಿಯನ್ನು ಪಡೆಯಿತು. ಭಗವಂತನ ಮಹಿಮೆಯನ್ನು ಕನ್ನಡದಲ್ಲಿ ಹಾಡಿ ಭಕ್ತಿಯಿಂದ ಭಜಿಸುವ ಪರಿವಾರವು ವೋದಲು, ಮಧ್ಯಾಚಾರ್ಯರ ಸಾಕ್ಷಾಚ್ಚಿವ್ಯರಾದ ನರಹರತಿಂಥರ್ ವಿಂದ ರಾಘವಯಲ್ಲಿ ಬಂದಿತೆಂದು ಆನ್ನುವದುಂಟು. ಈ ನರಹರತಿಂಥರ್ ದಾಸಕೂಟದ ವೋದಲಿಗರೆಂದು ಅನೇಕರು ತಿಳಿಯುತ್ತಾರೆ. ಹೀಗಾಗಿ ಮಾಧ್ವ ಮಹಿಳೆಗಳಲ್ಲಿ ಸಮಾಜದಲ್ಲಿ ಕನ್ನಡ ಕವನಗಳಿಂದ, ಭಗನ್ನಾಮಂಂಕೀ ತರ್ನನೆ ಮಾಡುವುದು, ಭಗವದನುಗ್ರಹಕ್ಕೆ ಪಾತ್ರರಾಗಬೇಕಾದರೆ, ಮಾನಸಿಕ ಕಾಗೂ ತಾರೀರಿಕ ಶುದ್ಧಿಯನ್ನು ಕೈಕೊಳ್ಳುವುದು, ಆದರ ಗೋಂಸುಗ ನಿಂತಿ ಧರ್ಮಗಳನ್ನು ಅವಲಂಬಿಸುವುದು, ವೈರಾಗ್ಯವನ್ನು ತಕ್ಷಿಯುವುದು, ಇವೇ ನೋದಲಾದವುಗಳು ಜನರಿಗೆ ತಿಳಿಸಿಕೊಡಲಾದುವು. ಬರಬರುತ್ತ ಈ ಕಾರ್ಯವನ್ನು ಕೈಕೊಂಡು ಈಶ್ವರಸೇನೆ ಜನಸೇವೆ ಮಾಡುವವರಿಗೆ ‘ ದಾಸರು ’ ಎಂಬ ಸಂಕೇತವು ಬಳಕೆಯಲ್ಲಿ ಬಂದಿತು. ೻

ಶ್ರೀವ್ಯಾಸರಾಯರ ಗುರುಗಳಾದ ಮುಳಬಾಗಿಲು ಮತ್ತೆ ಶ್ರೀಸಾದ ರಾಯರು ಅನೇಕ ಪದಗಳನ್ನು ರಚಿಸಿದರು. ಅವರ ಶಿವ್ಯರಾದ ವ್ಯಾಸ ತಿಂಥರಂತೂ (ಗಳಿಳಿ-ಗಜಗಳಿ) ವಿಜಯನಗರದ ದಾಸಕೂಟದ ಅಧ್ಯಾ

ಕ್ಷೇತ್ರ; ವಿಜಯನಗರ ಸಾಮಾಜ್ಯದ ಅಧಿಕೃತಪ್ರಾಯರು. ಆಗಾಧ ಪಾಂಡಿತ್ಯ, ಅಪ್ರತಿಮು ಗ್ರಂಥರವನೆ, ಅತುಲ ವೈರಾಗ್ಯ, ಅಖಿಂಡ ಬಹುಚಯೆ, ಅಸದೃಶ ಧರ್ಮಕಾರಣರಾಜಕಾರಣ ಪಟ್ಟಿತ್ವ ಇವುಗಳ ಮೂಲಕ ವ್ಯಾಪ ಮುನಿಗಳು, ಭಾಗವತಪಂಥದ ತಿರುಳನ್ನು ವಿಜಯನಗರ ಸಾಮಾಜ್ಯ ದಲ್ಲಿಸ್ತೇ ಅಲ್ಲದೆ ಇಡೀ ಭರತವಿಂದದಲ್ಲಿಯೂ ತಿಳಿಸಿಕೊಟ್ಟರು.

ಉಡುಪಿಯ ಶ್ರೀವಾದಿರಾಜರು (೧೩೮೦-೧೪೧೦) ವ್ಯಾಸಯೋಗಿಗಳ ಶಿಷ್ಯರು. ಗುರುಗಳಂತೆಯೆ ರಾಜರು, ಗ್ರಂಥರಚನೆಯಿಂದ, ಕಾವ್ಯಮಾಯ ಪದರಚನೆಯಿಂದ, ಕಾವ್ಯಗಳಿಂದ, ವಾಗ್ವತನದಿಂದ, ಭಕ್ತಿವೈರಾಗ್ಯಗಳಿಂದ ಉಡುಪಿಯ ಕೃಷ್ಣನ ಹಾಗೂ ಸೋದೆಯ ಶ್ರವಿಕರುಮನ ವಿಜ್ಞಂಭಂತೆಯ ಉತ್ಸವಗಳ ಕರ್ತೃತ್ವದಿಂದ ಜನರನ್ನು ಭಕ್ತಿಪಂಥಕ್ಕೆ ಮನಸೋಲಿಸಿದರು.

ದಾಶತ್ರೇಷ್ಟುರಾದ ಪುರಂದರದಾಸರೂ (೧೩೮೪-೧೪೨೪) ಕನಕದಾಸರ ಕಾಲದವರೇ. ಈ ಪರಮಭಾಗವತರ ಸಂಬಂಧವಾಗಿ ಹೆಚ್ಚಿಗೆ ಬರಿಯುವ ಕಾರಣವೇಷಿಲ್ಲ. ಮನೆಮಾರುಗಳನ್ನು ತೊರೆದು, ವೈರಾಗ್ಯ ತಳೆದು, ತೀರ್ಥಯಾತ್ರಿಗಳಾಗಿ ಹೊರಟು, ಭಿಕ್ಷುಟನೆಯ ಮೂಲಕ ದೇಶದೇಶಗಳಲ್ಲಿ, ಪಟ್ಟಿಂಗಳಲ್ಲಿ, ಪಳ್ಳಿಗಳಲ್ಲಿ, ಕೇರಂಗಳಲ್ಲಿ, ಎನ್ನೆಮನೆಗಳ ಮುಂದೆ ಹೊಸಬಿಗಿಯ ಪದಗಳನ್ನು ರಚಿಸಿ, ಭಕ್ತಿನೀತಿವೈರಾಗ್ಯಗಳು ಜನರ ಮನದಟ್ಟಾಗುವಂತೆ ಭಾಗವತ ಧರ್ಮದ ಮರ್ಮವು ತಿಳಿಯುವಂತೆ, ಹಾಡಿ ಜನಜಾಗೃತಿ ಮಾಡಿದ ಕನ್ನಡಿಗರೊಳಗಣ ಮಹಾವಿಭಾತಿಯಿದು! ದಾಸರ ಸೀಳಿಗೆಯಾಲ್ಲಿ ಇವರೇ ಅಗ್ರಗಣ್ಯರು!

ಬೇಲೂರಿನ ವೈಕುಂಠದಾಸರೂ ಇದೇ ಕಾಲದವರೆಂದು ಕೆಲವರನ್ನು ವರಂ. ಬೇಲೂರ ಬಿಟ್ಟು ಕದಲದಿದ್ದರೂ ಈ ಶ್ರೀವೈಷ್ಣವದಾಸರು ಅಲ್ಲಿಯೇ ಪದಗಳನ್ನು ರಚಿಸಿ ತಮ್ಮ ನಿಮ್ಮಲವಾದ ಚಾರಿತ್ರ್ಯದಿಂದ ವಿಷ್ಣುಭಕ್ತಿಗೆ ಚಾಲನೆಯನ್ನಿತ್ತರು. ಕನಕದಾಸರು ಇವರ ಶಿಷ್ಯತ್ವವನ್ನು ವಹಿಸಿ ಬೇಲೂರಿನಲ್ಲಿ ಬಹುಕಾಲ ವಾಸಿಸಿದರೆಂದು ಹೇಳುತ್ತಾರೆ. ಕೃಷ್ಣರಾಯ ಅಳಿಯರಾಮರಾಯರ ರಾಮಾನುಜ ಗುರುಗಳಾದ ತಿರುಮಲ್ಯ ತಾತಾಚಾರ್ಯರೂ (ಸು. ೧೩೫೨) ಮಹಾವೈಷ್ಣವರೇ. ಅವರಂತೆಯೇ ಅವರ ಮಕ್ಕಳಾದ ಕುಮಾರ ತಾತಾಚಾರ್ಯರೂ ತೆಲುಗು ತಮಿಳು ದೇಶಗಳಲ್ಲಿ ವೈಷ್ಣವಧರ್ಮದ ಮರ್ಮವನ್ನು ರು

ಹಿದರು. ಕುಮಾರ ತಾತಾಚಾರ್ಯರು (ಸು. ಇಂಡಿಚೆ) ಚಂದ್ರಗಿರಿಯಲ್ಲಿ
ಉದ ವಿಜಯನಗರದ ನರಪತಿ ವೆಂಕಟಪತಿದೇವರಾಯನ ರಾಜಗುರುಗಳು.
ಮಾಧ್ವಗುರುಗಳಾದ ವಿಜಯೀಂದ್ರಯತಿಗಳು, ಕುಮಾರ ತಾತಾಚಾರ್ಯರ
ಸಮಾಳಿನರು. ವಿಜಯೀಂದ್ರರು ವ್ಯಾಸರಾಯರ ಶಿಷ್ಯರು. ಗುರುಗಳಂತೆಯೇ
ಎವರೂ ಪಂಡಿತರು, ಭಾಗವತರು.

ಧಾರ್ಮಾಡ ಇತಿಸಾಸ ಸಂಶೋಧಕ ಮಂಡಳದವರಿಂದ ಒದಗಿಸುದು.



ತಿರುವೊಲಾದೇವಿ ಕೃಷ್ಣದೇವರಾಯ ಜಿನಾಂದೇವಿ
(ತಿರುಪತಿ.)

(ಶ್ರೀಮಹಾವೀರ ಮುದ್ರಣಾಲಯ ಬೆಳಗಾವಿ)

ಧಾರ್ಮಣಾಡ ಇತಿಹಾಸ ಸಂಕೀರ್ಣಕ
ವಂಡಲವರಿಂದ ಒಡಗಿದುದು.



ವೆಂಕಟಿಪತಿದೇವರಾಯ
(ತಿರುಪತಿ.)

ಶ್ರೀಮಹಾವಿಿರ ಮುದ್ರಣಾಲಯ ಬೆಳಗಾವಿ.

ಇ ದಾಸರ ಕಾಲದ ಕನಾಟಿಕ.

ಕನಕದಾಸರ ಶಾಸ್ಯಗಳಲ್ಲಿ ಆ ಕಾಲದ ಜನರ್ಚಿವನದ ಪಡಿಸೆರಳು ಬಿಧ್ಯಾದು ಕಂಡುಬರುವುದು. ಅವರ ಕಾಷ್ಟದ ಸೊಬಗನ್ನು ಕಂಡುಹಿಡಿಯ ಬೇಕಾದರೆ, ಆ ಕಾಲದ ಇತಿಹಾಸದ ಪರಿಚಯವು ಅವಕ್ಕೆಕವಾಗಿದೆ. ಆದುದ ರಿಂದ ಇನ್ನೇಯ ಶತಮಾನದ ಕನಾಟಿಕದ ಸಂಕ್ಷಿಪ್ತ ಇತಿಹಾಸವನ್ನು ಇಲ್ಲಿ ಬರೆಯಲಿದೆ.

ಕೃಷ್ಣದೇವರಾಯ.

(೧೯೦೮-೧೯೨೦)

ಸೋಮನಾಥನೇಂಬ ಕವಿಯು ಸಂಕ್ಷಿತದಲ್ಲಿ ‘ವ್ಯಾಸಯೋಗೀಚರಿತಂ’ ಎಂಬ ಚಂಪ್ರಾ ಗ್ರಂಥವನ್ನು ಬರೆದಿರುವನು. ವ್ಯಾಸಯೋಗಿ ಚರಿತವನ್ನು ಬರೆದು ಆದನ್ನು ಕಥಾನಾಯಕರಾದ ವ್ಯಾಸರಾಯರಿಗೆ ಓದಿ ತೋರಿಸಿದನು. ಆದುದರಿಂದ, ಸೋಮನಾಥನು ಕೃಷ್ಣರಾಯ ಹಾಗೂ ವ್ಯಾಸರಾಯರ ಸಂಬಂಧವಾಗಿ ಬರೆದಿರುವುದು, ಕಣ್ಣರೆ ಕಂಡ ವಿವರ. ಸೋಮನಾಥನ ವ್ಯಾಸಯೋಗೀಚರಿತವು ದೊರೆಯವಿದ್ದರೆ, ವ್ಯಾಸರಾಯ ಕೃಷ್ಣರಾಯರ ನಡುವಿನ ಸಕಟ ಸಂಬಂಧವು ಕಣ್ಣರೆಯಾಗಿ ಹೋಗಬಹುದಾಗಿತ್ತು. ಆದು ಉಪಲಭ್ಯವಿರುವುದರಿಂದ ಆ ವಿವರವು ಅನೇಕ ಸಂಗತಿಗಳು ಬೆಳಕಿಗೆ ಬಂದು ಕೃಷ್ಣರಾಯನ ಚರಿತ್ರೆಗೆ ಹೆಚ್ಚಿಗೆ ಹೊಳೆವು ಉಂಟಾಗಿರುವುದು. ವ್ಯಾಸಯೋಗಿಚರಿತದಲ್ಲಿ ಕೃಷ್ಣರಾಯನನ್ನು ಕರಿತು ಸೋಮನಾಥ ಕವಿಯು ಅಂದುವರ ಸಾರಾಂಶ,

ಸಮಸ್ತಭುವನಮಂಗ ಲಸಮಯಸಲಿಲಧಾರಾಯ—
 ಮಾಣಶಾಸನಚಾತುರೀಕಃ × × × ಶಿರೋಮನಣ
 ಭೂರ್ಪತೀನಾಂ × × ಪಾರದೃಶ್ಯಾಷಕಲವಿದ್ಯಾನಾಂ
 ಸ ಕೃಷ್ಣರಾಯೋ ಜಲಸಿಧಿಪರಿಧಾನಪ್ರಸಾಧಿತಂ
 ಧರಾವಲಯಂ ಭುಜಾವಲಯಮಿನಾತಿಲೀಲಯಾ ಬಭಾರ.

ವಿಜಯನಗರದ ರತ್ನಸಿಂಹಾಸನವನ್ನಲಂಕರಿಸಿದ ಆರಸರಲ್ಲಿ ಕೃಷ್ಣದೇವ ರಾಯನೇ ತೀರ ವೈಭವಶಾಲಿಯು. ಅವನ ಆಳಕೆಯಲ್ಲಿ ವಿಜಯನಗರ ಸಾಮಾಜಿಕವು ಸುಖಸಂಪದಗಳ ನೆಲೆವಿಂಡಾಗಿದ್ದಿತು. ಕೃಷ್ಣರಾಯನು ಕಳಿಂಗ, ಗಜಪತಿ, ಆರಸರನ್ನು ಗೆದ್ದು ಸಾಮಾಜಿಕವನ್ನು ವಿಸ್ತರಿಸಿದನು. ಅದಿಲಶಹನ ಆಡಳಿತಕ್ಕೆ ಒಳಪಟ್ಟಿ ರಾಯಚೂರು ಕೋಟಿಯನ್ನು ಕೈವಶ ಮಾಡಿಕೊಂಡು ಆಪಾರ ಸಂಪತ್ತನ್ನೂ ಯಶಸ್ವನ್ನೂ ಸಂಪಾದಿಸಿದನು. ಬಾಮನಿ ಸಾಮಾಜಿಕವನ್ನೊಳಗೊಳಿಸಿ ಕಲಬುಗೆಯ ವರೆಗೆ ಸಾಗಿ ಅಲ್ಲಿ ಎರಡನೆಯ ಆಲ್ಲಾಳಾದ್ವಿನನನ್ನು ಪಟ್ಟಿಗಟ್ಟಿದನು. ಕೃಷ್ಣೀಯಂದ್ರರಾಮೇಶ್ವರದ ವರೆಗಿರುವ ದಕ್ಷಿಣ ಹಿಂದುಸ್ಥಾನವನ್ನು ಏಕಭಾತ್ರಾಧಿಪನಾಗಿ ಆಳಿದನು. ಕೃಷ್ಣರಾಯನ ವಚನಸ್ವಾ ನಮ್ಮದೆಯವರೆಗೂ ಹಬ್ಬಿಟ್ಟ ತೆಂದು ಅವನ ಚಿರುದಾವಳಿಯಂದ ತಿಳಿಯುವುದು.

“ ಶ್ರೀಸಮಸ್ತಭುವನಾಶ್ರಯ ಪೃಥ್ವೀವಲ್ಲಭ ಶ್ರೀಮನ್ಮಹಾ ರಾಜಾಧಿರಾಜ ರಾಜವರಮೇಶ್ವರ ಭಟ್ಪಾರಕ ಸತ್ಯಾಶ್ರಯ ಪದವಾಕ್ಯಪ್ರಮಾಣಪಾರಾವಾರಪಾರೀಣ ಶ್ರೀಮನ್ಮಹಾಮಂಡ ಲೀಶ್ವರ ಪ್ರತ್ಯಾಧಿರಾಜವಿಭಾಡ ಶ್ರೀನಿರೂಪಾಕ್ಷಪಾದಪದಾಂತ ರಾಧಕ ಶ್ರೀವೀರಪ್ರತಾಪ ದಕ್ಷಿಣಸಮುದ್ರಾದಿ ನಮ್ಮದಾ ನದ್ಯಂತ ಭೂಮಂಡಲೈ ಕಣತ್ವಾಧಿಪ ಸಕಲವಣಾಶ್ರಮಾ ಜಾರಧಮ್ಮಪ್ರತಿಪಾಲಕ ಶ್ರೀನಿದ್ಯಾನಗರರಾಜಧಾನೀರತ್ನ ಸಿಂಹಾಸನಾಧಿಶ್ವರ ಸಕಲಕಲಾಭೋಜ ಕೃಷ್ಣದೇವಮಹಾ ರಾಯ.”

ಅಕ್ಬರ ಬಾದಶಹನಿಂದ ಮೊಗಲಸಾಮಾಜಿಕವು ಫಾನತೆಗೇರತು. ಅದಕ್ಕೂ ಮುಂಚಿತ ಪರನಾಡುಗಳಲ್ಲಿ ವಿಜಯನಗರವೆ ಹೆಸರುವಾಸಿಯಾ

ಗಿಡಿತು. ಪರದೇಶಗಳಿಂದ ಬಂದ ಪ್ರಯಾಣಿಕರು ವಿಜಯನಗರವನ್ನು ಕಾಣದೆ ಹೋಗುತ್ತಿರಲಿಲ್ಲ. ವ್ಯಾಪಾರಕ್ಕೆಂದು ಬಂದ ವಿದೇಶದ ವರ್ತಕರು, ಗೋವ ಭಟ್ಟಕಳ ಮುಂತಾದ ವಿಜಯನಗರದ ಬಂದರಗಳಲ್ಲಿಉದು, ರಾಜಧಾನಿಗೆ ಹೋಗುವರು. ಗೋವೆಯೋಳಿಗಿನ ವಿಜಯನಗರದ ವ್ಯಾಪಾರಕ್ಕೆ ಮನಸೋತು ಆಲ್ರಫಾನಾನೊನೊ ಅಲ್ಲೂ ಕರ್ಕನು ಪ್ರಯಾಸ ಪಟ್ಟು ಆ ಬಂದರ ವನ್ನು ಅದಿಲಶಹನಿಂದ ಹಕ್ಕಿಗತವಾಡಿಕೊಂಡನು. ವಿಜಯನಗರದವರು ಪ್ರೋತ್ಸಂಗಿಜರಿಂದಲೇ ಮದ್ದು, ಶಸ್ತ್ರಾಸ್ತ್ರ, ಕುದುರೆ ಮುಂತಾದ ಯುದ್ಧ ಸಾಮುಗಿಗಳನ್ನು ಕೊಂಡುಕೊಳ್ಳುತ್ತಿದ್ದರು. ಹೀಗಾಗಿ, ಪ್ರೋತ್ಸಂಗಾಲವು ವಿಜಯನಗರದ ವ್ಯಾಪಾರದಿಂದ ವೈಭವತಾಲಿಯಾಯಿತು ರಾಜ್ಯಾಂಶದಂಗಡಿಯ ಅನಾಹತದ ಮೂಲಕ ವಿಜಯನಗರವು ವಿಶ್ವಾಂತವಾದಂದಿನಿಂದ ಪ್ರೋತ್ಸಂಗಾಲದ ಇಳಿಗಾಲನ್ನು ಪ್ರಾರಂಭವಾಯಿತು.

ಕೃಷ್ಣರಾಯನು ವಿದ್ಯಾಪ್ರಕ್ಷೇಪಾತಿಯು; ಕವಿಯು. ಆವನಿಗೆ ಭೋಜ ನೆಂದು ಕರೆದುದೂ ಉಂಟು. ಕವಿಗಳಿಗೂ ಪಂಡಿತರಿಗೂ ಅವನು ಆಶ್ರಯ ದಾತನು. ಆವನ ಆಳಕೆಯಲ್ಲಿ ಕನ್ನಡ, ತೆಲುಗು, ತಮಿಳು ಮುಂತಾದ ದೇಶಭಾಷೆಗಳು ಅಭಿನ್ಯಾಸಿದ್ದಿ ಹೊಂದಿದೆವು. ಸಾಂಸ್ಕೃತ ಗ್ರಂಥಗಳು ಅನೇಕವಾಗಿ ಅಸ್ತಿತ್ವದಲ್ಲಿ ಬಂದುವು. ರಾಯನು ಧರ್ಮವಕ್ತುಲನು. ಧರ್ಮಾಚರಣೆಯೂ ಲ್ಲಿಯೂ ಧರ್ಮಗಂರುಗಳಲ್ಲಿಯೂ ತುಂಬ ಆಸಕ್ತಿಯಾಳ್ಳಿವನು. ಆವನ ಆನಾತ್ಮನದಲ್ಲಿ ಶ್ರೀವ್ಯಾಸರಾಯರು, ತಾತಾಚಾರ್ಯರು ಮುಂತಾದ ಘನ ಪಂಡಿತರಿದ್ದರು. ಬೇರೆ ದೇಶಗಳಿಂದ ಪಂಡಿತರು ಬಂದು ವಿಜಯನಗರದ ಆಸ್ತಿನದಿಂದ ಮನ್ನಣಿ ಪಡೆಯುತ್ತಿದ್ದರು. ಅಂಥವರಲ್ಲಿ ಘೋಜರವೇಶದ ಶ್ರೀವಲ್ಲಿಭಾಚಾರ್ಯರೆಂಬಿಲ್ಲರು. ಅರಸು ಶ್ರೀಮೈಷ್ವರನಾದರೂ ಮತತ್ತಯದ ವಿವರಣೆಯಲ್ಲಿ ಪೂಜೆ ಸಹಿಷ್ನುತ್ತೀಯಿಂದ ನಡೆಯುತ್ತಿದ್ದನು. ವಿಧಮೀರ್ಯ ರಲ್ಲಿಯೂ ಆವನು ಸಮಾನ ಮನಸ್ಸಾಳ್ಳಿವನು. ಇವನಾಲಿಕೆಯಲ್ಲಿ ಸಂಗಿತ, ಶಿಲ್ಪಕಲೆ ಮುಂತಾದ ಕಲೆಗಳಿಗೆ ಉತ್ತೀರ್ಣನ ದೊರೆಯಿತು. ಕೃಷ್ಣಿಕಮ್ರಕ್ಕೆ ಸಹಾಯವಾಗಬೇಕೆಂದು ಕೃಷ್ಣರಾಯನು ಅನೇಕ ಕೆರೆಕಾಲುವೆಗಳನ್ನು ಎರಡಿಸಿದನು. ಸಾಮಾಜಿಕದೋಳಿಗಿನ ಹಳ್ಳಿಗಳೂ ಪಟ್ಟಣಗಳೂ ಸುಖ ಸಮೃದ್ಧಿಯಿಂದ ಕಂಗೊಳಿಸಿದುವು. ಕೃಷ್ಣರಾಯನ ಸಾಮಾಜಿಕದ ಹಾಗು

ರಾಜಧಾನಿಯ ವೈಭವವನ್ನು ಅನೇಕ ಜನ ಪರದೇಶದ ಪ್ರಯಾಣಿಕರು ಪಣ್ಣಸಿದುಹುಂಟು. ಬಾಬೋರ್ನಾ ಎಂಬ ಪ್ರಾಸಿಯು ವಿಜಯನಗರದ ವಿಷಯದಲ್ಲಿ ಆಂದುದು,

“ Narasinga (Krishnadevaraya) has in this city very large and handsome palaces with numerous courts. There are also in this city many other palaces of great lords who live there... The streets and squares are very wide They are constantly filled with an innumerable crowd of all nations and creeds.... There is an infinite trade in the city.....”

“ ನರಸಿಂಗನು (ಕೃಷ್ಣರಾಯನು) ಈ ಪಟ್ಟಣದಲ್ಲಿರುವ, ದಿನಾಣ ಗಳುಳ್ಳ ಭವ್ಯವಾದ ಸುಂದರ ಅರಮನೆಗಳಿಗೆ ಒಡೆಯನಾಗಿರುವನು ಇವ ಲ್ಲದೆ, ಆ ಉದ್ದಿಷ್ಟ, ಸಿರಿವಂತರಿರುವ ಎಷ್ಟೋ ಹೆಚ್ಚುಗಳಿರುವುದು. ರಾಜಧಾನಿ ಯೋಳಿನ ಬೀದಿಗಳೂ ಚೌಕುಗಳೂ ವಿಸ್ತೃತವಾಗಿರುವುದು ವಿವಿಧದೇಶಗಳಿಂದ ಬಂದ ಪ್ರಯಾಣಿಕರಿಂದಲೂ ವಿವಿಧ ಧರ್ಮದವರಿಂದಲೂ ಈ ಬೀದಿಗಳು ಯಾವಾಗಲು ಕಿಕ್ಕಿರಿದು ಹೋಗುತ್ತಿವೆ. ಈ ಪಟ್ಟಣದಲ್ಲಿ ವ್ಯಾಪಾರವು ಬಹು ದೊಡ್ಡ ಪ್ರಮಾಣದಿಂದ ನಡೆಯುವುದು.”

ಅಚ್ಯುತರಾಯ.

(೧೫೩೦-೧೫೪೭)

ಕೃಷ್ಣದೇವರಾಯನಿಂದ ವಾರಂಭವಾದ ಸಾಮರ್ಪಣೆಯ ಶಂಪತ್ತು ರಾಕ್ಷಸದಂಗಡಿಯ ಪರೆಗೆ ಆವ್ಯಾಹತವಾಗಿಯೆ ಅಭಿವೃದ್ಧಿ ಪಡೆಯಿಲು. ಅಚ್ಯುತರಾಯನು, ವ್ಯಾಪಾರಾಯ ವಾದಿರಾಜ ಮುಂತಾದ ಘೋಷ ವಿದ್ವಾಂಸರಲ್ಲಿ, ಕೃಷ್ಣದೇವರಾಯನಂತೆಯೇ ಭಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದನು. ವ್ಯಾಸ ಯೋಗಿಗಳ ಮತದಂತೆಯೇ ಸಾಮರ್ಪಣೆ ಶರಣವನ್ನು ಮುಂದೂಡಿದನು.

ಶ್ರೀವಾದಿರಾಜರು ಅಚ್ಯುತರಾಯನನ್ನು ಉಡುಪಿಗೆ ಕರೆದುಕೊಂಡು ಹೋಗಿ, ಅಲ್ಲಿ ಗುಡಿಯ ಜಿಂಝೋರ್ನಾರ, ಮಧ್ಯಸರೋವರದ ಬಂಧನ

ಮುಂತಾದವುಗಳನ್ನು, ಅವನ ಬೈದಾಯದ ಮಾಲಕ ಸೇರವೇರಿಂಬಿಕೊಂಡ ರೆಂದು ತಿಳಿಯುತ್ತದೆ ಅಚ್ಚುತರಾಯನ ವಿಜಯನಗರವನ್ನು ಪೇಜನೆಂಬ ಪ್ರವಾಸಿಯ ವಳ್ಳಿಸಿದುದು,

“Going forward, you have a broad and beautiful street full of rows of fine houses and streets, and it is to be understood that the houses belong to men rich enough to afford such. In the street live many merchants and there you will find all sorts of rubies and diamonds and emeralds and pearls and seed-pears and clothes and every other sort of things there is on earth and that you may wish to buy”

“In this city you will find men belonging to every nation and people because of the great trade which it has and the many precious stones there, principally diamonds. I could not see the entire city, because it lies between several ranges of hills. What I saw from thence seemed to me as large as Rome.”

“The streets and markets are full of laden oxen without count so that you cannot get along for them and in many streets you come upon so many of them, you have to wait for them to pass or else have to go by another way.”

“Of the city of Bisnaga they say that there are more than a hundred thousand dwelling houses in it.”

“ ಮುಂದಕ್ಕೆ ಸಾಗುವವ್ಯಾರಲ್ಲಿ, ಸುಂದರವಾದ ಮನೆಗಳ ಸಾಲುಗಳನ್ನೊಗಸಾದ ಬೀದಿಗಳೂ, ಕಂಗೂಳಳುವುವು. ಅವುಗಳಲ್ಲಿ ಸಿರಿವಂತರಸ್ಯೇ ಇರುವರೆಂದು ತಿಳಿಯುತ್ತದೆ. ಆ ಬೀದಿಗಳಲ್ಲಿ ವರ್ತಕರಿರುವರು. ಅಲ್ಲಿ ದೋರೆಯುವ ವಸ್ತುಗಳೆಂದರೆ, ಮಾಣಿಕ, ವಜ್ರ, ಪಚ್ಚ, ಆಣೆಮುತ್ತುಗಳು ಮತ್ತು ಬಟ್ಟಿಗಳು. ಇಡೀ ಪ್ರಾಧಿಕಾರಿಯಲ್ಲಿ ದೋರೆಯಬಹುದಾದ ಎಲ್ಲ ವಸ್ತುಗಳು ಅಲ್ಲಿ ಸಿಗುವುವು. ನಿಮಗೆ ಬೇಕಾಗಿರುವ ಎಲ್ಲ ತರಹದ ಪದಾರ್ಥಗಳೂ ಅಲ್ಲಿ ದೋರೆಯುತ್ತವೆ.”

“ ಪ್ರತಿಯೊಂದು ದೇಶದ ಜನರನ್ನು ಈ ಪಟ್ಟಣದಲ್ಲಿ ಕಾಣಬಹುದು. ವ್ಯಾಪಾರಕ್ಕಾಗಿ, ಆ ಜನರು ಇಲ್ಲಿ ಬರುವರು. ವಜ್ರದ ವ್ಯಾಪಾರಕ್ಕಾಗಿ ಬರುವರೂ ಉಂಟು. ಇಲ್ಲಿ, ವಾರಮುಖ್ಯವಾಗಿ, ಮಾಣಿಕಗಳು ಹೇರಳವಾಗಿ ದೋರೆಯುವುವು.”

“ ಈ ಪಟ್ಟಣವು ಆನೇಕ ಗುಡ್ಡಗಳ ಪುಧ್ಯದಲ್ಲಿರುವುದರಿಂದ ಆದರೆ ಎಲ್ಲ ಭಾಗಗಳನ್ನು, ನನಗೆ ನೋಡುವುದಾಗಲಿಲ್ಲ. ನಾನು ನೋಡಿದುದನ್ನುಸ್ಯೇ ಶುಲನಾತ್ಕುಕ ದೃಷ್ಟಿಯಿಂದ ಹೇಳಬೇಕಾದರೆ, ಈ ಪಟ್ಟಣವು ರೋಮದವಸ್ತು ವಿಸ್ತುರವಾಗಿರಬೇಕು.”

“ ಬೀದಿಗಳಲ್ಲಿಯೂ ವೇಟಿಗಳಲ್ಲಿಯೂ ಅಸಂಖ್ಯೆ ಎತ್ತುಗಳು ತುಂಬಿಕೊಂಡಿರುತ್ತವೆ. ಅವುಗಳ ಸಂದರ್ಭದಲ್ಲಿಯ ಮೂಲಕ ನಿಮಗೆ ಮುಂದ ಸಾಗುವುದೇ ಅಸಾಧ್ಯ. ಕೆಲವು ಬೀದಿಗಳಲ್ಲಂತೂ ಅವುಗಳ ಸಲುವಾಗಿ ದಾರಿ ನೋಡುತ್ತ ನಿಲ್ಲಬೇಕಾಗುತ್ತದೆ. ಇಲ್ಲವೇ ಆ ಬೀದಿಯನ್ನು ಬಿಟ್ಟು ಬೇರೊಂದು ದಾರಿಯಿಂದ ಹೋಗಬೇಕಾಗುತ್ತದೆ.”

“ ವಿಜಯನಗರದಲ್ಲಿ ಜನರು ವಾಸವಾಗಿರುವ ಗಂಂಂಂಂ ಮನೆಗಳ ದುವುವೆಂದು ಹೇಳುತ್ತಾರೆ.”

ಸದಾಶಿವರಾಯ.

(ಒಜ್ಞಂ—ಒಜ್ಞಾತ್ಮ).

ಸದಾಶಿವರಾಯನು ನಾಮಧಾರಿಯಾದ ವಿಜಯನಗರದ ಅರಸು. ರಾಜ್ಯಸೂತ್ರಗಳೆಲ್ಲ ಅಳಯ ರಾಮರಾಯನ ಕೈಯಲ್ಲಿದ್ದವು. ರಾಮರಾಯನ ಆಕ್ರಮಣಕ್ಕೆಲತೆಯಿಂದ ರಾಕ್ಷಸದಂಗಡಿಯ ಅನಾಹುತವು ಒದಗಿತು.

ಆದರೂ ರಾಕ್ಷಸದಂಗಡಿಯ ಪರಿಗೆ ವಿಜಯನಗರ ಸಾಮಾಜ್ಯದಲ್ಲಿ ಯಾವ ತರಹದ ಸ್ವಾನತೆಯೂ ಉಂಟಾಗಲಿಲ್ಲ. ರಾಮರಾಯನಿಂದ, ಪಂಡಿತರು, ಕವಿಗಳು, ಶಿಲ್ಪಗರೇ ಮುಂತಾದವರು ಉತ್ತೀಜನವನ್ನು ಪಡೆದರು. ರಾಮ ರಾಯನು ಕವಿಯಾಗಿದ್ದನೆಂದು ಕೆಲವರನ್ನು ವ್ಯಾಧಂಟ. ರಾಕ್ಷಸದಂಗಡಿಯಲ್ಲಿ ರಾಮರಾಯನು ಮರಣ ಹೊಂದಿದನು. “ ರಾಯಸಂಸಾಫನವು ವಿಸ್ವಾತ ವಾಯಿತು. ” ಅರಸು ಮನೇತನದವರು ವಿಜಯನಗರವನ್ನು ತೋರೆದು ಒಡಿ ಹೊಡರು. ವಿಜಯನಗರವು ಹಾಳಾಯಿತು, ವಿಜಯನಗರದಲ್ಲಿದ್ದು, ಕಣ್ಣಾರೆ ಕಂಡ ವಿಷಯವನ್ನು ವಿರೂಪಾಕ್ಷ ಪಂಡಿತನು ಚಿನ್ನಬಸವ ಪುರಾಣದಲ್ಲಿ ವಿವರಿಸಿದುದು,

ನರಸಿಂಹನಂಶದಳಿಯರ್ ಮೂವರುಂ ಪ್ರೋಗಿ |

ತುರುಕರೋಳ್ ಕಾದಿ ಮುಡಿಯಲ್ಲಿ ಪಿರಿಯವನ ತಲೆ |

ನಿರುತ್ತದಿಂ ಕಾಶಿಯೋಳ್ ಪೂಜೆಗೊಂಬುದು ಬಳಕ್ಕು ಉದವರೆ ತಮ್ಮ ಪುರದೆ ||
ಇರದೋಡಿ ಪ್ರೋಗಲಾಪಟ್ಟಣಕೆ ಬೇಗದಿಂ |

ತುರುಕರ್ದೈತಂದು ಸೆರೆಗಳ ಪಿಡಿದು ಸೂರಾಡಿ |

ಭರದಿಂದೆ ಸಕಲರಂ ಸಂಹರಿಪರೆಲೆ ಸಿದ್ಧ ರಾಮೇಶ ಕೇಳಿಂದನು ||

ಎಲೆಸಿದ್ಧ ರಾಮೇಶ ಕೇಳಿನ್ನು ಹಂಪೆಯ |

ನೆಲೆನೆಲೆಯ ಗೋಪುರವನಳಿದು ಮಾತಂಗದಿಂ |

ದಳುಕದಾವೀರೇಶನಂ ಕಿತ್ತು ವಿಷ್ಣು ಮೊದಲಾದ ಪ್ರತಿಮೆಗಳನೊಡಿದು ||

ಬಳಿಕಲ್ಲಿ ಸಕಲವಂ ಸಂಹರಿಸಿ ಕೆಲದಿನಂ |

ಕಳಿದು ಬಳಿಕಲ್ಲಿಂದೆ ಸಂತಕದೆ ತಂತಮ್ಮ |

ನೆಲೆಗಳ್ಲಿ ಪ್ರೋಗಲಾಪಟ್ಟಣದ ರಾಜ್ಯದೊಳಗೇನೆಂಬಿನದ್ವಿತವನು ||

ಪೆನುಗೊಂಡೆಯು ವಿಜಯನಗರ ಸಾಮಾಜ್ಯದ ನೆಲೆವೀಡಾಯಿತು. ಮುಂದೆ ಎರಡೇ ವರ್ಷಗಳಲ್ಲಿ ಸದಾಶಿವರಾಯನ ಕೊಲೆಯಾಯಿತು.

ತಿರುಮಲರಾಯ.

(ಗಜೀಲ-ಗಜೀಲ)

ಸದಾಶಿವರಾಯನ ನಂತರ ಆಳಯ ರಾಮರಾಯನ ತಮ್ಮನಾದ ತಿರುಮಲರಾಯನು ಪಟ್ಟವನ್ನೇರಿದನು. ತಿರುಮಲನು ಪರಾಕ್ರಮಿಯೂ

ಕರ್ತೃತ್ಯಾಶಾಲಿಯೂ ಆಗಿದ್ದರೂ ದೈವವು ಅವನಿಗೆ ಅನುಕೂಲವಾಗಿರಲಿಲ್ಲ. ಆದರೂ ಅವನು ವಿಸ್ಮಾತ ಸಾಮಾಜಿಕವನ್ನು ಅಚ್ಚು ಕಟ್ಟಾಗಿರಿಸಲು ಹೇಣಿ ದನು. ಮಾಂಡಲಿಕರು ಸ್ವತಂತ್ರರಾಗತೀರಿಗಿರಿಸಲು ಆದುದರಿಂದ, ಅವನು ರಾಜ್ಯದಲ್ಲಿ ಕನ್ನಡ, ತೆಲುಗು, ತಮಿಳು ಎಂಬ ಭಾಗಗಳನ್ನು ರಚಿಸಿ ಅವುಗಳ ಮೇಲೆ ತನ್ನ ಮಕ್ಕಳನ್ನು ರಾಜಪ್ರತಿನಿಧಿಯನ್ನಾಗಿ ನಿಯಮಿಸಿದನು. ಆಳಿದುಳಿದ ಸಾಮಾಜಿಕೆಗೆ ಇದರಿಂದ ಕೆಲಮಟ್ಟಿಗೆ ಸ್ಥಿರ್ಯವು ಬಂದಿತು. ತಿರುಮಲನು ವಿದ್ಯಾಪಕ್ಷಪಾತಿಯಾಗಿದ್ದನು. ಸ್ವತಃ ಕವಿಯು. ಕವಿಗಳ ಆಶ್ರಯ ದಾತನು.

ಶ್ರೀರಂಗರಾಯ.

(ಗಜಿಲ್ಲಿ-ಗಜಿಲಾಜಿ)

ತಿರುಮಲನ ತರುವಾಯ ಆವನ ಹಿರಿಯ ಮಂಗನಾಡ ಶ್ರೀರಂಗರಾಯನು ಪಟ್ಟಿವನ್ನೇ ರಿದನು. ಶ್ರೀರಂಗನಲ್ಲಿ ಶೌಯರ್ ಚೈದಾಯಾರ್ ದಿ ಗುಣಗಳು ನೆಲಿಸಿದ್ದುವು. ತನ್ನ ಮೇಲೆ ಏರಿ ಬರುವ ಮುಸಲ್ಕಾನರನ್ನು ಅವನು ಸೋಲಿಸಿ ಹಿಂಡೂಡಿದನು. “ರಂಗನ ರಣಹಲಿಗೆಗಳು ಕೆಲಕಾಲ ವಿಜಾಪುರದವರ ಕೆವಿಗಳನ್ನು ಗಡಚಿಕ್ಕಿದುವು.” ಆದರೂ ಪ್ರತಿಕೂಲವಾದ ದೈವವು ಶ್ರೀರಂಗನ ಬೆನ್ನು ಬಿಡಲಿಲ್ಲ. ಶ್ರೀರಂಗನು ದಯಾಲುವೂ ಉದಾರನೂ ಶಾರನೂ ಆಗಿದ್ದನು. ಧರ್ಮಾಚರಣೆಯಲ್ಲಿ ಆಸಕ್ತಿಯುಳ್ಳವನೇಂದು ಅವನು ಬಿಟ್ಟ ದತ್ತಿಗಳು ಹೊಗಳುತ್ತಿವೆ.

ವೆಂಕಟಪತಿದೇವರಾಯ.

(ಗಜಿಲಾಜಿ-ಗಜಿಗಳಿ)

ವೆಂಕಟಪತಿಯು ಆರುವೀಡು ಮನೆತನದ ವಿಜಯನಗರ ಸಮ್ಮಾನಪ್ರಾಯ ಮಂಸ್ತಕಮಣಿಯು. ಪಟ್ಟಿವನ್ನೇ ರಿದ ಕೂಡಲೆ ಅವನು ಮುಸಲ್ಕಾನರ ಮೇಲೆ ದಾಳಿಗಳನ್ನಿಂತು ಕ್ಷತ್ರಿಯಿಗಿರಿಸಲು ವೆಂಕಟನು ಸುದೈವಿಯು. ತಂದೆ ಅಣ್ಣಂದಿರಿಗೆ ಬೆನ್ನು ಹತ್ತಿದ ದುರ್ದೈವವು ವೆಂಕಟಪತಿಯನ್ನು ಬೆನ್ನುಟ್ಟಿಲ್ಲ. ಅವನು ಕೂಡಲೆ ಪೂರ್ವದ ಎಲ್ಲ ಪ್ರದೇಶಗಳನ್ನು ಮುಸಲ್ಕಾನರಿಂದ ಗೆದ್ದು ವೈಭವ ದಿಂದ ಆಳತ್ತಿದೆಯನು. ಸಾಮಾಜಿಕದ ವ್ಯಾಪಾರವು ಬೇಕೆಂದು ಆ ಕಾಲದಲ್ಲಿ ಪುಲಿಕರ್ತು ಮುಖ್ಯ ಬಂದರವಾಗಿದ್ದಿತು. ಕೃಷ್ಣದೇವರಾಯನಲ್ಲಿ ನೆಲಿಸಿದ

ಬಹುತರ ಎಲ್ಲ ಗುಣಗಳು ವೆಂಕಟಪತಿಯಲ್ಲಿದ್ದವು. ಅವನಂತೆಯೇ, ವೆಂಕಟನು ವಿದ್ಯೆವಂಶರಿಗೆ ಕೊಡುಗೈದೊರಿಯು. ಅವನ ಕಾಲದಲ್ಲಿ ಕನ್ನಡ, ತೆಲುಗು, ಸಂಸ್ಕಾರ ವಾಜ್ಯರುಗಳು ಅಭಿವೃದ್ಧಿಹೊಂದಿದ್ದವು. ಧರ್ಮಾಚರಣೆಗೆ ಉತ್ತೀರ್ಜನ ದೊರೆಯಿತು. ವೆಂಕಟನು ಚಿತ್ರಕಲೆಯಲ್ಲಿ ಅಭಿರುಚಿಯುಳ್ಳ ವನು. ಪರದೇಶದ ಚಿತ್ರಗಾರರಿಗೂ ಆಶ್ರಯ ಕೊಟ್ಟಿನು. ಕೃಷ್ಣಕಮ್ಮ ಕ್ಷೇತ್ರ ಸಹಾಯ ವಾಗಬೇಕೆಂದು ಕೆರೆಕಾಲುವೆಗಳ ಘ್ರಾವಸ್ಥಿ ಮಾಡಿದನು. ವೆಂಕಟನು ರಾಜ ಕಾರಣ ಪಟ್ಟಿವು. ಪ್ರೋಂತುಗಾಲದ ಅರಣ್ಯ ಸಂಗಡಲೂ, ಆಕಬರನ ಸಂಗಡಲೂ ಜಾಗರೂಕತೆಯಿಂದ ಸವ್ಯಾಬೆಳಿಸಿ ಸಾಮಾಜಿಕವನ್ನು ಕಾಯ್ದಿನು. ಸ್ವಲ್ಪದರಲ್ಲಿ ಹೇಳಬೇಕಾದರೆ ವೆಂಕಟಪತಿಯ ಕಾಲದಲ್ಲಿ ಮೃತಪ್ರಾಯವಾದ ವಿಜಯನಗರದ ಸಾಮಾಜಿಕವು ಶರೀರಕ್ಕಾದರೂ ಪುನರುಜ್ಜೀವನವನ್ನು ಪಡೆಯಿತೆಂದು ಧಾರಾಳವಾಗಿ ಹೇಳಬಹುದು.

ಉ ರಾಮಾನುಜಮತ ಮತ್ತು ಶ್ರೀವೈಷ್ಣವದ್ವೇಷಗಳು.

ಶ್ರೀರಾಮಾನುಜಾಚಾರ್ಯರು ತಮಿಳು ನಾಡಿನವರು. ಅವರು ವಿಶಿಷ್ಟಾದ್ವೈತಮತದ ಪ್ರವರ್ತಕರು. ಅವರ ಆನುಯಾಯಿಗಳಿಗೆ ಶ್ರೀವೈಷ್ಣವರೆಂದೆನ್ನು ವರು. ತತ್ವಜ್ಞಾನದ ದೃಷ್ಟಿಯಿಂದ ನೋಡಿದರೆ, ರಾಮಾನುಜಮತವು ಶಾಂಕರಮಾಠಪುರುತಗಳಿಂದ ಕೊಂಡು ಭಿನ್ನವಾದುದು. ಹೊವಾಸನೆಯ ದೃಷ್ಟಿಯಿಂದ ನೋಡಿದರೆ, ಶ್ರೀವೈಷ್ಣವರು ಶಾಂಕರಮತಾನುವರ್ತಿಗಳಿಂದ ತೀರ್ಥ ಭಿನ್ನರು. ರಾಮಾನುಜ ಮತದಂತೆ, ವಿಷ್ಣುಪೂಜ್ಞನೇ ಪರದ್ವೇತ. ವಿಷ್ಣುವಿನ ನಾಮವುಳ್ಳ, ರಾಮ, ರಂಗ, ಕೇಶವ, ಶ್ರೀನಿವಾಸ, ವಾರಾಯಣ, ಆನಂತರಯನ ಮೊದಲಾದ ವಿಗ್ರಹಗಳನ್ನಾಷ್ಟೇ ಅವರು ಆರಾಧಿಸುವರು. ಇತರ ದೈವತಗಳು ವಿಷ್ಣುವಿನ ಕೊಕರರು. ಆಚಾರ್ಯರ ಈ ಬೋಧನೆಯಿಂದ ಅಲ್ಲಿಯ ಉರಸನಾದ ಕುಲೋತ್ತಂಗಚೋಳನು ರೋಚ್ಚಿಗೆದ್ದನು. ಜೋಳರು ಶ್ರೀವರು. ರಾಮಾನುಜಾಚಾರ್ಯರು ತಮ್ಮ ತಾಯಿನಾಡನ್ನು ತೋರಿದು, ಕಾವೇರಿಯನ್ನು ದಾಟಿ ಶಾಲಿಗಾರ್ಮವನೆಂಬ ಒಂದು ಹಳ್ಳಿಯಲ್ಲಿರತೊಡಗಿದರು. ಆ ಗ್ರಾಮವು ಹೊಯ್ಯಿಳರ ರಾಜ್ಯದಲ್ಲಿದ್ದತ್ತ. ಬರಬರುತ್ತ ರಾಮಾನುಜಾಚಾರ್ಯರ ವಚನಸ್ಸು ಬೆಳೆಯಲಾರಂಭಿಸಿ, ಜೈನನಾದ ಹೊಯ್ಯಿಳ ಬಿಟ್ಟೆ ದೇವನು ಅವರ ಶಿಷ್ಯನಾದನು. ಬಿಟ್ಟೆಗನು ವಿಷ್ಣುವರ್ಥನನೆಂಬ ಶ್ರೀವೈಷ್ಣವಹೆಸರನ್ನು ತಳೆದು, ತನ್ನ ರಾಜ್ಯದಲ್ಲಿ ರಾಮಾನುಜಮತವನ್ನು ವಿಸ್ತರಿಸಿದನು. ಬೇಲೂರು, ತಳಕಾಡು, ಬನ್ನೂರು, ವಿಜಯಪುರ ಮತ್ತು ಗದಗುಗಳಲ್ಲಿ ಬಿಟ್ಟೆಗನೇ ಹಂಚನಾರಾಯಣರನ್ನು ಸಾಫಿಸಿ, ದೇವಾಲಯಗಳನ್ನು ಕಟ್ಟಿಸಿದನು. ಬೇಲೂರಿನ ಚೆನ್ನಿಗನಾರಾಯಣನ ಪ್ರತಿಷ್ಠಾಪನೆಯು ಸುಮಾರು ಒಳಿಂದೆಯೇ ಇಸ್ತ್ರಿಯಲ್ಲಿ ಆಯಿತೆಂದು ಹೇಳಬಹುದು. ಬೇಲೂರಿನ ಚೆನ್ನಿ ಕೇಶವನೇ ವಿಷ್ಣುವರ್ಥನನ ಕುಲಬೈವತನಾದನು. ಬಿಟ್ಟೆಗನು ಪರಾಕ್ರಮ

ತಾಲಿಯು. ಅವನು ಉತ್ತರದಲ್ಲಿ ಕಾದಂಬರ ರಾಜ್ಯವನ್ನೊಳಿಸುತ್ತಿರು, ಕೆಲಕಾಲ ಬಂಕಾಪುರವನ್ನು ತನ್ನ “ರಾಜಧಾನಿ” ಯನ್ನು ಮಾಡಿಕೊಂಡನು. ಮೇಲಾಗಿ ಅವನು ಹಾನುಗಲ್ಲಿ, ಹಲಸಿಗೆಯಿಂದ ಕೃಷ್ಣ (ಪದೋರೆ) ಯ ವರಿಗೆ ದಾಳಿಯನ್ನಿಕ್ಕಿದನು. ಈ ವಿನ್ಯಾಸಧರ್ಥನನ ಪರಾಕ್ರಮದ ವಿಷಯದಲ್ಲಿ ಚೀಲಾರಿನ ಒಂದು ಶಿಲಾಶೀಲದಲ್ಲಿರುವುದು,

ಪದುವಲ್ಲ ಪಶ್ಚಿಮವಾಧಿ ಮಹಾಡನೆಗಳ್ಲಾ ಕಾಂಚಿಪುರಂ ತೆಂಕನೋ |
ಕ್ಷೋಡಿ ಸಚ್ಚಂದಮಂದಮಾರುತಚಳಕ್ಕೀಖಂಡವಂಡಾಚಲಂ ||
ಬಡಗಲ್ಲ ಪದೋರೆ ಮೇರೆಯಾಗೆ ನೆಲನಂ ವಿಕಾರಂತದಿಂದಾಳ್ಳನೆಂ |
ದೋಡಿ ವೋಲ್ವನ್ನನದಾವನೀ ಭುಜಬಳಭ್ರಾಜವ್ವಾವಂ ವಿನ್ಯಾವಂ ||

ಆ ಮೇಲೆ ಹೊಯ್ದಿರ ಅನೆಯ ವೀರಬಲ್ಲಾ ಇನು ಕಳಚೂರಿಯರನ್ನು ಲೊಕ್ಕಿಗೊಂಡಿ (ಗದುಗಿನ ಹತ್ತಿರಿಗೆ ಲಕ್ಷ್ಯಂಡಿ) ಯಲ್ಲಿ ಸದೆ ಬಡೆದು ಅಲ್ಲಿ ತನ್ನ ನೆಲೆವೀಡನ್ನು ಸ್ಥಾಪಿಸಿದನು. ಲಕ್ಷ್ಯಂಡಿಯ ಕಾಳಿಗದಲ್ಲಿ ವೀರ ಬಲ್ಲಾ ಇನು ಪಡೆದ ವಿಜಯದ ಬಗ್ಗೆ ಅರಸಿಯಕೆಯೆ ಒಂದು ಶಾಸನದಲ್ಲಿ ರುವುದು,

ಪುದಿದಿರ್ಫಟ್ಟೆ ವೆಚೆದಾಳ್ಳೆರೆಯ ಗುವಾಗಿರ್ಫ ಮೇಲೊತ್ತೆಳಂ |
ಕದನಕ್ಕದ್ವಾತಮಪ್ಪ ಡೆಂಕಣಿ ಕರಂ ಗುಣ್ಣಾಳ್ಳೆಗಳ್ಲ ಕಾದಿಹೋ |
ಗದೆನಪಗ್ಗದ ದುರ್ಗದೊಂದು ಬಲದಿಂದಂ ಜೈತುಗಂ ಕಾಡ ಬೇ |
ಗದೆ ಕೊಂಡಂ ಕಲಿ ಲೊಕ್ಕಿಗೊಂಡಿಯನದಂ ಬಲ್ಲಾ ಇ ಭೂವಾಲಕಂ ||

ಅಣ್ಣಿಗೇರಿಯೂ ಕೆಲಕಾಲ ಹೊಯ್ದಿರ ರಾಜಧಾನಿಯಾಯಿತು. ಹಾನೆಗಳ್ಲಿ ಹಾಗೂ ಗೋವೆಯ ಕಾದಂಬರೂ ವೀರಬಲ್ಲಾ ಇನತುತ್ತಿಗೆ ಬಿದ್ದರು. ಈ ಹೊಸ ಹೊಯ್ದಿರ ರಾಜ್ಯದಲ್ಲಿಯೂ ರಾಮಾನುಜ ಮತವೂ ಸಂಪುರಾಯಗಳೂ ಹರಡಿಲಾರಂಭಿಸಿದು ಸ್ವಾಭಾವಿಕ. ಕಾದಂಬರು ಶ್ರೀವರು. ವೀರಬಲ್ಲಾ ಇನ ಕಾಲದಲ್ಲಿ, ಕೂಡಿಯೆ, ಗೋವೆ ಪಲಾಸಿಕೆಗಳಲ್ಲಾ ಇತ್ತಿದ್ದ, ಗೋವೆಯ ಕಾದಂಬ ಮನೆತನದ, ಅಣ್ಣಿ ತಮ್ಮಂದಿರಾದ ಶಿವಚಿತ್ತ ಮತ್ತು ವಿನ್ಯಾಸಿತ್ತರ ಹೆಸರು ನೆನೆದರೆ, ಈ ವಿವಯವು ಕೊಂಚು ವಿಶದವನಿಸಬಹುದು. ಕಾದಂಬರ ಲಯವಾದೊಡನೆ ಈಚೆಯ ಭಾಗದ ಬಡಿತನವು ವಿಜಯನಗರದವರಂಗೆ

ಬಂದಿತು. ಹೊಯ್ಯಳರಂತೆ ವಿಜಯನಗರದವರೂ ಯದುಕುಲದವರು. ಮೇಲಾಗಿ ವಿಜಯನಗರದವರು ಹೊಯ್ಯಳರ “ಪೂರ್ವದ ಮಯಾದೆಯನ್ನು ತೋರಿಯುವವರು.” ಈ ಪೂರ್ವದ ಮಯಾದೆಯಲ್ಲಿ ಬೇಲೂರ ಚೆನ್ನು ಕೇಶವನ ಆರಾಧನೆಯಾ ಬಂದಾಗಿರಬಹುದು. ಆದುದರಿಂದ ವಿಜಯನಗರದ ನರಪತಿಗಳು ಬೇಲೂರ ಚೆನ್ನಿಗರಾಯಿಸಿಗೆ ಕುಲದೇವರಂತೆ ನಡೆದು ಕೊಂಡುದು ಕಂಡುಬರುತ್ತದೆ.

ಮೊದಲು ಮೊದಲು ವಿಜಯನಗರದ ರಾಯರು ಶ್ರೀವರು. ಹೆರಿಕರ ಬುಕ್ಕರ ರಾಜಗುರುವು ಕಾಳಾಮುಖ ಪಂಥದ ಕ್ರಿಯಾಶಕ್ತಿಪಂಡಿತದೇವನು. ಅವರ ಧರ್ಮಗುರುಗಳು ಶ್ರೀಗೋರಿಯ ವಿದ್ಯಾಶಂಕರ ವಿದ್ಯಾರಣ್ಯರು. ಪಂಪಾ ಪತಿ ವಿರೂಪಾಕ್ಷನೇ ಅವರ ಕುಲದೈವತ. ವಿಜಯನಗರದವರ ಶಾಸನಗಳಿಗೆ ಅ “ಶ್ರೀವಿರೂಪಾಕ್ಷ”ನ ಅಂತಿಮಿದ್ದಂಡು ಕಂಡು ಬರುತ್ತದೆ. ಆದರೆ, ಸಂಗಮ ವಂಶದ ವಿರೂಪಾಕ್ಷನೆಂಬ ರಾಯನು ಶ್ರೀವೈಷ್ಣವದಿಂಕ್ಕೆಯನ್ನು ಪಡೆದನು. ಕೂಡಲೇ ವಿಜಯನಗರ ಸಾಮಾಜಿಕದಲ್ಲಿ ರಾಮಾನುಜ ಮತ ಹಾಗೂ ಶ್ರೀವೈಷ್ಣವ ಸಂಪ್ರದಾಯಗಳು ಹರಡಲಾರಂಭಿಸಿದುವು. ವಿರೂಪಾಕ್ಷ ರಾಯನು ಹಂಪೆಯ ವಿರೂಪಾಕ್ಷನನ್ನು ತೋರಿದು ಬೇಲೂರಿನ ಚೆನ್ನು ಕೇಶವನನ್ನು ತನ್ನ ಕುಲದೈವತನನ್ನಾಗಿ ಮಾಡಿಕೊಂಡನು. ಶ್ರೀವಿರೂಪಾಕ್ಷನ ಮುದ್ರಿಕೆಯನ್ನು ಬಿಟ್ಟು “ಶ್ರೀರಾಮ” ಎಂಬ ಒಪ್ಪವನ್ನು ಬಳಕೆಯಲ್ಲಿ ತಂದನು. ಈ ಸಂದರ್ಭದಲ್ಲಿ ಪ್ರಸನ್ನಾಮೃತವೆಂಬ ಗ್ರಂಥದೊಳಗಿನ ಶ್ಲಾಳೀಕವು,

ತ್ರೀವೈಷ್ಣವೇ ವಿರೂಪಾಕ್ಷೇ ಪ್ರಶಾಸತಿ ಮಹಿಮಿಮಾಂ |
ಅಸಂಜ್ಞೀವೈಷ್ಣವಾಸ್ತವೇ ಯಥಾ ರಾಜಾ ತಥಾ ಪ್ರಜಾಃ ||
ವಿರೂಪಾಕ್ಷಾಭಿಧಾಂ ಮಾದ್ವಾಂ ವಿರೂಪಾಕ್ಷೋ ವಿಹಾಯ ಚ |
ರಾಜಾಂಗುಲೀಯೇ ಶ್ರೀರಾಮಮುದ್ವಾಂ ದೃಢತರಾಂ ವ್ಯಧಾತಾ ||

ಕೃಷ್ಣದೇವರಾಯ, ಆಚ್ಯುತರಾಯ, ಸದಾತಿವರಾಯ ಮಂತಾದವರು ಶ್ರೀವೈಷ್ಣವರು. ಆರುವೀಡು ಮನೀಶನದ ಅಳಯ ರಾಮರಾಯ, ತಿರುಮಲ ರಾಯ, ವೆಂಕಟಾದಿಗಳೂ ಅವರ ಸಂತತಿಯವರೂ ಶ್ರೀವೈಷ್ಣವರೇ. ಆದುದರಿಂದ ರಾಮಾನುಜರಾದ ರಾಜಗುರುಗಳ ವಚನಗ್ರಂಥದೊಳಗಿನ ರಾಮಾನುಜಮತಾನು

ಯಾಯಿಗಳಾದ ಅರಷರ ಯಶಸ್ವಿ, ಹದಿನಾರನೆಯ ಶತಮಾನದ ವಿಜಯ ನಗರದ ಸಾಮಾಜಿಕದಲ್ಲಿ ಎಲ್ಲೆಲ್ಲಿಯೂ ಹರಡಿದುದು ಸ್ವಾಭಾವಿಕ. ಶ್ರೀವ್ಯಾಸ ರಾಯರಂತಹ ಮಾಧ್ವರು ರಾಮಾನುಜ ವಿಗ್ರಹವಾದ ತಿರುಪತಿಯ ವೆಂಕಟೀಶವನನ್ನು ಒಂದು ತಪದವರಿಗೆ ಆವ್ಯಾಹತವಾಗಿ ಪೂಜಿಸಿದುದರಿಂದಲೂ ವಾದಿವಾಜರಂತಹ ಮಾಧ್ವರು ಅಂತಹ ದೈವತಗಳನ್ನು ತಮ್ಮ ತೀರ್ಥ ಪ್ರಬಂಧ ಮೊದಲಾದ ಗ್ರಂಥಗಳಲ್ಲಿ ಕೊಂಡಾಡಿದುದರಿಂದಲೂ, ಆ ದೇವರ ಪೂಜೆ ಆಚೆಗಳ ಸಂಪೂರ್ಣತಾಯವು ಒತ್ತರದಿಂದ ಇತ್ತರಕಡಿಗೆ ಹಬ್ಬಿದುದು ಆಶ್ಚರ್ಯದ ಸಂಗತಿಯಿಲ್ಲ! ಸೋದೆಯು ಹತ್ತಿರದಲ್ಲಿ ಹಂತೇಕಲ್ಲಿಂಬ ಗ್ರಾಮವಿದೆ. ಅಲ್ಲಿ ಲಪ್ಪೈನಾರಾಯಣನ ಪುರಾತನ ದೇವಾಲಯವಿದೆ. ಅದಕ್ಕೆ ಹತ್ತಿ ಶ್ರೀವ್ಯಾಸ ರಾಯರ ಮೃತ್ಯುಕೆಯ ವೃಂದಾವನವೂ, ಅವರ ಒಬ್ಬ ಶಿಷ್ಯರ ವೃಂದಾವನವೂ ಇವೆ. ಇವೆಲ್ಲಕ್ಕೆ ಕೂಡಿ ವ್ಯಾಸರಾಯರ ಮರನೆಂದು ಕರೆಯುವುದುಂಟು. ನಾರಾಯಣನ ಗುಡಿಯ ಮುಂದೆ ಎಡಬಲದಲ್ಲಿ ಎಡಡು ತುಳಸೆಯ ಕಟ್ಟಿಗಳಿನೆ. ಆವುಗಳ ಮೇಲೆ ಕಲ್ಲಿನಲ್ಲಿ ಕಟ್ಟಿದ ತಿಂಡಿಯ ಮತ್ತು ಗ್ರಂಥಗಳಿರುವುವು. ಹಂತೇಕಲ್ಲಿ ವ್ಯಾಸರಾಯ ಮರದ ಬುನಾದಿಯ ಇನಾಮು ಗ್ರಾಮ !

ಕನಕದಾಸರು ಬಾಡದವರೆಂದು ಹೇಳುವುದುಂಟು. ‘ಬಡದಾದಿ ಕೇಶವ’ನ ಮೂರ್ತಿಯನ್ನು ತಂದು, ಅವರು ಅದನ್ನು ಕಾಗಿನೆಲ್ಲಿಯಲ್ಲಿ ಸ್ಥಾಪಿಸಿದರೆಂದು ಆಶ್ಯಾಯಿಕೆಯಂಟು. ಸದ್ಯಕ್ಕೆ ಬಾಡಪಲ್ಲಿ ಗುಡಿಯಿಲ್ಲ. “ರಂಗನ ಬೈಲೆಂ” ಬಿ ಒಂದು ಹಾಳು ಸ್ಥಳವಿದೆ. ಬಾಡವು ಕಾಗಿನೆಲ್ಲಿಯಂದ ಸುಮಾರು ಇಂ-ಇಂ ವೈಲು ಅಂತರದಲ್ಲಿದೆ.

ಬಾಡದಿಂದ ಒಂದು ಹರಡಾರಿಯಲ್ಲಿಯೇ ಬಂಕಾಪುರವಿರುವುದು. ಅಲ್ಲಿ, ಕೇಶವದೇವರ ಪುರಾತನ ವಿಗ್ರಹವಿರುವುದು. ಆ ಕೇಶವನನ್ನು ಕುರತು ವಾದಿರಾಜರು ತೀರ್ಥ ಪ್ರಬಂಧದಲ್ಲಿ ಬರೆದುದು,

ತಂಖಾಂಭೋಜಗದಾಸುದರ್ಶನಧರಂ ಸಂಕೀರ್ತನಮಾನಂ ಸುರೇಃ ।
ಕೈಂಕರ್ಯಪ್ರಿಯಲಪ್ಪೈಂದ್ರರಚಿತಾಲಂಕಾರಪೂಜೋತ್ಸವಂ ||
ಪಂಕೋದಾಘಾತಸಮಾನಲೋಜನಯುಗಂ ಬಂಕಾಪುರತ್ತಿಂಕರಂ |
ಹುಂಕಾರಧ್ವನಿಧಿಕ್ಷಾತಜನಾತಂಕಂ ಭಜೇ ಕೇಶವಂ ||

ಹೊಸತಾಗಿ ಕಟ್ಟಿದ ಆ ಬಂಕಾಪುರದ ಕೇಶವನ ಗುಡಿಯಲ್ಲಿ, ನರಸಿಂಹನ ವಿಗ್ರಹವನ್ನು ಇಟ್ಟಿರುವರು. ಆ ಮೂರ್ತಿಯನ್ನು ಹುಡುಕಿಕೆಗೆದು ಆಲ್ಲಿ ನೋನ್ನೆ ನೋನ್ನೆ ಇರಿಸಿರುವರಂತೆ, ಮೇಲಣ ಶೋಽಕದಲ್ಲಿ, ನರಸಿಂಹನ ವಿಶ್ವಾಧನಿಯನ್ನು ಕೇಶವನ ಸಂಬಂಧದಲ್ಲಿ ಅಂದಿರುವುದರಿಂದ ನೋದಲೂ ಆ ನರಸಿಂಹನ ವಿಗ್ರಹವು ಕೇಶವದೇವರ ಸಮೀಕಷದಲ್ಲಿಯೇ ಇದ್ದಿರಬಹುದಾಗಿ ತೋರುತ್ತದೆ. ಪೂರ್ವದಲ್ಲಿ ನರಸಿಂಹ ದೇವರು ಈಚೆಯ ಪ್ರದೇಶದಲ್ಲಿ, ರಾಘವಾಗಿರುವ ಅಧಿದ್ವೈವತನಾಗಿರಬೇಕು. ಗದುಗಿನ ವೀರ ನಾರಾಯಣನ ಗುಡಿಯಲ್ಲಿಯೂ ನರಸಿಂಹನ ವಿಗ್ರಹವಿದೆ. ರಾಮಾನುಜ ಸಂಪ್ರದಾಯದ ದೃವತೆಗಳು ಅಗ್ಗಿಳಿಕೆ ಪಡೆಯುವಾಗ್ಗೆಯೂ ಪುರಾತನದ ನರಸಿಂಹನೂ ಅಚ್ಚಕರ ಕಣ್ಣರೆಯಾಗಲಿಲ್ಲ. ಗದುಗಿನಂತೆಯೇ ಬೇರೆಡೆ ಯಲ್ಲಿಯೂ ಈ ವೇವರ ಜೋತಿ ಕಾಣಬಹುದು.

ಇ ಕಾಗಿನೆಲೆ.

ಕಾಗಿನೆಲೆಗೆ ಸದ್ಯದಲ್ಲಿ ‘ಕಾಗಿನೆಲ್ಲಿ,’ ಎಂದೆನ್ನು ವರು. ಕಾಗಿನೆಲ್ಲಿಯು ಧಾರವಾಡ ಜಿಲ್ಲೆಗೆ ಒಳಪಟ್ಟು ಹಿರೇಕೆರೂರು ತಾಲೂಕಿನೊಳಗಿನ ಒಂದು ಗ್ರಾಮವು. ಹಾವೇರಿಯ ರೈಲುಸ್ಟೇಶನ್‌ನಿಂದ ಒಂಬತ್ತು ಮೈಲು ಅಂತರದಲ್ಲಿದೆ. ಹಳೆಯ ಕಾಗಿನೆಲೆಗೆ ‘ಹಳೆಯಾರು’ ಅನ್ನು ವರು. ಹಳೆಯಾರು ಹಾಳಾಗಿ ಹೋಗಿದೆ.

ಕಾಗಿನೆಲೆಯು ಪುರಾತನ ಪಟ್ಟಣವು. ಅಲ್ಲಿ ಕೊಟೆಕೊತ್ತಲ ಆಗಳು ಆಳ್ವೀರಗಳ ಅವಶೀಷಗಳನ್ನು ಈಗೆಯೂ ಕಾಣಬಹುದು. ಬೀಳವಾಗಿ ಬಿದ್ದು ಹೋದ ಅನೇಕ ಪುರಾತನ ಗುಡಿಗಳವೇ. ಅವುಗಳಲ್ಲಿ ಕಲ್ಲರೆಹಗಳು ಬಿದ್ದು ಕೊಂಡಿವೆ. ಕೆಲವು ಶಾಸನಗಳು ಒಡೆದು ಹೋಗಿವೆ; ಕೆಲವು ಹಂಗಿದು ಹೋಗಿವೆ; ಕೆಲವು ಸವೆದು ಹೋಗಿವೆ.

ವೀರಭದ್ರನ ಗುಡಿಯಲ್ಲಿ ಓದಲಿಕ್ಕೆ ಬರುವಂತಹ ನಾಲ್ಕು ರಾಷನಗಳಿವೆ ಸೋಮೇಶ್ವರನ ಗುಡಿಯಲ್ಲಿ ಎರಡು, ಸಂಗಮೇಶ್ವರನ ಗುಡಿಯಲ್ಲಿ ಒಂದು, ಬ್ರಹ್ಮೇಶ್ವರ ದೇವಾಲಯದಲ್ಲಿ ಒಂದು, ಹೀಗೆ ಎಂಟು ಲಿಪಿಗಳನ್ನು ಕೆಲಮಟ್ಟಿಗೆ ಓದಬಹುದು. ಈ ಶಾಸನಗಳಿಂದ ಕಾಗಿನೆಲೆಯು ಬನವಾಸಿ ದೇಶಕ್ಕೆ ಒಳಪಟ್ಟಿದ್ದಿಂದು ತೋರುತ್ತದೆ. ಬನವಾಸಿಯು ಅಂದು ಪನ್ನೆಚ್ಚಾಗಿ ರನಾಡು; ಮೊದಲಿನಿಂದ ಕಾದಂಬರಿಗೆ ನಡೆದುಬಂದುದು. ಕಾಗಿನೆಲೆಯು ಪನ್ನೆರಡರ ಪಟ್ಟಣ. ಕಾದಂಬರನ್ನು ಸೋಲಿಸಿ, ಚಾಲುಕ್ಯರು, ಬನವಾಸಿ ದೇಶದ ಹಿರಿಯರಸರಾದರು. ಕೆಲಕಾಲ ಕಾಗಿನೆಲೆಯು ದೇವಗಿರಿಯ ಯಾದವರ ಕೃಷ್ಣವಾಯಿತು. ಕಾಗಿನೆಲೆಗಾಗಿ ಕಳಚೂರಿಯರೂ ಕಾದಿದಂತೆ ತೋರ್ಧೂತ್ತದೆ. ಬನವಾಸಿಗೋವೆಯ ಕಾದಂಬರನ್ನು ಸದೆಬಡಿದು, ವಿಜಯ

ನಗರದ ಮೂಲಕನೆಯ ಹರಿಹರಾಯನ ಶಮ್ಮಣಾದ ಮಾರಪನು ಈ ಭಾಗಕ್ಕೆ ಒಡೆಯನಾದನು. ಕಾಗಿನೆಲೆಯು ರಾಕ್ಷಸದಂಗಡಿಯವರಿಗೆ ವಿಜಯನಗರದವರ ಪಶದಲ್ಲಿದ್ದಿತು. ಆ ಬಳಿಕ ಅದಿಲಶಹನು ದಾಳಮಾಡಿ ಬಂಕಾಪುರ ಪೂರ್ವವನ್ನು ಕೈಪಶಮಾಡಿಕೊಂಡನು. ಕಾಗಿನೆಲೆಯು ಬಂಕಾಪುರ ಪೂರ್ವಕ್ಕೆ ಒಳಪಟ್ಟಿತು ಆ ಮೇಲೆ ವಿಜಯನಗರದ ವೆಂಕಟ ಪತಿದೋರಾಯನು ಆ ಭಾಗವನ್ನು ಅದಿಲಶಹನಿಂದ ಸೆಳಿದುಕೊಂಡನು.

ವೀರಭದ್ರನಗುಡಿ.

ವೀರಭದ್ರನ ಗುಡಿಯ ಶಾಸನಗಳಲ್ಲಿ, ಚಾಲುಕ್ಯ ವಿಕ್ರಮಾಂಕನ ಕಾಲದ ಲಿಪಿಯು ವಿಸ್ತಾರವಾಗಿದೆ. ಅದರಲ್ಲಿ, ಶ್ರೀಮನ್ಮಹಾಪ್ರಭು ಚೋಮ್ಮಾಗಾವುಂಡ ಮತ್ತು ಬಿಲಗಾವುಂಡರು, ಕಾಗಿನೆಲೆಯು ಪಾಂಡಿಯರ್, ಚಾಲುಕ್ಯ ವಿಕ್ರಮಶಕ ಉನ್ನೆಯ ಶಾರ್ವರಿ ಸಂವತ್ಸರ, ಮಾಘ ಶುದ್ಧ, ಸೋಮವಾರ ದಿವಸ ಶ್ರೀಮತಾಳೇಶ್ವರಂಗಭೋಗಕ್ಕೂ ಧೂಪದೀಪ ಸ್ನೇಹೆದ್ಯಕ್ಕೂ ತೊರ್ಕಾಭರಣ ಪಂಡಿತರ ಕಾಲಂಕಚೀರ, ಧಾರಾಪೂರ್ವಕವಾಗಿ. ಬಿಟ್ಟ ಸತ್ಯಯ ಉಲ್ಲೇಖವಿದೆ. ಈ ಶಾಸನದಲ್ಲಿ ಕಾಗಿನೆಲೆಯು ಪೆಂಪನ್ನು ವಣಿಸುವ ನಾಲ್ಕು ಸೋಗಸಾದ ಪದ್ಯಗಳಿವೆ,

ಸಿರಿನೆಲೆ ಗುಣದ ನೆಲೆ ಭಾ ।

ಸುರಕ್ಷಿತಿರ್ವನೆಲೆ ವಿವೇಕವಿಭವದ ನೆಲೆ ವಿ ॥

ಶೂರಪ ಜಯವಧುಗೆ ನೆಲೆಯನೆ ।

ಕರವೆಸಿಗುಂ ಕಾಗಿನೆಲೆ ಧರಿತ್ರೀತಳಚೋಳ ॥

ಕಾತೀರ ಕಮಾಸದಂದಿನ ಚತುರ್ಧಸಿಗುವುವುದೊಂದು ಸದ್ಗುಹಾ ।

ಮೃತ್ಯುಕೆಯಂ ತದಂ ಸವಿದ ಶಾಗೆ ಕರಂ ಬಿಳಿದಪ್ಪದಾದೊಡ್ಡಾ ॥

ಮೃತ್ಯುಕೆ ತಾನೆ ದಲ್ರ ಕನಕಯೋಗಸುಸಿದ್ಧವೆನುತ್ತೆ ಬಲ್ಲವ ।

ಕರ್ತೃತೀಸಲಿನ್ನು ಕಾಗಿನೆಲೆಯಾದುದಲ್ಲದೆ ದೇಸಿಗಾದುದೆ ॥

ಸರನಿಧಿಯಂ ಪಂಚಲೆವ ಹೆಗೆರಿ ಚೆಲ್ಪಿಡಿದರ್ ನಂದನಂ ।

ನಿರುಪಮವಾಗಿ ಕತ್ತಲಿಸುತ್ತಿಪ್ಪೆಲೆವಳ್ಳಿ ಮಂಡಲ್ತು ರಂಜಿಸಾ ॥

ಸುರಗಿಯ ನಾಗ ನಾಗಕುಸುಮಂಗಳ ಪುಷ್ಟಲತಾಗೃಹಂ ಸವಿ ।

ಸುರವೆಸದೊಪ್ಪೆ ಕಾಗಿನೆಲೆ ತೊಂಬಿಗೆ ತಾಯನೆಲೆಯಾಗಿರಂಜಿಸುಂ ॥

ತರುಣಕುರಂಗ ಲೋಚನೆಯರಿಕೆಯಿನೊಪ್ಪುವ ಮಾಡಿಗೇರಿ ನ |

ತ್ವರುವರೆನಿಪ್ಪ ಹೆಮೈಯ ವಳಿಗ್ಗಿನದಂಗಡಿಯೆ-ನೊಪ್ಪದಂ ||

ಸುರಗಿಯಂ ಪಳಂಚಲೆವ ದೇವಗೃಹಂ ಜಿನಗೇತ ಸಂಕಾಳಂ |

ಸಿರಿಗೆಡೆಯಾಗಿ ಕಾಗಿನೆಲೆ ರಂಜಿಸುಗುಂ ಭುವನಾಂತರಾಳದೊಳ್ಳಾ ||

(೨) ಒಡೆದ ಈ ಶಾಸನದಲ್ಲಿ ಚಾಳುಕ್ಯಾಭರಣ ಜಗದೇಕಮಲ್ಲನ ಹೆಸರಿಚೆ. ಹೆಚ್ಚಿಗೇನೂ ತಿಳಿಯುವಂತಿಲ್ಲ.

(೩) ಇದು ವೀರಗಲ್ಲು. ‘ಯಾದವ ರಾಮಚಂದ್ರದೇವನು ಈ ವರ್ಷ ಇಂಳಿ ರಲ್ಲಿ ಆಳುತ್ತಿರುವಾಗೆ, ಸೋರಿದೇವನು (ಕಳಚೂರಿ) ದಾಳಿಯಿಟ್ಟು ತವರೂರು ಮುತ್ತಿದಲ್ಲಿ, ಕಾಗಿನೆಲೆಯ ಬುಗುಡರ ಸಿದ್ದಯ್ಯನು ವೈರಿಬಲವನ್ನು ತತ್ತ್ವರಿಯಿರಿದು ರಣಜಿತನಾಗಿ ಸುರಲೋಕ ಪ್ರಾಪ್ತನಾದನು, ’ ಎಂಬ ವಿಷಯವು ಈ ಲೇಖನದಲ್ಲಿದೆ.

(೪) ಗುಡಿಯ ಮುಂದಿನ ದೀಪಕ್ಕುಂಭದಲ್ಲಿರುವ ಲಿಪಿ. ಇದರಲ್ಲಿರುವ ವಿಷಯ, “ ಶಮಸ್ತದಿಶಾಧಿಶ ಅರಿರಾಯ ಸಿಂಹ ಶಾದ್ವರ್ಣ ಸತ್ಯಹರಿಶ್ಚಂದ್ರ ಧರು-ಕ್ಕೆ ಯಂಧಿಸ್ತಿರಂ ಶ್ರೀಮನ್ಯಹಾರಾಜಾಧಿರಾಜ ರಾಜಶ್ರೀ ರಾಜ ಪರಮೇಶ್ವರಂ ಅರಿರಾಯವಿಭಾಡ ಭಾವೇಗಿ ತಪ್ಪುವ ರಾಯರಗಂಡ ಉತ್ತರ ಪೂರ್ವ ದಕ್ಷಿಣ ಸಮುದ್ರಾ....ಪ್ರತಿಪಾಲಕ ಶ್ರೀವೀರಹರಿಕರ ಮಹಾರಾಯರ ಕುಮಾರಿತ್ವ ಗಮ್ಯರಾಜಿ ಅಯಿಸಿರಿಗಂ ಶ್ರೀಮನ್ಯಹಾಮಂಡಳೀಶ್ವರಂ ಶ್ರೀವೀರ ಜಗತಾಭಯ ಬುಕ್ಕರಾಯಂಗಂ ಉದರವವಿಶ್ರೀಕರಣಸುಪುತ್ರ ಕುಲದಿಂಪ ಕನು ಶ್ರೀವೀರಬುಕ್ಕ ಭೂವಾಲಕನು ಪಶ್ಮಿಮ ಸಮುದ್ರ ತಟಾಕದಲು”.... ಇದರ ಮುಂದಿನ ಎರಡು ನಾಲುಗಳು ತಿಳಿಯಾವುದಿಲ್ಲ.

ಸೋರ್ಮೇಶ್ವರನ ಗುಡಿ.

(೮) ಚಾಳುಕ್ಯ ಭುವನ್ಯೇಕಮಲ್ಲನು ಆಳುತ್ತಿರುವಾಗ, ಈ ವರ್ಷ ವಿರೋಧಿ ಸಂಪತ್ತರ ಪುಣ್ಯ ಅಮಾವಾಸ್ಯೆ ಸೂರ್ಯಗ್ರಹಣ ಅದಿತ್ಯವಾರ ವ್ಯತೀವಾತದಲ್ಲಿ ಚಾಳುಕ್ಯನ ಮಹಾಸಾಮಂತಾಧಿಪತಿ, ಬನವಾಸಿಪುರವರಾಧಿ ಶ್ವರರು ಮೊದಲಾದವರ ಸಮೇತನಾಗಿ ಕಾಗಿನೆಲೆಯ ಜಕ್ಕುಗಾವುಂಡ ಮತ್ತು ಸೆಟ್ಟು ಮೊದಲಾದವರು, ಗಾರ್ಮೇಶ್ವರ ದೇವರ ದೀಪಧಾವಸ್ಯೇವೇದ್ಯಜೀಷೋರ್

ದ್ವಾರಕಾಗಿ, ತಪೋಧನ ವಿದ್ಯಾರ್ಥಿಗಳಾಗಿ, ಸುಂಕ ಮೊದಲಾದ ದತ್ತಿಗಳನ್ನು ಬಿಟ್ಟುರು.

(ಅ) ಚಾಲುಕ್ಯ ಭುವನೇಕಮಲ್ಲನ ಮಹಾಪ್ರಧಾನನಾದ ಉದಯಾದಿತ್ಯದೇವನು ಬನವಾಸಿ ನಾಡನ್ನಾಳು ಇನಾಗೆ, ಶಕ ವರ್ಷ ೯೯೪ (೬), ಆನಂದ ಸಂವತ್ಸರ ಪ್ರ. ಬ. ಅ. ಆದಿತ್ಯವಾರ, ಪಾಂತಿಪುರಾಧಿತ್ಯರ ಕದಂಬದೇವ ಮುಂತಾದವರು, ಕಾಗಿನೆಲೆಯ ಬಟ್ಟೀಶ್ವರ ದೇವರ ದೀಪಧೂಪ ಸ್ನೇಹೇಧ್ಯ, ವಿದ್ಯಾರ್ಥಿತಪ್ಪೋಧನಗಾರಾಜಾರ, ಜೀಣೋಽಂದಾರ ಮೊದಲಾದವುಗಳಾಗಿ, ಸದ್ಯೋಜಾತಪಂಡಿತದೇವನಿಗೆ ಧಾರಾಪೂರ್ವಕವಾಗಿ ಬಿಟ್ಟು ದತ್ತಿಯ ವಿಷಯವು ಈ ಲಿಖಿತಲ್ಲದೆ.

ಸಂಗಮೇಶ್ವರನ ಗುಡಿ.

ತು ಲೇಖದಲ್ಲಿ, ಯಾದವನಾರಾಯಣ ಭುಜಬಳಪ್ಪತಾವಚಕ್ರವರ್ತಿ ಶ್ರೀವಿರಮಹಾದೇವನ ಹೆಸರಿದೆ. ಕಲ್ಲಿನ ಒಡೆದು ಹೋಗಿದೆ.

ಬ್ರಹ್ಮೇಶ್ವರನ ಗುಡಿ.

ಈ ಗುಡಿಗೆ ವುಸುಕಿನ ಗುಡಿಯೆಂದು ಕರೆಯುವುದುಂಟು. ಚಾಳುಕ್ಯ ಶೈಭುವನಮಲ್ಲನ ಕಾಲದಲ್ಲಿ ಕಾಗಿನೆಲೆಯ ಕಾಳನೆಟ್ಟಿಯೆಂಬ ಗಾವುಂಡನು ಬ್ರಹ್ಮೇಶ್ವರನ ಗುಡಿಯನ್ನು ಕಟ್ಟಿಸಿದನು; ದೇವರ ಸ್ನೇಹೇಧ್ಯ ಗುಡಿಯ ಜೀಣೋಽಂದಾರ ಮೊದಲಾದವುಗಳಾಗಿ ವಿಕ್ರಮತಕ ವರ್ಷ ೪೨ ಶುಭಕೃಷಣಪತ್ನಿರ ಜ್ಯೇಶ್ವರ ಪೌರೀಮೆ ಸೋಮವಾರ ಸೋಮಗ್ರಹಣದ ಸಮಯ ದಲ್ಲಿ ಶಿವಶಕ್ತಿಪಂಡಿತದೇವನ ಕಾಲಂಕಚಿರಾರಾಪೂರ್ವಕವಾಗಿ ದತ್ತಿಯನ್ನು ಬಿಟ್ಟುನು. ಅವನಂತರೆ ಉರವರೂ ದಾನಧರ್ಮವಾಡಿದರು. ಈ ಲಿಖಿತೆಗಿರುವ ಕಾಗಿನೆಲೆಯ ವರ್ಣನೆಯಾ,

ದಳತಾಂಭೋಜಸರೋವರಸ್ತತತಿಯಿಂದುದ್ವಾನಸಂದೋಹದಿಂ ।

ಫಳಭಾರಾನಿಪ್ಪತರಮ್ಮಿಶಾಲಿವನದಿಂ ಸೀಳಾಭ್ರಸು-ಂಡ ಸಂ ॥

ಕುಳದಿಂ ಸುತ್ತಿದ ಪೂರ್ಣವಾರಿಪರಿಖಾವಿಭಾಜಿಯಿಂ ದೀಪಿಕಾ ।

ವಳಯಿಂ ಕಣ್ಣಿಸೆದಿಂತು ಕಾಗಿನೆಲೆ (ನಿ) ತ್ಯಾನೀಕದಿಂದೆವಪ್ಪಗುಂ ॥

ಬಳಸಿದ ಕೊಟೆ ಶಾಧನಿಕೇತನದಿಂ ಗಣಕಾನಿವಾಟಿಸಂ ।

ಕುಳದ ವಿಳಾಸದಿಂ ದ್ವಿಜನಿವಾಸ ಕದಂಬಕದಿಂ ವಣಿಗ್ಗುಹಾ ॥

ವಳಯಿಸುದಾತ್ತ ದೇವಭವನಂಗಳ ತಿಂತಿಣಿಯಿಂ ಶೋಭಿಯಂ |

ತಳೆದು ಪ್ರೋದಳ್ಳು ಕಾಗಿನೆಲೆ ಸಂತತಮಂತೆನಿದೊಪ್ಪಿ ತೋರುಗುಂ ||

ಅದಿಕೇಶವನಗುಡಿಯ ಮುಂದಿರುವ ಭಂಡಾರಗಿರಿ ಸ್ವಾಮಿಗಳ ವೃಂದಾವನದ ಕಟ್ಟಿದ ನಾಲ್ಕು ಬದಿಯಲ್ಲಿದ್ದ ನಾಲ್ಕು ಕಂಬಗಳಲ್ಲಿ ಲಿಪಿಯಿದೆ. ಕಂಬಗಳ ಕೆಲ ಭಾಗವು ಗೂಡೆಯಲ್ಲಿ ಹುಗಿದು ಹೋಂದುದರಿಂದ ಆ ಶಾಸನವನ್ನು ಪ್ರಾಣ ಒದಲಿಕ್ಕೆ ಬರುವುದಿಲ್ಲ.

ನರಸಿಂಹಾದಿಕೇಶವದೇವಸ್ಥಾನ.

ಹಕ್ಕೆಯಾರಿಗೆ ಹಕ್ತಿ ಮರಡಿಯ ನೇಲೆ ಮತ್ತು ಸುತ್ತುಲು ಕಾಗಿನೆಲ್ಲಿಯ ಹಳ್ಳಿಯು ನೆಲಿಸಿದೆ. ಈ ಮರಡಿಗೆ ಅದಿಕೇಶವನ ಮರಡಿಯೆಂದೆನ್ನ ವರು. ಶ್ರೀಲಕ್ಷ್ಮೀನರಸಿಂಹ ಮತ್ತು ಅದಿಕೇಶವ ದೇವರ ಗುಡಿಗಳು ಲ-ಗಂ ಪೂರ್ಣ ಅಂತರದ ನೇಲೆ ಜೊತೆಯಳ್ಳಿಯೆ ಇವೆ. ಅದಿಕೇಶವನ ಗುಡಿಯ ಮುಂದಿರುವ ಭಂಡಾರಗಿರಿಯ ಸ್ವಾಮಿಗಳ ವೃಂದಾವನದ ಹತ್ತಿರದಲ್ಲಿಯೆ ಈನು ಮಂತದೇವರ ಚಿಕ್ಕ ಗುಡಿಯಿದೆ. ಈ ಎಲ್ಲ ಗುಡಿಗಳ ಸುತ್ತುಲು ಮಣಿನ ಗೋಡೆಯ ಪಾರಕಾರವಿದೆ. ವ್ಯಾಕಾರದ ಹೆಬ್ಬಾಗಿಲಿಗೆ ಇದಿರಾಗಿ ನರಸಿಂಹನ ಚೇವಸ್ಥಾನವಿದೆ. ಅದಿಕೇಶವನ ಗುಡಿಯು ಆದರ ಎಡಕ್ಕೆ ನೆಲಿಸಿದೆ. ಎರಡೂ ಗುಡಿಗಳ ನಡುವೆ ರಂಗಮಂಟಪವಿದೆ. ಪಲ್ಲಕ್ಕೆಯ ಉತ್ತೇವ ಮೋದಲಾದ ಸಂದ ಭರ್ಗಗಳಲ್ಲಿ ದೇವರ ಉತ್ಸವಮಾತ್ರಗಳನ್ನು ಆಲ್ಲಿರಿಸಿ ಮಂಗಳಾರುತ್ತಿ ಮಾಡುವ ರೂಪಿಯಿದೆ. ಎರಡೂ ಗುಡಿಗಳೊಳಗಿನ ವಿಗ್ರಹಗಳು ಸುಂದರವಾಗಿದ್ದರೂ ಗುಡಿಗಳಲ್ಲಿ ಕೈಗಾರಿಕೆಯು ಕಂಡುಬರುವುದಿಲ್ಲ. ನರಸಿಂಹನ ಗಭರ್ಗಾಗಿಯು ನೇಲೆ ಗಚ್ಚಿನ ವಿವಾನವಿದೆ. ಅದಿಕೇಶವನ ಗುಡಿಯನೇಲೆ ವಿವಾನವಿಲ್ಲ. ಕೇಶವನ ಮಂದಿರದ ಮುಂದಣ ಭಾಗವು ಹೊಸತಾಗಿ ಕಟ್ಟಿಲಾಗಿದೆ ನರಸಿಂಹ ಮತ್ತು ಅದಿಕೇಶವ ದೇವರ ಸುಂದರ ಮಾತ್ರಗಳು ಸುಮಾರು ಒಂದೂ ವರಿ ಪೂರ್ಣ ಎತ್ತರವಿರುವುವು. ನರಸಿಂಹನ ಬದಿಯಲ್ಲಿಯೇ ಎಡಕ್ಕೆ ಸ್ವಲ್ಪ ಅಂತರದಲ್ಲಿ ಲಕ್ಷ್ಮಿಯ ಮಾತ್ರಯಿದೆ. ಅದಿಕೇಶವನ ಮಾತ್ರಯ ಎಡಬಲ ದಲ್ಲಿ ಆದೇ ಕಲ್ಲಿನಲ್ಲಿ ಲಕ್ಷ್ಮಿ ಮತ್ತು ಗರುಡರ ಸಣ್ಣ ವಿಗ್ರಹಗಳಿವೆ. ನರಸಿಂಹನ ಉತ್ಸವಮಾತ್ರಯಿರುವುದಿಲ್ಲ. ಮಾರುತಿಯ ಮಾತ್ರಯನ್ನೇ ಉತ್ಸವಕ್ಕಾಗಿ ಉಪಯೋಗಿಸುವರು. ಪ್ರತಿಯೊಂದು ಸುದಭರದಲ್ಲಿ ಎರಡೂ

ಮೂರ್ತಿಗಳ ಉತ್ಸವವಾಗುವುದು. ಕಾಗಿನೆಲ್ಲಯ ಮುಖ್ಯ ಉತ್ಸವಗಳೆಂದರೆ ರಧೋತ್ಸವ; ಅದು ಮಾಘಮಾಸದಿಂದ ವೈಶಾಖ ಮಾಸದವರೆಗೆ ಲಗ್ಗುದ ಮುಹೂರ್ತದಲ್ಲಿ ಜರುಗಬಹುದು. ಕಾರ್ತಿಕ ಹುಟ್ಟಿನೇಗೆ ತೆಪ್ಪುತ್ಸವವಾಗುವುದು. ಸ್ವೇಶಾಖ ಶುದ್ಧ ತ್ರೈಯೋದಶಿಯ ದಿವಸ ನರಸಿಂಹಜಯಂತಿಯು ನೆರವೇರುವುದು. ದಷರಥಿ ದಿನ ನರಸಿಂಹಾದಿಕೇಶವರ ಪಲ್ಲಕ್ಷ್ಯಯು ಕಾಗಿನೆಲ್ಲಯಿಂದ ಹೊರಟ್ಟಿ, ದಾಸನಕೊಪ್ಪ, ಕುವುಡ್ಡರು, ಇಂಗಳಗೊಂದಿ ಸೀಮೆಯಲ್ಲಿರುವ ಚೆನ್ನೆಕೇಶವನ ಮರಡಿ, ಇವುಗಳನ್ನು ಸಂದರ್ಭಿಸಿ, ಬನ್ನಿಯನ್ನು ಮುಡಿದು, ಮರಳಿ ಗುಡಿಗೆ ಬರುವುದು.

ಕಾಗಿನೆಲ್ಲಯ ಸಂಸ್ಥೆಗೆ “ಶ್ರೀಲಕ್ಷ್ಮೀನರಸಿಂಹಾದಿಕೇಶವದೇವಸಾಫಾನ” ವೆಂದು ಹೇಳರು. ದೇವಾಲಯದ ಕಾರ್ಯಗಳೆಲ್ಲ ಪಂಚರ ಪರವಾಗಿ ಸಾಗುವುವು. ದಾಸನಕೊಪ್ಪವೆಂಬ ಗ್ರಾಮವು ದೇವಸಾಫಾನಕ್ಕೆ ಇನಾಮು ಇರುವುದು. ಅದರ ಉತ್ಸವನ್ನು ಸುಮಾರು ೫೦೦ ರೂಪಾಯಿ. ಉತ್ಸವಕ್ಕಾಗಿ ಸರಕಾರಿಗಂ ವರ್ಷಕ್ಕೆ ಉಳಿ ರೂಪಾಯಿಗಳು ದೊರೆಯುವುವು. ಈ ಹಣವು ಪ್ರತಿವರ್ಷದ ಉತ್ಸವಕ್ಕೆ ಸಾಕಾಗುವುದಿಲ್ಲಿಂದು ಹಣ ಕಲೆಹಾಕಿ ರಧೋತ್ಸವವನ್ನು ಉಂಟಾಗಿಸಿರುವರು.

ಕಾಗಿನೆಲ್ಲಯ ಜನಸಂಖ್ಯೆ ಸುಮಾರು ೮೫೦೦; ಅದರಲ್ಲಿ ೮೦೦-೯೦೦ ಜನರು ಎಲುಸಲಾಗ್ನರು, ಸುಮಾರು ೬೦೦-೭೦೦ ಹಿಂದುಗಳು. ಪ್ರಾಜಾರಿಗಳು ಆದಿಬಣಿಗ ಕುಲದವರೆಂದು ಹೇಳುತ್ತಾರೆ. ಸದ್ಯಕ್ಕೆ ಅವರು ಏರ್ಪಡಿಸಿ ಧರ್ಮವನ್ನು ವಲಂಬಿಸಿರುವರು.

ಆದಿಕೇಶವನ ಗುಡಿಯಿಂದ ಅರ್ಥವೈಲಿನ ಮೇಲಿರಿವ ಮತ್ತೊಂದು ದಿನ್ನಿಗೆ ಚೆನ್ನೆಕೇಶವನ ಮರಡಿ ಎಂದನ್ನುವರು. ಆದಿಕೇಶವ, ತಿಪ್ಪುಕೇಶವ, ಚೆನ್ನೆಕೇಶವರು ಜೊತೆಯಲ್ಲಿಯೇ ಬಂದರೆಂದು ಕಾಗಿನೆಲ್ಲಯವರು ದಂತಕತೆಹೇಳುವರು. ಅದು ಎನ್ನೇ ಇರಲಿ, ಕಾಗಿನೆಲ್ಲಯ ಆದಿಕೇಶವನಿಗೆ ರಾಮಾನುಜರ ಚೇಳಿಗಾರಿನ ಚೆನ್ನೆಕೇಶವ ತಿರುವತ್ತಿಯ ಶ್ರಿನಿವಾಸರ ಸಂಬಂಧವನ್ನು ಹಜ್ಜುವುದು ವಿಚಾರಾಹಾರವಾದ ವಿಷಯ !

ಇ ಶ್ರೀವಾಸ್ತವರಾಯರೂ ವಿಜಯನಗರದ ಅರಸರೂ.

ಶ್ರೀವಾಸ್ತವರಾಯರು ದಾಸಕೂಟಿದ ಅಧ್ಯಯನೆಗಳು. ವಿಜಯನಗರದ ಆರಸರಿಗೂ ವಾಸಯೋಗಿಗಳಿಗೂ ನಿಕಟ ಸಂಬಂಧವಿದ್ದಿತು. ಆ ಸಂಬಂಧವು ಸಾಕಮ್ಮ ಪ್ರಕಟಿಸೆಯನ್ನು ಕಂಡಿರುವುದಿಲ್ಲ. ಅದರ ವಿಷಯದೊಳಗಿನ ಬಾತಿ ಹ್ಯಾವು ತೀರ ಮನೋರಂಜಕಪೂ ಖದ್ದೇಂಧಕಪೂ ಆಗಿದೆ. ವಿಜಯನಗರದೊಳಗಿನ ದಾಸಕೂಟಕ್ಕೂ ಅಲ್ಲಿಯ ಸರಪತಿಗಳಿಗೂ ಇರುವ ಪ್ರತ್ಯೇಕ ಸಂಬಂಧದ ಸರಪಟಿಯೋಳಗಿನ ಒಂದು ಮಹತ್ವದ ಕಳಗಿಂಂದು ಈ ವಿಷಯವನ್ನು ವಿವರಿಸಲಿದೆ.

ಒ. ಮುಳಬಾಗಿಲು ಮತದ ಶ್ರೀಪಾದರಾಯರು ತಮ್ಮ ಶಿಷ್ಯರಾದ ವಾಸರಾಯರನ್ನು, ಚಂದ್ರಗಿರಿಯಲ್ಲಿರುವ ವಿಜಯನಗರದ ಆರಸನಾದ ಸಾಳುವ ನರಸಿಂಹನೆಡಿಗೆ ಕಳುಹಿದರು. ಸಾಮಾಜ್ಯಭಾರವನ್ನು ಹಿಂಸಿದ ನರಸಿಂಹನೆಡಿಗೆ ಯೋಂಗ್ಯಸಲಹೆಯ ಆವಶ್ಯಕತೆಯಿದ್ದಿತು. ವಾಸರಾಯರು ತೀರ ಚಿಕ್ಕವರಾಗಿದ್ದರೂ ಅಂತಹ ಹೊಣಿಗಾರಿಕೆಯ ಕಾರ್ಯದಲ್ಲಿ ಆವರು ತಕ್ಕವರಾಗಿದ್ದರೆಂದು ಶ್ರೀಪಾದರಾಯರು ಮನಗಂಡಿದ್ದರು. ಈಗನಂತೆ, ಆ ಕಾಲದಲ್ಲಿ ಧರ್ಮ, ರಾಜಕಾರಣ, ಎಂಬ ಭೇದವು ಇದ್ದಿರಲಿಲ್ಲ. ಹಿಂದೂ ಧರ್ಮಕಾಸ್ತ್ರದಂತೆ, ರಾಜಕಾರಣವು ಧರ್ಮಕಾರಣದ ಒಂದು ತಾಖೆಯಾಗಿದ್ದತ್ತ. ಸನ್ಯಾಸಾಶ್ರಮವನ್ನು ಹೊಂದಿದ ಯತಿಗಳು ಕೂಡ ರಾಜಕಾರಣದಲ್ಲಿ ತುಂಬ ಆಸ್ಥೆಯಿಂಳುವರಾಗಿದ್ದರು. ಶ್ರೀಪಾದರಾಯರು ಅದೇ ಹೇಗು ರಿಯಿಂದ ತಮ್ಮ ಶಿಷ್ಯರನ್ನು ಸಾಳುವ ನರಸಿಂಹನೆಡಿಗೆ ಕಳುಹಿದರೆಂದು ಸೋಮ ನಾಥನು ಬರೆಯುವನು. ಶ್ರೀಪಾದರಾಯರು ವಾಸರಾಯರಿಗೆ ಅಂದುದು,

ತತ್ತ್ವ ಸರ್ವೇಷಾಜಾಮಃಧರ್ಮಾಜಾಂ ರಾಜಾ ಸೇತುರಿತಿ
ನಾಷ್ಯಯೇನ ಭವತಾ ಸರ್ವದಾ ತದಾಸ್ಥಾ ನೀಸ್ಥೇ ಇಯುಷಾ

ಭವಿತವ್ಯಂ । ಪುರಾ ಕಿಲ ಯೋಗಿನೋ ನಿಸ್ಪಂಗಾ ಅಪಿ
ಮಹಾಂತೋ ದತ್ತಾತ್ರೇಯಾದಯೋ ಜಗದುಪಕಾರಣಾಯ
ರಾಜನ್ಯಸಭಾಲಂಕಾರಾ ಬಭೂವೃಃ ।

ಗುರುಗಳ ಅಪ್ರತಿಯ ಮೇರಿಗೆ ವ್ಯಾಸಯೋಗಿಗಳು ಚಂದ್ರಗಿರಿಗೆ
ಹೋಗಿ ನಿಂತರು. ನರಸಿಂಹನು ಸ್ವಾಮಿಗಳನ್ನು ಬರವಾಡಿಕೊಂಡು ಅವರ
ಸಲಹೆಯಂತೆ ರಾಜ್ಯವನ್ನು ಆಳಲಾರಂಭಿಸಿದನು. ದತ್ತಾತ್ರೇಯನು, ಶಾತ್ವ
ವಿಯನಿಗೆ ಸಹಾಯಕನಾಗಿದ್ದಂತೆ ವ್ಯಾಸರಾಯರು ನರಸಿಂಹನಿಗೆ ಸಲಹೆಗಾ
ರಾದರು. ರಾಯರು ತಿರುಪತಿಗೆ ಹೋಗಿ ನೇಲಿಸಿ ಶ್ರೀನಿವಾಸನ ಪೂಜೆ
ಆಚೈಗಳನ್ನು ಪಾರಂಭಿಸಿ, ಅಲ್ಲಿಯೆ ಅವ್ಯಾಹತವಾಗಿ ಒಂದು ತವನನ್ನು
ಕಳೆದರು.

ಅ. ಸಾಳುವ ನರಸಿಂಹನ ತರುವಾಯ ಅವನ ಮಗನಾದ ಇಮ್ಮಡಿ
ನರಸಿಂಹ (ತಮಾತ್ರಾಯ) ನು ಪಟ್ಟಕ್ಕೆ ಬಂದನು. ತಂದೆಯಂತೆ ತಮಾತ್ರಾ
ಯನೂ ಸ್ವಾಮಿಗಳವರಲ್ಲಿ ಆಸ್ಥಿಯುಳ್ಳವನು. ಇಂದ್ರನಿಗೆ ಬೃಹಸ್ಪತಿಯು
ಗುರುವಾದಂತೆ ವ್ಯಾಸರಾಯರು ತಮಾತ್ರಾಯನ ಗುರುಗಳಾಗಿದ್ದರು,

ಗುರುರಿವ ಕುಲಿಶಪಾಣಿಂ ಕ್ಷಮ್ಮಪತಿಮನಸ್ಸಗೃಹಣ್ಣಾ ~ × ತಾಂ
ಪುರಿಂ ಜಿರಾದಲಮಕರೋತ್ ।

ತಮಾತ್ರಾರಾಯನ ಕಾಲದಲ್ಲಿಯಾ ವ್ಯಾಸರಾಯರು ಚಂದ್ರಗಿರಿಯಲ್ಲಿಯೇ
ಉಳಿದರು.

ಇ. ಕೋನೆಗೆ ನರಸನಾಯಕನು ಸ್ವಾಮಿಗಳವರನ್ನು ವಿಜಯನಗರಕ್ಕೆ
ಬರವಾಡಿಕೊಂಡನು. ವ್ಯಾಸರಾಯರು ವಿಜಯನಗರವನ್ನು ಸವೀಪಿಸಲು
ಸೇಮನಾಥನು ಬರೆದು,

ನರಸಭೂಪಾಲಸ್ವಾಪ್ತೈರಮಾತ್ಯಮದಾವಲ್ಪಿಸ್ಯಂಯತಿವ್ಯಷಭ
ಶ್ಯಾತ್ಪತ್ನಂಪಾರಥ್ಯಾ ಮಾನಸಿಜಾಗನೋ ಭುಜಗನಗರೀಂ ಭೂಮಿಂ
ಭಿತ್ಯೋ ಪರೀವಸಮುತ್ತಿ ತಾಂ ವಿಪುಲವೀಧಿಕಾಂ ದೃದ್ಯಾಂ
ವಿದ್ಯಾಪುರಿಂ ಸಮುಪಾಗಮತ್ ।

ನರಸ ಭೂಪಾಲನು ಸ್ವಾಮಿಗಳಿಗೆ ವಿಜ್ಞಂಭಣೆಯಿಂದ ಸ್ವಾಗತವನ್ನಿತ್ತನು.
ವ್ಯಾಸರಾಯರು ತಮಗಾಗಿ ನರಸಿಂಹನ್ನುಪತಿಯಿಂದ ಏಸಲಾಗಿರಿಸಿದ ಮತ

ದಲ್ಲಿ ಇಳಿದು ಅಲ್ಲಿಯೇ ಇರಲಾರಂಭಿಸಿದರು. ಪಾಂಡವರು ವ್ಯಾಸನೆನ್ನು ಪೂಜಿಸಿದಂತೆ ವ್ಯಾಸರಾಯರನ್ನು ನರಶನ್ನು ಪನ್ನು ಸತ್ಯರಿಸಿದನು.

ಅರ್ಚಣೆಯಂತಮೀಮನವನ್ನು ಪೂರ್ವಾರ್ಥಿಯಾ ಭಾಗದೇಯಪರಿಣಾಮ
ಮಾತ್ರನಃ ।

ಪಾಧ್ರಿವಸ್ಸಪದಿ ಪರ್ಯಾಪ್ರಾಜಯತ್ ಪಾಂಡುಸೂನುರಿವ
ಬಾದರಾಯಣಂ ॥

ಮತ್ತೊಂದೆಡೆಯಲ್ಲಿ ಪಾಧ್ರನು ಕೃಷ್ಣನೆನ್ನು ಪೂಜಿಸಿದಂತೆ ನರಶಭೂಪಾಲನು ವ್ಯಾಸರೂಯರನ್ನು ಸತ್ಯರಿಸಿದನೇಂದು ಸೇನೇಮನಾಧ ಕವಿಯು ಆನ್ನವನು.

ಇ. ಏರನರಸಿಂಹನಾದರೂ ಸ್ವಾಮಿಗಳವರ ಸಂಗಡ ಭಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದನು. ಅವರಿರ್ವರ ನಡುವಿನ ಸಂಬಂಧವು ದಶರಥ ವಶಿಷ್ಠರ ಸಂಬಂಧದಂತೆಯೇ ಇದ್ದಿತು.

ಅಜಾದಿವ ದಶರಥೋ ವಸಿಷ್ಠಂ ಖಿತುರಧಿಕಮೇವ
ಭಕ್ತಭಾರೇಣ ತಂ ಯತಿವರಿಷ್ಟವಭ್ಯಾರ್ಚಯಾವಾಸ ।

ಇ. ಕೃಷ್ಣದೇವರಾಯನಿಗಂತೂ ವ್ಯಾಸರಾಯರು ಕುಲಪ್ರೇವತಪಾರ್ವತ್ಯಾರಾಗಿದ್ದರು. ಅರಸನು ಸ್ವಾಮಿಗಳನ್ನು ಪ್ರತಿನಿತ್ಯ ಮೂರು ಬಾರಿ ಕಾಣುತ್ತಿದ್ದನು.

ಜಿತಾನುವರ್ತಕೇನ ಭಾಗವತಮಾರ್ಥನ್ಯೇನ ತೇನ ಕೃಷ್ಣವುಹೀವಾಲೇನ ಶಿಂ ಶಿಂಧುಂ ಕುಲದೇವತೇನ ಮುಕುಟಿತಟಿವಾಲತೀಕುಂ ಮಶೇಖರೀಕೃಯಮಾಣನಿಮವಂಯಾಖಿಜಾತೇ ಮಹಾನುಭಾವೇ ×
× ಭಗವತಿ ತಸ್ಮಿನ್ ವ್ಯಾಸಯೋಗಿನಿ ।

ಪ್ರೇಭವಶಾಲಿಯಾದ ವಿಜಯನಗರದ ಸಮಾರ್ಪಿನ ಮೇಲೆ ಇಸ್ತೋಂದು ವರ್ಚಸ್ಸನ್ನು ಬೀರುವ ವ್ಯಾಸರಾಯರಲ್ಲಿ ಮೂದಲಿಕೆಯಾಳ್ಳ ಎಸ್ತೋಂದ್ ಹಂಡಿತರು ವಿವಿಧ ಸಾಮುಗಳಿಂದ ಬಂದು ಸ್ವಾಮಿಗಳವರನ್ನು ವಾದವಿವಾದದಲ್ಲಿ ಪ್ರತಿ ಭಟ್ಟಿಸಿದರು. ರಾಯರ ಆಗಾಧ ಪಾಂಡಿತ್ಯದ ಮುಂದೆ ಅವರ ಆಟ ಸಾಗಲಿಲ್ಲ. ಅಂಥ ಹಂಡಿತರ ಹೆಸರುಗಳನ್ನು ವಿವರಿಸಿ ಪುರಂದರದಾಸರು ಕಡವನ್ನೇ ಅಂದಿರುವರು,

ಏಷು ಮುನಿಗಳಿಂದೇನು ಮಾಡಿದರೀ |
 ವ್ಯಾಸ ಮುನಿ ಮಧ್ಯ ಮತನುಧ್ವಂಸದ || ಹಲ್ಲ ||
 ಕಾಶೀ ಗದಾಧರಮಿಶ್ರ ಪಕ್ಷಧರ |
 ವಾಷುದೇವ ವಾಜಪೇಯ ನಾರಸಿಂಹ ||
 ಭಾಸ್ಕರ ಲಿಂಗಣ್ಣ ರುದ್ರ ಮುಖ್ಯನಿ |
 ದ್ವಾಂಸರ ನೂರೆಂಟು ಮಂದಿಯ ವಾದದಿ ||
 ಜೈಸಿ ಜಯಪತ್ರಿಕೆ ಕೊಂಡವರವರ |
 ಲೇಸಾದ ಬಿರುದುಗಳೆಲ್ಲಪಹರಿಸಿ ||
 ಶ್ರೀಶಪುರಂದರವಿಶಲ ಕೃಷ್ಣಗೆ ಅ- |
 ಸಿರಿ ಹರಿವರನೆಂದು ಡಂಗುರವ ಹೊ- |
 ಯಿಸಿ ಮೆರಿದೆ ಸಂಯಮಿಕುಲದಿಂಪ ಶ್ರೀಃ |
 ವ್ಯಾಸಮುನಿಯೆ ನಿಮ್ಮಂಫಿಗೆ ನಮೋ ನಮೋಃ ||

ವ್ಯಾಸರಾಯರ ಪಾಂಡಿತ್ಯಕ್ಕೆ ಮನಸೋಂತು ಕೃಷ್ಣ ರಾಯನು ಅವರಿಗೆ
 ರತ್ನಾ ಭಿಷೇಕವನ್ನು ಮಾಡಿದನು. ಈ ವಿಷಯವನ್ನು ಸೋಮನಾಥನು
 ವಿವರವಾಗಿ ಬರೆವಿರುವನು. ವ್ಯಾಸರಾಯರನ್ನು ಕರೆದು ತರಲು ಆರಾಸನು
 ಒಬ್ಬ ಮಂತ್ರಿಯನ್ನು ಕಳುಹಿವನು. ಅವನು ಸ್ವಾಮಿಗಳನ್ನು ದ್ವೇಷಿಸಿ
 ಅಂದುದು,

ಸ್ವಾಮಿನ್ನವಂತೆ ಸ್ವಯಂಮಧ್ಯರತ್ನೈ |
 ರಾಕಾಂಕ್ಷತೀ ಭೂರವಂಶೋಭಿಷೇಕ್ತುಂ ||
 ಕೂಟಾಗ್ರಭಾಗಂ ಕುಲಭೂಧರಸ್ತು |
 ಪ್ರಸಾನಜಾತ್ಯೇರಿವ ಪಾರಿಜಾತಃ ||
 ತಂ ಭಕ್ತಿಪಲ್ಲವಿತಮಾಗಮನೋಽತ್ಸನೇನ |
 ಸ್ವಾಮಿನಾ ಪ್ರಸೀದ ಬಹುವಂತುರಪಾರಕೀತೀರ್ಥ |
 ಪುಷ್ಟಾಂಜಲಿಃ ಪ್ರತಿಕಲಂ ಭಂಗವನ್ನು ರಸ್ಯ |
 ಕೋಽಜೇಷಿ ಯಃ ಕಲಯತೀ ಕುಲದ್ವೈಭಾವಂ ||
 ವ್ಯಾಸರಾಯರು ಸ್ವಲ್ಪ ವಿಚಾರಿಸಿ ಒಸ್ಪಿಗೆಯನ್ನಿಂತ್ತುರು,

ಕೈಣಂ ವಿಚಿಂತ್ಯ ಭಕ್ತವಶ್ವಲತಯಾ ಕರುಣಾವಿಷ್ಟಿಹೃದಯಃ
ಸಭಾಜಿಗಮಿಷಯಾ ಮಣಿಬ್ರಹ್ಮಿನರಾದುದಸಾಫತ್ |

ಆರಮನೆಯಲ್ಲಿ ಮುಂಡಿಸಿರುವ ಬಂಗಾರದ ಗದ್ದುಗಿಯ ಮೇಲೆ ಸ್ವಾಮಿ
ಗಳನ್ನು ಕುಳಿರಿಸಲಾಯಿತು. ಆ ಮೇಲೆ ಕೃಷ್ಣರಾಯನೇ ತನ್ನ ಕೈಯಿಂದ
ರತ್ನಾಭಿಷೇಕವನ್ನು ಪಾರಂಭಿಸಿದನು.

ಸ್ವಯಂಮೇವ ಕರಕಮಲೇನಾದಾಯ ಕನಕಕುಂಭವಿವಂ
ಭಗವಂತಂ ವ್ಯಾಸತಾಪಸಮಾದರಾನ್ತಿಭಿರಭಿಷೇಕ್ತುಮಾರಭತ್ |

ಬ್ರಾಹ್ಮಣಿಗೆ ಕೊಟ್ಟುಲಿದ ರತ್ನಗಳನ್ನು ಕಲೆಹಾಕಿ ರಾಯರು, ಅಲ್ಲಿ
ನೆರೆದ ಎಲ್ಲ ನಾಯಕರಲ್ಲಿ ಅವುಗಳನ್ನು ಹಂಚಿದರು. ಕುಹಂಯೋಗದ
ಸಮಯದಲ್ಲಿ ವ್ಯಾಸರಾಯರು ವಿಜಯನಗರದ ಸಿಂಹಾಸನವನ್ನಲಂಕರಿಸಿ
ದುದರಿಂದ, ಅವರಿಗೆ ವಿದ್ಯಾಸಿಂಹಾಸನಾಧಿಪತಿ ಎಂಬ ಬಿರುದು ಬಂದಿತು.
ಅದನ್ನು ಈಗೆಯೂ ಸೋಸಲೆವಂತದ ಸ್ವಾಮಿಗಳು ಧರಿಸಿರುವುದುಂಟು.
ಅಂದಿನಿಂದಲೇ ಶ್ರೀವಾಸರಾಯರಿಗೆ ದೀವಟಿಗೆ ಸಲಾಮಿನ ಮಾನವು
ದೊರೆಯಿತು. ಅದೂ ಮತ್ತೊಂದಾಸೋಸಲೆಮಾತದ ಬಿರುದು.

ಕೃಷ್ಣರಾಯನಿಗೆ ಕುಹಂಯೋಗವು ಪಾರಪ್ರವಾದಾಗ ವ್ಯಾಸರಾಯರು,
ತಿರುಪತಿಯಲ್ಲಿ ಶ್ರೀನಿವಾಸನ ಅನುಷ್ಠಾನದಲ್ಲಿ ತೊಡಗಿದ್ದಂತೆ ತೋರುತ್ತದೆ.
ಕುಹಂಯೋಗವು ಪೂಜಾವಾಗಿ ತೀರಿದ ಬಳಿಕ ಕೃಷ್ಣರಾಯನು ವ್ಯಾಸಮುನಿ
ಗಳಿಗೆ, ಸದ್ಯಕ್ಕೆ ವ್ಯಾಸಸಮುದ್ರವೆಂದು ಕರೆಯಲಾಗುವ ಗ್ರಾಮವನ್ನು
ಉಂಬಳಿಯಾಗಿ ಕೊಟ್ಟನು. ವ್ಯಾಸರಾಯರು ಅಲ್ಲಿಗೆ ಹೋಗಿ, ಒಂದು ದೊಡ್ಡ
ಕರೆಯನ್ನು ಕಟ್ಟಿಸಿದರು (ಒಂಟಾ-ಒಂಟಾ). ಆ ಕರೆಗೆ ವ್ಯಾಸಸಮುದ್ರವೆಂಬ
ಹೆಸರು.

ಗ್ರಾಮೇ ವ್ಯಾಸಸಮುದ್ರನಾಮನಿ ತತಸ್ತೇನ ಪ್ರತಿಷ್ಠಾಪಿತೇ |
ತೇನಾಖಾನಿ ಯತೀಕ್ಷೇತೇಣ ಭುವನಶಾಲ್ಲಿಷ್ಟಸ್ತಾಕೋನಹಾನ್ ||
ನಿದ್ರಾತುಂ ಸಜುಗುಪ್ರಿತೇನ ಮುನಿನಾ ಪೀತೋಪಿತತ್ವಾಗರೋ |
ದೃತ್ಯಾರೇರಪರಾಂಬುರಾಶಿರಿವ ಯಃಶುದಾಂಬುರುತ್ಪಾದಿತಃ ||

ಕೃಷ್ಣರಾಯನ ಮಗುವಾದ ತಿರುಮಲರಾಯನು ಚಿಕ್ಕಂದಿನಲ್ಲಿ ತೀರಿ
ಕೊಂಡನು. ರಾಯನಿಗೆ ಆನಿವಾರ ದುಃಖವಾಯಿತು. ದೇಹದ ಆರೋಗ್ಯವೂ

ಚೆನ್ನಾಗಿ ಉಳಿಯಲಿಲ್ಲ. ಅದುದರಿಂದ ಅವನು ತನ್ನ ತಮ್ಮನಾದ ಅಚ್ಚುತ ರಾಯನಿಗೆ ಪಟ್ಟಿಗಟ್ಟಿದನು. ಅವಸಾನಕಾಲವು ಸಮಾಪ್ತಿಯಾಗಿ, ಕೃಷ್ಣ ರಾಯನು ಸ್ವಾಮಿಗಳ ಕೊನೆಯ ದರ್ಶನ ತೆಗೆದುಕೊಂಡು ಪರಂಥಾಮಾ ವನ್ನೇ ಲಿಂದಿದನು (ಒಬ್ಬಿಂದಿ).

ತತ್ತ್ವ ಸಮಹಿತಪತಿಭರ್ಗವಂತಂ ಯತಿಮಘವಂತಂ
ನಮಸ್ಕಾರ್ತೈ ವಿದಾಂವರ ಪರಲೋಕಪಥಾಧಿರೋಹಿಣೀವಿವ
ತಸ್ಯ ಮಹತ್ತಿಮಾಶಿಷಮಾದರೇಷಾದಾಯ ಪ್ರಯಾಣೀ
ಲೀಲಾವಿಷಯಿಕೃತನಂದನಸ್ಯ ದೇವತೀನಂದನಸ್ಯ ಪುನರಪಿ
ಸಾಕ್ಷರಯಸ್ಯಂಬರೋಕಃ ಕದಂಬಾನಿ ಬಹುಜಸ್ಯ ಸುಕೃತೀನ ವಾಸವ-
ವಾಸ್ತವ್ಯಭಾವಮಭಜತ |

೬. ಕೃಷ್ಣ ರಾಯನ ಶರುವಾಯ ಅಚ್ಚುತರಾಯನು ವಿಜಯನಗರದ ಅರಸನಾದನು ಅವನು ಕೂಡ ಕೃಷ್ಣ ರಾಯನಂತೆಯೇ ವ್ಯಾಸರಾಯರ ಚಿತ್ರಾನುವರ್ತಕನಾಗಿದ್ದನು.

ಪರಮಭಾಗವತವಿನಯವಿತರಣಪರಾಕ್ರಮಾದಿಭಿರ್ಗಂಖೈ:
ಪೂರ್ವ ತಿರಯಾಲುರಾತ್ಮಿಯದಚ್ಚುತರಾಯಮಹಾರಾಜೀನ
ಸಭಗವಾನ್ವಯಾಸತಪ್ರೋಸಿಧಿವಿಸಭಜಕಮಹಾಪೂಜನ -
ವಿಶೇಷಂ ಕಂಚಕಪಾಲಂ ಪರ್ಯಂಪೂಜತಾ ತತಃ ಕದಾಜನ
ತತ್ತ್ವಭಗವತೋ ವ್ಯಾಸತಾಪಸಸ್ಯ ಚಿತ್ರಾನುವರ್ತಕಃ x x x |

ವ್ಯಾಸಮಹಷಿಂಗಣ ವಿಜಯನಗರದಲ್ಲಿಯೇ ಒಬ್ಬ ರಲ್ಲಿ ದೇಹ ವನಿಷ್ಟಿರು. ಅವರ ವ್ಯಂದಾವನವು ತುಂಗಂಗೆಯ ತೀರದಿಲ್ಲಿಯೇ ಇದೆ. ಸದ್ಯಕ್ಕೆ ನವವ್ಯಂದಾವನಗಳಿಂದ ಕರೆಯಲ್ಪಡುವ ವ್ಯಂದಾವನಗಳಲ್ಲಿ ಅದೊಂದು. ವ್ಯಾಸರಾಯರ ಅವಸಾನಕಾಲದಲ್ಲಿ ಪುರಂದರದಾಸರು ಅಲ್ಲಿಯೇ ಇದ್ದರು. ಪುರಂದರದಾಸರನ್ನು ವುದು,

ಚಿತ್ತೈಸಿದ ವ್ಯಾಸರಾಯ |

ಚಿತ್ತಜನಯ್ಯನ ಸಭಿಗೆ || ೫ ||

ಮುಕ್ತ ಮುತ್ತೈದೆಯರೆಲ್ಲ |

ಎತ್ತುದಾರತಿಯೈತ್ತೈ || ೬ ||

ವಿಳಂಬಿ ಸಂವರ್ಪಣೆ ವಿಜಯನಗರದಲ್ಲಿ |
 ಘಾಲ್ತು ಇ ಬಹುಳ ಚಪುತಿ ಸ್ಥಿರವಾರದಿ |
 ಬೆಳಗೊಪ್ಪ ಜಾವದಲ್ಲಿ ಕುಳತ ಪದ್ಮಾಸನದಿ |
 ನೆಳನಾಕ್ಷನಾರಾಯಣನೆಂದು ಕೈಮುಗಿದು ||

ವಾಯಾಸರಾಯಮಂತದ ವಚನಸ್ವಿ ವಿಜಯನಗರದ ಅರಸುಮನೆತನದ
 ಮೇಲೆ ಕೊನೆಯವರೆಗೆ ನೆಲಿಸಿತ್ತೀಂದು ಹೇಳಬಹುದು. ರಾಕ್ಷಸದಂಗಡಿಯ
 ನಂತರ ವಿಜಯನಗರದವರು ಹೆನುಗೊಂಡಿ, ಚಂದ್ರಗಿರಿ, ವೆಲ್ಲಾರುಗಳಲ್ಲಿ ತಮ್ಮ
 ನೆಲೆವಿಂದುಗಳನ್ನು ಏರ್ಫಡಿಸಿದರು. ವಾಯಾಸರಾಯರ ನಂತರ ಸೀರಕ್ಕೆ ಬಂದ
 ಶ್ರೀನಿವಾಸತೀರ್ಥರ ಹಾಗೂ ರಾಮಚಂದ್ರತೀರ್ಥರ ತುಳಸೆಯಕಟ್ಟಿಗಳು
 ವಿಜಯನಗರದ ನವವೃಂದಾವನಗಳಲ್ಲಿವೆ. ಲಕ್ಷ್ಮೀಕಂರತೀರ್ಥರ ವೃಂದಾ
 ವನವು ಹೆನುಗೊಂಡಿರುತ್ತಿದೆ. ಶ್ರೀಪತಿತೀರ್ಥರು ವಂತ್ತು ಅವರ ಶಿಷ್ಯರಾದ
 ರಾಮಚಂದ್ರತೀರ್ಥರು ಹೆಲ್ಲಾರಿನಲ್ಲಿ ವೃಂದಾವನ ಸೇರಿದರು. ಕೊನೆಗೆ
 ನಿಕ್ಕಷ್ಟಾವಸ್ಥೆಯನ್ನು ತಲುಪಿ ವಿಜಯನಗರದ ಅರಸನು ಬೇಲೂರಿನಲ್ಲಿರ
 ತೊಡಗಿದನು. ಆಲ್ಲಿಯೂ ವಿಷ್ಣುಸಮುದ್ರದ ದಡದಲ್ಲಿ ಲಕ್ಷ್ಮೀತೀರ್ಥರ
 ತುಳಸೆಯ ಕಟ್ಟೆಯು ನೆಲಿಸಿದ್ದುದು ಕಂಡುಬರುತ್ತದೆ.

೨ ವ್ಯಾಸರಾಯರೂ ದಾಸಕೊಟಿವೂ.


೧ ವ್ಯಾಸರಾಯರು.

ವ್ಯಾಸರಾಯರು ಫೋನ್‌ವಿದ್ಯುತ್‌ಸರು. ‘ರಾಯರು ಚಂದ್ರಿಕಾ, ನ್ಯಾಯಾ ಮೃತ, ತರ್ಕತಾಂಡವ, ಮಂದಾರಮಂಜರಿ ಮುಂತಾದ ಗ್ರಂಥಗಳನ್ನು ಸಂಸ್ಕೃತದಲ್ಲಿ ಬರೆದರು. ಶ್ರೀಮದಾಚಾರ್ಯರ ಸೂತ್ರಭಾಷ್ಯದ ಮೇಲೆ ಶ್ರೀಜಯತೀರ್ಥರು ಒರೆದ ತತ್ವಪ್ರಕಾಶಿಕಾ ಎಂಬ ಟೀಕಾತ್ಮಕ ಗ್ರಂಥಕ್ಕೆ ಚಂದ್ರಿಕೆಯು ಟಿಪ್ಪಣಿರೂಪವಾದ ಪ್ರಾಂಗ್ರಂಥ ಆದುದರಿಂದ ವ್ಯಾಸರಾಯ ರಿಗೆ ‘ಚಂದ್ರಿಕಾಚಾರ್ಯರ್’ ಎಂಬ ಮತ್ತೊಂದು ಹೆಸರು ಬಿಡ್ಡಿತು. ನ್ಯಾಯಾ ಮೃತವು ಅದ್ವೈತಸಿದ್ಧಿಯೆಂಬ ಗ್ರಂಥದ ಖಂಡನವಾಗಿರುವುದು. ತಾರ್ಕಿಕರ ಖಂಡನದ ಸಲುವಾಗಿಯೆ ತರ್ಕತಾಂಡವನ್ನು ಪ್ರವೃತ್ತಿವಾದುದು. ಈ ಮೂರು ಗ್ರಂಥಗಳಿಗೆ ವ್ಯಾಖ್ಯಾನತ್ರಯೀ ಎಂಬ ಹೆಸರು. ಮಂದಾರಮಂಜರಿ ಎಂಬ ಹೆಸರಿನ ಮೂರು ಹೊತ್ತಿಗೆಗಳು—ಮಾಯಾವಾದ ಖಂಡನ, ಮಿಥ್ಯಾತ್ಮಾ ಸುಮಾನವಿಂಡನ, ಉಪಾಧಿವಿಂಡನ—ಮಧ್ಯಾಚಾರ್ಯರ ಗ್ರಂಥಗಳ ಮೇಲಿರುವ ಜಯತೀರ್ಥರ ಟೀಕಾಗಳಿಗೆ ಟಿಪ್ಪಣಿಗಳಾಗಿರುವುವು.


ವಿಜಯನಗರದ ವ್ಯಾಸರಾಯರ ಮರುವೆಂದರೆ ಅದೋಂದು ಆ ಕಾಲದ ವಿಶ್ವವಿದ್ಯಾಲಯವೇ. ವ್ಯಾಸರಾಯರ ವಿದ್ಯಾತ್ಮೀಗೆ ಮರುಳಾಗಿ ಅನೇಕ ಜನ ವಿದ್ಯಾರ್ಥಿಗಳು ವಿಜಯನಗರಕ್ಕೆ ಬರುತ್ತಿದ್ದರು. ಅಂತಹ ಸಣ್ಣವ್ಯಾರೋಜಿಗೆ ಉಡುಸಿಯ ವಾದಿರಾಜರೂ ವಿಜಯೀಂದ್ರರೂ ಅಗ್ರಗಣ್ಯರು. ಇವರಲ್ಲದೆ, ರಾಯರ ಮರದಲ್ಲಿ ಶ್ರೀನಿವಾಸತೀರ್ಥರು, ರಾಮತೀರ್ಥರು, ರಘುಪತಿ ತೀರ್ಥರು, ಸುಧಿಂದ್ರತೀರ್ಥರು, ಸುರೇಂದ್ರತೀರ್ಥರು, ಗೋವಿಂದ ಒಡೆಯರೇ ಮೊದಲಾದ ಯತ್ನವಯರಿದ್ದರು. ಪುರಂದರಭಾಸರು ಈ ವಿಷಯದಲ್ಲಿ ಕಾಡಿದುದು,

(ಸುಧಾರಣೆಯ ಪ್ರಕಾರ ಕಾಲಾನುಭವ ಮತ್ತು ವಿಜ್ಞಾನ)

ನಿಜಯನಗರದ ವಾಶಿ ಸರಾಯುರ ನುಡಿ.



ವಿಜಯಸಗರಚ ಸನಸ್ಯಂದಾನನ.



ಸ್ಯಂದಾನಸ್ಥರಾದ ಯತೀಗಳಃ—೧ ಪದ್ಮನಾಭತೀಧರು, ೨ ಕರ್ಮಣಪ್ರತಿಧರು, ೩ ವಾಗಿಶತೀಧರು,
೪ ವಳಿಕಾರ್ತಿಧರು, ೫ ರಘುವರ್ತಿತೀಧರು, ೬ ಶುಧಿಪ್ರತಿಧರು, ೭ ಶ್ರೀನಿವಾಸತೀಧರು,
೮ ರಾಮಚಂದ್ರತೀಧರು, ೯ ಗೋವಂಡತೀಧರು.

(ಕರ್ಮಣರ್ಥಿಗಳ ಸುಧಾರಣಾಭಾಯ ಹೆಚ್‌ಗೌಡ)

ಸಿರಿನಾರಾಯಣಯೋಗಿ ಶ್ರೀವಾದರಾಯರಲ್ಲಿ |

ವರವಿದ್ಯಾಭ್ಯಾಸವ ಮಾಡಿ ಭಕ್ತಿಯಿಂದ |

ಪಿರಿದಾಗಿ ವಿಜಯೀಂದ್ರ ವಾದಿರಾಜ ಎಂಬೋ |

ಪರಮ ಶಿಷ್ಯರ ಪಡೆದು ಮೇರಿದೆ ಜಗತ್ತಿಯೋಳಗೆ ||

ಪಾಂಡಿತ್ಯಕ್ಷೇತ್ರದಲ್ಲಿ, ವಿದ್ಯಾವಿಶ್ವರಣದಲ್ಲಿ, ಸೈಭವದಲ್ಲಿ, ರಾಯರು ಹೆಸರುವಾಸಿಗಳಾಗಿದ್ದರೂ, ಭಕ್ತಿಶಂಕ್ರಾಗಿರಲಿಲ್ಲ. ಭಾಗವತಪಂಥಕ್ಕೆ ಸೇರಿದ ಪುರಂದರಧಾಸರು, ವಾದಿರಾಜರು, ಕನಕದಾಸರೆ ಮಲಂತಾದವರ ಸಂಗಡ ಅವರೂ ಮಹಾಭಾಗವತರಾಗಿದ್ದರು. ಭಗವದ್ವಚ್ಚಿಯ ಸೊಬಗು ಸರ್ವಸಾಧಾರಣ ಜನರಿಗೆ ಮಲಭಸಾಧ್ಯವಾಗಬೇಕೆಂದು ರಾಯರು ಭಕ್ತಿ ಪರವಾದ ಆನೇಕ ಕನ್ನಡ ಪದಗಳನ್ನು ರಚಿಸಿದರು. ಮೇಲೆ ವಿವರಿಸಿದ ಧಾಸರ ಹಿರಿದಾಸರಾದರು. ಪಾಂಡಿತ್ಯತಕ್ರಾಂತ ಸುಸಂಸ್ಕೃತವಾದ ನಿಮಂತ ಮನಸ್ಸಿನಿಂದ ರಾಯರು ಭಕ್ತಿಪರವಾದ ಪದಗಳನ್ನು ತಮ್ಮ ತಾಯ ನುಡಿಯಲ್ಲಿ ಅಂದಿರುವರು. ಆವುಗಳಿಗೆ “ಶ್ರೀಕೃಷ್ಣನ್” ಅಂಕಿತವಿದೆ. ಕನ್ನಡದಲ್ಲಿ ಆಭಿನಾನನಿರುವವರು ಅವನ್ನು ಅವಶ್ಯವಾಗಿ ಓದಿಯೇ ತೀರಬೇಕು.

ಪುರಂದರಧಾಸರು ರಾಯರನ್ನು ಕ್ಷಣಿಯೇ ಕಂಡು ಅಂದಿರುವುದು,
ವ್ಯಾಸರಾಯರ ದಿವ್ಯಚರಣವ ಕಂಡೆ |

ಏಸು ಜನ್ಮದ ಸುಕೃತಫಲಪ್ರೋದಗಿತೋಃ ಎನ್ನ |

ಸಾಸಿರ ಕುಲಕೋಂಟಿ ವಾವನ್ನು ವಾಯಿತು |

ಶ್ರೀಶನ ಭಜಿಸುವ ಅಧಿಕಾರಿ ನಾನಾದೆ |

ದೋಷವಿರಹಿತ ಶ್ರೀಪುರಂದರ ವಿಟ್ಟುಲನ |

ಧಾಸರ ಕರುಣವು ಎನ್ನ ಮೇಲಿರಲಾಗಿ ||

ಪುರಂದರಧಾಸರಿಗೆ ವ್ಯಾಸರಾಯರೆ ಮಂತ್ರೋಽಪನೇಶವನ್ನು ಮಾಡದರು. ಇದಲ್ಲದೆ, ರಾಯರೆ, ಧಾಸರಿಗೆ “ ಪುರಂದರವಿಟ್ಟುಲ,” ನ ಅಂಕಿತವನ್ನಿತ್ತರೆಂದು ತಿಳಿಯುತ್ತದೆ ಮೇಲಾಗಿ ವ್ಯಾಸಮುನಿಗಳ ಆಜ್ಞೆಯ ಮೇರಿಗೆ ಪುರಂದರಧಾಸರು, ೬೫೧೦೦ ಪದಗಳನ್ನು ರಚಿಸಿದರೆಂದು ತಿಳಿಯುತ್ತದೆ. ಇದರ ವಿಷಯದಲ್ಲಿ ಪುರಂದರಧಾಸರು ಹಾಡಿದುದು,

ವಾಸುದೇವನ ನಾಮಾವಳಿಯ ಕಲ್ಪಿಯನು |
 ವ್ಯಾಸರಾಯರ ದಯಂದಿಂದ ಬಣ್ಣಿಸೆನು || ಪಳ್ಳಿ ||
 ಕೇದಾರ ರಾಮೇಶ್ವರ ಕೇರಳ ಭೂತಳದ |
 ವಾದಾರವಿಂದ ಶೈತ್ಯ ಪ್ರತಿ ಶೈತ್ಯವು |
 ಅದರದಿ ಲಕ್ಷದಿಪ್ಪತ್ತೀಪ್ಪದುಸಾವಿರ ಕೃತಿಯ |
 ವೇದಶಾಸ್ತ್ರಪುರಾಣಸಮ್ಮತದಿಂದ ||
 ಮಧ್ಯರಾಯರ ಮಹಿಮೆ ಮಹಗರುಪರಂಪರೆ ಪ್ರ |
 ಸಿದ್ಧ ವ್ಯಾಸರಾಯರ ಪರಿಯಂತವು |
 ಶುದ್ಧ ತಂತ್ರಸಾರೋಕೀ ಸೇವಕ ತಾರತಮ್ಯ |
 ಉದ್ಧರಿಸಿದ್ದೇದು ಸಾವಿರವ ಹೇಳಿದೆನು ||
 ಬ್ರಹ್ಮಲೋಕ ಕೈಲಾಸ ಭರದಿ ದಿಕ್ಷಾಲರ |
 ಪನೀರ್ ತೊಂಬತ್ತು ಸಾವಿರದಿ ಹೇಳಿದೆನು |
 ಸವ್ಯತದಿ ಹಲವು ಕಧಾಸಾರ ತೊಂಬತ್ತು ಸಾವಿರ |
 ವೋಮ್ಯನದಿ ಹೇಳಿದೆನು ಕೇಳಿ ಜನರು ||
 ಅವರವರ ಮೂರ್ತಿಧ್ಯಾನ ಅವರವರ ಕೇರ್ತಿಮಾನ |
 ವಿವರದಿಂದಲಿ ನಾ ನಿಮಗೆ ವಿಸ್ತುರಿಸಿದೆನು |
 ಘನತೀಯಗಣಿತ ಗಂಡಕಿಯ ತಿಲಾಮೂರ್ತಿ |
 ಅನಘಕಲ್ಯಾಣಕಥ ಅರವತ್ತು ಸಾವಿರ ||
 ಅಹ್ಮಿ ಕಗಂಬವು ಜನಾಷ್ಟ್ಯಮಿಯೇಕಾದಶಿ |
 ನಿಂಯವನು ಶೃತಿಸ್ಕೃತಿಸಹಿತದಿ |
 ವಣಿಸಿದೆ ಹ್ಯೇರಾಚ್ಚಿಶಯನ ಅಹೋಬಲ ನರ |
 ಸಿಂಹ ಮೂರ್ತಿಗಳ ಶ್ರೀನಾಮಗಳ ||
 ಸುಳಾದಿ ಅರವತ್ತು ನಾಲ್ಕು ಸಾವಿರ ಬಹುತರ ನಾಮಾ |
 ವಳಿಯ ಇಪ್ಪತ್ತೀಪ್ಪದು ಸಾವಿರವಾಗಿವೆ |
 ತಿಳಿದು ಶೈತ್ಯದ್ವಿಪ ಅನಂತಾಸನ ಹೈಕುಂಠ |
 ಸರ್ವತೀಷಣ ಚರಂತ್ಯಿಯನು ಹೇಳಿದೆನು ||

ఇంతు నాల్చులక్కే ఎప్పుత్తీపుదు సానిరక్షతియు |
ఉంతు జనకన నామఫోనమహిమే |
సంతసది శ్రీతిష్ఠూతి సమృతదింద |
పురందర విలెల వ్యాసమునిగళు హేళిసిదరు ||

ఉ. వాదిరాజరు.

దాశకొటిక్కే సేరిద రాయిద శివ్యరల్లి రాజరే ఆగ్రగణ్యరు. గురుగళంతెయే శివ్యరు ఘనపండితరు, గ్రుంధిక్ష్తుగళు. రాజర వాగ్కుతనకాళగి ఆవరిగే “ వాదిరాజ ” ఎంబ బిరుదు త్రీవాదిరాజరు పౌర్ణామికవిగళు. పండితరిగే మాన్యవాగిరువంతక ‘ రుచ్ఛణీత విజయ ’ ఎంబ సరస సంస్కృత కావ్యవన్ను రచిసిరువరు. ఆదరూ ఆవరు కన్నడ నుడియన్న వారెతిరలిల్ల. రాజరు కన్నడదల్లి ఔనేశ వదగళన్ను, సుభాద్రిగళన్ను కాగు గుండచీయిగళన్ను రచిసిరువదు. ఆవు ఈ హోత్తిగూ జనర బాయల్లినే. ఇవుగళల్లదే, కవిగళాద రాజరు, మహాభారతాత్మయిణిణయు, వ్యేచుంతవణసే, స్వప్న గద్య, భ్రమరగీతి, లష్ట్మితోభన వోదలాద కావ్యగళన్న బరిదరు. ఆదరూ కన్నడ కావ్యప్రపంచదల్లి హసరు పడియతక్క సాచ్యంత వాద కావ్యవన్ను రాజరు బరీదిరువుదిల్లివెందు హేళిబుందు. రాజర వదగళగే “ కయవదన ” న అంకితవిదే.

కనకదాసరు రాజరిగే త్రీవిక్రమదాశరేందు సంబోధిసిరువ రేందు హేళలాయితప్పే. ఒందు పదదల్లి ఆవరు రాజర హేసరన్నే వివరిసిరువరః.

మగువు శాణిరయ్య | మాయద | మగువు శాణిరయ్య || ప ||
సుగుణ వాదిరాజరే మూ | జగవసు తన్నదరదోళట్టు || ఆ ||

ఇ. పురందరదాసరు.

పురందరదాసరు వ్యేరాగ్యవన్ను తాళ, వ్యాసరాయర సన్నిధిగే బందు మంతోపదేశవన్ను పడిదరేందు హేళదేయస్సే. ఆ వివయ దల్లి దాశరే అందుదు,


ಗಂರು ವ್ಯಾಸರಾಯರು ಕರುಣದಿಂದ ಎನಗೆ |
 ವರಮಹಾಮಂತ್ರಗಳ ಉಪದೇಶಿಸಿ |
 ಪುರಂದರ ವಿಟ್ಟಲನೆ ಪರನೆಂದರುಹಿ |
 ದಾರಿತಗಳನೆಲ್ಲ ಪರಿಹರಿಸಿದರಾಗ ||

ರಾಯರು ಅಂಕಿತವನ್ನಿತ್ತ ಸಂದರ್ಭದೊಳಗೆ ದಾಸರನ್ನುವುದು,
 ಅಂಕಿತವಿಲ್ಲದ ದೇಹ ನಿಷಿದ್ಧವು |
 ಅಂಕಿತವಿಲ್ಲದ ಕಾಯು ರೋಭಿಸದು |
 ಅಂಕಿತವಿಲ್ಲದಲಿರಬಾರದೆಂದು ಚ |
 ಕ್ರಾಂಕಿತವನ್ನು ಕೊಟ್ಟು ಎನಗೆ |
 ಹಂಕಜನಾಭ ಪುರಂದರವಿಶಲನ |
 ಅಂಕಿತವೆನಿಗತ್ತ ಗುರುವ್ಯಾಸಮುಸಿರಾಯ ||


ರಾಯರು ತಮ್ಮ ಶಿಷ್ಯರಾದ ಪುರಂದರದಾಸರ ಯೋಗ್ಯತೆಯನ್ನು
 ಚೆನ್ನಾಗಿ ಅರಿತಿದ್ದರು. ಆವರ ಭಕ್ತಿ, ತ್ಯಾಗ, ಪ್ರೇರಾಗ್ಯಗಳು, ರಾಯರನ್ನಾನ್ನ
 ಮೋಹಗೊಳಿಸಿದ್ದವು. ಪುರಂದರ ದಾಸರ ಪ್ರೇರಾಗ್ಯವು ತಮ್ಮಲ್ಲಿ ಬರಲಿಲ್ಲ
 ವೆಂದು ರಾಯರು ಮಹ್ಮಲ ಮರುಗಿದುಂಟು. ದಾಸರನ್ನು ಕಂಡು
 ರಾಯರು ಹರ್ಷಪುಣಿಕಿತರಾಗಿ ಹಾಡಿದುದು,

ಕಂಗಳಿಗೆ ಹಬ್ಬಿವಾಯಿತಯ್ಯಾ |
 ಮಂಗಳಾಕ್ಷರ ಪುರಂದರದಾಸರ ಕಂಡು || ಪ ||
 ಧನ್ಯನಾದೆನು ನಾನು ಮನುಜದೇಹಕೆ ಬಂದು |
 ಮಾನ್ಯನಾದೆನು ನಾನು ಸದ್ಭಕ್ತಿಪಥವಿಡಿದು |
 ಸನ್ನು ತಿಸಿ ಮನದೊಳು | ನಮಸ್ಕರಿಸಿ ಮೋದದಿ | ಮನ್ಮಿಸಿ
 ಇವರುಕ್ತಿಯಂಕ್ತಿಗಳು |

ಅನ್ಯತ್ರ ಮನವಿಡದೆ ಅಲ್ಲೋಕ್ತಿ ಜರಿದೆನಾ |
 ನನ್ನದಂಬುದ ಮರಿತು ಶುದ್ಧಾತ್ಮೈ ನಾನಾದೆ |
 ಪನ್ನಗರಾಯಿ ತೀಕೃಷ್ಣನ್ನು ದಾಸರ |
 ಸನ್ನಹಿಮೆಗಳನ್ನು ಸ್ತುತಿಸಿ ಪಾವನನಾದೆ ||



ಸೋಧೆಯ ವಾದಿರಾಜರ ವ್ಯಂದಾನನ.
(ಶ್ರೀಮಹಾನಿರ್ಪ ಮುದ್ರಣಾಲಯ ಬೆಂಗಾಲಿ.)



ಸೋಡೆಯ ವ್ಯಂದಾವನದೊಳಗಿನ ವಾದಿರಾಜರ ಮಾತ್ರ.

(ಶ್ರೀಮಹಾನೀರ ಮಂದ್ರಕಾಲಯ ಬೆಳದಾಣ)

మతైష్టంవేడియల్లి రాయరు దాశరసంబంధవాగి గౌరవపరసుడియ
న్నాదిదుదు,

దాశరేందరే పురందర దాశరయ్యా || ప ||
వాశుదేవ కృష్ణ న్ను సూసి పూజిసువ || అ ||
నీతియిల్లవనరితు నిగమనేధ్యన నిత్య |
వాతసుతనల్లికన వటైసుతలి |
గీత నత్కనదింద కృష్ణ న్ను పూజిసువ |
పూతాత్మ పురందరదాశరివర్ణైయ ||

పురందరదాశరు పదగళన్ను ష్టో హేళిదరు. శాఖ్యగళన్ను రచిసి
లిల్ల. దాశరు విజయనగరదల్లియీ దేహవస్తుట్టరు (గజభు).
ఈ విషయవాగి పురందరదాశర మంగ మధ్యపతియు కొడిదుదు,
తేరళిదరు పురందరదాశరాయరు || ప ||
తేరళిద భేరిదుందుభి వేరియుకలిరె |
పురందరదాశరు నిజస్వేశుంరక్షే || అ ||
విద్యానగరది విరలసన్నిధియల్లి |
పోద్దిద భాగవత సమైళది ||
వ్యేశుంతకే భూమిగే కరినామద |
సోఎన మాడి భస్తురిగే మాగ్రవ తోరి ||
అచ్ఛగన్ని కేయరారతిగళనేత్తులు |
ఆచ్యుతనిద్దెడిగతిసంభ్రమదింద ||
రక్తాశ్చేసంవత్సర పుష్టబంళ |
దతిశయదమావాస్య మందవార ||
గురు మధ్యపతి విరలనధరిగే తోరి |
పురందరదాశరు నిజస్వేశుంరక్షే ||

ఉ. కెనకెదాశరు.

“ రాయరు వ్యాససముద్రవన్ను కట్టిసువ ముండి, కెనకెదాశరిగే
అపర ప్రథమ సందర్భనవాయితు,” ఎంబ కతెయు జనర బాయ

ಲ್ಲಿಂಟು. ದಾಸರ ಕೃತಿಗಳಲ್ಲಿ ರಾಯರ ಸಂದರ್ಭದ ಸಂಗತಿಗಳಿ ದೊರೆಯು
ವುದಿಲ್ಲ. ಪುರಂದರ ದಾಸರು, ರಾಯರ ಹಾಗೂ ರಾಜರ ಸಂಬಂಧವನ್ನು
ಒಂದು ಪದದಲ್ಲಿ ತೋರಿಸಿರುವಂತೆ, ತಮ್ಮ ಮತ್ತೊಂದು ಹಾಡಿನಲ್ಲಿ, ರಾಯರ
ಹಾಗೂ ಕನಕದಾಸರ ಸಂಬಂಧವನ್ನು ಪ್ರತಿಷ್ಠಿಗೊಳಿಸಿರುವರು. ಆ ಹಾಡು,

ಕನಕದಾಸನ ಮೇಲೆ ದಯವಾಡಲು ವ್ಯಾಸ- ।
ಮುನಿ ಮರದವರೆಲ್ಲ ದೂರಕೊಂಬುವರೊ || ಪ ||
ತೀರ್ಥವನ್ನ ಕೊಡುವಾಗ ಕನಕನ್ನ ಕರೆಯೆನಲು |
ಧೂರ್ಣರಾಗಿದ್ದ ವಿದ್ವಾಂಶರೆಲ್ಲ |
ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲ |
ಪೂರ್ವಾಗಲೆಂತೆನಲು ಯತ್ಯಾಗ ನಗುತ್ತಿದ್ದ ||
ಮರುದಿನ ಅವರವರ ಪರಿಸ್ವಿಷಿಷಿಕೇಂದು |
ಕರೆದು ವಿದ್ವಾಂಶರ ಕನಕ ಸಹಿತ |
ತ್ವರಿತದಲಿ ಕರೆದಲ್ಲಿ ಕದಳಿ ಘಲವ ಕೊಟ್ಟು |
ಯಾರಿರದ ಶಫಲಲ್ಲಿ ಮೆದ್ದು ಬಸ್ಸಿರೆನಲು ||
ಉರ ಹೊರರೆ ಹೊಂಗಿ ಬೇರೆ ಬೇರೆ ಕುಳತು |
ತೋರದಲೇ ಎಲ್ಲರೂ ಮೆದ್ದು ಬರಲು |
ತೋರಲಿಲ್ಲವು ಎನಗೆ ಏಕಾಂತ ಶಫವೆನುತ |
ಸಾರ ಕದಳಿಷಳವ ತಂದು ಮುಂದಿಟ್ಟು ||

ದಾಸೋದಿಗಂಬರನ್ನ ತನ್ನ ಸಂತೆವಿಜಯದಲ್ಲಿ, “ ವಿಟ್ಟು ಲ ಪುರಂದರ
(ಪುರಂದರದಾಸ) ರಿಗೆ ಕನಕದಾಸನೆಂಬ ಒಬ್ಬ ಹೊಲೆಯ ಶಿಷ್ಯನಿದ್ದನೆ ” ಂದು
ಬರೆದಿರುವನು.

ಕನಕದಾಸರೂ ಎಷ್ಟೋ ಪದಗಳನ್ನು ರಚಿಸಿರುವರು. ಕಾವ್ಯಪ್ರಪಂಚ
ದಲ್ಲಿಯೂ ಅವರು ತಮ್ಮ ಹೆಗ್ಗಿ ರುಹು ಬಿಟ್ಟು ಹೋದುದು ವಿಶೇಷ ಸಂಗತಿ.
ಕನಕದಾಸರ ಕಾವ್ಯಗಳೆಂದರೆ, ನರಸಿಂಹಸ್ತವ, ಮೋಹನತರಂಗಿಣಿ, ರಾಮ
ಧಾನ್ಯ ಚರಿತ್ರೆ, ನಳಚರಿತ್ರೆ ಹಾಗೂ ಭಕ್ತಿಸಾರ. ನರಸಿಂಹಸ್ತವ ಮತ್ತು
ಮೋಹನತರಂಗಿಣಿಗಳು ಸಾಂಗತ್ಯದಲ್ಲಿವೆ. ರಾಮಧಾನ್ಯ ಚರಿತ್ರೆ, ನಳಚರಿತ್ರೆ,
ಹಾಗೂ ಭಕ್ತಿಸಾರಗಳು ಭಾವಿನೀಷಟ್ಟಿದಿಯಲ್ಲಿರುವವು.

ಕನಕದಾಸರ ಕಾವ್ಯಗಳು.

ಕೃತವೇಳ್ಳ ಕನಕದಾಸೋತ್ತಮ ಕೇಳ್ಣವ |
 ಭತಿಸುಜ್ಞಾ ನವಥೂಟಿ ||
 ಕೃತಿಗೆ ಕರ್ತನು ಶಾಗಿನೆಲೆಯಾದಿಕೇಶವ |
 ಕೃತಿಯಕೇಳ್ಳ ರೆ ಪ್ರಣಾವಹುದು ||

ಇನಿಯಳು:—

ಪ್ರಾಗಿಂದೆ ನಿಶಿಳ ಚಿತ್ರಾರ್ಥಗಭಿರ್ತಭಾವ | ಲೇಖನೆ ಹರಿಕೊಟ್ಟಿ ವರದಿ ||
 ತಪ್ರಾಗಿಂದೆ ತೂಗಿದ ಮಣಿಯನೆ ಮಜ್ಜಿ ಏವಿ | ತೇತ ವಿಸ್ತು ರಿಸುಮೇಲ್ಲ ತೆಯ ||
 ಗುಟ್ಟಿ ದರದೆ ಕಾದಚಿಲಿಪಾಲು ಮಜ್ಜಿಕೋ | ಛಿಫ್ಪಿ ವಿಲ್ಲಿದ ಜೀನುತ್ಪಾವು ||
 ಕಟ್ಟಿ ಬೀಳದ ಸಕ್ಕ ರಿಯಿಂದೆ ಸವಿವಾತ | ನೆಟ್ಟಿನೆ ಪೇಳ್ಣಿದೆನೊಳ್ಳಿದನೆ ||
 ವಾಣಿಯಧವನೆಂಬ ವ್ಯವಹಾರಿ ಪಟ್ಟಿಯ | ಗೋಳಿಯೊಳ್ಳುಂಬಿದ ರಕ್ತು ||
 ಒಣಿಯೊಳ್ಳುಲ್ಲಿದಂತಿದೆ ನಿನ್ನ ಕೃತಿಯೆಂಬ | ಮಾಣಿಕ ಮನ್ನ ನೋನಾಥ ||

ಇನಿಯಃ:—

ನಿತಕೆನ್ನನು ಕೇತಿರಸಯೇಕು ನನಗೊಂದು | ಸ್ವಾತಂತ್ರ್ಯ ಬುದ್ಧಿ ಬೇರಿಹುದೆ ||
 ನೀತಾಂಬರನೋಡಿಸಿದ ಸಾರಣಂತಕೆ | ಮಾತ ವಿಸ್ತು ರಿಪ ಕೇಳ್ಣೆ ಅದಿ ||
 ರೂಢಿಯೊಳ್ಳುಂತ ಸುಗುಣೆ ಕೇಳ್ಳ ತಾಟುಕ | ಸೂಡಿದ ತವ ಕಿವಿಗೊಳನ ||
 ಕೋಡಿ ಬೀಳ್ಳುಂತ ತುಂಬಿಸುವೆನು ಕಡುರುಚಿ | ಮಾಡಿ ವೋಹನತರಂಗಿಣಿಯು ||
 ಬಡನಡುವಿನ ಚೆನ್ನೆ ಭಾವಿನಿಯರರನ್ನೆ | ಕೊಡನೊಲೆವೆನ್ನೆ ಪೂಗೆನ್ನೆ ||
 ಸದಗರದಿಂ ನಿನ್ನ ಕರ್ಣಕೇ ಕಡುರುಚಿ | ವಡಿಸುವ ಪೇಳಿ ಹೇಳು ತೆಯು ||

ಕನಕದಾಸ.

೧.

ಒ ಮೋಹನತರಂಗಿಣಿ.

ಮೋಹನತರಂಗಿಣಿಯೆಂದರೆ, ಮನಸ್ಸನ್ನು ಮೋಹಗೊಳಿಸುವ ತೊರೆ. ಈ ಹೆಸರು ತೀರೆ ಅನ್ನಾರ್ಥಕವಾದುದು. ತರಂಗಿಣಿಯೊಳಗಿನ ಕಡೆ ನಿರೂಪಿಸುವ ಬಗೆ, ವರ್ಣನೆಮಾಡುವ ಚಾತುಯ್ಯ, ಪಾತ್ರಗಳಲ್ಲಿ ಜೀವಕ್ಕಿ ತುಂಬುವ ಕೈವಾಡು, ಆ ಕಾವ್ಯದಲ್ಲಿ, ಹೆಚ್ಚೆಚ್ಚಿಗೆ ಕಂಗೊಳಿಸುವ ಕವಿಯ ಹೂರಹೊಮ್ಮುವ ಹುರುಪು ಇನೇ ಮೊದಲಾದವುಗಳು ತೆರಿಯ ಮೇಲೆ ತೆರಿಯಂತೆ ಪರಿಣಿಷಿ ಓದುಗರ ಹೃದಯವನ್ನು ಕದಲಿ ಮೋಹಗೊಳಿಸುವುದರಲ್ಲಿ ಸಂದೇಹವಿಲ್ಲ. [ತರಂಗಿಣಿಯಲ್ಲಿ ನಾಲ್ಕುತ್ತಿರದು ಸಂಧಿಗಳವೇ: ಎರಡು ಸಾವಿರದ ಆರುನೂರ ಪವತ್ತರೊಂಬತ್ತು ಪದ್ಯಗಳವೇ.]

ಕನಕದಾಸರು ಕಾಗಿನೆಲ್ಲಿಯ ನರಸಿಂಹನ ಸನ್ನಿಧಾನದಲ್ಲಿಯೆ ಕಾವ್ಯ ಭ್ರಾಷವನನ್ನು ಕೈಕೊಂಡಂತೆ ತೋರುತ್ತದೆ. ಆ ನರಕಂಿರವನ ವರದಿಂದಲೇ ಕಾವ್ಯ ಬರದೆವೆಂದು ಒಂದೆಡೆಯಲ್ಲಿ ದಾಸರೇ ಹೇಳಿರುವರು. ಕಾವ್ಯವಾಣಿಯು ಒಡೆದೊಡನೆ ಅವರು ನರಸಿಂಹನನ್ನು ಮೊದಲು ತುತಿಸಿರುವುದು ಸಾಫಾ ವಿಕ. ದಾಸರ ನರಸಿಂಹಸ್ತವವೆಂಬ ಕವನದ ವಿಷಯದಲ್ಲಿ, ವೈ. ಆರಾ. ನರಸಿಂಹಾಚಾರ್ಯರು ಅನ್ನುವುದು, “ ಆ ಸಣ್ಣ ಸಾಗಂತ್ಯಗ್ರಂಥದಲ್ಲಿ ಮೊದಲು ಕಾಗಿನೆಲೆಯ ರಂಗನ ಮೇಲೆ ಮಂಗಳವೂ ಅನಂತರ ರಾಮಾನುಜ ಸ್ತುತಿಯೂ ಇರುವವು. ” ಮೋಹನತರಂಗಿಣಿಯು ಸಾದ್ಯಂ ತವಾದ ಕಾವ್ಯವಾದುದರಿಂದ ಅದೇ ಕನಕದಾಸರ ಮೊದಲಿನ ಕಾವ್ಯವೆಂದು ಹೇಳಬಹುದು.

ತರಂಗಿಣಿಯು ಪಾಡುಗಬ್ಬು. ಸಂಪೂರ್ಣವಾಗಿ ಸಾಂಗತ್ಯದಲ್ಲಿ ಬರಿದು ದಾಗಿದೆ. ಅದರಲ್ಲಿ ಅಡಕವಾದ ನುಡಿಯು ಜನಪದ ಭಾವಿ.

ನಾಡೊಂಗಳೆಳ್ಳ ಜಾಣರು ಜಾಣಿಯೋದ | ನಾಡುವ ಸವಿವಾತೆಗಳ |
ಪಾಡುಗಟ್ಟ ವ ಪರುಶವಿಸಿದ ಬಗೆಯನೀ | ನೋಡುಮಾನಿನಿ ಮುಂದೆ ಮುಂದೆ ||

ಕತೆಗಾರಿಕೆಗೆ ತಕ್ಕಂತೆ, ತರಂಗಣಿಯ ವಾಗ್ನ ಹರಿಯು ಸುಲಭವಾಗಿ, ಸುಲಲಿ ತವಾಗಿ, ನೇರವಾಗಿ ಹರಿಯುವುದು. ದಾಸರಲ್ಲಿ ಶಬ್ದ ಸಂಪತ್ತು ವಿಶುಲವಾಗಿದೆ. ಸ್ವಾಭಾವಿಕವಾಗಿ ನಾಲಗೆಗೊನೆಯಲ್ಲಿ ಒಂದ ಶಬ್ದಗಳನ್ನೇ ಅವರು ಉಪಯೋಗಿಸಿರುವರು. ಶಬ್ದಗಳನ್ನು ಉದುಹಿಕಿ ತೆಗೆದು ಹಡ್ಡಿದಲ್ಲಿ ಪೋಣಿ ಸಚೇಕೆಂದು, ದಾಸರು, ಹರಿದಾಡಿದುದಿಲ್ಲ. ಆದರೂ ಅವರ ಕಾವ್ಯವು ಕಣ ಕೆಟುವಾಗಿಲ್ಲ. ಅಲಂಕಾರಗಳಾಗಿ ಹಂಬಲಿಸಿದುದಿಲ್ಲ. ಆದರೂ ತರಂಗಣಿಯಿಂದ ಯಮಕಾಪನುಪ್ರಾಸಾಗಳ ಉದಾಹರಣೆಗಳನ್ನು ವೆಗ್ಗಳವಾಗಿ ಒದಗಿಸಿಕೊಳ್ಳಬಹುದು. ಆಧಾರಂಕಾರಗಳಾಗಿ ಕೊರತೆಯಿಲ್ಲ. ಸ್ವಾಭಾವೋಕ್ತೀ, ಉಪನೇ, ಉತ್ತೀರ್ಕೆಗಳ ಉತ್ತೀರ್ಕೆ ಉದಾಹರಣೆಗಳು ವಿಶುಲವಾಗಿ ದೂರೆಯವುವು.

ತರಗಂಣಿಯು ವಣಕಕಾವ್ಯವು. ಆದರೊಳಗಿನ ಸಂವಿಧಾನಕಗಳು ಕ್ಲ್ಯಾಸಾಸ್ಟ್‌ಸ್ಟಿಗೆ ಸಂಬಂಧಪಟ್ಟಿರುವುದಿಲ್ಲ. ತರಂಗಣಿಯು ಸನ್ನಿಹಿತವೆಂದರೆ ಕನಕದಾಸರ ಕಾಲದ ಜನಚೀವನ. ಈ ತೆರನಾಗಿ ವಿಚಾರಿಸಿದರೆ, ಮೋಹನ ತರಂಗಣಿಯು ಇಲ್ಲ ನೆಯ ಶತಮಾನದ ಜನಚೀವನದ ಒಂದು ಸ್ವಷ್ಟವಾದ ಮನೋಹರವಾದ ಚಿತ್ರವೆಂದೇ ಆನ್ನಬಹುದು.

೨೫ ತರಂಗಣಿಯಲ್ಲಿ ಕೃಷ್ಣಚರಿತ್ರೆಯು ಆಡಕವಾಗಿದೆ. ಕತೆಯು ರುಕ್ಷಿಣಿ ಕೃಷ್ಣರ ವಿವಾಹೋತ್ತರ ಶೃಂಗಾರದಿಂದ ಮೊದಲುಗೊಂಡು ದ್ವಾರಕೆಯಲ್ಲಿ ಉಸ್ಯೇಯನ್ನು ಮನೆದುಬಿಸಿಕೊಂಡುದುದರಿಂದ ಕೊನೆಗಾಣತ್ತದೆ. ಕನಕದಾಸರು ಕತೆಯ ವಸ್ತುವನ್ನು ಭಾರತ, ಭಾಗವತ, ಸ್ವಂದ, ವಿಷ್ಣು, ಹರಿವಂಶ ಮೊದಲಾದ ಪುರಾಣಗಳಿಂದ ಒದಗಿಸಿಕೊಂಡಿರುವರು. ತರಂಗಣಿಯು ಈ ಪುರಾಣಗಳ ಅನುವಾದವಲ್ಲ. ದಾಸರು ಆವ್ಯವಾದುದನ್ನು ಆಯ್ದಿಗೆದು, ಬೇಡಾದುದನ್ನು ಬಿಸುಟ್ಟಿ, ಬೇಕಾದುದನ್ನು ಬೆರಿಸಿ, ಹೊಸಬಗೆಯ ಕಬ್ಬವನ್ನೇ ಹುಟ್ಟಿಸಿರುವರೆಂದು ಹೇಳಬಹುದು. ಇದೇ ಬಗೆಯ ಕೃಷ್ಣವಾದು ಪಾತ್ರಗಳ ನಿರ್ಮಿತಿಯಲ್ಲಿಯೂ ಕಂಡುಬರುವುದು. ಕನಕದಾಸರ ಪಾತ್ರಗಳಲ್ಲಿ ನಿಜವಾಗಿ ಬಾಳಿದ ಮಾನವರು. ಅವರ ಮನೋರಜನೆಯು ನಿವ್ಯಾಂಜ

ವಾದುದು. ಆವರ ನಡೆನುಡಿಗಳು ದಾಸರ ಕಾಲದ ಮಾನವರಿಗೆ ತೀರ ಸಂಹೋಲುವುವು. ಕೃಷ್ಣರುಕ್ಕಿಂಬಿ ನೊದಲಾದವರು ದೇವತೀಗಳಾದರೂ ಆವರ ಬಾಳು ಮಾನವರದೇ. ತರಂಗಿಂಬಿಯೋಳಿಗಿನ ದಾನವರು ನಾಸ್ತಿಕರಲ್ಲ; ಪಾಪ ಭೀರುಗಳು. ಮಗುವನ್ನು ಕೆಡ್ಡೆಯ್ಯಾ ಮುದುವಿನಲ್ಲಿ ಮುಳುಗಿಸುವಾಗ ಶಂಬರಾಸುರನಿಗೆ ಶಿಶುಹತ್ಯೆಯ ಪಾಪವು ತೋಚದಿರಲಿಲ್ಲ. ಪ್ರದ್ಯಮನ್ನಿಂದಾಗಲಿರುವ ತನ್ನ ಕೊಲೆಯನ್ನು ತಪ್ಪಿಸಿ ಬಹುದಿವಸ ಬಾಳಬೇಕೆಂಬ ಬಯಕೆಯು ಆಮಾನುಷವಲ್ಲ. ಆದುದರಿಂದ ಶಂಬರನು ಆಕಾಶಮಾರ್ಗವಾಗಿಹೋಗುವ ಮುಂದೆ ಕೈದಪ್ಪಿದಂತೆ ನಟಿಸಿ ಮಗುವನ್ನು ಒಗೆದುದು ತೀರಸ್ವಾಧಾವಿಕ. ಬಾಣಾಸುರನಂತರ ನಂಬಿಗ್ರಹನಾದ ಕಡುತರ ಶಿವಭಕ್ತನು. ಶಿವನ ಶಬ್ದವನ್ನೀಂದೂ ವಿಂತಕ್ಕೆ ವನಲ್ಲ. ಹರಮುರಹರರಲ್ಲಿ ಭೇದವಿರುವುದಿಲ್ಲವೆಂದು ಈಶ್ವರನೇ ಸುಧಿದೊಡನೆ ಬಾಣನು ವಿಚಾರವಿಲ್ಲದೆ ಅದಕ್ಕೂಪುಷ್ಟನು. ಕಳ್ಳನು, ಕದ್ದ ವಸ್ತುವನ್ನು ಅಧಿಕಾರಿಗೆ ಒಪ್ಪಿಸುವಂತೆ, ಭಾಗವತದೊಳಿಗಿನಬಾಣನು, ಕೃಷ್ಣನ ಮುಂದೆ ಉಪಾನಿರುಧ್ಫರನ್ನು ತಂದು ಬಿಡುವನು. ಕನಕದಾಸರ ಬಾಣನು ಧೀರೋನಾತ್ಮನು. ಶಿವಕೌರಿಗಳ ಅಭೇದವನ್ನು ಮನಗಂಡು, ಉಸೆಯ ವಾಬ್ಜ್ಞಾತ್ಯಯ ಮಾಡಿ, ಮದುವೆಯ ವಿವಯವನ್ನುತನ್ನ ಮಂತ್ರಿಯಾದ ಕುಂಭಾಂಡನಿಗೆ ಒಪ್ಪಿಸಿ, ಹರಿಯನ್ನು ಬೀಕೊಂಡು, ಶಿವನೊಂದಿಗೆ, ಕೃಲಾಸಪುರಿಗೆ ತೆರಳುವನು! ರುಕ್ಷಿಣಿ, ರತ್ನ, ಉಸೆ, ಜಿತ್ರಲೇಖೆ ನೊದಲಾದ ಸ್ವಿಪಾತ್ರಗಳು ಹೆಂಗೂಸುಗಳ ಸ್ವಭಾವಕ್ಕೆ ಅನುಸರಿಸಿಕೊಮಲೆಯರು, ಜದುರೆಯರು, ಪತಿಗಳಿಗೆ ತೀರ ಅನುಕೊಲೆಯರು, ಹದಿಬದೆಯರು. ಗರುಡನಂದಿಗಳೆಂದರೆ, ಒಂದು ಹಾಳಿಯ ಹಡ್ಡ ಮತ್ತೊಂದುಕೊಬ್ಬಿದ ಗೊಳಿ ಎಂದು ಗ್ರಹಿಕೆಯಾಗುವುದು ಸ್ವಾಭಾವಿಕ. ಕನಕದಾಸರಗರುಧನಂದಿಗಳು ಮಾನವರು. ಆವರೀವರ ಕೃಕಾಲಂಗಳಿಗೆ ಬೆರಳಿಗಳಿರುವುವು. ಆದರೆ, ಗರುಡನಿಗೆ ರಿಕ್ತಿಗಳಿರುವಂತೆ ನಂದಿಗೆ ಕೊಂಬಗಳಿರುವುವು.

ಬಂಗಾರಕ್ಕೆ ಕುಂದಣಿ ಕೂಡಿಸಿದಂತೆ, ದಾಸರು, ತಮ್ಮ ಕಾವ್ಯದಲ್ಲಿ ಅಲ್ಲಲ್ಲಿ ಒಳ್ಳೆಹದಗಾರಿಕೆಯಿಂದ ಮಾವಿಂಕವಾದ ಗಾಡಿಗಳನ್ನು ಕೆಟ್ಟಿರುವರು. ಭಾವಕ್ಕೆ ಸರಿಪಡುವ ಶಬ್ದಗಳನ್ನು ಹೋಣಿಸಿ, ಅವುಗಳ ಅಥವಾದಂತೆ ಧ್ವನಿ ಹೊರಡುವ ಪದ್ಯಗಳನ್ನು ರಚಿಸುವ ಜಾಟೆಯೂ ದಾಸರಲ್ಲಂಟು.

ಬಾಣನು ಅನಿರುದ್ಧನನ್ನು ಬಂಧಿಸಿರುವನೆಂಬ ಸುದ್ದಿಯು ಕೃಷ್ಣನಿಗೆ ತಲುಪಿದ ಕೂಡಲೀ ಅವನು ರಣಭೇರಿಯನ್ನು ಹೊಡೆದು ಕಡನಕ್ಕೆ ಸಿದ್ಧನಾದನು. ಆ ಸಂದರ್ಭದಲ್ಲಿ, ದಾಸರು ನುಡಿದ ಶಬ್ದಗಳು ಭೇರಿಯ ನಿನಾದವನ್ನೇ ಅನುಷ್ಠಾನವುಷ್ಟವು. ಮೇಲಾಗಿ ಆ ಧ್ವನಿಯಿಂದುಂಟಾದ ಕೊಲಾಹಲದ ಪರಿಣಾಮವು ವನ್ನು ತಕ್ಕು ಶಬ್ದಗಳಂದಲೇ ಚಿತ್ರಿಸಲಾಗಿದೆ.

ಹೊಡೆದ ಪ್ರಸಾಫಿರಿಯನಾದ ಬ್ರಹ್ಮಾಂಡ | ಹೊಡೆದುದೆಂಬಂತೆ
ಗಜಿಸಲು |

ನಡುನಡುಗಿದುವು ಪರ್ವತ ತಳಮಳಲ್ಲಿದ್ದು | ಕಡಲೇಳು ಮೇರಿದಪ್ಪಿದುವು ||
ತರಿಸಿದ ಬಾಣತೂಣೀರಕಾಮ್ಯಕವನೇ | ವರಿಸಿದ ಕಂಚುಕದಳೆ ||
ಧರಿಸಿದ ಶಂಖ ಚಕ್ರವನಾಕ್ಷಣದಲ್ಲಿ | ಸ್ಕರಿಸಿದ ವಿಹಗೀಶ್ವರನು ||

ಮೇಲಣ ಪದ್ಯದಲ್ಲಿ ‘ಹೊಡೆದ’, ‘ಪ್ರಸಾಫಿನ’, ‘ಭೇರಿ’ ಈ ಮೂರು ಶಬ್ದಗಳನ್ನು ಗಟ್ಟಿಯಾಗಿ ಅನ್ನುವುದರಿಂದ ಭೇರಿಯ ಮೇಲೆ ಮೂರು ಒಳತಾದ ಆಫಾಂತಗಳಾದಂತೆ ಭಾಸವಾಗುವುದುಂಟು. ಆ ಮೇಲೆ, “ಬ್ರಹ್ಮಾಂಡ ಒಡೆದುದೆಂಬಂತೆ” ಎಂಬ ಪದದಲ್ಲಿ ಅನುಸ್ವಾರಗಳು ಹೇಚ್ಚಾಗಿ, ಭೇರಿಯ ಧ್ವನಿಯಾದಂತೆ ಅನಿಸುವುದು. ಕಟ್ಟಕಟ್ಟ ನಡುಗುವುದನ್ನು “ನಡುನಡುಗಿದುವು”, ಎಂಬ ಶಬ್ದದಿಂದ ಸೂಚಿಸಿದುಂಟು. ಕಡಲುಗಳು ಉಕ್ಕೇರಿದುವು ಎಂದು ಹೇಳಲಿಕ್ಕೆ ದಾಸರು, ದೀರ್ಘಸ್ವರಗಳನ್ನು ಉಪಯೋಗಿಸಿರುವರು. ಆದರೆ ಕೆಳಗಣ ಪದ್ಯದಲ್ಲಿ ಇದು ಕೀರ್ತಿಗಳನ್ನು ಎಡಿಬಿಡದೆ ಹೇಳಿರುವುದರಿಂದ ಕೃಷ್ಣನಿಗೆ ಆದ ತ್ವರೆಯು ಸೂಚಿತವಾಗಿದೆ!

ಬಟ್ಟವಕ್ಕಿಗಳಂಚಿಕೊಂಜಿ ಸಂಚರಿಸಬೋ | ಬ್ರಿಟ್ಟುದ ಕೇಳಿ ತಾಪಸರು |
ಕಟ್ಟಿರು ಕೆಟ್ಟುದು ಸತ್ಯವೇಂದಲಸದೆ | ಪಟ್ಟಿಬ ನುಡಿದುದಾಬನದಿ ||
ಆ ಶ್ಲೋಕದಲ್ಲಿ ಪಟ್ಟಿಭದ ಪ್ರತಿಧ್ವನಿಯನ್ನು ಅನುಭವಿಸಬಹುದು.

ತರಂಗಿಣೆಯಲ್ಲಿ ತತ್ವಜ್ಞಾನವನ್ನು ಸಂಕ್ಷೇಪವಾಗಿ ಹೇಳುವ ಸಂದ ಭೂಗಳೂ ಅಲ್ಲಲ್ಲಿ ದೊರೆಯುವುವು.

ಹಮ್ಮನಾಡಿದಾಕ್ಷಣದಲ್ಲಿ ಮುರಿದಿಕ್ಕೆ | ಬೊಮ್ಮಾಡಿಗಳ ಶಿಕ್ಷಿಸುವ |
ನಮ್ಮನಾರು ಬಲ್ಲರು ಮಕ್ಕಿಯ ಮಾತ್ರ | ನಿಮ್ಮಾಣಿ ಕೇಳವ್ಯತಾಯೆ ||

ಹೂಡುವ ಜಗವನೊಂದಿನೆಯಾಟಿದೆ ಬಯ | ಲ್ಯಾಡುವ ಮರಳ ಸೃಷ್ಟಿಸುವ |
ನೋಡುವ ತಾವಲ್ಲಿದವನಂತೆಯೊಳಹೊರ | ಗಾಡುವ ಚೇಷ್ಟುಕನೀತ |
ಹಿತನೀತ ಶತ್ಯರೂಪಕನೀತ ವಿಧಿಭವಾ | ಚರ್ಚತಪದಾಂಬುಜ ಸವರ |
ಗತನೀತ ಫಳನವೇಕದ ನಿರೀಕ್ಷೆಸಲ | ಚ್ಯಾತನೀತ ನೋಡವ್ಯತಾಯೆ |
ರೂಪಾಂತ ನಿಖಿಳ ಬ್ರಹ್ಮಾಂಡವ ತನುರೋಮ | ಕೂಪಂಗಕೊಂಡೊಂದ
ರೊಳಗಿ |
ಜೋಂಪಾನಗೈದಡಗಿಸಿಕೊಂಡಿರುತ್ತಿಕ | ಗೋಂಪಾಲಕ್ಕೆಷ್ಟ ಶರಣ |

ಕನಕದಾಸರು ಮೋಹನತರಂಗಿಣಿಯನ್ನು, ತಮ್ಮ ಹೆಂಡತಿಯು
ಬಿನ್ನವಿಸಿದಂತೆ, ತಾವು ಹೇಳಿದಂತೆ, ಬರೆದಿರುವರು. ಪ್ರತಿಯೊಂದು ಸಂಧಿಯ
ಪ್ರಾರಂಭದಲ್ಲಿ ದಾಸರ ಮಂಡದಿಯು ಕೇಳಿದ ಕತೆಯ ಬಗ್ಗೆ ತನ್ನ ಅಭಿಪ್ರಾಯ
ವನ್ನು ವ್ಯಕ್ತಪಡಿಸಿ, ಅದನ್ನು ಮುಂದುವರಿಸಲು ಬೇಡಿಕೊಳ್ಳುವಷ್ಟು. ದಾಸರು
ತಮ್ಮ ಕೃತಯನ್ನು ವರ್ಣಿಸಿ, ಅದನ್ನು ವಿಸ್ತೃರಿಸಲು ಆರಂಭಿಸುವರು. ಆ
ಲರಡೂ ಮತಗಳನ್ನು ಬರೆದವರು ದಾಸರೇ. ಆದುದರಿಂದ ಆವುಗಳಲ್ಲಿ
ಕೆಲವನ್ನು, ದಾಸರು ತಮ್ಮ ಕಾವ್ಯದ ಬಗ್ಗೆ ಪಟ್ಟ ಅಭಿಪ್ರಾಯವೇಂದು
ಉಂಟಾಗಿಸಲಿದೆ,

ಹೆಂಡತಿ:—

ಬೆನಕನೊ ನಿನಗೇಮತಿನಿತ್ತವ ಬ್ರಹ್ಮ | ಜನಕನೊ ವರಶರಸ್ವತಿಯೋ |
ಸನಕಸನಂದಾದ್ಯರೋ ಮೇಲ್ಲಿತೆಪೇಳು | ಕನಕದಾಸೋತ್ತಮ ತನಗಿ |
ವೆಂತಣಿಸಿದ ವಿಷ್ಣುಭಕ್ತಿನಂದನಕಲ | ಕಂಠನಿನ್ನ ಯಸವಿವಾತು |
ಉಂಟಾದುದೆನ್ನು ಯ ಕಣಂಕೈ ಪರಲೋಕ | ನಂಟರು ಕೇಳಂವಂತುಸಿರು ||
ಮಾಣಂದರಸುವಂತೆ ಮಾಡದಿರಧಿಕಸು | ಜಾಣರ ಜ್ಞಾನಲೋಚನಕೆ |
ಕಾಣಬರಂತೆ ಕನ್ನಡವಾಕ್ಯದೆ ನೇರೆ | ಜಾಣಸತ್ಯತಿಯವಿಸ್ತೃರಿಸು ||

ದಾಸರು:—

ಅಕ್ಷರಿಗನ ಕುಲವ್ಯಧನ ಮಂಡದಿಯ | ಧಿಕ್ಕರಿಷದೆ ಪೂಜಿಗೈದು |
ಸಕ್ಕಂಡಕನ್ನಡವೆರಿಸಿದ ಕವಿತೆಯ | ಒಕ್ಕಣಿಸುವೆ ಕೇಳ್ಣಿಳದಿ ||
ಕಣ್ಣಮನವನವಿಕುಂಳಗೊಳ್ಳುಕಡುಜಾಣ | ವೆಣ್ಣಾಗಳಧಿದೇವಿ ಕೇಳು |
ಗಣ್ಣಗೊಳ್ಳುದ ಬೆಳ್ಗಳಿನ ರಸದಂತೆ | ಬಣ್ಣಿಸುವೆನು ಕಥಾಮೃತವ ||

ಎಲೆಯೆನ್ನ ಕಣ್ಣಿ ಮಂಗಳವಪ್ಪಬಟ್ಟೆ ಬ । ಲೊಕ್ಕಿಯೆ ಮಂಗಳರನ್ನೆ ಕೇಳಿ ।
ಶಿಲೆಯ ವಕ್ಕದರ ಚಿತ್ತವ ಕರಗಿಪುದು ಸ್ನೇ । ದಿಲೆಯಾಣ್ಣಿ ನಂತೆನ್ನ ಕವಿತೆ ॥
ತೆಂಗಿನಕಾಯ ಶೋರದ ವೆಂಲೆವೋತ್ತು ಲ । ತಾಂಗಿಯ ಬಂದುಗೆವಾಯ ।
ರಂಗಿವ ಜೆಂಡಿಪೆಯಿನಿದನೇವೇಹತ । ರಂಗಿಷೇಳ್ಪೆ ಕೇಳಬಲೆ ॥

ಮೋಹನತರಂ ಗಣೀಯೋಗಿನ ಪ್ರತಿಯೊಂದು ಸಂಧಿಯು ಕೆಳಗಣ
ಪದ್ಯದಿಂದ ಕೊನೆಗಾಣತ್ತದೆ.
ವರವೇಹನತರಂಗಿಣೀಯಿಂಬ ಕಾವ್ಯವ । ಬರಿದೋದಿ ಕೇಳಿದ ಜನರ ।
ತರಣಿಚಂದ್ರವರುಭ್ರಂಕ ಸತ್ಯಾಪೆಯಿತ್ತು । ಹೊರೆವ ಲಪ್ಪಿಕೊಂತಬಿಡದೆ ॥

೭. ತರಂಗಿಣಿಯು ಮಹಾಕಾವ್ಯ.

ಕಾವ್ಯಪ್ರಪಂಚದಲ್ಲಿ ಮೋಹನತರಂಗಿಣಿಯು, ಮಹಾಕಾವ್ಯದ
ವರ್ಗಕ್ಕೆ ಸೇರಿದುದು. ಮಹಾಕಾವ್ಯಕ್ಕೆ ಅವಶ್ಯಕವಾದ ಹದಿನೆಂಟೂ ಅಂಗ
ಗಳೂ ಅದರಲ್ಲಂಟು. ತರಂಗಿಣಿಯಲ್ಲಿ, ಮಹಾಕಾವ್ಯಕ್ಕೆ ತತ್ತ್ವಂತಿ, ಪ್ರಗಲ್ಭ
ಖಾದ, ಭಾರತ, ಭಾಗವತ, ಹರಿವಂಶ, ವಿಷ್ಣು ಮುಂತಾದ ಪುರಾಣಗಳಲ್ಲಿಯ
ಶ್ರೀಕೃಷ್ಣನ ಕತೆಯು, ಅಡಕವಾಗಿದೆ. ಕಾವ್ಯದಲ್ಲಿ ಶಬ್ದಾಲಂಕಾರ
ಗಳೂ ಅಥಾಲಂಕಾರಗಳೂ ಇವೆ. ವಸ್ತು ವಿವರಣವು ವಿಸ್ತಾರವಾಗಿದೆ.
ಕಾವ್ಯವು ಅನೇಕ ಸಂಧಿಗಳನ್ನು ಒಡಗೊಂಡಿದೆ. ಮಾತ್ರ, ತರಂಗಿಣಿಯು ವಿವಿಧ
ವ್ಯಕ್ತಿಗಳಲ್ಲಿರದೆ, ಅಮೂಲಾಗ್ರವಾಗಿ ಸಾಂಗತ್ಯದಲ್ಲಿ ಬರಿದುದಾಗಿದೆ.
ಈ ಕಾವ್ಯದ ಉದ್ದೇಶವೆಂದರೆ, ನಾಲ್ಕಾಗೆ ಪುರುಷಾಧ್ಯ. ಮಹಾಕಾವ್ಯಕ್ಕೆ
ಅವಶ್ಯಕವಾದ ಹದಿನೆಂಟು ವಣಿನೆಗಳಿಂದರೆ,

ಉದಧಿ ಪುರಾಧಿಪಸುತ ಮಂ |
ತ್ರಿಡೂತಗಮನಾಜಿ ವಿರಹ ಪರಿಣಯ ಸುರತ |
ತುರ್ ದಿನೇತ ಚಂದ್ರ ಮಧು ಕು |
ಭೃದುದಕ ವನಸ್ಪತಿಯ ಕೃತಿಗೆ ಪದಿನೆಂಟಿಂಗಂ ||

ತರಂಗಿಣಿಯೋಗಣ ಹದಿನೆಂಟೂ ವರ್ಣನೆಗಳ ಸಂದರ್ಭಗಳಃ—

| ವರ್ಣನೆ. | ಸಂಧಿ. |
|---|--|
| ೧. ರತ್ನಾಕರ | ೨ |
| ೨. ದ್ವಾರಕಾಪುರ. ಶೋಷಿತಪುರ. | ೩. ೨೦. |
| ೩. ಕೃಷ್ಣ. ಬಾಣಾಸುರ. | ೪. ೨೨. |
| ೪. ಪ್ರದ್ಯಮನ್. ಅನಿರುದ್ಧ | ೫. ೮೯. |
| ೫. ಕುಂಭಾಂಡ. | ೭. ೮೮. |
| ೬. ಚಿತ್ರಲೀಖಿ. | ೯. ೨೧. |
| ೭. ಮನ್ಮಥ ಕೃಷ್ಣ ರಂಡಯಾತ್ರಿ. | ೧೦. ೨೬. |
| ೮. { ೧ ಅನಿರುದ್ಧ ಕುಂಭಾಂಡರ ಕಾಳಿಗ ೨ ಅನಿರುದ್ಧ ಬಾಣಾಸುರರ „ ೩ ಹರಿಹರಂದಿಗಳ „ ೪ ಕೃಷ್ಣಾಭಾಣಾಸುರರ „ | ೧೧. ೨೪ ೧೨. „ ೧೩. ೨೮-೨೯ ೧೪. ೪೦ |
| ೯. ರತ್ನ ವಿರಹ. | ೧೫. ೨೯ |
| ೧೦. { ೧ ರತ್ನಪ್ರದ್ಯಮನ್ ರ ವಿವಾಹ. ೨ ಉಷಾನಿರುದ್ಧರ „ | ೧೬. ೨೯ ೧೭. „ |
| ೧೧. { ೧ ರತ್ನಪ್ರದ್ಯಮನ್ ರ ಸುರತ. ೨ ಉಷಾನಿರುದ್ಧರ „ | ೧೮. ೨೯ ೧೯. „ |
| ೧೨. ಮಳೆ ಚಳಗಾಲಗಳು. | ೨೦. ೪ |
| ೧೩. ಸೂರ್ಯಾಸ್ತ. | ೨೧. ೨೫ |
| ೧೪. ಚಂದ್ರೋದಯ. | ೨೨. ೨೮ |
| ೧೫. ಮಥು. | ೨೩. ೨೮ |
| ೧೬. ಕುಳವೇಟಿ. | ೨೪. ೨ |
| ೧೭. ಗಂಗಾವರ್ಣನೆ. | ೨೫. ೨ |
| ೧೮. ವನಸ್ಪತಿ. | ೨೬. ೨ |

ಈ ಹದಿನೆಂಟು ವರ್ಣನೆಗಳನ್ನು ಕೊಡಬೇಕೆಂದರೆ ಸ್ಥಳಸಂಕೋಚ.
ಆದುದರಿಂದ ಅವುಗಳಲ್ಲಿ ತೀರ ಸ್ವಾಭಾವಿಕವಾದ ಸೋಗಸಾದ ಅವಶರಣೆ ಗಳನ್ನು ಪ್ರೇರಿಸುತ್ತಿರುತ್ತಿದೆ.

ಉದಧಿ.

ಈ ಕಾವ್ಯಕಾದಿವರ್ಣನೆಯಾವುದೆನಲು ರ | ತಾಮ್ರಕರನೆಲವೆಣ್ಣುನುತ್ತು |
ಮೇಮಿಲೆಯಂದದೆ ಪರವೇಷ್ಟಿಸಿದುರ್ದ | ನೇರಸಂಭ್ರಮವನೇನೆಂಬೆ ||
ತಂಡತಂಡದಿ ಹೊರವಳಯದಿ ಡಿಂಡಿರ | ಪಾಂಡುರ ಶಂಖಿ ಪ್ರವಾಳ |
ದುಂಡುಮುತ್ತುಗಳಿಂದ ಮೇರೆಯಬ್ಧಿಯ ಕೊರ | ಲ್ಲಂಡೆಯಂತಿದುರ್ದೇನೆಂಬೆ||
ಹೊಡ್ಡಿರಲುವರ್ಣಯ ಹೆರಸಾರುಸಾರೆಂದು | ಬುದ್ಧಿಗಲಿಸಿ ಕೇಳದಿರಲು |
ಗದ್ದಿಸಿ ತೆರೆಗ್ಗೆಗಳಿಂದ ತಾಡಿಸುವಂತೆ | ಗುದ್ದಿತು ಜಲಸಿಧಿ ತಟವ ||
ವೇದತಸ್ತರನ ತನೆನ್ನಾಳಗಿಟ್ಟುಕೊಂಡಪ | ರಾಧಕ್ಕೆ ಪ್ರೋರಮಂಡಲೋದನೆ |
ಮಾಧವ ಕರೆಸಲು ಮರಳ ಬಂದಂತಾಗ | ಅಾದುದು ಕಡಲೋಣಿಭರತ ||

ಸೂರ್ಯಾಸ್ತ.

ಅರೆಯಬ್ಬಿತ್ತಿಬಿಳಿರ ಶಿಂಡಿಸಿ ಬಿಸಿರಕುತಕೆಂ | ದೊರೆಯೊಳು ತೊಳಿದಜಕ್ಕುವನು |
ಒರೆಯೊಳು ಕೃಷ್ಣ ಬ್ರಹ್ಮತಿದುವಂತೆ ಪಡುವೆಟ್ಟು | ವರೆಗೊಂಡು ರವಿ
ಮುಖಗಿದನು ||
ಕಂಜ ಬಾಂಧವನಸ್ತವಿನಿಸೆ ಪಡುವೆಟ್ಟು | ಮುಂಚೀತನಗುಂದಿ ತನ್ನ |
ಮಂಜುಲವದನವ ತಂಬುಲವುಗ್ಗಳ್ಳಂತೆ | ಸಂಜಿಗೆಂಪೆಸೆದಿದುರ್ದಾಗ ||
ಸುಟೆವೆತ್ತು ಮಾಗಿಲಗಲದಿ ಪರಿವಾಕಾಶ | ತಟಿನಿಯ ಬುದ್ಧಿದದೆಂತೆ |
ಪಟ್ಟಿವಾಗ ನಿವಿಲ ನಕ್ಕತ್ತ ಸಂದೋಹ ಸಂ | ಫಟ್ಟಿಸಿತು ಕೇಳಾಯತಾಕ್ಷೀ ||
ಮತ್ತ.

ಕಡುಕೋವದಲ್ಲಿ ಜೀವಿತರಣ ನರಸಿಂಹ | ನಡುವಜ್ಞಗಂಬವನೊಡಿದು |
ಫುಡುಫುಡಿಸುತ ಪ್ರೋರಮಂತೆ ಮಹಡಾದಿ | ಸಿಡಿಲೆರಿಗಿದುವು ಶೇಷರವಿಗ್ಗ
ಜಂಭಾರಿತಸ್ನೇಪ್ರಾವತನೀರಾಟ | ಗೊಂಬುದ ನೋಡಬೇಕೆಂದು |
ಪ್ರೇಂಬಳ್ಳಿ ಗಂಟೀಯ ಬಲಿದಂತೆ ಸುರಚಾಪ | ಸಂಭ್ರಮವಾಯ್ತು ಕಣ್ಣನೆಕೆ||
ತುರುಗಿದ ಕಾಯಿ ಪಣ್ಣಳ ಸಾಲವೈಕ್ಕನ | ಮುರಿದು ದೂಳಿಯಚೆಳ್ಳಿಕೊಳುತ್ತೆ
ಸುರವಸೊಂಡಿಲ ನೀರ್ಗರೆಯುತ ಬಂದುದು | ಬಿರುಗಾಳಿ ಮದಗಜದಂತೆ ||
ನತೀಪ ನವಿಲನಾಟ್ಟುಕೆ ಮೆಚ್ಚಿ ಪುರುಹೂತ | ತೆತ್ತೀಸಕೋಟಿ ನಿಜರರು |
ಮುತ್ತಿನ ತ್ಯಾಗವ ಕೊಟ್ಟಂತೆ ಯಾಲಿಕಲ್ | ಬಿಶ್ರಿಕ್ಕಿ ಬಿದುರ್ದುವರ್ಣಯಲ್||

ಒರಿವಸಿಗಳಿದೆನ್ನಿ ಮಹ್ತಮವನಿ | ತೊರೆವನಿಗಳನಾಂತು ಬಿಡದೆ |
ನೈಶ್ವಿವಶ್ವರೂಪಾದಂತೆ ಸಂತತ ಧಾರೆ | ಸುರಂದುದಿಂಗಳೆಲ್ಲಿಯೋಳಗೆ ||
ಕೊಡೆಮೇಣಗಪ್ಪಡ ಗೊಂಗಡಿ ಬಹುರಮ್ಮೆ | ವಡೆದೆರ್ಥ ಸಕಲಾತಿದಳಿದು |
ಬಿಡಯವಿಲ್ಲದೆ ಪುರದೊಳು ನೀಮರನುಜರಂ | ತಡೆಯಾಡುತ್ತಿದೆರೂರುಗರು||

ಮಂಳಿಯ ಈ ವರ್ಣನೆಯು ವಸ್ತುಸ್ಥಿತಿಯನ್ನು ತೀರ ಅನ್ವಯಿಸಿರುವುದು.
ಮೊಡಗಳ ಫುಡಫುಡಿಸುವ ಅಭ್ಯರ, ಸಿಡಿಲು, ಕಾಮನಚಿಲ್ಲು, ಬಿರುಗಾಳ,
ಆಣಿಕಲ್ಲುಗಳು, ಒಂದೆಡೆಯಲ್ಲಿಯೆ ಬಂದು, ದಾಸರ ಮಂಳಿಯ ವರ್ಣನೆಗೆ
ವಿಶೇಷ ಶೋಭಿಯನ್ನುಂಟು ಮಾಡಿವೆ.

ಸೇರಾಯಿ.

ರಂಭಿ, ಕೊ, ರತ್ನಿಯಸ್ವರೂಪೆ, ಕೊ, ಹೊಸ ಹೊನ್ನು | ಬೊಂಬಿ, ಕೊ, ನೆರಿವೆರೆ
ಪೊಗದ |

ತುಂಬಿಗುರುಳ ತುರುಗಿವೆಗಣ್ಣು ಕೆಳದಿ ಕೊ | ಳ್ಯಾಂಬಮಾತಿನಲ್ಲಿಂಟಿದರು ||

ನೆಲ್ಲ, ಕೊ, ನಾಗರೀಕನೆ ಕೊಳ್ಳಿಂದಿ, ರಷದಾಳ | ವಿಲ್ಲನರೂಪ ಕೊಳ್ಳೆಲವೋ |

ಒಲ್ಲದೊಡೆನ್ನು ಕೊಂದವೆಯೆನುತ್ತಿಂಟಿಸಿ | ಹಲ್ಲವಾಧರೆಯರ್ಲಿಂಟಿದರು ||

ಸಂಡಿಗೆ ಸಂಭಾರಗಡಲೆ ಪ್ರಾಸಕಕುಕ್ಕು | ಟ್ರಾಂಡವನವಲಕ್ಕಿಗಳನು |

ದುಂಡರಳ್ಳಡಲೆ ಭಕ್ಕ್ಯುಗಳ ಬಡ್ಡಿಸಿಕೊಳು | ತುಂಡರು ನೆರಿಸೊಕ್ಕುವನಕ ||

ಅಪ್ಪ ಕೊಳ್ಳೆಲವೋ, ಆಗ್ರಜಕೊಳ್ಳಿ, ಹಿಂಡಿಯ | ಸೊಪ್ಪ ಕೊ೯, ಸುಲ

ವಣ್ಣಿಂಬನೊ೯ |

ಚಿಪ್ಪ ಕೊ೯, ಕುಡಿಯೆಂದು ಕುಡಿಸಿ, ತಾ ಕುಡಿದು, ಕೈ | ಚಪ್ಪಳಿಗೊಲೆ
ದಾದುತ್ತಿಹರು ||

ಹೆಂಡ ಕುಡಿಯುವಶಾಕ್ತ ಹೆಣ್ಣುಗಂಡುಗಳ ಬಂದು ತಂಡದ ದೃಶ್ಯ
ವಿದು. ಒಬ್ಬರಿಗೊಬಬ್ಬರು ಆಗ್ರಹ ಮಾಡಿ ತಳಗೇರುವ ವರೆಗೆ ಕುಡಿದು,
ಮೈಮರೆತು, ಒಲೆದಾಡುತ್ತ ಬಾಯಿಗೆ ಬಂದಂತೆ ನುಡಿಯುವ ದೃಶ್ಯವನ್ನು
ಸರಾಯಿಯ ಅಂಗಡಿಯ ಸಮೀಪದಲ್ಲಿ ಹಾಯಿವರು ಈಗೆಯೂ ಶಾಣ
ಬಹುದು. ಹೆಂಡದ ಸಂಗಡ ಬಾಡಿಸಿಕೊಳುವ ಪದಾರ್ಥಗಳಲ್ಲಿಯೂ ವಿಶೇಷ
ಬದಲಾವಣಿಯಾದಂತೆ ತೋರುವುದಿಲ್ಲ. ಶೈಲ್ಲೀಕಗಳಾದರೊ೯ ಹೆಂಡಕುಡಕರ

ಬಾಯಿಂದ ಬರುವ ಶಬ್ದಿಗಳನ್ನೇ ಒಳಗೊಂಡಿವೆ. ಹೆದಗಾರ ಗಮಕಿಯು ಹಾವಭಾವಗಳಿಂದ ಈ ಪದ್ಯಗಳನ್ನು ಹೇಳಿದರೆ, ಅವನು ಕುಡಕನೆಂದು ಕಂಡುಬರುವುದರಲ್ಲಿ ಸಂದೇಹವಿಲ್ಲ !

ದ್ವಾರಕಾಪುರದ ವರ್ಣನೆ.

ದೇಶಾಧಿಪತ್ಯಾಷ್ಟಾರಾಯಂಗೆ ಖಳಿಂದ | ಮೋಸವ ಬರಗುಡಿನೆಂದು |
 ಶೇಷ ಮಂಡಳಿಸಿದಂದದಿ ವಜ್ರ ದಾಕ್ಷೀರಿ | ಲೇಂಸಾದುದೇವಣ್ಣಿ ಸುವೆನು ||
 ಬಲಿನಂದನವುಖ್ಯಾಖಿರೆಂಬ ಮೃಗಕುಲ | ಚಲಸಿ ತನ್ನ ದಿವರೆ ಸಿಡಿದು |
 ಉಲಿದುಹೊಯ್ಯಾವೆನೆಂಬರೌದ್ರದಿಂಕೋಟಿಯ | ಹುಲಿಮೋಗಕಣಿ ರಂಜಿಸಿತು||
 ಮಾಟಾದ ರಮ್ಯಾರತ್ನಗಳ ಸೋನಾರ ಕೈ | ಮಾಟಿನಾನಾ ಬಂಧಗತಿಯ |
 ಕೂಟಿಸ್ಥ ವಾದ ಹೊನ್ನ ಗಸೆಯ ತಳತ ಕ | ವಾಟಿಗಳಿದುರ್ವವೆನೆಂಬಿ ||
 ಸೋಮಸೂರಿಯ ವೀರಿ ವೀರಿಯಿಕ್ಕೆ ಲದ್ದಲ್ಲಿ | ಹೇಮನ್ನಿಮಿತ್ತಸೌಧದ್ವೋಽಂಬಿ |
 ರಾಮಣೀಯತೆನೆತ್ತು ಕಳಸದಂಗಡಿಯಿದುರ್ವ | ವಾಮಹಾದ್ವಾರಕಾಪುರದೆ ||
 ರಾಗರಷದೊಳನವರತ ಕಾದಲರ ಸಂ | ಚೋಗಕ್ಕೆ ಸಮವಾಗಲೆನುತ್ತ |
 ಅಗಮಜ್ಞರು ಹಂಚಿಕೊಟ್ಟಿಂತಿ ಹೇಟಿಯ | ಭಾಗದಂಗಡಿಗಳೊಪ್ಪಿದುವು ||
 ಕಲೆಯರಿದವಲಭಾವಜ್ಞರು ತಮ್ಮ ಕಾ | ದಲೆಯರ ಕರೆವಸನ್ನಿಯಲಿ |
 ಸಲೆ ಪರಿಗ್ರಹಿಸಿ ಶೋಭಿಸುತ್ತಿರ್ವ ಲಲಿತ ಚಿ | ಶೈಲಿಗಳಂಗಡಿಗಳೊಪ್ಪಿದುವು ||
 ಸುರಗಿ ಸೇವಂತಿ ಕುಂದ ಮಂದಾರ ಪಾ | ದರಿ ಕಂಬಿ ಕಣಿಗಿಲೆ ದವನ |
 ಬಿರಿದ ಕೆಂಜಾಜಿಯೆಂಬುವ ಪುಷ್ಟಿದಂಗಡಿ | ಪರುರವಿಸಿದುರ್ವದೇನೆಂಬಿ ||
 ಇಡಿಕಿರಿದಹ ಪುಷ್ಟಿದೊಳು ಗಂಧವಿರಲಾ | ರದಿ ತುಡುಕುವುದೆಂದೆ ನೆಲಡೆ |
 ನಿಡುವೇರಿನೊಳು ಪರಿಮಳವೆತ್ತು ರಂಜಿಸ | ಮುಡಿವಾಳವಸರವೋಪ್ಪಿದುವು ||
 ಮಲ್ಲಿಗೆಯಲದ್ವಂಡಿವಿಡಿಯೆ ಬಂಡೆರಗುವ | ಜಿಲ್ಲಿದುಂಬಿಗೆ ಬೆಚರ್ವಿನಿಂದು |
 ಸೋಲಿಪ ಪೂರ್ವಾಲೀಗಾತ್ರ ಕಾವನ ಕಬ್ಬಿ | ವಿಲ್ಲಿನಂತಿರ್ವಳೇನೆಂಬಿ ||
 ಭೋಜಿಪ ಕಪೂರ ಕಸೂರಿ ಬೇಣಿಜ | ವಾಟಿ ಪುಣಿಗು ಬಹುತ್ತೀಲ |
 ಸೋಂಬಿಗವಡಿದ ಸುಗಂಧದಂಗಡಿಗಳು | ರಾಜಿಸುತ್ತಿರ್ವವಿಕ್ಕೆಲದಿ ||
 ಹೆಸರ ಪಡೆದ ದಿವ್ಯಮಾಲಿಕೆ ಪಾಷಾಣ | ರಷದ್ವರ್ವಸಕಲ ಸಂಭರವ |
 ಬೆಸಗೊಂಡು ಬೇಡಲು ತೂಗಿವ ಗಂದಿಗ | ವಸರಂಗಳಿದುರ್ವವಿಕ್ಕೆಲದಿ ||

అత్తుత్తు ఖజూరద్వాషీ సక్కరే బీల్ | మత్తుసిద శాయభాగ |
 ఇత్తుదే కళత సమస్తపణుసరంగ | ఇత్తురదలి మారుతిహవు ||
 అంగడియోళు గోధి కడలి నానా ధా | స్వంగళ రాసి రంజిసితు |
 మంగదెయోళు చిత్రగెలసి చిప్పిగరాయు | ధంగళ కేరియోప్పిదువు ||
 కంచుగారరు కైదుగారరు హోళివ హోం | మంచగారరు తిల్లిగరు |
 సంచుగారరు సద్విద్యాధికరాద | పంచాళరిద్వరిక్షేలది ||
 కళివేత్తువారనారియర కన్ని కేయర | నోళినోలిగళ నోఇఇనగుత |
 ఎళ్ళబెరల్ల ఛ చిట్టుకొత్తి కైదొడిశువ | బళ్ళగారిదద్వరిక్షేలది ||
 కలవు దీస్తియ పట్టి రఘుల్లి నానావణ | డళేద జిత్తుంబర నిచయ |
 సులలిత దేవాంగవస్తుదొప్పిలసాలు | మళగిగళదుఫవిక్షేలది ||
 తోఏర మాణిక పజ్ఞే వజ్రవైధూరయ | నేరాణిమోక్షికన్నిల |
 రారాజిప రత్నభూషణంగ్రీవ సో | న్నారరంగదిగళోప్పిదువు ||
 సాణియు మేలే రన్నగళట్టు మసేదొస్తు | గాణిసికుచువ తేపిగరు |
 ఆణి ముత్తిగేగళ బీలిగట్టువ | వాణిజరిక్షేలది ||
 చప్పన్నదేశదనాణియంగళ నోటి | తప్పద చపలసెట్టుగళు |
 ఒప్పవడెదు కులతిద్వరు కుణహోన్న | కుప్పియ ముందిట్టుకొండు ||
 ఒరిగల్ల రజవ మేలిందొళిత్తిగెదద | కరగ సువణి బండుగవ |
 నెరెద యూచకరిగె హంచి కుచువచిన్న | వరదరోప్పిదరు చట్టియలి ||
 ఔరంతె మరశాలరు కడగినవ్వువ | కారదిగళిసిద కువ |
 భారసంఖ్యియలి తూగువరు బేడిదరి కు | బేరంగె కడవకుచువరు ||
 తోటికాడారంబ కచుఁగదేగళేడి | యాటిద వైవకూర జనరు |
 ఫోటికరథ హస్తిపదచరాదిగళ మా | రాటిదంగిగళోప్పిదువు ||
 తాళమద్దళి పావుజత్తుతిముఖవిసేసే | సాళంగళుద్ద గానేయర |
 మేళనట్టువ నానా విద్యేగళగట్టు | వాళర మనేగళోప్పిదువు ||
 రారాజిసుతిప్ప వనితియరుగళ శ్రోం | గారవ జరీదులోభిసువ |
 వారాగనేయర మనేగళోప్పిదుఫదా | ద్వారావతియు బీదియలి ||
 తోఏరయ భుజవెత్తు జగట్టుమసిద క | తారి ఖండియద మాసాళు |
 భూరి భూపోత్తుమారల్లదె బురుహైణ | గోరి కణ్ణనికేరంజిసితు ||

ಇದು ಸೌರಾಷ್ಟ್ರದೊಳಗಿನ ದ್ವಾರಕೆಯ ವರ್ಣನೆಯಲ್ಲ. ಕಡಲನಿಂದ ಬಳಿಸಿದುದಾದರೂ ಉದುಪಿಗೆ ಕೋಟಿಯಲ್ಲ. ಆದುದರಿಂದ ಈ ವರ್ಣನೆಯು ತೀಕ್ಷ್ಣನ್ನಾಗಿ ಉದುಪಿಗೆ ಹತ್ತು ಶ್ವದಿಲ್ಲ. ವಿಜಯನಗರವು ಆ ಕಾಲದ ದೊಡ್ಡ ಪಟ್ಟಣ. ಅದರ ಸುತ್ತಲು ಕೋಟಿಕೆತ್ತಳ್ಳಿ ಮೊದಲಾದವುಗಳಿದ್ದುವು. ಆದರೆ, ವಿಜಯನಗರದ ಸುತ್ತಲು ಸಮುದ್ರವಿಲ್ಲ. ಕಾಗಿನೆಲೆಗೆ ಭದ್ರವಾದ ಕೋಟಿ ಅಗಳುಗಳಿದ್ದುವು. ಅವುಗಳಾಚಿಗೆ ಒಂದು ಬದಿಯಲ್ಲಿ ಕಾಗಿನೆಲೆಯು ಅದ್ಭುತ ಕೆರಿಯಿದೆ. ಆದರೂ ಕಾಗಿನೆಲೆಯು ದಾಸರ ಕಾಲದಲ್ಲಿ ವಿಜಯನಗರದಮ್ಮ ವಿಸ್ತಾರವಾಗಿರಲಿಲ್ಲ. ಕನಕದಾಸರು, ಕಾಗಿನೆಲೆಯನ್ನು ಹಿಗ್ಗಿಸಿ, ಅಲ್ಲಿಯ ಕೆರಿಯನ್ನು ಕಡಲಿಗೆ ಹೊಂದಿಸಿ, ಅವೇರಡನ್ನೂ ಹಬ್ಬಿದ ವಿಜಯನಗರಕ್ಕೆ ಹೊಂದಿಸಿ, ಹೃದ್ಯವಾಗಿ ದ್ವಾರಕಾಪುರದ ಈ ವರ್ಣನೆಯನ್ನು ಬರೆದಿರಬಹುದಾಗಿ ತೋರುತ್ತದೆ.

೩. ಸ್ವಂದಪ್ರಾಣದೊಳಗಿನ ಕತೆ.

ಮಾಹೇಶ್ವರ ಖಂಡದೊಳಗಣ ಕೇದಾರಖಂಡ.

(ಅಧ್ಯಾಯ ೨೦,೨೧)

ತಾರಕಾಸುರನು ಬ್ರಹ್ಮನನ್ನು ಕುರತು ತಪವನ್ನು ಎಸಿದನು. ಬ್ರಹ್ಮನು ಅವನ ನೋಂಪಿಗೆ ಮನಸೋತು, ‘ನೀನು ಅಜೀಯನಾಗುವೆ. ಆದರೆ ನಿನಗೆ ಸೋಲಸುವವನು ಅಭರಕನಾಗಿರುವನು,’ ಎಂದು ಮಾತು ಕೊಟ್ಟನು. ಈ ಬಳದಿಂದ ತಾರಕನು ಇಂದ್ರಾದಿ ದೇವತೆಗಳನ್ನು ಹೀಡಿಸತ್ತೀಡಿಗಿದನು. ದೇವತೆಗಳು ಬ್ರಹ್ಮನನ್ನು ಮೊರೆಹೊಕ್ಕಿರು. ಆಗ್ಗೆ ನಭೋವಾಟಿಯಿಂದ ದೇವತೆಗಳಿಗೆ ಕೇಳಿಸಿದುದೇನೆಂದರೆ, “ಶಿವನಿಗೆ ಮಗನಾಗಿ ಹುಟ್ಟಿದ ವನು ತಾರಕನನ್ನು ಸಂಹರಿಸುವನು.” ಆ ಮೇಲೆ ದೇವತೆಗಳು ಹಿಮಾಲಯ ನೆಡಿಗೆ ತೆರಳಿ, ಅವನಿಗೆ ತಮ್ಮ ಕಜ್ಜವನ್ನು ಆರುಹಿಡಿರು. ಪರೋಪಕಾರದ ಗೋಸುಗ, ಮಗಳನ್ನು ಹಡೆಯಲು ಗರ್ಭಧಾರಣ ಮಾಡಬೇಕೆಂದು ಹಿಮಾಚಲನು ತನ್ನ ಹೆಂಡಳಿಯಾದ ಮೇನೆಗೆ ತಿಳಿಸಿದನು. ಆದರಂತೆ ಹಿಮಾಲಯನಿಗೆ ಮೇನೆಯ ಹೊಟ್ಟಿಯಿಂದ ಗಿರಿಜಿಯು ಹುಟ್ಟಿದಳು.

ಗೌರಿಯು ಎಂಟು ವರ್ಷದವಳಾಗುತ್ತಲೇ, ಹಿಮಾಚಲನು ಆಕೆಯನ್ನು ತಪವನ್ನಾಚರಿಸುತ್ತಿದ್ದ ಶಿವನೆಡಿಗೆ ಕರೀದುಕೊಂಡು ಹೋಗಿ ಪ್ರತಿದಿನ ಅವನ ಪೂಜಿಗೈಯಲು ಅಪ್ಪಣಿ ಕೇಳಿದನು. ಚಲುವೆಯಾದ ಗೌರಿಯೊಡನೆ ಹಿಮಾಲಯನು ಬರದೆ ಒಬ್ಬನೇ ಬಂದು ಹೋಗಬಹುದೆಂದು ಅವನು ಆಜ್ಞೆ ಮಾಡಿದನು. ಗಿರಜೆಯು ತನಗೆ ನಿಬಂಧ ಹಾಕಿದ ವಿಷಯದ ವೈಯಧ್ಯವನ್ನು ವಿಶದಗೊಳಿಸಿ, ಪ್ರತಿದಿನ ತಂದೆಯೊಡನೆ ಶಿವನ ಆರಾಧನೆಯನ್ನು ಎಸಗಲು ಪ್ರಾರಂಭಿಸಿದಳು. ಆ ಮೇಲೆ ದೇವತೆಗಳು ಶಿವನ ಮನಸ್ಸು ಉಮೆಯಲ್ಲಿ ನಡುವ ಉಪಾಯವನ್ನು ಯೋಜಿಸಬೇಕೆಂದು ಬೃಹಸ್ಪತಿಗೆ ಕೇಳಿದರು. ಬೃಹಸ್ಪತಿಯು ಮದನನ ಸಹಾಯವನ್ನು ಕೋರಬೇಕೆಂದು ದೇವತೆಗಳಿಗೆ ಸೂಚಿಸಿದನು. ಅದರಂತೆ ಕಾಮನು ರತಿಯೊಡನೆ ಇಂದ್ರನೆದುರಿನಲ್ಲಿ ಬಂದೊಡನೆ ಮುಂದಣ ಕಾರ್ಯವನ್ನು ಅವನಿಗೆ ಆರುಹಲಾಯಿತು. ಮಾರನು ರತಿನೆರಸು ಅಪ್ಪರಾದಿಗಳೊಂದಿಗೆ ಮುಕ್ತಣಿನನ್ನು ಮುತ್ತಲು ಹೋರವೋಂಟನು. ಆಗ್ಗೆ ಉಮೆಯು ತಪದಲ್ಲಿದ್ದ ಶಿವನ ಆರಾಧನೆಯಲ್ಲಿ ನಿರತಳಾಗಿದ್ದಳು. ಕಾಮನು ಪೂಬಾಣವನ್ನು ಎಸೆಯಲಾರಂಭಿಸಿದನು. ಶಿವನು ಅದನ್ನು ಕಂಡು ರೋಚ್ಚಿಗೆದ್ದು, ತನ್ನ ಮೂರನೆಯ ಕಣ್ಣಿನಿಂದ ಇವನನ್ನು ನೋಡಿ ಸುಟ್ಟುಬಿಟ್ಟುನು. ದೇವತೆಗಳಲ್ಲಿ ಹಾಹಾಕಾರವುಂಟಾಯಿತು. ಅವರು ಶಿವನೆಡಿಗೆ ಹೋಗಿ, ‘ಉಮೆಯಲ್ಲಿ ನಿಮ್ಮ ಮನಸ್ಸು ನೆಲೆಗೊಳ್ಳಬೇಕೆಂದು ಕಾಮನನ್ನು ಕರೀದು ತಂದಿದ್ದೇವು. ತಾರಕನಿಂದ ತೊಂದರೆಗೊಂಡಿರುವೇವು. ಕ್ವಮಿಸಬೇಕು,’ ಎಂದು ಅವನ ಕೋಪವನ್ನು ಕಡಿಮೆಮಾಡಬೇಕೆಂದು ಪ್ರಯತ್ನಿಸಿದರೂ ಅವನು ಆ ಸ್ಥಳವನ್ನು ಬಿಟ್ಟು ಹೂರಬುಹೋದನು. ಗೌರಿಯ ದುಃಖಿಸಿ ತೊಡಗಿದಳು. ಅದನ್ನು ಕಂಡು ರತಿಯು, ಅಂದುದೇನಂದರೆ, ‘ತಪವನ್ನಾಚರಿಸಿ ಕಾಮನನ್ನು ಮತ್ತೆ ಬದುಕಿಸುವೇನೆನು.’ ಹೀಗೆ, ನೋಂಷಿಯನ್ನು ಕೈಕೊಂಡ ರತಿಯನ್ನು ಕಂಡು ನಾರದನು ಆಕೆಯನ್ನು ಹೀಯಾಳಿಸಿ, ಸಾಸಾರದಲ್ಲಿ ಮನಸ್ಸು ಹಾಕಬೇಕೆಂದು ಹೇಳಿದನು. ರತಿಯು ರೋಚ್ಚಿಗೆದ್ದು ನಾರದನನ್ನು ನಿಭಾತ್ಮಿಸಿದಳು. ನಾರದನು ಶಂಬರನೆಡಿಗೆ ಹೋಗಿ ರತಿಯನ್ನು ಕೂಡಬೇಕೆಂದು ಸೂಚಿಸಿದನು. ರತಿಯು ತನೆಷ್ಠಾಡನೆ ಒಗೆತನಗೈಯಲ್ಲಿಕ್ಕೆ ಒಪ್ಪದಿರುವುದನ್ನು ಕಂಡು ಆಕೆಯನ್ನು ಕರೀದುಕೊಂಡು ಹೋಗಿ, ತನ್ನ ಮನೆಯ ಬಾಣಸಂಗಿತಿಯರ ಅಧ್ಯಕ್ಷಜ್ಞನ್ನಾಗಿ ಮಾಡಿ ಮಾಯಾವಶಯಿಂಬಿಸಿರಿಟ್ಟುನು.

ಉ ಮಹಾಭಾರತದೊಳಗಿರುವ ಕತೆ.

(ಸಭಾಪರ್ವ. ಅಧ್ಯಾತ್ಮ. ೨೦)

ಬಾಣನು ಬಲಿಚಕ್ರವರ್ತಿಯ ಹಿರಿಯ ಮಗನು. ಶಿವನನ್ನುದೇಶಿಸಿ ತಪಸ್ಸಿ ವಾಡಿ, ಅವನನ್ನು ಬಲಿಸಿಕೊಂಡು, ಅನೇಕ ವರಗಳನ್ನು ಪಡೆದನು. ಬಾಣಾಸುರನ ನೇಲೆವೀಡು ಶೋಣಿತಪುರ. ಬಾಣನ ಆಳಕೆಯಲ್ಲಿ ದೇವತೆಗಳಿಗೆ ಪೀಡೆಯಾಗತೊಡಿತು. ಬಾಣನಿಗೆ ಉಷ್ಣೀಯಂಬ ಒಬ್ಬ ಮಗಳಿದ್ದಳು. ಕೃಷ್ಣನ ವೈಮುಗ್ನಾದ ಅನಿರುದ್ಧನು ಹೇಗೋರ್ ಆಕೆಯನ್ನು ದೊರಕಿಸಿ, ಆಕೆಯ ಸಂಗಡ ಸರಷವಾದುತ್ತದ್ದನು.

ಯೇನೋಪಾಯೇನ ಕೊಂತೇಯ ಅನಿರುದ್ಧೋ ಮಹಾದ್ಯತಿಃ।
ಪ್ರಾದ್ಯಮಿನ್ ಸ್ತಾಮಂಷಾಂ ಪ್ರಾಪ್ತ ಪ್ರಜ್ಞನ್ಂಃ ಪ್ರಮುಹೋದಕ ||

ಅದನ್ನು ಕಂಡು ಬಾಣನು ಅವರೀವರನ್ನು ಸೇರಿಮನೆಯಲ್ಲಿರಿಸಿದನು. ಬಾಣನ ಪೆಟ್ಟು ತಗಲಿ ಅನಿರುದ್ಧನಿಗೆ ಮಂಭೀ ಬಂದಿತು. ನಾರದನು ಆ ಸುಧಿಯನ್ನು ಕೃಷ್ಣನಿಗೆ ಅರುಹಿದನು. ಕೃಷ್ಣನು ಬಲರಾಮ ಪ್ರದ್ಯಮ್ಮನ್ನು ರೊಡನೆ ಗರುಡನನ್ನೇರಿ, ಶೋಣಿತಪುರಕ್ಕೆ ಹೋದನು.

ನಾರದಸ್ಯ ವಚಃ ಕೃತ್ವ ತತೋರಾಜಜ್ಞಾಜನಾರ್ಥನಃ |
ಆಹಾಯ ಬಲದೇವಂ ಹಿ ಪ್ರದ್ಯಮ್ಮಂಚ ಮಹಾದ್ಯತಿಂ ||
ಆರುರೋಹ ಗರುತ್ತ ತಂ ತಾಭ್ಯಾಂಸಹ ಜನಾರ್ಥನಃ |
ತತೇಸುಪಣಮಾರುತ್ಯ ಜಯಾಯ ಭರತಫಭೇ ||
ಜಗ್ಗುಃಕೃಧಾ ಮಹಾವಿಯಾರ ಬಾಣಸ್ಯನಗರಂ ಪ್ರತಿ |
ಅಧಾಸಾಧ್ಯ ಮಹಾರಾಜ ತತ್ಪರಂ ದದೃತುತ್ವ ತೇ ||

ಕೃಷ್ಣನು ದ್ವಾರಪಾಲಕರನ್ನು ಗೆದ್ದು, ಉತ್ತರ ದ್ವಾರದಲ್ಲಿರುವ ಶಿವನ ಸಂಗಡ ಹೋರಾಡಿ ಅವನನ್ನು ಸೋಲಿಸಿದನು. ಶೋನಿಗೆ ಕೃಷ್ಣ ಬಾಣರ ತುವಂಲ ಯುದ್ಧವೇಸಿಗಿ, ಕೃಷ್ಣನು ಬಾಣನ ಸಾಸಿರ ತೇಂಳಾಗಳನ್ನು ಚಕ್ರದಿಂದ ಕತ್ತಲಿಸಿದನು.

ಜಕ್ಕುಮುದ್ಯಮ್ಯ ರೋಣಾದ್ವೈತ ದಿವ್ಯಂ ತಸ್ಮೈತ್ತಮಂ ತತಃ |
ಸಹಸ್ರಬಾಹೂಂಶ್ಚ ಚ್ಯಾಂಸಾಗ್ನಿತತೇಜಸಃ ||
ತತೋಽಭಾಕ್ಷೋ ಮಹಾರಾಜ ಕೃಷ್ಣೇನ ಭೃತಪೀಠಿತಃ |
ಭಿನ್ನಬಾಹುಃ ಪಪಾತಾಶು ವಿಶಾಖ ಇವ ಪಾದಪಃ ||

ಬಾಣನು ಅಸುವನ್ನು ತೊರೆದನು. ಕೃಷ್ಣನು ಉಷಾನಿರುಧ್ಧರನ್ನು ಶಾರಾಗ್ಯಕ್ಕೆದಿಂದ ಬಿಡಿಸಿದನು; ಬಾಣನ ಸೊತ್ತನ್ನೆಲ್ಲ ಗರುಡನ ಹೇಗೆ ಹೇರಿ, ಉಷಾನಿರುಧರನ್ನು ಅವರ ಸೆಂವಕರನ್ನೂ ಕರೆದುಕೊಂಡು ದ್ವಾರಕೆಗೆ ಬಂದನು.

ಃ ಭಾಗವತದೊಳಗಿರುವ ಕತೆ.

(ಸ್ಕಂದ ೧೦. ಉತ್ತರಾಧಿ, ಅಧ್ಯಾಯ ೩೩, ೩೪)

ವಾಸುದೇವಾಂಶಸಂಭಾತನಾದ ಕಾಮನು ರುಕ್ಷಿಣಿಯಲ್ಲಿ ಪ್ರದ್ಯಮ್ಯನಾಗಿ ಹುಟ್ಟಿದನು. ತನ್ನ ಹಗೆಯಾದ ಆ ಕೂಸನ್ನು ಶಂಬರಾಸುರನು ಕವರಿ ಒಯ್ಯು ನೀರಲ್ಲಿ ಒಗೆದನು. ಆದನ್ನು ಒಂದು ವಿಎನವು ನುಂಗಿತು. ಒಬ್ಬ ಜಾಲಗಾರನು ಆ ವಿಎನವನ್ನು ಹಿಡಿದು ಶಂಬರನಿಗೆ ಕಾಣಿಕೆಯಾಗಿ ಕೊಟ್ಟಿನು. ಶಂಬರನ ಬಾಣಸಿಗರು ಆ ವಿಎನವನ್ನು ಕೊಯ್ಯಲು, ಅದರ ಹೊಟ್ಟಿಯೊಳಗೆ ಒಂದು ಶಿಶು ಇದ್ದುದು ಕಂಡುಬಂದಿತು. ಅವರು ಆದನ್ನು ವಾಯಾವತಿಗೆ ಹೇಳಿದರು. ನಾರದನು ವಾಯಾವತಿಗೆ ಅದರ ವೃತ್ತಾಂತವನ್ನು ಅರುಹಿದನು.

ನಾರದೋಕಥಿಯಶ್ವವರ್ಣಂ ತಸ್ಯಶೃಂಕತಚೀತಸಃ |
ಬಾಲಸ್ಯ ತತ್ವಮುಶ್ವತ್ತಿಂ ಮತ್ಸ್ಯೋದರಸಿವೇಶನಂ ||

ಮಾಯಾವತಿಯು, ಚಾಮನ ಪುನರ್ಜ್ಞವನ್ನು ನಿರೀಕ್ಷಿಸುತ್ತಿರುವ, ಮಾರನೆ ರವಣಿಯು. ತನ್ನಲ್ಲಿ ಪ್ರೇಮವನ್ನಿಡುತ್ತಿರುವುದನ್ನು ಕಂಡು ಆ ಬಾಲಕನು ಮಾಯಾವತಿಗೆ ಅಂದುದು,

ತಾಮಾದ ಭಗವಾನ್‌ಖಣ್ಣಿ ಮಾರ್ತಿಸ್ತೇ ಮತಿರನ್‌ಥಾ ।

ಮಾತೃಭಾವಮತಿಕ್ರಮ್ಯ ವರ್ತಸೇ ಕಾಮಿನೀ ಯಥಾ ॥

ಮಾಯಾವತಿಯ ಉತ್ತರ,

ಭವಾನ್‌ರಾಯಣಸುತ್ತಃ ಶಂಬರೀಜಾಹ್ಯತೋ ಗೃಹಾತ್ ।

ಅರಂತೇಧಿಕೃತಾ ಪತ್ತೀರತಿಃ ಕಾಮೋ ಭವಾನ್ಸ್ರಭೋ ॥

ಮಾಯಾವತಿಯು, ಶಂಬರನ ಕೊಲೆಗಾಗಿ, ಕಾಮನಿಗೆ ಮಹಾಮಾಯಾ ಮಂತ್ರವನ್ನು ಕಲಿಸಿದಳು. ಅವನು ಶಂಬರಾಸುರನನ್ನು ಅವನ ಅನುಯಾಯಿಗಳನ್ನು ಸಂಹರಿಸಿ, ಬಲಾಹಕನಂತೆ ರತಿಯೊಡನೆ ದ್ವಾರಕೆಯ ಅಂತಃಪುರವನ್ನು ಸೇರಿದನ್ನು. ಅಲ್ಲಿಯ ಹೆಣ್ಣು ಮಕ್ಕಳು ದಿಗಿಲು ಬಡಿದು ನಿಂತರು. ರುಕ್ಷಣಿಗೆ ತನ್ನ ಮಗನನ್ನು ನೋಡಿದಂತೆ ಅನಿಸತ್ತೊಡಗಿತು. ಇವ್ಯಾರಲ್ಲಿ ಕೃಷ್ಣನು ಬಂದರೂ ಅವನು ಮಾನದಿಂದಲೇ ಇದ್ದನು. ನಾರದನು ಎಲ್ಲವ್ಯತ್ಯಾಂತವನ್ನು ಹೇಳಿದವೇಲೆ ಎಲ್ಲಿರಿಗೂ ಸಂತೋಷವಾಯಿತು.

ಬಾಣಾಸುರನು ತಿವನನ್ನು ಕುರಿತು ತಪಸ್ಸು ಮಾಡಿ ಆರಸನಾಗಬೇಕೆಂಬ ವರವನ್ನು ಸಂಪಾದಿಸಿದನು. ಒಂದುದಿನ ಬಾಣನು ತಿವನಿಗೆ ಅಂದುದು, ‘ದೇವನೇ ನಿನ್ನ ಹೊರತು ನನ್ನ ಸಂಗಡ ಕಾದುವವರು ಮತ್ತಾರೂ ಇಲ್ಲ. ನನ್ನ ತೋಳುಗಳ ತೀಟಿಗಾಗಿ ದಿಗ್ಗಜಗಳ ಸಂಗಡ ಕಾದ ಹೋಗಲು ಅವು ಕಾಲಿಗೆ ಬುದ್ಧಿ ಹೇಳಿದ್ದವು.’ ಅದನ್ನು ಕೇಳಿ ಶಂಕರನು, ‘ನಿನ್ನ ರಥದ ಕೇತುವು ಮುರಿದು ಬಿತ್ತಿಂದರೆ, ನನ್ನಂತಹ ಕಲಿಯು ನಿನ್ನನ್ನು ಪ್ರತಿಭಟ್ಟಿಸಿ, ಕಾಳಿಗ ಹೂಡವನು,’ ಎಂದು ಉತ್ತರವನ್ನಿತ್ತನು.

ಬಾಣನ ಮಗಳಾದ ಉಪೈಯು ಒಂದು ದಿನ ಕನಸಿನಲ್ಲಿ ಆನಿರುದ್ದನೊಡನೆ ಸರಸವಾಡಿದಳು. ಎಚ್ಚುತ್ತು ಅವನನ್ನು ದೇಶಿಸಿ ಪ್ರುಲಪಿಸ ತೊಡಗಿದಳು. ಅದು ಆಕೆಯ ಗೆಳತಿಯಾದ ಚಿತ್ರಲೇಖಿಗೆ ಕೇಳಿಸಿತು. ಚಿತ್ರಲೇಖಿಯು ದೇವತೀಗಳಿಂದ ಮಾನವರ ವರಿಗಿರುವ ಎಲ್ಲರ ರೂಪಗಳನ್ನು ಬರಿದು ತೋರಿಸಿದಳು. ಉಪೈಯು ಆನಿರುದ್ದನ ಚಿತ್ರವನ್ನು ಕಂಡು ನಾಚಿಕೊಂಡಳು.

ಆ ಮೇಲೆ ಚಿಕ್ಕಲೀಯೆಯು ಆಕಾಶಮಾರ್ಗವಾಗಿ ದ್ವಾರಕೆಗೆ ಹೋಗಿ, ಅಲ್ಲಿ ಮಂಚದ ಮೇಲೆ ಮಲಗಿರುವ ಅನಿರುದ್ಧನನ್ನು ಶೋಣಿತಪುರಕ್ಕೆ ತಂದಳು. ಉಸೆಯೊಡನೆ ಎಷ್ಟೋ ದಿವಸ ವಾಸವಾಗಿರುವ ಅನಿರುದ್ಧನನ್ನು ಬಾಣನ ಜಾರರು ಕಂಡು ಹಿಡಿದು ಅದನ್ನು ಬಾಣನಿಗೆ ಅರುಹಿದರು. ಬಾಣನು ಅಂತಹಿಪುರವನನ್ನು ಸೇರಿ, ಅಲ್ಲಿರುವ ಅನಿರುದ್ಧನನ್ನು ಕಂಡು ಖಿಗೊಂಡರು. ಅನಿರುದ್ಧನು ಕಾಳಿಗಕ್ಕೆ ಸಿದ್ಧನಾಗಿ ಬಾಣನ ಸ್ವೀಕರನ್ನು ತುಂಡರಿಸಿದನು. ಅನಿರುದ್ಧನನ್ನು ಬಾಣನು ನಾಗಪಾಶದಿಂದ ಬಿಗಿದನು. ಉಸೆಯು ವ್ಯಾಕು ಲಳಾಗಿ ಅಳುತ್ತನಿಂತಳು.

ತಂ ನಾಗಪಾಶೈಬರ್ಮಿನಂದನೋ ಬಲೀ |

ಷ್ವಂತಂ ಸ್ವಸ್ಯನ್ಯಂ ಕುಪಿತೋ ಬಬಂಧ ಹ ||

ಉಷಾ ಭೃತಂ ಶೋಕವಿಷಾದವಿಹ್ಯಲಾ |

ಬಧಂ ನಿಶಮಾಶೈಕಲಾಹ್ಯಾರೌದಿಷೀತ್ ||

ಇತ್ತ ದ್ವಾರಕೆಯಲ್ಲಿ ಮಳಿಗಾಲದ ನಾಲ್ಕು ತಿಂಗಳಲ್ಲಿ ಅನಿರುದ್ಧನ ಸದ್ಗು ಕೇಳದೆ ಯಾದವರು ಹಲುಬುತ್ತಿದ್ದರು. ನಾರದನು ಈ ವೃಂತಾಂತ ವನನ್ನು ಕೃಷ್ಣನಿಗೆ ತಿಳಿಸಿದನು. ಕೂಡಲೇ ಯಾದವರಿಲ್ಲರು ಶೋಣಿತಪುರದ ಮೇಲೆ ಸಾಗಿ ಹೋಗಲು ಸಜ್ಜಾದರು.

ನಾರದಾಶ್ರದಾಕಣ್ಣ ನಾತಾರಂ ಬಧಂ ಸ್ಯ ಕಮರ್ ಚ |

ಪ್ರಯಯುಃ ಶೋಣಿತಪುರಂ ವೃಷ್ಣಃ ಕೃಷ್ಣ ದೇವತಾಃ ||

ಈ ರೀತಿಯಾಗಿ ಪಯಣ ಬೆಳಸಿ, ಶೋಣಿತಪುರವನನ್ನು ಮುತ್ತಿದರು. ಆ ಮೇಲೆ ಶಿವ-ಶೋರಿ ಬಲರಾಮ-ಕುಂಭಾಂಡಕೂಪಕರ್ಮ, ಸಾಂಬ-ಬಾಣ, ಸಾಕ್ಷೈ-ಬಾಣ, ಸ್ವಂದ-ಪ್ರದ್ಯಮನ್ನು ಮತ್ತು ಕೃಷ್ಣ-ಬಾಣರ ಕಾಳಿಗಗಳಿಗಿ ದುವು. ಯಾದವರಿಗೆ ಜಯವಾಯಿತು. ಬಾಣನು ಸಾರ್ಯತ್ವನೆಂಬ ಅಂಜಿಕೆಯಿಂದ ಅವನ ತಾಯಿಯಾದ ಶೋಣಿಯು, ಹೋರಾಡುತ್ತಿರುವ ಕೃಷ್ಣನ ಎದುರಿನಲ್ಲಿ ಬತ್ತಲೆಯಾಗಿ ನಿಂತಳು. ಕೃಷ್ಣನು ಕಣ್ಣು ಮುಚ್ಚಿದನು. ಬಾಣನು ವಿಶ್ವಾಸಿ, ಕದನಕ್ಕೆ ಮತ್ತೆ ಅಣಿಯಾದನು. ಆಗ್ಗೆ ಕೃಷ್ಣನು, ಮರದ ಕೊಂಬುಗಳನ್ನು ಕಡಿಯುವಂತೆ, ಬಾಣನ ಸಾಸಿರ ಬಾಹುಗಳನ್ನು ಚಕ್ರದಿಂದ ಕತ್ತಲಿಸತ್ತೊಡಗಿದನು. ಅವನ ನಾಲ್ಕೇ ಶೋಳಾಗಳುಳಿದುವು.

ತಸ್ಯಾಸ್ಯ ತೋ ಸತ್ಯಾ ಸಕ್ತಿ ಭ್ರಮ ಕ್ರೀಣ ಪ್ರಾರ್ಥಿತಿಂದಿ ।
ಚಿಂತ್ಯೇದ ಭಗವಾನ್ವಾ ಹಂತಾ ಶಿವ ವಸಸ್ತಿಃ ॥

ಶಿವನು ತನ್ನ ಶಿಷ್ಯನಾದ ಬಾಣಿಗಾಗಿ ಕಳವಳಿಗೊಂಡು, ಕೃಷ್ಣನನ್ನು
ಪಾರಧಿಸಿದನು. ಕೃಷ್ಣನೇ ಈಶ್ವರನೆಂದು ಹೊಗಳಿದನು. ಬಾಣಿಗೆ ಅಭಿ
ಯವು ದೊರೆಯಿತು. ಕೂಡಲೇ ಆವನು ಉಪಾನಿಷತ್ತರನ್ನು ತಂದು ಕೃಷ್ಣನಿಗೆ
ಒಪ್ಪಿಸಿದನು. ಬಾಣನು ಶಿವಭಕ್ತರಲ್ಲಿ ಮೊದಲಿಗನಾಗಿ ಉಳಿದನು.

೪. ವಿಷ್ಣು ಪುರಾಣದೊಳಗಿನ ಕತೆ.

(ಪಂಚವಾಂತ. ಅಧ್ಯಾತ್ಯ, ೩೫-೩೬.)

ರುಕ್ಷಿಣಿಗೆ ಮದನಾಂಶಸಂಭಾತನಾದ ಪ್ರದ್ಯಮ್ಮನೆಂಬ ಮಗನು
ಹುಟ್ಟಿದನು. ತನ್ನನ್ನು ಕೊಲ್ಲುವನೆಂಬ ಅಂಜಿಕೆಯಿಂದ, ಶಂಬರಾಸುರನು
ಆ ಶಿಶುವನ್ನು ಹುಟ್ಟಿದ ಆರುದಿವಸಗಳಲ್ಲಿಯೇ ಕಡ್ಡಿಯ್ಯು ಅದನ್ನು
ಲವಣಾಣವದೊಳಗೆ ಒಂದು ಮೊಸಕೆಯ ಎದುರಿನಲ್ಲಿ ಒಗಿದನು.
ಆ ಶಿಶುವನ್ನು ಒಂದು ಮೀನವು ನುಂಗಿತು. ಒಬ್ಬ ಜಾಲಗಾರನು ಆ ಮೀನ
ವನ್ನು ಹಿಡಿದು ಶಂಬರನಿಗೆ ಕಾಣಿಕೆಯಾಗಿ ಕೊಟ್ಟಿನು. ಶಂಬರಾಸುರನಿಗೆ
ಮಾಯಾವತಿಯಿಂಬ ಹೆಂಡತಿಯಿದ್ದಳು. ಅಡುಗೆಗಾಗಿ ಆ ಮೀನವನ್ನು
ಹಕ್ಕಿಲು ಅದರ ಹೊಟ್ಟಿಯಲ್ಲಿ ಮಂಗವನ್ನು ಕಂಡು ಆಕೆಯು ಬೆರಗಾದಳು.
ಸಾರದನು ಅದರ ವೃತ್ತಾಂತವನ್ನು ಮಾಯಾವತಿಗೆ ಅರುಹಿದನು. ಆಕೆಯು
ತನ್ನ ಮಾಯಾವಿಧಿಯನ್ನು ಆ ಮಂಗವಿಗೆ ಕಲಿಸಿ, ಅವನಲ್ಲಿ ತನ್ನ ಮನಸ್ಸನು
ಇರಿಸಿದಳು. ಮಾತ್ರಭಾವವನ್ನು ಇದು ಹೀಗೇಕೆ ವರ್ತಿಸುವೆ, ಎಂದು ಕೇಳಿದು
ದಕ್ಕೆ ಮಾಯಾವತಿಯು ಪೂರ್ವದ ಎಲ್ಲ ಸಂಗತಿಯನ್ನು ಅವನಿಗೆ ಅರುಹಿ
ದಳು. ಪ್ರದ್ಯಮ್ಮನು ಶಂಬರನೊಡನೆ ಕಾದಿ ಅವನನ್ನು ಮಂಗಿಹಿದನು. ಆ
ಮೇಲೆ ಮಾಯಾವತಿಯೊಡನೆ ಆಶಾಶಮಾಗ್ರವಾಗಿ ದ್ವಾರಕೆಗೆ ತೆರಳಿದನು.

అరమనేయోళగణ కృష్ణున పరివారదవరు ఆవరన్ను కండు విస్తృయ గొండరు. రుక్మిణిగే ప్రద్యుమ్ననన్ను నోహిద కూడలి తన్న మగనన్ను కండంకి భాసవాగతొడిగితు. ఆష్టరల్లి కృష్ణనోడనే అల్లిగే బంద నారదను ఎల్ల వృత్తాంతవన్ను తీలిసిదను. ఆదన్ను కేళ ఎల్లరిగు సంతోషవాయితు. ప్రద్యుమ్ననిగే అనిరుద్ధనేంబ మగను కూట్టిదను.

ఒందానోందుదిన పావతియు శంకరనోడనే శ్రేడిశుత్తిరు వైదన్ను కండు, బాణాసురన మగళాద ఉపేయించువచ్చు, శాకర గొండళు. పావతియు ఆదన్ను మనగొండు, నిన్న ఇనియనోడనే హిగేయి శ్రేడిశువె, ఎందు హరిసిదళు. “ వైతాఖ శుద్ధ ద్వాదశియ రాత్రి కనసినల్లి నిన్న మేలే ఆవను బలాత్మార మాచువనో, ఆవనే నిన్న పతి ” యొందు పావతియు హేళిదళు. ఆ దిన రాత్రి ఉపేయు ఒందు కనెసు కండళు. ఈ సుద్ధియన్న ఉపేయు, కుంభాండ మంత్రియ మగళాద, తన్న సబి, చిత్రలేఖిగే తీలిసిదళు. చిత్ర లేఖియు దేవదానవమానవరుగళ చిత్రగళన్న తెగిదు, ఉపేయు కనసినల్లి కండవనారేందు గొత్తుపడిశలు, ఆకేగి తోరిసిదళు. మానవరోళగణ వృష్ణిగళిడిగే ఉపేయ మనవోలియితు; కృష్ణబిల రామరన్న కండు లజ్జితళాదళు; ప్రద్యుమ్ననన్న నోహి దృష్టియన్న తిరువిదళు; అనిరుద్ధన రూకన్న కండోడనే లజ్జియన్న తోరిదు, “ ఇవనే ఆవ ” ఎందు నుడిదళు!

బాణాసురను కడుతర తివభక్తును, పరాక్రమశాలియు. ఎల్ల రన్ను గెద్దు మలేతిద్దును. ఒందు దిన ఆవను శ్రీలోఽచనసిగి అందద్దు, “ తివనే కదనవిల్లదే నన్న సకస్రబాహుగళు నివిణ్ణి వాగరువువు. ఆష్టగళ తీటియన్న తీరిసలు యుద్ధవేసగువుదో ? ”, ఎందు కేళకోండను. నిన్న మయూరధ్వజవు భంగవాడోడనే కదనవేసగువుదు, ఎందు తివసు ఉత్తరవన్నిత్తును. బాణను ముక్కుణ్ణిగే పడుమట్టు, మరళ బరువ్వరల్లి, తన్న మయూర ధ్వజవు భగ్గవాచుదన్న నోహి సంతోషబట్టును.

ಚಿತ್ತಲೇಖಿಯ ಯೋಗಸಾಮಧ್ಯದಿಂದ, ದ್ವಾರಕೆಯಿಂದ ಅನಿರುದ್ಧ ನನ್ನ ತಂದು ಉವೆಯ ಆರಮನೆಯಲ್ಲಿ ಜರಿಸಿದಳು. ಉವೆಯು ಅನಿರುದ್ಧ ನೊಡನೆ ಸರಸವಾಡುವುದನ್ನು ಚರರು ಬಾಣಿಗಿ ಅರುಹಿದರು. ಬಾಣ ಅನಿರುದ್ಧ ರ ಕಾಳಿಗನೆಸಿತು. ಬಾಣನು ಅನಿರುದ್ಧ ನನ್ನ ಮಾಯಾವಿದ್ಭೀ ಯಿಂದ ಗೆದ್ದ ಪನ್ನು ಗಾಷ್ಟುದಿಂದ ಬಿಗಿದಿಸಿದನು. ನಾರದನು ಈ ವೃತ್ತಾಂತ ವನ್ನು ಯಾದವರಿಗೆ ತಿಳಿಸಿದನು. ಕೂಡಲೇ, ಕೃಷ್ಣನು ಶೋಣಿತಪುರದ ಮೇಲೆ ದಾಳಿಯನ್ನು ಕೈಕೊಂಡನು.

ತತೋ ಗರುಡಮಾರುಹ್ಯ ಸ್ವಾತಮಾತ್ರಾಗತಂ ಹರಿಃ ।

ಬಲಪ್ರದ್ಯಮ್ಯಸಹಿತೋ ಬಾಣಸ್ವ ಪ್ರಯಯೌ ಪುರಿಽಂ ॥

ಕೃಷ್ಣಪ್ರಮಥರ ಯುದ್ಧನೆಸಿತು. ಶ್ರಿಪಾದ ಶ್ರಿಶಿರ ಜ್ವರದ ಸಂಗಡಲೂ ಕದನವಾಯಿತು. ವೈಷ್ಣವ ಜ್ವರಕ್ಕೆ ಗೆಲುವಾಯಿತು. ಶಂಕರ ಕಾರ್ತಿಕೇಯರು ಕೃಷ್ಣನ ಸಂಗಡ ಹೋರಾಡಿದರು. ಶಿವಶಾರಿಗಳ ಕಾಳಿಗದಲ್ಲಿ ಹರನನ್ನು ಮುರಹಕರನು ಜ್ಯಂಭಣಾಷ್ಟುದಿಂದ ವೋಹಗೊಳಿಸಿದನು. ಮುಕ್ಕಣಿನು ಮುರಹಕರನ ರಥದೆಡಿಯಲ್ಲಿ ಸುಮ್ಮನೆ ಕುಳತು ಬಿಟ್ಟುನು. ಆ ಮೇಲೆ ಗರುಡ ಪ್ರದ್ಯಮ್ಯರು ಹರನ ಸ್ವೀಷ್ಯವನ್ನು ಚೆದುರಿದರು. ಕೃಷ್ಣನ ಹುಂಕಾರದಿಂದ ಗುಹನ ಶಕ್ತಿಯು ಕುಂಲಿತವಾಯಿತು. ನಂದಿಯು ಹೂಡಿದ ರಥವನ್ನೇ ರಿಬಾಣನು ಯುದ್ಧಕ್ಕೆ ಆಣಿಯಾದನು. ಬಲಭದ್ರನು ಲಾಂಗಲದಿಂದ ಬಾಣನ ಸ್ವೀಷ್ಯವನ್ನು ಸೋಲಿಸಿದನು. ಆ ಮೇಲೆ ಕೃಷ್ಣ ಬಾಣರ ತುಮುಲ ಯುದ್ಧನೆ ಸಿತು. ಕೃಷ್ಣನು ಚಕ್ರದಿಂದ ಬಾಣನ ಶೋಳಿಗಳನ್ನು ಕತ್ತಲಿಸಿದನು. ಶಿವನು ಕೃಷ್ಣನನ್ನು ವಣಿಸಿ ತನ್ನ ವರಕ್ಕೆ ನ್ಯಾನತೆಯಂಟಾಗಬಾರದೆಂದು ಚೇಡಿಕೊಂಡನು. ಕೃಷ್ಣನು ಅಂದಮ,

ತ್ವಯಾ ಯಂದಭಯಂ ದತ್ತಂ ತದ್ದತ್ತಮಣಿಲಂ ಮಯಾ ।

ಮತ್ತೋ ವಿಭಿನ್ನಮಾತ್ರಾನಂ ದ್ರುಷ್ಟಮಹರಸಿ ಶಂಕರ ॥

ಯೋಹಂ ಸತ್ಯಂ ಜಗಚ್ಚೇಧಂ ಸದೇವಾಶುರಮಾನಂಷಂ ।

ಅವಿದ್ಯಾಯೋಹಿತಾತ್ಮಾನಃ ಪುರುಷಾ ಭಿನ್ನದಶಿಃನಃ ॥

ಆ ಮೇಲೆ ಕೃಷ್ಣನು ಪ್ರದ್ಯಮ್ಯನಿಡಿದೆಡಿಗೆ ಹೋದನು. ಗರುಡನ ಗಾಳಿಯಿಂದ ಸಾಗಗಳು ಕಳಚಿಬಿದ್ದವು. ಕೃಷ್ಣನು ಉವಾನಿರುದ್ಧರನ್ನು ಗರುಡನ ಮೇಲೇರಿ ದ್ವಾರಕೆಗೆ ತೆರಿಳಿದನು.

೨. ಹರಿವಂಶದೊಳಗಿನ ಕತೆ.

(ವಿಷ್ಣುಪರ್ವ. ಅಧ್ಯಾಯ, ೧೦೪-೧೦೫).

ಕೃಷ್ಣನಿಗೆ ರುಕ್ಷಣೀಯಲ್ಲಿ ಪ್ರದೃಷ್ಮಾನ್ಯನೇಂಬ ಮಗನು ಹುಟ್ಟಿದನು. ಶಂಬರನೇಂಬ ದೈತ್ಯನು, ಆ ತಿಶ್ವವನ್ನು, ಹುಟ್ಟಿದ ಏಳು ದಿವಸಗಳಲ್ಲಿಯೇ ಕಡ್ಡೊಯ್ದು, ಅದನ್ನು ಮಕ್ಕಳಿಲ್ಲದ ತನ್ನ ಹೆಂಡತಿಯಾದ ಮಾಯಾವತಿಗೆ ಕೊಟ್ಟಿನು. ಆ ಮಗನು ತನ್ನ ಗಂಡನೇಂದು ಮಾಯಾವತಿಗೆ ಜ್ಞಾಪಕ ವಾಯಿತು. ಅದುದರಿಂದ ಆಕರ್ಯ ಆ ತಿಶ್ವವಿಗೆ ಮೊತ್ತಿಯನ್ನು ಜ್ಞಾಪಿಸಲಿಲ್ಲ. ದಿನವ್ರೋಂದಕ್ಕೆ ಮಾಯೆಯ ಮಾಯವು ತನ್ನಲ್ಲಿ ಬೆಳೆಯುತ್ತಿರುವುದನ್ನು ಶಂಡು ಆ ಬಾಲಕನು ಅವಳನ್ನು ಹಳಿಯಲಾರಂಭಿಸಿದನು. ಮಾಯೆಯು ನಿಜ ವೃತ್ತಾಂತವನ್ನು ಅವನಿಗೆ ಅರುಹಿದಳು. ಪ್ರದೃಷ್ಮಾನ್ಯನು ಶಂಬರನೋಡನೇ ಕಾಲಕೆದರಿ ಕದನ ಹೂಡಿ ಅವನ ಧ್ವಜವನ್ನು ಕಡಿದನು. ನಾರದನು ಇಂದ್ರನಿಂದ ವೈಷ್ಣವಾಸ್ತುಕವಚಗಳನ್ನು ಒದಗಿಸಿಕೊಂಡು ಅವುಗಳನ್ನು ಪ್ರದೃಷ್ಮಾನಿಗೆ ಕೊಟ್ಟಿನು. ಶಂಬರ ಪ್ರದೃಷ್ಮಾನ್ಯರ ಘಾನಫೋರ ಸಂಗ್ರಾಮ ವೆಸಗಿ ಅದರಲ್ಲಿ ಶಂಬರನು ಮರಣಹೊಂದಿದನು. ಪ್ರದೃಷ್ಮಾನ್ಯನು ಮಾಯಾವತಿಯೋಡನೇ ದ್ವಾರಕೆಗೆ ಹೋದನು. ಅಲ್ಲಿ ಎಲ್ಲರೂ ಅಶ್ವಯಚಕೀತರಾದರು. ಕೃಷ್ಣನು ವಸ್ತುಸ್ಥಿತಿಯನ್ನು ತಿಳಿಸಿದನು.

ಬಾಣಾಸುರನು ರುದ್ರನನ್ನು ಕುರಿತು ನೋಂಪಿಯನ್ನು ನೋಂತನು. ಅದರ ಸ್ವೀಪಿನ ಚಿತ್ತೀಂಬುವಂತೆ ಮುಕ್ಕಣ್ಣನು ಮೈದೋರಿ ಅವನಿಗೆ ವರ ಬೇಡಲು ಆಣತಿಯಿತ್ತಾನು. ಬಾಣನು ಪಾರ್ವತಿಯ ಪುತ್ರನಾಗಬೇಕೆಂಬ ವರ ಬೇಡಿದನು. ಶಂಕರನು “ ಶಾತಿರ್ ಕೇರಿಯನ ತಮ್ಮನಾಗಿರುವೆ ” ಎಂದು ವರ ಕೊಟ್ಟಿ ಅಂದುದು, “ ನಿನ್ನ ಧ್ವಜವು ಭಗ್ನವಾಯಿತೆಂದರೆ, ನಿನಗೆ ಯುದ್ಧದ ಪ್ರಸಂಗವ್ರೋದಗುವುದು. ” ಒಂದು ದಿನ ತನ್ನ ಮಂತ್ರಿಯಾದ ಕುಂಭಾಂಡನೋಡನೇ ಮಾತಾಡುತ್ತಿರುವಾಗೆ, ಸಿಡಿಲು ಬಡಿದು ಬಾಣನ ಧ್ವಜವು ನೆಲಕ್ಕೂ ರುಳಿತು.

ಬಾಣನ ಮಗಳಾದ ಉಷೇಯು, ಒಂದುದಿನ ನಡಿಯ ದಡದಲ್ಲಿ ಶ್ರೀಡಿ
ಮತ್ತಿರುವಾಗ, ಅಲ್ಲಿಯೆ, ತಿನನು ಪಾರ್ವತಿಯೊಡನೆ ವಿಹಂಸುತ್ತಿದ್ದನು.
ಉಷೇಯು ಪಾರ್ವತಿಯನ್ನು ಸತ್ಯರಿಸಿದಳು. ಪಾರ್ವತಿಯು, ‘ವೈಶಾಶ ಶುದ್ಧ
ದ್ವಾದಶಿಯ ದಿವಸ ಗಂಡನನ್ನು ಪಡೆಯುವೆ’ ಎಂದು ಆಶೀರ್ವದಿಸಿದಳು.
ಅದರಂತೆಯೇ ಆ ದಿನ ಉಷೇಯು ಕನಸು ಕಂಡಳು. ಆಕೆಗೆ ಗಂಡನೊಡನೆ
ರಮಿಸಿದಂತಾಯಿತು. ಎಚ್ಚುತ್ತು ತನ್ನ ಕೌಮಾರ ವೃತವು ಭರಷ್ಟವಾಯಿ
ತೆಂದು ಹಲುಬತ್ತೊಡಗಿದಳು. ಕುಂಭಾಂಡನ ಮಗಳಾದ ಚಿತ್ರಲೇಖೆಯೆಂಬ
ತನ್ನ ಗೆಳತಿಗೆ ಆದನ್ನು ತಿಳಿಸಿದಳು. ಚಿತ್ರಲೇಖೆಯು ಪಾರ್ವತಿಯ ವರವನ್ನು
ಆಕೆಯ ಜಾಳಪಕಕ್ಕೆ ತಂದುಕೊಟ್ಟಳು. ಮೇಲಾಗಿ, ಆ ರಮಣನಾರು,
ಅವನು ಹೇಗಿರುವನು, ಎಂಬುದನ್ನು ತಿಳಿಯಬೇಕಾದರೆ, ಚಿತ್ರಲೇಖೆಯೆಂಬ
ಅಪ್ಸರೆಯನ್ನು ಸ್ವರಿಸಬೇಕೆಂದು ಹೇಳಿದಳು. ಉಷೇಯ ಬಯಕೆಯಂತೆ
ಆ ಅಪ್ಸರೆಯು ಪ್ರಕಟಿಳಾಗಿ, ಏಳು ದಿವಸಗಳಲ್ಲಿ ಎಲ್ಲರ ಚಿತ್ರಗಳನ್ನು
ತರುವೇನೆಂದು ಹೇಳಿ, ಅದರಂತೆ ಎಲ್ಲ ರೂಹುಗಳನ್ನು ಉಸೇಗೆ ತಲುಪಿಸಿದಳು.
ಅನಿರುದ್ಧನ ಚಿತ್ರವನ್ನು ಕಂಡು ಉಷೇಯು ಕಾತರಗೊಂಡಳು. ಚಿತ್ರಲೇಖೆಯು
ಆ ರೂಪವ್ಯಾಖ್ಯಾನನು ಕೃಷ್ಣನ ಮೊಮ್ಮೆಗನಾದ ಅನಿರುದ್ಧನೆಂದು ಹೇಳಿದಳು.
ಉಷೇಯು ವಿರಹ ವಿಹ್ವಲಿಳಾಗಿ ಅವನನ್ನು ತಂದು ಕೊಡಿದ್ದರೆ, ಆಸುದೊರೆ
ಯುವೇನೆಂದು ಚಿತ್ರಲೇಖೆಗೆ ತಿಳಿಸಿದಳು. ಚಿತ್ರಲೇಖೆಯು ಆಕಾಶವನ್ನು ದರಿ
ದ್ವಾರಕೆಗೆ ಹೋಗಿ ಅನಿರುದ್ಧನಿಗೆ ಎಲ್ಲ ಸಂಗತಿಯನ್ನು ಹೇಳಿದಳು. ಅನಿರು
ದ್ಧನು ತನಗೂ ಅಂತಹ ಸ್ವರ್ಪ ಬಿದ್ದಿತೆಂದು ಹೇಳಿ ಅವಕೇ ತನ್ನ ಪಶ್ಚಿಯೆಂದು
ನುಡಿದೆನು. ಚಿತ್ರಲೇಖೆಯು ಅನಿರುದ್ಧನನ್ನು ಎತ್ತಿಕೊಂಡು ಶೋಣಿತಪುರಕೆ
ಬಂದು ಉಷೇಯ ಅಂತಹಿರವನ್ನು ಸೇರಿದಳು. ಉಪಾನಿರುದ್ಧರ ಗಾಂಥವ್ಯ
ವಿವಾಹವಾಯಿತು. ಈ ಸುದ್ದಿಯಿಲು ಬಾಣನಿಗೆ ತಿಳಿಯಿತು ಬಾಣನು ಸಿಟ್ಟಾಗ್
ದನು. ಅವನ ಸ್ವೇಸಿಕರು ಯುದ್ಧಕ್ಕೆ ಸಿದ್ಧರಾದರು. ನಾರದನು ಅನಿರುದ್ಧನ್ನು
ಹುರುಪುಗೊಳಿಸಿದನು. ಬಾಣನ ಸ್ವೇಸಿಕರು ಸೋತರು. ಕೊನೆಗೆ
ಬಾಣಾನಿರುದ್ಧರ ಶಾಳಿಗನೆಸಿಗಿತು. ಕುಂಭಾಂಡನ ಹೇಳಕೆಯಂತೆ ಬಾಣನು
ಮಾಯಾಯುದ ವನ್ನು ಪ್ರಾರಂಭಿಸಿ, ಅನಿರುದ್ಧನನ್ನು ಹಾವುಗಳಿಂದ
ಬಿಗಿದು ಕಟ್ಟಿದನು. ನಾರದನು ಈ ವೃತ್ತಾಂತವನ್ನು ಕೃಷ್ಣನಿಗೆ ಹೇಳಿದನು.
ಕೃಷ್ಣನು ಗರುಡನ ಮೇಲೀರಿ ಬಲರಾಮ ಪ್ರದ್ಯುಮ್ಮನೊಡನೆ ಶೋಣಿತ

ಪುರಕ್ಕೆ ಹೋದನು. ಅಲ್ಲಿ ಕೃಷ್ಣರುದ್ರರ ತುಮುಲಯುದ್ಧವೇಸಿತ್ತಾ. ಭೂದೇವಿಯ ಭಾರತಾಳದೆ ಬ್ರಹ್ಮನೇಡಿಗೆ ಹೋದಳು. ಬ್ರಹ್ಮನು ಬರುವವ್ಯತಿರಳಿ, ಶಿವನಿಗೆ ತಾನೇ ಕೃಷ್ಣನಲ್ಲಿ ನೆಲಿಸಿದುದು ಕಂಡು ಬಂದಿತು. ಶಿವನು ಕಾಳಿಗ ನಿಲ್ಲಿಸಿದನು.

ಅತ್ಯಾನಂ ಕೃಷ್ಣ ಯೋನಿಸ್ತುಂ ಪಶ್ಚತೀಹ್ಯೇಕಯೋನಿಜಂ |

ತತೋನಿಸ್ತತ್ಯ ರುದ್ರಸ್ತ ನ್ಯಸ್ತವಾದೋಭವನ್ತ್ಯಾಧೇ ||

ಬ್ರಹ್ಮನು ಕನಸಿಲ್ಲಿ ಕಂಡುದು,

ಮಂದರಸ್ಯ ಗಿರೇಃಪಾಶ್ಯೇ ನಲಿನಾಂ ಭವತಂಕರೌ |

ರಾತ್ರೆ ಸ್ವಪಾಂತರೇ ಬ್ರಹ್ಮಾ ಮಯಾ ದೃಷ್ಟಿಹರಾಚ್ಯತೌ ||

ಹರಂಚ ಹರಿರೂಪೇಣ ಹರಂಚ ಹರರೂಪಿಣಂ |

ತಂಖಚಕ್ರಗಾಪಾಣಂ ಪೀತಾಂಬರಧರಂ ಹರಂ ||

ತ್ರಿಶಾಲಪಟ್ಟಿಕಧರಂ ವಾಷಪ್ರಚಮಂಧರಂ ಹರಂ |

ಗರುಡಸ್ತಂ ಚಾಪಿ ಹರಂ ಹರಂಚ ವೃಷಭಧ್ವಜಂ ||

ಆಗ್ಗ ಮಾರ್ಬಂಡೇಯನು ಮಾಡಿದ ಸ್ತುವನ,

ಶಿವಾಯ ವಿಷ್ಣುರೂಪಾಯ ವಿಷ್ಣುವೇ ಶಿವರೂಪಿಣೇ |

ಯಘಾಂತರಂ ನ ಪಶ್ಚಾಮಿ ತೇನ ತೌ ದಿತತ್ಯಿವಂ ||

ಅ ಮೇಲೆ ಗುಹನು ಕೃಷ್ಣ ಪ್ರಧ್ಯಮುರನ್ನ ಪ್ರತಿಭಟಿಸಿದನಂ.

ಕೃಷ್ಣನು ಗುಹನನ್ನ ಸಂಹರಿಸಬೇಕೆಂಬುವದರಲ್ಲಿ, ಲಂಬಾ ಎಂಬ ಹೆಸರುಳ್ಳ ಕೊಟ್ಟಿವೀದೇವಿಯ—ಪಾರ್ವತಿಯ ಅಷ್ಟವಾಂಶದವಳ—ಕೃಷ್ಣನ ಮುಂದ ಬತ್ತಲೆ ನಿಂತಳು,

ದಿಗ್ಂಜಾ ದೇವವಚನಾತ್ ಪ್ರವಿಷ್ಟಾ ತತ್ರಕೊಟ್ಟಿವೀ |

ಲಂಬಾನಾಮ ಮಹಾಭಾಗಾ ಭಾಗೋದೇವಾಸ್ತಫಾಷ್ಯಮಃ ||

ಕೃಷ್ಣನು ಮೋರೆ ತಿರಿವಿಕೊಂಡೊಡನೆ, ಕೊಟ್ಟಿವಿಯು ಗುಹನನ್ನ ಕರೆದು ಕೊಂಡು ರಣರಂಗದಿಂದ ಹೊರಟು ಹೋದಳು. ಬಾಣನು ಕೃಷ್ಣನ ಸಂಮುಖ ದಲ್ಲಿ ನಿಂತನು. ನಂದಿಯು ರಥದೊಡನೆ ಶಿವನನ್ನ ಕರೆದುಕೊಂಡು ಹೋಗಿ,

ಆ ರಥವನ್ನು ಬಾಣನಿಗೆ ಕೊಟ್ಟಿನು. ಲಂಬಿಯು ಬಾಣಕೃಷ್ಣರ ನಡುವೆ
ಮತ್ತೆ ನಗ್ನಾಗಿ ನಿಂತಳು. ಬಾಣನೂ ಸ್ಥಂದನೆ ತಮ್ಮನು. ಆದರೂ
ಕೃಷ್ಣನು,

ಕೃತಪ್ಪ ದ್ವಿಭಾಹುಂ ತಂ ಬಾಣಂ ಭಿನ್ನತಾಬುನಿವದ್ವಮುಂ ।
ಶುನಃಕರಾಗ್ರೀ ಕೃಷ್ಣಸ್ಯ ಚಕ್ರಂ ಪಾರ್ವತಂ ಸುದರ್ಶನಂ ||

ಬಾಣನಿಗೆ ಎರಡೇ ಕೃಗಳಾಲಿದ್ದವು. ರಣದಲ್ಲಿ ಬಿದ್ದ ಬಾಣನೇಡಿಗೆ ನಂದಿಯು
ಶಿವನನ್ನು ಕೊಂಡೊಯ್ದಿನು. ಶಿವನು ಬಾಣನನ್ನು ಹರಿಸಿ ಅವನಿಗೆ ಅಮೃ
ತಕ್ವವನ್ನೂ ವಿದ್ಯಾಪವಡಿಗದ ದೇಹವನ್ನೂ ದಯವಾಲಿಸಿದನು.

ಕೃಷ್ಣನಾರದರು ಅನಿರುದ್ಧನ ಕಡೆಗೆ ಹೋದರು. ಗರುಡನನ್ನು ಕಂಡ
ಕೂಡಲೇ ಅನಿರುದ್ಧನನ್ನು ಸುಶ್ರೀದ ನಾಗಗಳು ಕಳಚಿಬಿದ್ದವು. ಉಣಾನಿ
ರುದ್ಧರ ವಿವಾಹವು ಅಲ್ಲಿಯೇ ಜರುಗಿತು. ಶರಣ ಬಂದ ಕುಂಭಾಂಡನಿಗೆ
ಆ ರಾಜ್ಯವು ದೊರೆಯಿತು. ಗರುಡನ ಹೇಳೇರಿ ಎಲ್ಲರೊಡನೆ ಕೃಷ್ಣನು
ದ್ವಾರಕೆಗೆ ತೆರಳಿದನು. ದಾರಿಯಲ್ಲಿ ವರುಣನು ಬಾಣನ ಗೋವುಗಳನ್ನು
ಇಟ್ಟಿ ಕೊಂಡುದನ್ನು ಕಂಡು ಅವನ ಸಂಗಡ ಕೃಷ್ಣನು ಯಂದ್ಧ ಹೋಡಿ
ದನು. ವರುಣನು ಬಾಣನಿಗೆ ಪಾರಣಾಂಶಕ ಸಮಯವನ್ನು ಕೊಟ್ಟಿದು
ಕೃಷ್ಣನಿಗೆ ತಿಳಿದ ಕೂಡಲೇ, ಅವನು ಮರಳ ವರುಣನಿಗೆ ಗೋವುಗಳ
ಸೊಷ್ಟಿಸಿ ಮುಂದೆ ಸಾಗಿದನು. ದ್ವಾರಕೆಯಲ್ಲಿ ವಧೂವರಂಗೆ ಸ್ವಾಗತವಾಗಿ,
ಎಲ್ಲರೂ ಸುಖದಿಂದ ಇರತ್ತೊಡಗಿದರು.

ಲ ಮೋಹನನಂತರಿಂಗಿಣಿಯೊಳಿಗಿರುವ ಕಡೆ.

ಕನಕದಾಸರು ಮೋಹನನಂತರಿಂಗಿಣಿಗಾಗಿ ಓದಿರಬೇಕಾದ ಕತೆಗಳ ಸಾರಾಂಶ ವನ್ನು ವಿವರಿಸಲಾಯಿತು. ಇಲ್ಲಿ, ದಾಸರ ಕೃಷ್ಣ ಚರಿತ್ರೆಯ ಕತೆಯನ್ನು ಬರೆಯಲಿದೆ. ಆ ಎಲ್ಲ ಮೂಲ ಗ್ರಂಥಗಳನ್ನು ಮುಂದಿಟ್ಟುಕೊಂಡು ಕೂಲಂಕವವಾಗಿ ಓದಿದರೆ, ಅವುಗಳೊಳಗೆ ಕತೆಗಳಲ್ಲಿಯೂ ತರಂಗಿಣಿಯೊಳಗೆ ಚರಿತ್ರೆಯಲ್ಲಿಯೂ ಅನೇಕ ಸಾಮ್ಯವೈವಮ್ಯಗಳಿರುವುದು ಕಂಡು ಬರುವುದು. ಅವುಗಳನ್ನೇಲ್ಲ ಇಲ್ಲಿ ವಿವರಿಸುವುದು ಅಸಾಧ್ಯ. ಅದುದರಿಂದ, ದಾಸರು ಮಾಡಿಕೊಂಡ ಮಾರ್ಪಾಟುಗಳು ಕೇಲಮಟ್ಟಿಗಾದರೂ ತಿಳಿಯಬೇಕೆಂದು, ಆ ಕತೆಗಳ ಸಾರಾಂಶವನ್ನು ಕೊಡಲಾಯಿತು. ಅವುಗಳಿಂದ ದಾಸರ ಕೈವಾಡದ ದಿಗ್ಂಡ್ರೀನವಾದರೆ, ಸಾಕು.

ಒಂದು ದಿನ ಕೃಷ್ಣನು ರುಕ್ಷಿಣಿಯೊಡನೆ, ಅಂತಃಪುರದಲ್ಲಿ, ವಿನೋದ ದಿಂದ ಮಾತಾಡುತ್ತೇ ಕುಳಿತಿದ್ದನು. ಆಗ್ಗೆ ದಾಸಿಯರು ಶ್ರೀದಾವಿಹಂಗಮ ಗಳನ್ನು ಅವರ ಮುಂದೆ ತಂದಿರಿಸಿದರು. ಆಗ ಪಕ್ಷಿಗಳು ತಮ್ಮ ಶಿಶುಗಳಿಗೆ ಗುಟುಕು ಕೊಡುವುದನ್ನು ರುಕ್ಷಿಣಿಯು ನೋಡಿದಳು.

ತಂಗಡಲೆಯ ಮೆಯ್ಯಿ ನೀರನೂಡಿಸುತ್ತೇ ವಿ | ಹಂಗ ಸಂತೋಷದಿ ತಮ್ಮ |
ಮುಂಗಟ್ಟಿದ ಮುದ್ದು ಮರಿಗಳೆ ಗುಟುಕೇಯಿ | ಕಂಗೊಳಿಸಿತು ರುಕ್ಷಿಣಿಗೆ ||

ತನಗೂ ಮಗುವಾಗಬೇಕೆಂಬ ಬಯಕೆಯು ರುಕ್ಷಿಣಿಯಲ್ಲಿ ಅಂಕುರಗೊಂಡಿತು. ಆಕೆಯು ಕೃಷ್ಣನಿಗೆ ಮಗನನ್ನು ದಯಪಾಲಿಸಬೇಕೆಂದು ಬೇಡಿಕೊಂಡಳು. ರುಕ್ಷಿಣಿಗೆ ಪ್ರದ್ಯಮನ್ನೆನೆಂಬ ಮಗನು ಹುಟ್ಟಿದನು. ಹೆತ್ತು ಹತ್ತು ದಿವಸಗಳ ಲ್ಲಿಯೆ ಶಂಬರನೆನೆಂಬ ದೈತ್ಯನು ಆ ಮಗನನ್ನು ಕದ್ದೂರ್ಯು ಒಂದು ಜಲಾಶಯದಲ್ಲಿ ಒಗೆದನು.

ಈ ತರಳನ ಮದ್ವಾಸಿ ಬಾಹುಣಹತ್ಯಾ | ಪಾತಕವನು ಕಟ್ಟಿ ಕೊಳಲು |
ಏತಕೆ ತನ್ನ ತಾನೇ ಸಾಯಲೆನುತ್ತೇ ಕೈ | ಸೋತಂತೆ ಬಿಸುಟನಿಧಿಯಲಿ ||

ಪ್ರದ್ಯಮನ್ನು ಕಾಮನ ಅವತಾರ. ಹೀಂದಕೊ೦ನ್ನು ತಾರಕನ ಉಪ ಟಳವಾಗಲು ಬ್ರಹ್ಮನು ಸಾರಾಯಣನೆಡೆಗೆ ಹೋಗಿ ದೂರ ಹೇಳಿದನು..

“ ಶಿವನಿಂದ ಹುಟ್ಟಿದ ಮಗನಿಂದ ತಾರಕನ ಲಯವಾಗುವುದು ” ಎಂದು ದು
ನಾರಾಯಣನು ಅಂತಧಾರ್ ನನಾದನು. ಮಹಿಳಾನು ಶಿವನನ್ನು ಬಾಧಿಸಿದಲ್ಲಿ
ಪಾರ್ವತಿಗೆ ಮಗನು ಹುಟ್ಟಿವನು, ಎಂದು ಅಂದು ಬೃಹತ್ತನು, ಕಾಮನೀಡಿಗೆ
ಹೋಗಲಿಕ್ಕೆ ಬೃಹಸ್ಪತಿಯನ್ನು ನೇಮಿಸಿದನು. ಬೃಹಸ್ಪತಿಯು ಕಾಮನನ್ನು
ಕೊಂಡಾಡಿ, ಶಿವನನ್ನು ಕಾಡಲು, ಅವನನ್ನು ಹುರಿದುಂಬಿಸಿದನು. ಕಾಮನು
ಶಿವನ ತಪೋವನದ ಮೇಲೆ ಸಾಗಿಹೋದನು. ಕಾಮನ ಹಾವಳಿ,

ಮಧುಮಾಸವಲ್ಲ ವಸಂತ ಬಂದಿದೆ ನೋಡಿ | ವಿಧುವು ಮಾಡಿತು ರಾತ್ರಿಯಲ್ಲಿ|
ಇದು ಮದನೋತ್ವತವೆಂದು ಮುನೀಂದ್ರರು | ವಧುಗಳನಮರ್ಪಿದರು ||
ಚಟುಲಕಾಮೋದ್ದೀಪನದಿಂದೆ ಕಡುಧೂತ್ | ವಟ್ಟಿಗಳಂಸಿ ಕುವರಿಯರ |
ಬಟ್ಟಿನೊಲೆಗಳ ಕೈದುಡಿದುದು ಕೇಳಿಲೆ | ನಿಟಿಲಾಕ್ಷ ತಪದಿರ್ ಬನದಿ ||
ನನೆಗೋಲನುಪಟಳದಲಿ ಭ್ರಾಂತಿಗೊಂಡಿರ್ | ವನಚರ ಪೂರ್ಕಂಪಗೆಯ |
ಕೊನೆಗಳ ಮುರಿಡಲಂಜಿ ತಾಪಸರೆಲೆ | ವನೆಗಾತಿಯರನಪ್ಪಿದರು ||

ಶಿವನು ಸಿಟ್ಟಾಗಿ ಕಾಮನನ್ನು ಕೆಂಗಡಿಗಳ್ಲಿನಿಂದ ಸುಟ್ಟು ಬೂದಿ
ಮಾಡಿದನು. ರತ್ನಯು ವಿರಹದಿಂದ ಚೆಂದು ಮನೆಮಾರುಗಳನ್ನು ತೊರೆದು
ಅಲೆದಾಡತೊಡಿದಳು. ಶಂಬರಾಸುರನ ಪಟ್ಟಣಕ್ಕೆ ಬಂದು ಅವನ ಮನೆ
ಯಲ್ಲಿ ಬಾಣಸಗಿತ್ತಿಯ ಕೆಲಸ ಹಿಡಿದಳು. ಒಂದು ದಿನ ಶಂಬರನ ದೂತರು
ಒಂದು ವಿನಾವನನ್ನು ಹೆಚ್ಚುವಾಗೆ ಅದರ ಹೊಟ್ಟಿಯೋಳಗಿಂದ ಒಂದು
ಕೂಸು ಬಂದಿತು. ಅದರ ಮೇಲೆ ರತ್ನಯ ಪ್ರೀತಿ ಕೂತಿತು. ಒಬ್ಬ ದಾಸಿಯು
ಆ ಶಿಶುವನನ್ನು ಹೆತ್ತಳೆಂದು ಶಂಬರನಿಗೆ ಹೇಳಿ, ಅದನ್ನು ಕಾಪಾಡಲು ಅಪ್ಪಣಿ
ದೊರಕಿಸಿದಳು. ಆ ಬಾಲಕನು ನೀರೆತ ಮೇಲೆ ಶಂಬರನಿಂದ ಯುಥ್ಫಾವಿದ್ದೆ
ಯನ್ನು ಕಲಿತು, ಅವನನ್ನೇ ಸಂಹರಿಸಿದನು. ಆ ಮೇಲೆ ರತ್ನಪ್ರದ್ಯಮನ್ನರು
ದ್ವಾರಕೆಗೆ ಬಂದರು. ಅವರನ್ನು ವಿಜೃಂಭಣಿಯಿಂದ ಮನೆದುಂಬಿಸಿಕೊಳ್ಳು
ಲಾಯಿತು. ಆವರೀವರಿಗೆ ಅನಿರುದ್ಧನೆಂಬ ಮಗನು ಹುಟ್ಟಿದನು.

ಮತ್ತೊಂದೆದೆಯಲ್ಲಿ, ಬಾಣನೆಂಬ ದೈತ್ಯನು ಮಾರ್ಪಾಲೆತಿದ್ದನು. ಆವನ
ನೆಲೆವೀಡು ಶೋಣಿತಪುರ. ಬಾಣಾಸುರನಿಗೆ ಉಪಯೋಂಬ ಚೆಲುವೆಯಾದ
ಮಗಳಿದ್ದಳು. ಒಂದು ದಿನ ಆಕೆಯು ಕನಸು ಕಂಡು ಅದರಲ್ಲಿ ಅನಿರುದ್ಧ

ನೋಡನೆ ವಿಕರಿಸಿದಂತಾಯಿತು. ಅದನ್ನು ಆಕೆಯು ತನ್ನ ತಂಡೆಯ ಮಂತ್ರಿಯಾದ ಕುಂಭಾಂಡನ ಮಗಳಿಗೆ ಹೇಳಿದಳು. ಕುಂಭಾಂಡನ ಮಗಳು ಉಷೇಯ ಜೀವದಗೆಳತಿ. ಆಕೆಯು ಚಿತ್ರಲೇಯಲ್ಲಿ ನಿಪುಣಿಗಳ್ಳಿದ್ದು. ಆಕೆಯ ಹೆಸರು ಚಿತ್ರಲೇಖಿ. ಚಿತ್ರಲೇಖಿಯು ದೇವದಾನವನುಷ್ಟರೆ ಮುಂತಾದ ವರ ರೂಹಂಗಳನ್ನು ತೆಗೆದು ಉಷೇಗೆ ತೋರಿಸಿದಳು. ಉಷೇಯು ಅನಿರುದ್ಧನ ಚಿತ್ರವನ್ನು ನೋಡಿ ಲಜ್ಜಿತಳಾದಳು. ಚಿತ್ರಲೇಖಿಯು ಅಂದುದು,

ಕದ್ದೈಸದೆ ನೋಡು ಸ್ಕರನಬಾಯೋಳಗುಚೆ | ಬಿದ್ದಂತೆ ಪಡಿಯಚ್ಚುವಡೆದ |
ಮುಗಾಧಿಸ್ವದೆ ಕಮನೀಯರೂಪನನನಿ | ರುದ್ಧನ ನೋಡಿಂದಳಬಲೆ ||

ಆ ಮೇಲೆ ಚಿತ್ರ ಲೇಖಿಯು ಆಕಾಶಮಾರ್ಗವಾಗಿ ದ್ವಾರಕೆಗೆ ಹೋಗಿ, ಉಷೇಯ ವೃತ್ತಾಂತವನ್ನು ಅನಿರುದ್ಧನಿಗೆ ಅರುಹಿ, ಅವನನ್ನು ಶೋಣಿತ ಪುರಕ್ಕೆ ತಂದು ಉಷೇಯ ಅಂತಕ್ಕಿಫರದಲ್ಲಿ ಇಳಿಸಿದಳು. ಉಷೇಯು ಒಬ್ಬ ಯುವಕನೊಡನೆ ಸರಸವಾಡುತ್ತಿರುವಳಿಂಬ ಸುದ್ದಿಯು ಬಾಣಾಸುರನಿಗೆ ತಲುಪಿತು. ನಾರದನು ಬಾಣನನ್ನು ಮತ್ತಿಪ್ಪು ಕೆರಳಿದನು. ನಾರದನು ಬಾಣನಿಗೆ ಅಂದುದು,

ಕೇಳಿದೊಡಾಂ ಹೇಳಿಪೆ ಕೇಳು ನಿನಗೀ | ವೇಳಿಯೋಳ ತಲೆಗುತ್ತಲಹುದು |
ಭಾಳಾಕ್ಕುನ ಸದ್ಭೂತನಂದನೇಯತ್ತ ಸೂಕ್ತಯಾಗಿಪ್ರಾದು ಸುಖವೆ ||

ಬಾಣನು ಕೋಪಗೊಂಡುದುದನ್ನು ಕಂಡು ನಾರದನು ಉಷೇಯೊಡನೆ ಸರಸ ವಾಡುವವನ ಪರಿಚಯ ಮಾಡಿಕೊಡುವನು,

ಹೋಕ್ಕವನಾರೆಂಬುದ ಕೇಳು ಹೇಳುವೆ | ರಕ್ಕಸ ನೈರಿಯ ನೊಮ್ಮೆ |
ಕಕ್ಕಸ ನಿನಗೀದು ಹವಣಲ್ಲಭೇದಿಸೆ | ವೆಕ್ಕಸವಹಂದಿನಗುತೆ ||

ಬಾಣನು ಅನಿರುದ್ಧನೊಂದನೆ ಕಾಳಿಗ ಮಾಡಿ, ಅವನನ್ನು ಬಂಧಿಸಿದನು. ಆ ಸುದ್ದಿಯನ್ನು ನಾರದನು ಕೃಷ್ಣನಿಗೆ ತಿಳಿಸಿದನು,

ಕೃಷ್ಣನು ಚಪ್ಪನ್ನು ಕೋಟಿಯಾದವರೊಡನೆ ಗರುಡನನ್ನೇ ರಿ ಶೋಣಿತ ಪುರದ ಮೇಲೆ ಸಾಗಿಹೋದನು. ಬಾಣನು ಕಡುತರ ಶಿವಭಕ್ತನು. ಬಾಣನ ಭಕ್ತಿಗೆ ಮೆಚ್ಚಿ ತಿವನು ಶೋಣಿತಪುರವನ್ನು ಕಾಯುತ್ತಿದ್ದನು. ಶಿವಕೊಂಗಳ ಯುದ್ಧವಾಯಿತೆ. ಶಿವಗಣ-ವಿಷ್ಣುಗಣಗಳ ನಿಕರದ ಕಾಳಿಗನೆಸಿಗು.

ವಣ್ಣಮಿ—ಪ್ರದ್ಯಮ್ಮನ್ನ, ಗರುಡ—ನಿವಿಲು, ಗರುಡ—ನಂದಿ, ಬಲರಾಮ—ಗಣ
ಪತಿ, ತಿವ—ಕೌರಿ, ಕುಂಭಾಂಡ—ಬಲರಾಮ, ಕೊನೆಗೆ ಕೃಷ್ಣ—ಬಾಣಾಸುರರ
ಕಾಳಿಗಗಳಾದ್ದುವು. ಬಾಣನ ಒಂಬ್ರೀನೂರ ತೊಂಬತ್ತೀಂಟು ನಿಡುದೋಳಿಗಳು
ಕತ್ತುರಿಸಿದುವು.

ಇಡಿಕಿರಿದೊಂಬ್ರೀನೂರ ತೊಂಬತ್ತೀಂಟು | ನಿಡುದೋಳಿ ಕತ್ತುರಿಸಿದುವು ||
ಶಿವನು ಭಕ್ತುನಿಗಾಗಿ ಮಧ್ಯಸ್ಥನಾಗಿ ಕಾಳಿಗವನ್ನು ನಿಲ್ಲಿಸಿದನು,

ರಕ್ಷಸನೆರಡು ತೋಳಿ ಕಡಿದವೆನೆಂದು | ಜಕ್ಕುವ ಪುನರಪಿತುಡುಕೆ |
ಮುಕ್ಕಣ್ಣನೈತರುತ್ತಬಯವೀರಿಗಢ್ಣ | ಹೊಕ್ಕನು ವಂಧ್ಯಸ್ಥನಾಗಿ ||

ಶಿವನು ತನಗೂ ಕೃಷ್ಣನಿಗೂ ಭೇದವಿಲ್ಲಿಂದು ಬಾಣನಿಗೆ ಸೂಚಿಸಿದನು.
ಬಾಣನು ಅದನ್ನು ಮನಗಂಡು ತನ್ನ ಮಗಳಾದ ಉಷ್ಣಯನ್ನು ಅನಿರುದ್ಧನಿಗೆ
ಕೊಡಲು ವಾಗ್ದಾನ ಮಾಡಿದನು. ತನ್ನ ಮಂತ್ರಯೋದನೆ ವಿವಾಹ
ಸಮಾರಂಭವನನ್ನು ನೆರವೇರಿಸಬೇಕೆಂದು ಹೇಳ, ಹರಿಯ ನಿರೋಪಪಡಿದು
ಶಿವನ ಸಂಗಡ ಕೈಲಾಸಕ್ಕ ತೆರಳಿದನು.

ಅರಳಿದ ಚೆಳ್ಳಾವರೆಗಣ್ಣನ ಕೂಡೆ | ಮರಳ ಧೂಜಂಪಿ ಮಾತನಾಡಿ |
ಇರಲುರಿಗಣ್ಣನ ರಹಿತಬಾಹನಕೊಂಡು | ತೆರಳಿದ ಕೈಲಾಸಪುರಕೆ ||

ಕೃಷ್ಣನು ಉಷಾನಿರುದ್ಧರನ್ನು ಯಾದವರೆನ್ನೂ ದ್ವಾರಕೆಗೆ ಕರೆದುಕೊಂಡು
ಹೋಗಿ ಅಲ್ಲಿ ವಿವಾಹಸಮಾರಂಭವನನ್ನು ಜರುಗಿಸಿ, ಅವರೊಡನೆ
ಸೌಖ್ಯದಿಂದ್ದನು.

೬. ತರಂಗಿಣಿಯನ್ನು ಕೇಳಿದ ವ್ಯಕ್ತಿ.

ಕನೆಕದಾಸರು ಕಾಗಿನೆಲ್ಲಿಯ ಅದಿಕೀಶವನ ಗುಡಿಯಲ್ಲಿ ಒಬ್ಬ ಸೂಕ್ತಿಯನ್ನಿಟ್ಟುಕೊಂಡು ಇದ್ದರಿಂಬ ಒಂದು ಕತೆಯು ಕೆಲ ಜನರ ಭಾಯಿಯಲ್ಲಿಂಟು. ಅದುದರಿಂದ ದಾಸರು ಬೆದ್ದಿಗಾರರಾಗಿದ್ದರೂ, ಇಲ್ಲವೋ, ಎಂಬುದನ್ನು ತಿಳಿದುಕೊಳ್ಳುವದು ಮಹತ್ವವಾಗಿದೆ. ತರಂಗಿಣಿಯನ್ನು ಬರೆಯುವಾಗೆಯೇ ಅವರು ‘ದಾಸ’ ರಾಗಿದ್ದರು. ಸೂಕ್ತಿಯನ್ನಿಟ್ಟು ದಾಸರನ್ನು, ವಾಸರಾಯರು ಪುರಂದರದಾಸರು ಮೊದಲಾದ ದಾಸರು, ಹೊಗಳಿದು ದೇಕೆ? ವಾದಿರಾಜರು ಕನೆಕದಾಸರನ್ನು ತಮ್ಮ ಶಿವ್ಯರನ್ನಾಗಿ ವಾಡಿ ಕೊಂಡುದೇಕೆ? ಈ ವಿವಯವನ್ನು ವಿಚಾರಿಸಿದರೆ, ದಾಸರ ಸಂಬಂಧ ದಲ್ಲಿರುವ ಆ ಕತೆಯು ಕಲ್ಪನೆಯ ಮಾತೆಂಬುದು ಮನವರಂತೆಯಾಗುವುದು. ಬಹು ದಿವಸ ರೂಢಿಯಲ್ಲಿರುವ ಮಾತನ್ನು ಅಲ್ಲಗಳಿಯ ಬೇಕಾದರೆ, ಆದನ್ನು ಸಸ್ತಮಾಣವಾಗಿ ಅಂಡಿಸಬೇಕಾಗುವುದು. ಮೋಹನತರಂಗಿಣಿಯಲ್ಲಿಯೇ ಆ ವಿವಯವಾಗಿ ಬಲವಾದ ಪ್ರಮಾಣಗಳವೇ. ಆದರೆ ಓದಿ ಮಾತಾ ದುವರಾರು?

೨. ಕಾಗಿನೆಲ್ಲಿಯೋಳಗೆ ದಾಸರ ಜೊತೆಯಲ್ಲಿ ಒಬ್ಬ ಹೆಣ್ಣುಮಗಳಿದ್ದ ದೇನೋ ನಿಜ. ಆ ಹೆಂಗಸು ಯಾರೆಂಬುದನ್ನು ತಿಳಿದುಕೊಳ್ಳುವಾ. ತಮ್ಮ ಮೋಹನತರಂಗಿಣಿಯನ್ನು ದಾಸರು ಆಕೆಗೆ ಹೇಳಿದಂತೆಯೂ ಆಕೆಯು ಅದನ್ನು ಕೇಳಿದಂತೆಯೂ ಬರೆದಿರುವರು.

ಕೃತವೇಣ ಕನೆಕದಾಸೋತ್ತಮ ಕೇಳುವ | ಇತಿ ಸುಜ್ಞಾನ ವಧೂಟಿ |

ತರಂಗಿಣಿಯನ್ನು ಕೇಳಿದ ಹೆಣ್ಣುಮಗಳು ಬುದ್ಧಿ ವಂತಿಯಾಗಿದ್ದಳು. ಆಕೆಯು ಗುಣವಂತಿಯು; ಭಕ್ತಿಪುರಸ್ತರವಾಗಿ ಕೃಷ್ಣಚರಿತ್ಯನ್ನು ಆಲಿಸುವವರು, ಜತೆಯಗಲದೆ ನೈಸ್ಯಂತ ಕೇಳುವ ಗುಣಾ | ನೈತೆಯರ ತೋರಾಯತಾಪ್ರಾ ||

ಮೇಲಾಗಿ ಆಕೆಯು ಹೆಂಗುಸರಜಾತಿಗೆ ಅಧಿದೇವತೆ ಯಂತಿದ್ದಳು,

ಮಹಿಳೆ ಜನ್ಮದ ತಪಸಿನ ಫಲವಿದ್ಯಾದ್ವೀ | ವಾಸುದೇವನ ಪುಣ್ಯ ಕಥೆಯ |

ಲೇಸು ಬರಂತಿ ಸಾನಿನಗುಸಿರುವೆಹೆಂ | ಗೂಸುಗಳಿದೇವಿಕೇಳು ||

ಗುಣಾನ್ಯತೆಯಾಗಿರುವಂತೆ, ಆಕೆಯು ತೆಲುವೆಯೂ ಇಡ್ಡಳಂ, ವರ್ಣಸಿತಕ್ಕು
ಆಕೆಯ ಎಲ್ಲ ಅಂಗಗಳನ್ನೂ ದಾಸರು ಸವಿಕಟ್ಟಾಗಿ ಹೊಗಳಿರುವರು,
ಮದನಾಗಮದ ಶ್ರೀಕಾರದಂತಿರ್ವಂ | ಸುದತಿ ನಿನ್ನ ಯ ಶೋರ್ತಂಗಳಿಗೆ ||
ಬಧನಂಡವಿನ ಚನ್ನೆ ಭಾವಿನಿಯರ ರನ್ನೆ | ಕೊಡನೊಲೆ ನೆಹ್ನೆ ಪೂಗಹ್ನೆ |
ಸಜಗರದಿಂದ ನಿನ್ನ ಕರ್ಣಕ ಕಡುರುಚಿ | ವಡಿಷುವೆ ಹೇಳ ಮೇಲ್ಲಿ ತೆಯು ||

ಅ. ದಾಸರು, ತಮಗೂ ಆ ಹೆಂಗಸಿಗೂ ಇರುವ ಸಂಬಂಧವನ್ನೂ
ಹೇಳಿರುವರು. ಅದು ಹೇಗೆಂದರೆ,

ನಾರೀನರನಾಂತ ಪೆದೆವಾಸಕೆ ಸಿಕ್ಕೆ | ತೋರಿಯ ಬಿಲ್ಲಾಸದಂತೆ |
ವಾರಿಜಗಂಧಿ ಕೇಳಾ ನಿನಗಾನೊಳಗಾಗಿ | ಸಾರಸತ್ಯಾತ್ಮಿಯ ವಿಶ್ವರಿಪೆ ||

ಇದಕ್ಕೂ ಒಂದು ಹೆಚ್ಚಿ ಮುಂದೆ ಸಾಗಿ, ದಾಸರು, ಸ್ವಷ್ಟಿಗೊಳಿಸಿರುವ
ದೇನಂದರೆ,

ಕಕ್ಕುಸವೆತ್ತು ಕಾವಿನಿಯರ ಕಂಡು ಕ | ಣಿ ಕ್ಕುದಂತಿನ್ನೆ ಚಿತ್ತವನು |
ಅಕ್ಕೊತ್ತಿಗೊಂಡ ಭಾವಿನಿ ರನ್ನೆ ಲಾಲಿಸು | ಸಕ್ಕರೆಯಂತ ಮಾತುಗಳ ||

ಇಂತಹ ಸಂಬಂಧವುಳ್ಳವಳಿಗೆ ದಾಸರು ಸಂಬೋಧಿಸಿದುದು,
ಲೀಲೆಗಾತಿಯರ ಮಸ್ತಕದಲಿ ಮೇರೆವಪ್ಪಾ | ಮಾಲೆ ಮದ್ದಲ್ಲಿಬೆ ಕೇಳು |
ಅ ಹೆಣ್ಣುಮಗಳು ದಾಸರಿಗೆ ಸಂಬೋಧಿಸಿದುದು,
ವಾಣಿಯಧವನೆಂಬ ವ್ಯವಹಾರಿಪಟ್ಟಿಯ | ಗೋಣಿಯೊಳ್ಳುಂಬಿದ ರತ್ನ |
ಓಣಿಯೊಳ್ಳಲ್ಲಿದಂತಿದೆ ನಿನ್ನ ಕೃತಿಯೆಂಬ | ಮಾಣಿಕ ಮನ್ಮಹನೋನಾಥ ||

ದಾಸರು ಆ ಹೆಂಗಸಿಗೆ “ ಮದ್ದಲ್ಲಿಬೆ, ” ಎಂಬುದೂ, ಆಕೆಯು ದಾಸರಿಗೆ
“ ಮನ್ಮಹನೋನಾಥ ” ಎಂದು ಸಂಬೋಧಿಸಿಂಬುದೂ ಅವರೀರು ಗಂಡ
ಹೆಂಡರಾಗಿದ್ದುದನ್ನು ಸ್ವಷ್ಟಿಗೊಳಿಸುತ್ತಿವೆ. ಮತ್ತಿಂದಂದೆಡೆಯಲ್ಲಿ ದಾಸರು
ಆಕೆಗೆ “ ಮಡದಿ, ” ಯೆಂದು ಕರೆದುದೂ ಉಂಟು.

ಬಡಲಾಂತು ಹರಿಯ ಕೇರ್ತನೆಗೆಯ್ಯದ ಜಿಹ್ವೆ | ಕಡಲ ನಾಲಗೆಯಾಗಿಹಂಡೆ |
ಮಡದಿ ಕೇಳದರಿಂದೆ ಕೃಷ್ಣ ಚರಂತ್ರನ | ತಡೆಯದೆ ನಿನಗೆ ವಿಶ್ವರಿಪೆ ||

ಇ. ದಾಸರು ತಮ್ಮೀರಿಗೆ, “ ರಹಿತ ಪ್ರಪಂಚೆ ” ಎಂದು ಅಂದಿರುವರು. ಆಕೆಯು ಸಂಸಾರದಲ್ಲಿ ಆಸಕ್ತಿಯನ್ನು ತೊರೆದವಳಾಗಿರಬೇಕು; ಇಲ್ಲವೇ, ಪ್ರಪಂಚದ ವಿಸ್ತಾರವಿಲ್ಲದವಳು (ಮತ್ತು ಇಲ್ಲದವಳು) ಆಗಿರಬೇಕು; ಇಲ್ಲನೇ, ಅವೇರಡೂ ಪರಿಸ್ಥಿತಿಯುಳ್ಳವಲಿರಬೇಕು. ಈ ಸಾಧ್ಯತ್ವಯು ಗಂಡನೊಡನೆ ಕಾಗಿನೆಲ್ಲಿಯಲ್ಲಿ ಆದಿಕೇಶವನ ಗುಡಿಯೊಳಗೆ ನೆಲಿಸಿರಬಹುದು. ದಾಸರ ಒಂದು ಕೀರ್ತನೆಯಲ್ಲಿರುವುದು,

ನಮಗೆಲ್ಲ ಮನೆಗಳಯ್ಯ ನಾರಾಯಣ |

ಕಮಲ ಬ್ರಹ್ಮಾಂಡಕೋಣಿ ಒಡಲೊಳು ತಾಳಿದ ಇಂಥ ರಮಾಧವ |.

ನಿಮಗೆ ನೀರೊಳು ವಾಸವಾಯಿತು || ಪ ||

ಇಂತಿಂಥವರ್ಗಲ್ಲ ಮನೆಯಿಲ್ಲದಿರಲು |

ಕೂತು ಜನಕ ನಿನ್ನ ನುನಯದಿಂದಲಿ ನಿ |

ಶ್ರೀಂತ (ವಾಗಿಕಾಗಿ) ನೆಲೆಯಾದಿಕೇಶವ ನಿ |

ಶ್ರೀಂತನಾಗಿ ನಿಮ್ಮ ಗುಡಿಯಲಿಪ್ಪವೆನು ||

ಈ ಪ್ರಮಾಣಗಳನ್ನು ಹೇಳಿದರೂ ಎರಡು ಶಂಕೆಗಳು ಉಳಿಯುತ್ತವೆ (೧) ದಾಸರ ಮದದಿಯು ಕಾವ್ಯಸೃಷ್ಟಿಯವಳು. (೨) ತಾವಿಟ್ಟುಕೊಂಡ ಸೂಕ್ತೆಯ ವಿಷಯದಲ್ಲಿ ಜನರು ತಮ್ಮನ್ನು ದೂರಿಕೊಳ್ಳಬಾರದೆಂದು, ದಾಸರು ಅವಳಿಗೆ ಮದದಿಯೆಂದು ಸಂಬೋಧಿಸಿ, ತಮ್ಮ ವೈಗುಣ್ಯವನ್ನು ಈ ರೀತಿಯಾಗಿ ಬಚ್ಚಿಟ್ಟರು.

೧. ತಮ್ಮ ಹೆಂಡತಿಯನ್ನು ತೊರೆದಾಗಲಿ, ಇದ್ದ ಹೆಂಡತಿಯು ಮಂಡಿದಾಗಲಿ, ಇಲ್ಲವೇ, ಹೆಂಡತಿಯೆ ಮೂಲತಃ ಇಲ್ಲದಾಗಿಯಾಗಲಿ, ವೈರಾಗ್ಯ ಶಾಲಿಗಳಾದ ದಾಸರು, ಏಕಾಕಿಯಾಗಿದ್ದರೆ, ಕಾವ್ಯದಲ್ಲಿ ಆಕೆಯನ್ನು ಸೃಜಿಸಿ ಅವಳಿಡನೆ ಶೃಂಗಾರದ ಸರಸಮಾತುಗಳನ್ನಾಡುವ ಪ್ರಯೋಜನವಾವುದು? ದಾಸರು ತಮ್ಮ ಕಾವ್ಯವನ್ನು ಬೇರೆ ರೀತಿಯಿಂದ ಹೇಳಬಹುದಾಗಿತ್ತು. ದಾಸರು ಹಾಗು ಅವರ ಹೆಂಡತಿ ಇವರ ನಮುವಿನ ಪ್ರಶ್ನೆಗೂ ಇತ್ತರಗಳ ಭಾಗವು ಇಲ್ಲಿದ್ದರೆ, ಕಾವ್ಯಕ್ಕೆ ಸ್ವಾನತೆ ಬರುವಂತಿರುವದಿಲ್ಲ.

(೨) ಕನಕದಾಸರು ಸೂಕ್ತೆಯನ್ನಿಟ್ಟುಕೊಂಡದ್ದೇ ನಿಜವಾಗಿದ್ದರೆ, ಸುಮ್ಮನೆ ಕೂಡ್ರುಬಕ್ಕೆದಾಗಿತ್ತು. ಒಂದೆರಡು ಸ್ಥಳಗಳಲ್ಲಿ ಪರಂಚಿಕವಾದ

ತಮ್ಮ ಕೊರತೆಯನ್ನು ಕಾವ್ಯದಲ್ಲಿ ಬರೆದು ಸಾಡೆಲ್ಲ ಹರಡಿ ಆಡಿಕೊಳ್ಳುವಂತೆ
ನಗೀಡಾಗುತ್ತಿರಲ್ಲ !

ಕಲಿಯುಗದ ಮಹಿಮೆಯನು ಕಂಡಮ್ಮನೇಳುವೆನು || ಪ ||

ಕಮಲನಾಭನಕ್ಕಪೆಯ ಪಡೆದವರು ಕೇಳ || ಅ ||

ನೇಳ ನೇಳಿಗೆ ಬರುವ ಹೆಂಡತಿಗೆ ಲೆಕ್ಕಿಸದೆ |

ಸೂಕ್ತಿಯನು ಮೆಚ್ಚಿ ಕಾಲವ ಕಳೆವರಯಾ ||

ಕಲಿಯುಗದ ಮಹಿಮೆಯಲ್ಲಿ ಬೆದೆಗಾರಿಕೆಯನ್ನು ಹಾಕಿ ಹೆಳದ
ಮಹಾನುಭಾವರಾದ ಕನಕದಾಸರು ಪರೋಪದೇಶದಲ್ಲಿ ಪಾಂಡಿತ್ಯವನ್ನು
ತೋರಿಸಿರುವುದುಂಟೇ ? ಆಧ್ಯಾತ್ಮಿಕ ಉನ್ನತಿಯನ್ನು ಪಡೆದ ದಾಸರು
ಸೂಕ್ತಿಗೆ ಮನಸೋತು ಅವಳಿಂದನೆ ಒಗೆತನಗ್ರೇದರೆಂಬುದು, ಕಟ್ಟು, ಕತೆ;
ನೀಲಿ ಕೆಟ್ಟು ಮಾತು !

೧೦ ಮೋಹನತರಂಗಿಣಿಯನ್ನು ರಚಿಸಿದ ಸ್ಥಳ.

ಕನಕದಾಸರು ತಮ್ಮ ಮೋದಲಿನ ಕಾವ್ಯವಾದ ಮೋಹನತರಂಗಿಣಿಯನ್ನು ಎಲ್ಲಿ ಬರೆದರೆಂಬುದನ್ನು ತಿಳಿದುಕೊಳ್ಳುವುದು ಕುಶೂಹಲದ ವಿವರ. ದಾಸರ ಕೃತಿಗಳೊಳಗಿನ ಒಂದು ವೈಶಿಷ್ಟ್ಯವೆಂದರೆ, ಅವರು ರಚಿಸಿದ ಕಾವ್ಯಜಿಳಲವೆ ಪದದಲ್ಲಿ ಅದನ್ನು ಬರೆದ ಸ್ಥಳದ ಜಿಲ್ಲಾವೆ ಆ ಸ್ಥಳದ ದೇವರ ನಾಮು ನಿರ್ದೇಶ ಮಾಡುವುದು. ಕೆಲವೆಡೆಯಲ್ಲಿ ಸ್ಥಳ ಹಾಗೂ ದೃವತಗಳನ್ನು ಹೇಳಿ ದುದೂ ಉಂಟು. ಹಾಗಾದರೆ ತರಂಗಿಣಿಯನ್ನು ರಚಿಸಿದ ಸ್ಥಳವಾವುದು? ಗ್ರಂಥಾವತಾರದಲ್ಲಿ ದಾಸರನ್ನು ವುದು,

ಶ್ರೀಗಿರಜೇಶ್ವರನಾತ್ಮಾಭಿರಾಮ ಸ | ದ್ವಾಗೀಶಪಿತಪರಂಥಾಮ |
ಕಾಗಿನೆಲೆಯರಂಗ ಸುರಸಾವಭೌಮ ಸು | ತಾಗಿ ಪಾಲಿಸೋ ಪೂಣಿಕಾಮ ||
ಜ್ಞಾಲ್ಲಿ ದಾಸರು ಸ್ಥಳದ ನಿರ್ದೇಶ ಮಾಡಿ ಅಡಿಕೇಶವನ ಹೆಸರನ್ನು ಬಿಟ್ಟು
ರಂಗನ ಹೆಸರನ್ನು ಹೇಳಿರುವರು. ರಂಗ ಹಾಗೂ ಅಡಿಕೇಶವ ನಾಮಗಳು

ವಿಷ್ಣುವಿನವೇ; ಆ ಮಾತು ಬೇರೆ. ಸ್ಥಳನಾಮಗಳು ಬೇರೆ ಬೇರೆಯಾದಲ್ಲಿ ಸ್ಥಳದ ನಿರ್ದೇಶದಿಂದಲೇ ಆ ಸ್ಥಾನವನ್ನು ಗೊತ್ತುಪಡಿಸಬಹುದು! ತರಂಗಿಣಿಯ ಕೊನೆಯಲ್ಲಿ ದಾಸರು ಬರೆದು,

ಯೋಗಿಹೃತ್ಕಮಲಾಸನ ದೃಕ್ಕಾಮಾರಂ | ರಾಗಿಪಭೋಗದೇವೀಂದ್ರ |
ಕಾಗಿನೆಲೆಯ ನರಸಿಂಹಾದಿಕೇಶವ | ನಾಗಿಪ ಜನಮನೋರಥವ ||

ಇಲ್ಲಿ ದಾಸರು ಕಾಗಿನೆಲೆಯನ್ನೂ ಅಲ್ಲಿಯ ಅದಿಕೇಶವನನ್ನೂ ನಿರ್ದೇಶಿಸಿರುವರು. ಆದರೆ, ಅದಿಕೇಶವನ ಹೆಸರು ನರಸಿಂಹದೇವರ ನಾಮದೊಂದಿಗೆ ಸಮಾಸರೂಪದಲ್ಲಿ ಉಪಯೋಗಿಸಲಾಗಿದೆ. ನರಸಿಂಹನ ಹೆಸರನ್ನು ಅದಿಕೇಶವನ ಮೊದಲಿಡುವುದರಲ್ಲಿ ಏನಾದರೂ ಪ್ರಯೋಜನವಿರುವುದೋ? ಅಥವಾ ದಾಸರು ತಿಳಿಯದೆ ಒಂದೇ ದೇವರ ಎರಡು ಹೆಸರುಗಳನ್ನು ಹಾಕಿ ಪ್ರಯಾಸಬಟ್ಟೆ ಶ್ರೀಲೋಕವನ್ನು ಪೂರ್ತಿಗೊಳಿಸಿರುವರೋ? ಆ ಸಮಾಸದ ಅಥವಾದರ್ಶ, “ನರಸಿಂಹನೇ ಆಗಿರುವಂತಹ ಕಾಗಿನೆಲೆಯ ಅದಿಕೇಶವನು” ಎಂದಾಗುತ್ತದೆ. ಕಾಗಿನೆಲೆಯ ಅದಿಕೇಶವನಿಗೂ ನರಸಿಂಹನಿಗೂ ಸಂಬಂಧವೇನು? ಈ ವಿವಯವನ್ನು ತಿಳಿದುಕೊಳ್ಳಬೇಕಾದರೆ, ಕಾಗಿನೆಲ್ಲಿಗೆ ಹೋಗಿ ಅಲ್ಲಿಯ ಅದಿಕೇಶವನ ಗುಡಿ ಹಾಗೂ ಅಲ್ಲಿಯ ದೇವಸ್ಥಾನದ ಸಂಪೂರ್ಣದಾಯಗಳನ್ನು ವಿಚಾರಿಸಬೇಕಾಗುತ್ತದೆ. ಅದಿಕೇಶವನ ಗುಡಿಯ ಜೊತೆಯಲ್ಲಿಯೆಂಬ ಬಳಬದಿಗೆ ನರಸಿಂಹನ ದೇವಾಲಯವಿದೆ. ಕಾಗಿನೆಲ್ಲಿಯಲ್ಲಿ ನರಸಿಂಹನಿಗೇ ಸಂಭಂಧವನ್ನು ತೆಗೆದುಕೊಂಡು, ಅದಿಕೇಶವನ ದರ್ಶನಕ್ಕೆ ಹೋಗುವ ವಾಡಿಕೆಯುಂಟು. ಸ್ನೇಹದ್ವೀ ಮೊದಲಾದ ವಿವಯಗಳಲ್ಲಿ ನರಸಿಂಹನಿಗೇ ಅಗ್ರಸ್ಥಾನ. ಕಾಗಿನೆಲ್ಲಿಯ ಅದಿಕೇಶವನ ದೇವಸ್ಥಾನಕ್ಕೆ “ಶ್ರೀಲಕ್ಷ್ಮೀನರಸಿಂಹಾದಿಕೇಶವ ದೇವಸ್ಥಾನ” ನೆಂದು ಇನಾಮಿನ ಭೂಮಿಗಳಿರುತ್ತವೆ. ದೇವಸ್ಥಾನದ ಮಹಾದ್ವಾರಕ್ಕೆ ಎದುರಾಗಿ ಶ್ರೀಲಕ್ಷ್ಮೀನರಸಿಂಹನ ಗುಡಿಯಿದೆ. ಅದಿಕೇಶವನ ದೇವಾಲಯವು ಮಹಾದ್ವಾರದ ಎದುರಿನಲ್ಲಿಲ್ಲ. ಇದರಿಂದ ತಿಳಿಯುವುದೇನಂದರೆ, ನರಸಿಂಹನು ಅದಿಕೇಶವನಿಗಿಂತ ಹಳೆಯವನು. ಅದುದರಿಂದ ದಾಸರು ಈ ತಾರತಮ್ಯವನ್ನು ತಿಳಿದು, “ಕಾಗಿನೆಲೆಯ ನರಸಿಂಹಾದಿಕೇಶವ” ನೆಂದು ಬರೆದಿರುವರು.

ನರಸಿಂಹನ ವರದಿಂದ ತಾವು ಮೋಹನತರಂಗಣಿಯನ್ನು ಬರೆದೆನೆಂದು
ದಾಸರು ಹೇಳಿರುವರು. ದಾಸರ ಮುಡದಿಯ ಮಾತು,

ಪರಿಸಿದ ಕೃತಿಯಲ್ಲ ಕೃತವೇಳಲಮ್ಮತದ | ಘುಟಿಕೆಯಂತಿದೆ ನಿನ್ನ ಕವಿತೆ |
ಫಾಟಿಸಿತು ಸರಕಂರಿರವನ ಕರುಣದಿ | ತುಟಿಬಿಜ್ಞಿ ವೇಳು ಮೇಲ್ಲಿತೆಯ ||
ಪಾರಸಿಂದೆನಿವಿಳ ಚಿತ್ರಾರ್ಥಗಭಿತಭಾವ | ಲೇಸನೆ ಹರಕೊಟ್ಟ ವರದಿ |
ತ್ರಾಸಿಂದೆ ಶೂಗಿದ ಮಣಿಯನೆ ಮಜ್ಜೀವಿ | ತೇಶ ವಿಸ್ತುರಿಸು ಮೇಲ್ಲಿತೆಯ ||
ದಾಸರೇ ಒಂದೆಡೆಯಲ್ಲಿಂದುದು,

ರಷಪೂರಿತ ಸುಪ್ರಬಂಧವಿಲಕ್ಷಣ | ವೇಸೆವಂತೆ ವೇಳು ಹೈದನು |
ಹಸನಾದುದೆಂದು ಯೋಗ್ಯರು ತಲೆದೂಗಲು | ಉಸಿರುವೆ ಹರಕೃಪೆಯಿಂದ ||
ಮೇಲಣ ಎರಡೂ ಶೈಲೀಕರಣಲ್ಲಿ ಹೇಳಿದ ‘ಹರ’ ಶಬ್ದದಲ್ಲಿ ‘ನರಹರ’
ಎಂಬ ಅರ್ಥವಿರುವುದೆಂದು ತಿಳಿಯಬೇಕು.

ಮತ್ತೊಂದೆಡೆಯಲ್ಲಿ, ದಾಸರು ಅನ್ನುವುದೇನಂದರೆ,
ಕೃತವೇಳ ಕನಕದಾಸೋತ್ತಮ ಕೇಳಿವ | ಖತಿಸುಜಾಣನ ವಧೂಟಿ |
ಕೃತಗೆ ಕರ್ತನು ಕಾಗಿನೆಲೆಯಾದಿಕೇಶವ | ಕೃತಕೇಳುರೆ ಪುಣ್ಯವಹುದು ||
ಕಾಗಿನೆಲೆಯ ಆದಿಕೇಶವನು ಮೋಹನತರಂಗಣಿಯನ್ನು ಬರೆಯಲು ಪ್ರೇರಿಸಿ.
ದನೆಂದು ದಾಸರು ಮುಕ್ತಕಂಠವಾಗಿ ಹೇಳಿರುವರು.

ನರಸಿಂಹನ ವರ, ಹಾಗೂ ಆದಿಕೇಶವನ ಪ್ರೇರಣೆ, ಇವುಗಳಿಂದ
ತಿಳಿಯುವುದೇನಂದರೆ, ನರಸಿಂಹನ ಆಧ್ಯಾತ್ಮತೆಯಲ್ಲಿ ರಾಘವಾಸ್ತವಿಗಳ
ವ್ಯಾಸಂಗವಾಡಿ, ಪ್ರತಿಭಾಶಾಲಿಗಳಾದ ದಾಸರು ಕಾವ್ಯವಾಣಿಯನ್ನು
ಸಂಪಾದಿಸಿದರು. ಆದುದರಿಂದಲೇ, ಆವರು ಆ ವಾಣಿಯಿಂದ ಮೊದಲು
“ನರಸಿಂಹಸ್ತವ” ವನ್ನು ಉಸಿರಿದರು! ಆ ಮೇಲೆ, ಆದಿಕೇಶವನ ಪ್ರೇರಣೆ
ಯಿಂದ ಮೋಹನತರಂಗಣಿಯನ್ನು ರಚಿಸಿದರು! ತರಂಗಣಿಯು ಕಾಗಿನೆಲೆ
ಯಲ್ಲಿಯೆ ರಚಿತವಾಯಿತೆಂಬುದು ಸೂರ್ಯನ ಪ್ರಕಾಶದಷ್ಟು ಸ್ವಷ್ಟವಿದೆ.

ಗಗ. ರುಕ್ಷಿಣೀಶವಿಜಯ ಮತ್ತು ಮೋಹನತಂರಗಿಣೆ

“ಶ್ರೀವಾದಿರಾಜಸ್ವಾಮಿಗಳವರು ಕನಕದಾಸರ ಗುರುಗಳು; ಆವರು ರುಕ್ಷಿಣೀಶವಿಜಯನೆಂಬ ಸಂಸ್ಕೃತ ಶಾಸ್ತ್ರವನ್ನು ರಚಿಸಿದರು” ಎಂದು ಹೇಳಲಾಯಿತು. ರುಕ್ಷಿಣೀಶವಿಜಯಕ್ಕೂ, ಮೋಹನತರಂಗಿಣಿಗೂ ಏನಾದರೂ ಸಂಬಂಧಭ್ರಿಯವುದೋ, ಇಲ್ಲವೋ ಎಂದು ಕುಶಾಹಲವುಂಟಾಗುವುದು ಸ್ವಾಭಾವಿಕ. (೧) ರಾಜರ ಆ ಶಾಸ್ತ್ರದಲ್ಲ, ಶ್ರೀಕೃಷ್ಣನ ಜನ್ಮದಿಂದ, ರುಕ್ಷಿಣಿಯೊಡನೆ ಅವನ ಮದುವೆಯ ವರೀಗರುವ ಕಿರಿಯನ್ನು ನಿರೂಪಿಸಲಾಗಿದೆ. ಆದುದರಿಂದಲೇ, ಆ ಶಾಸ್ತ್ರಕ್ಕೆ “ರುಕ್ಷಿಣೀಶವಿಜಯ,” ಎಂಬ ಹೆಸರು. (೨) ರುಕ್ಷಿಣೀಶವಿಜಯವು ಪಾಂಡಿತ್ಯಪ್ರಚುರವಾದ ಶಾಸ್ತ್ರವು. ಅದರಲ್ಲಿ ಶಬ್ದಾಲಂಕಾರಗಳೂ ಅಥಾಲಂಕಾರಗಳೂ ತುಂಬಿಕೊಂಡಿವೆ. ಅದರೊಳಗಡಿ ವರ್ಣನೆಗಳು ಕವಿಸಮಯಕ್ಕೆ ಒಳಪಟ್ಟವೇ. ರುಕ್ಷಿಣೀಶವಿಜಯವು ಪಂಡಿತರ ಗಾಗಿ ಬರೆದ ಶಾಸ್ತ್ರ. (೩) ರಾಜರು ಸನ್ಯಾಸಿಗಳು. ಆವರ ಶಾಸ್ತ್ರದಲ್ಲಿ ಭಕ್ತಿರಸಕ್ಕಾಷ್ಟೇ ಮಹತ್ವದ ಸ್ಥಾನ. ಶ್ರೀಗಾರಾದಿ ರಸಗಳಿಲ್ಲವೆಂತಲ್ಲ. ಉಳಿದ ರಸಗಳು ಆ ಶಾಸ್ತ್ರದಲ್ಲಿ ಆನುವಂಗಿಕವಾಗಿ ನೆಲಿಸಿಕೊಂಡಿವೆ.

ಕನಕದಾಸರಿಗೆ ದುಕ್ಕಿಣೀಶವಿಜಯವು ಪರಿಚಿತವಿರಲಿಕ್ಕೇ ಬೇಕು. ಆದರ ಪ್ರತ್ಯೇಕ ಪ್ರಮಾಣಗಳನ್ನು ದಾಸರ ಶಾಸ್ತ್ರಗಳಲ್ಲಿ ತೋರಿಸಲಿಕ್ಕಾಗುತ್ತದೆ. ದಾಸರು ಅನುವಾದಕರಲ್ಲ. ಪ್ರಮಾಣಶಾಸ್ತ್ರಗಳನ್ನು ಪರಿಶೀಲಿಸಿ, ಮನನೆ ಮಾಡಿ, ಆ ಮೇಲೆ ಸೂರ್ಯಾತ್ಮಗೊಂಡ ನುಡಿಯಿಂದ ದಾಸರು ತಮ್ಮ ಶಾಸ್ತ್ರವನ್ನು ಉಸಿರಿದರು. ಈ ವಿವರಗಳಲ್ಲಿ ದಾಸರೆ ನುಡಿದುದು,

ನೇನೆಯಲಾತ್ಮನೋಳಿಸಿದ ಮಾತ ನಾಲಗೆ | ಗೊನೆಯಲ್ಲಿ ವಿಸ್ತರಗೆಯ್ದೂ |

ಇನಿಯಳಿ ಕೇಳಾ ನಿನ್ನ ಕರ್ಣರಸಾಯನ | ವೆನಲುಸಿರುವೆನಿಕ್ಕೆತಯ ||

ರುಕ್ಷಿಣೀಶವಿಜಯಕ್ಕೂ ಮೋಹನತರಂಗಿಣಿಗೂ ಬೇರೊಂದು ಬಗೆಯಲ್ಲಿ ಸಂಬಂಧವಿರುವುದನ್ನು ತೋರಿಸಬಹುದು. (೪) ಮೋಹನತರಂಗಿಣಿಯೊಳಗಿನ ಕೃಷ್ಣಚರಿತ್ರೆಯು ಕೃಷ್ಣ-ರುಕ್ಷಿಣಿಯರ ವಿವಾಹೋತ್ಸರದ ಒಗೆತನದಿಂದ ನಾರಂಭಾಗಿ ಉಷಾನಿರುದ್ದರ ಮದುವೆಯಿಂದ ಕೊನೆಗಾಣತ್ವದೆ. (೫) ತರಂಗಿಣಿಯ ಪಂಡಿತರಿಗೂ ಪಾಮರಿಗೂ ಶಿಳಯತಕ್ಕಂತಹ ಕನ್ನಡ

ಶಾಸ್ಯವು. ಅದರಲ್ಲಿ ಕೇವಲ ಪಂಡಿತರಿಗಷ್ಟೇ ಗಮ್ಯವಾಗುವ ಅಲಂಕಾರಗಳಲ್ಲ. ತರಂಗಿಣಿಯು ಪಾದುಗಬು; ಅದು ನಾಲಗೆಗೆ ಸುಲಭವಾಗುವಂತೆ, ಹೆಣ್ಣು ಮಕ್ಕಳಲ್ಲಿಯೂ ರೂಢಿವಾಗಿರುವ ಸಾಂಗತ್ಯದ ಮಟ್ಟಿನಲ್ಲಿದೆ. ಅದರೊಳಗಿನ ನುಡಿಯು ಆ ಕಾಲದ ಜನಪದ ಭಾಷೆ. (೫) ಮೋಹನತರಂಗಿಣಿಯ ರಚನೆಯ ಸಮಯದಲ್ಲಿ ದಾಸರು ಗ್ರಹಸ್ಥಾಶ್ರಮಿಗಳಾಗಿದ್ದರು. ಶೃಂಗಾರಾದಿ ನವರಾತ್ರಿಗಳನ್ನು ವಿಸ್ತರಿಸಲು ಅಧಿಕಾರವುಳ್ಳವರು. ಅದುದರಿಂದ ತರಂಗಿಣಿಯ್ಲಿ ಶೃಂಗಾರವೀರಾದಿರಾತ್ರಿಗಳಿಗಲ್ಲ ಸಂಪೂರ್ಣ ಅವಸರವು ಮೊರೆತಿದೆ. ಕೆಲವೆಡಿಯಲ್ಲಿ ಶೃಂಗಾರ ರಸದ ಅತಿರೇಕವಾಗಿರುವುದೆಂದು ಹೇಳಬಹುದು !

ಆ ಮೂರೂ ವೃತ್ಯಾಸಗಳನ್ನು ಮನಗೊಂಡರೆ, ರುಕ್ಷಿಣೀಶವಿಜಯ ಮೋಹನತರಂಗಿಣಿಗಳು ಒಂದಕ್ಕೂಂದು ಪರಿಪೂರ್ವಕವಾಗಿರುವುವೆಂಬುದು ಕೆಂಡುಬರುವದುಂಟು. ಒಂದರೊಳಗಿರುವ ಕೊರತೆಯನ್ನು ಮತ್ತೊಂದು ತುಂಬಿ ತೆಗೆಯುತ್ತದೆ.

ಆ ಕಾವ್ಯಗಳಲ್ಲಿ, ಮೊದಲಿನದು ಯಾವುದೆಂಬುದು ಮತ್ತೊಂದು ಪ್ರತ್ಯೇ. ರುಕ್ಷಿಣೀಶವಿಜಯದಿಂದ ಪ್ರಾರಂಭವಾದ ಕೃಷ್ಣಚರಿತ್ರೆಯು ಮೋಹನತರಂಗಿಣಿಯಿಂದ ಕೊನೆಗಾಣತ್ತದೆ. ರುಕ್ಷಿಣೀಶವಿಜಯದಲ್ಲಿ ಕೊನೆಗಂಡ ಕತೆಯ ಎಳೆಯು ಮೋಹನತರಂಗಿಣಿಯ್ಲಿ ಮೊದಲು ಬರುತ್ತದೆ. ವಾದಿ ರಾಜರು ದಾಸರ ಗುರುಗಳು. ವಯಸ್ಸಿನಲ್ಲಿಯೂ ಕನಕದಾಸರಿಗಂತ ಹಿರಿಯರು. ಅದುದರಿಂದ, ತಾವು ಪ್ರಾರಂಭಿಸಿದ ಕಾವ್ಯಮಯ ಕೃಷ್ಣಚರಿತ್ರೆಯನ್ನು ಸಂಸ್ಕೃತದಲ್ಲಿ ಬರೆದು, ಅದರ ಉತ್ತರಾಧಿಕಾರನ್ನು ಕನ್ನಡದಲ್ಲಿ ಬರೆಯಲು, ರಾಜರೆ ಕನಕದಾಸರಿಗೆ ಸೂಚಿಸಿರಬಹುದು. ಇಲ್ಲವೇ, ಅಧಿಕೃತಿನಿಂತ ರಾಜರ ಕೃಷ್ಣಚರಿತ್ರೆಯನ್ನು ಪೂರ್ತಿಗೊಳಿಸಬೇಕೆಂದು ದಾಸರೇ ಚೀಂಕ ಕಟ್ಟಿರಬಹುದು. ಕನಕದಾಸರು ಕೃಷ್ಣಚರಿತ್ರೆಯ ಉತ್ತರಾಧಿಕಾರನ್ನು ಕನ್ನಡದಲ್ಲಿ ಬರೆದ ಮೇಲೆ, ವಾದಿರಾಜರು, ಆ ಕತೆಯ ಪೂರ್ವಾಧಿಕಾರನ್ನು ಅದಕ್ಕೆ ಜೋಡಿಸಿದರೆಂಬ ವಿಚಾರಸರಣೆಯು ಯೋಗ್ಯವಾದುದಲ್ಲ. ಆತಹ ವಿಚಾರವೆಂದರೆ, ಬಸವನ ಮುಂದೆ ಬಂಡಿಯನ್ನು ಹೂಡುವ ಹಂಚಿಕೆ ! ಅದುದರಿಂದ, ಗುರುಗಳು ಹಿಡಿದ ಕಾಯೆವನ್ನು ಶಿಷ್ಯರಾದ ಕನಕದಾಸರು ಕೊನೆಗಣಿಸಿದರೆಂದೆನ್ನು ವ್ಯಾದೇ ಸಯುಕ್ತಕ.

೧೨. ತರಂಗಿಣಿ ಹಾಗೂ ಭರತೀಶವೈಭವ.

ರತ್ನ ಕರವಣಿಯು ಭರತೀಶವೈಭವವನ್ನು ಇನೆಯ ಶತಮಾನದಲ್ಲಿ ಮಧ್ಯದಲ್ಲಿ ಬರಿದನು. ಕನಕದಾಸರತ್ನ ಕರರು ಸಮಾಲೀನರು. ಎರಡೂ ಕಾವ್ಯಗಳು ಸಾಂಗತ್ಯದಲ್ಲಿವೆ. ಎರಡೂ ಮಹಾಕಾವ್ಯಗಳು. ಆದರೆ ರತ್ನ ಕರನು ಲಾಕ್ಷಣಿಕರನ್ನು ಲೇಕ್ಕಿ ಷದೆ, ಮಹಾಕಾವ್ಯದ ಎಲ್ಲ ಅಂಗಗಳು ತನ್ನ ಕಾವ್ಯದಲ್ಲಿ ಅಡಕವಾದರೆ, ಆದು ಬದನೆಕಾರ್ಯಾಗಬಹುದೆಂದು ಬಗೆದು, ವೃಂತಾಕಾರಕ ಕ್ಷೇತ್ರದಲ್ಲಿ, ದ್ವಾರಕಾಪಾಠವನ್ನು ನಿರ್ವಿಷಿದನು. ಎದೆಗಾರರಾದ ದಾಸರು ಈ ವಿಚಾರವಿಲ್ಲದೆ ಹಿಡಿನೆಂಟೊ ಲಕ್ಷಣಗಳೊಂದಿಗೆ ತರಂಗಿಣಿಯನ್ನು ರಚಿಸಿರುವರು. ರತ್ನ ಕರನು ಆಸ್ಥಾನಕವಿ, ನಾಗರಿಕಕವಿ. ಕನಕದಾಸರು ಜನಸಾಮಾನ್ಯರಕವಿ. ಭರತೀಶವೈಭವದಲ್ಲಿ ಕೆಲವೋಂದೇ ಪಾತ್ರಗಳನ್ನು, ಕೆಲವೋಂದೇ ಸಲ್ಲಿವೇಶಗಳನ್ನು, ಸಾಧ್ಯಂತವಾಗಿ, ಕುಸುರುಕುಸುರಾಗಿ ವರ್ಣಿಸಿದುದುಂಟು. ತರಂಗಿಣಿಯ ಧೀಯವು ಬೇರೆ. ಅದರಲ್ಲಿ ಎಲ್ಲ ವಿಷಯಗಳ ಸಮಾನೀಕಾರದುದು ಕಂಡುಬರುವದು. ತರಂಗಿಣಿಯು ದಾಸರ ಕಾಲದ ಕನಾಟಿಕದ ಕೈಸಿದಿ. ಚಿತ್ರರೂಪವಾಗಿ ಎರಡೂ ಕಾವ್ಯಗಳನ್ನು ತುಲನೆ ಮಾಡಿ ಹೇಳುವುದಾದರೆ, ಹೀಗೆನ್ನು ಬಹುದು—ಭರತೀಶ ವೈಭವವು ಒಂದು ಅಂದವಾದ ಚಿತ್ರಪಟ. ಅದರಲ್ಲಿ ಭರತೀಶ. ಅವನ ಕೆಲ ರಾಣಿಯರು, ಅವನ ಕೆಲ ಸಂಗಡಿಗರು, ರಾಜಭವನ ರಾಜಾಸ್ಥಾನ ಮೊದಲಾದ ಕೆಲವು ರೂಹುಗಳನ್ನು ರತ್ನ ಕರನು ಒಕ್ಕೆ ಕೈವಾಡದಿಂದ ತಿಳುವಾದ ಬಣ್ಣದಿಂದ ಕೂಲಂಕಷಣವಾಗಿ ಕುಸುರುಕುಸುರಾಗಿ ಬಣ್ಣಿಸಿರುವನು. ಅವುಗಳನ್ನು ಉದರೆ, ಬೇರೆ ವಿಷಯಗಳು ಬಿಡಿಬಿಡಿಯಾಗಿ ಮಸಕುಮಸಕಾಗಿ ಎದ್ದು ಕಾಣುವಂತಿಲ್ಲ. ತರಂಗಿಣಿಯು ಒಂದು ಬಣ್ಣದ ಪರದೆ. ಪರದೆಯ ತುಂಬೆಲ್ಲ ದಟ್ಟವಾದ ಎದ್ದು ಕಾಣುವ ಬಣ್ಣದಿಂದ, ರಾಜರು, ರಾಜ್ಞಿಯರು, ಮಂತ್ರಿಗಳು, ಮಂಡಳಿಕರು, ರಾಜಾಸ್ಥಾನಗಳು, ಪಟ್ಟಣಗಳು, ಕೋಟಿಗಳು, ಕೊತ್ತಳಗಳು, ಆಗಳಗಳು ಆಳ್ವೀಗಳು, ಉದ್ವಾಸನಗಳು, ವನಗಳು, ಶಾಲಿನುಡಿಗಳು, ಬೆಳ್ಳಬ್ಬಗಳು, ಕೆರಿಗಳು, ತೊರಿಗಳು, ಪರಿಗಾಲುವೆಗಳು, ಹೊಕಿಗಳು, ಪರವರ್ತಗಳು, ವಿನೇಂದಗಳು, ಕದನಗಳು, ವಿಧಿ ಸಮಾರಂಭಗಳು, ಇವೇ ಮುಂತಾದ ಚಿತ್ರಗಳನ್ನು

ಇರಿವೆಗೂ ಹೆಚ್ಚೆಯಿಡಲಿಕ್ಕೆ ಬಾರದಂತೆ ಬರಿದುದುಂಟು. ರತ್ನಾ ಕರನು
ಪಂಜರದೊಳಗಿರಿಸಿದು ಅರಗಳು. ಕನಕದಾಸರು ಕಾಡೊಳಗಿನ ಕನ್ನದವಕ್ಕೆ.
ರತ್ನಾ ಕರನು ಇಂಪಾದ ಶಬ್ದಗಳನ್ನು ಜಾಗರಾಕತೆಯಿಂದ ಆಯ್ದು ತೆಗೆದು,
ಪದ್ಯಗಳನ್ನು ರಚಿಸುವನು. ದಾಸರು ಅವಲಂಬಿಸಿದುದು ಕೇವಲ ಅಂತಹ
ಸ್ತುತಿF. ರತ್ನಾ ಕರನ ಕಾವ್ಯಲಕ್ಷರಿಯು, ಅಂದವಾಗಿ ನಿರ್ವಿಷಿದ ಕಲ್ಪಿತ್ತು
ನೆಲ್ಲಿ, ನಿರ್ದಿಷ್ಟವಾದ ದಾರಿಯಿಂದ, ಕೆಲವೆಡೆಯಲ್ಲಿ ರಾಜಭವನದಲ್ಲಿ, ಕೆಲ
ವೆಡೆಯಲ್ಲಿ ಉದ್ಯಾನದಲ್ಲಿ, ಕೆಲವೆಡೆಯಲ್ಲಿ ಸೋಧಾನದೊಂದಿಗೆ, ಕೆಲವೆಡೆಯಲ್ಲಿ
ಜಲಕ್ರೀಡೆಯ ಕೊಂಡಗಕೊಂದಿಗೆ, ತುಂಬಿತುಳುಕಿ, ಗಂಭೀರವಾಗಿ, ನೇರವಾಗಿ,
ಶಾಂತವಾಗಿ, ಹರಿಯುವುದು. ಕನಕದಾಸರ ವಾಗ್ಯ ರಿಯು, ಕೆಲವೆಡೆಯಲ್ಲಿ
ಕಾಲ ಹೊಳೆಯಾಗಿ ತಿಳಿಯಾಗಿ, ಮಂಡುಗಟ್ಟಿ ಸುಳಣಾಭಿಯಾಗಿ, ನೇರವಾಗಿ,
ಕೊಂಕುಕೊಂಕಾಗಿ, ದಾರಿಯೊಳಗಿನ ಕಲ್ಲುಗಳನ್ನು ದುವ್ಯಿತ್ತಿಕ್ಕೆ ಆಘ್ಯರಿಸಿ,
ತೆಗ್ಗಿನಲ್ಲಿ ಚಿಗಿದು ಜಲಪಾತವಾಗಿ, ಕೆಲವೆಡೆಯಲ್ಲಿ ಕಾನನದ ತರುಗುಲ್ಲು
ಗಳೊಂದಿಗೆ, ಕೆಲವೆಡೆಯಲ್ಲಿ ಪಟ್ಟಣಪಟ್ಟಗಳೊಳಗೆ ಸ್ವಷ್ಟಿಂದವಾಗಿ ನಿಸಗ್ರ
ಸುಂದರವಾಗಿ ಹರಿಯುವುದು. ಭರತೀಶವೈಭವವು ಮಾಗಿದ ಮಾವಿನ
ಗೊಂಟಲು; ಮೋಹನತ ರಂಗಿಣಿಯು ಪ್ರೋಂಬಾಕೆಯು ಗೊಷ್ಠಿ. ಮಾವಿನ
ರುಚಿ ಮಾವಿಗೆ! ಬಾಕೆಯ ರುಚಿ ಬಾಕೆಗೆ! ಎರಡೂ ಮಾದರಿಯ ಫಲಗಳು !!

ನಳೇ ಮೋದಲಾದವುಗಳು ಪಂಡಿತರನ್ನು ತಲೆದೊಗಿಸುವಂತಹವಿರುವುವು. ದಾಸರ ಕವಿತ್ವವನ್ನು ಸ್ವಲ್ಪದರಲ್ಲಿಯೆ ಮನಗಾಣಿಕೊಳ್ಳಬೇಕಾದರೆ, ಅವರ ನಳಜರಿತ್ಯಿಯನ್ನೊಂದರೀಕು. ನಳಜರಿತ್ಯಿಯು ದಾಸರ ಪರಿಪಕ್ಷ ಕಾಣು. ಮಾದರಿಯ ಚಿಕ್ಕ ಕತೆ.

ಮತ್ತೊಂದು ದೃಷ್ಟಿಯಿಂದ ನೋಡಿದರೆ, ನಳಜರಿತ್ಯಿಯು ಮೋಹನ ತರಂಗಿಣಿಯ ಪುನರಾವೃತ್ಯಿಯೆಂದು ಹೇಳಬಹುದು. ಮೇಲಾಗಿ, ತರಂಗಿಣಿಯಲ್ಲಿ ಹೆಚ್ಚೆ ಜ್ಞಾಗೆ ಕಂಡುಬರುವ ದಾಸರ ಉಕ್ಕುವ ಉತ್ಸಾಹವು, ನಳಜರಿತ್ಯಿಯಲ್ಲಿ ಬೆಳ್ತಿಗಾದುದು ಕಂಡು ಬರುತ್ತದೆ. ಆದಕ್ಕೆ ದಾಸರ ಪರಿಣತ ವಯಸ್ಸು ಮುಂತಾದವುಗಳು ಕಾರಣವಾಗಿರಬಹುದು. ಸುತ್ತಲಿರುವ ಸಮಾಜ ಹಾಗೂ ಸ್ವಷ್ಟಿಗಳೊಡನೆ ಬೆರಿತು, ಅವುಗಳನ್ನು ಮೋಹನತರಂಗಿಣಿಯಲ್ಲಿನಿವ್ಯಾಂಜಿ ವಾಗಿ ವರ್ಣಿಸಬಲ್ಲ ದಾಸರು, ನಳಜರಿತ್ಯಿಯಲ್ಲಿ ಕವಿಸಮಯಕ್ಕೆ ಕೊಂಡು ಮನ ಸೋತು ಅವೇ ಅನುಭವಗಳನ್ನು ಮಸಕುಮಸಕಾಗಿ ಒಳ್ಳೇ ಕಾವ್ಯಕಲೆಯಿಂದ ಬರೆದಿರುವರು. ಮೋಹನತರಂಗಿಣಿಯು ನವರಸಗಳಿಂದ ತುಂಬಿ ಬಸಿಯುತ್ತದೆ. ಆದರೆ, ನಳಜರಿತ್ಯಿಯಲ್ಲಿ ಕರುಣಾರಸವೇ ಮುಖ್ಯ.

ನಳಜರಿತ್ಯಿಯ ಆದಿಯಲ್ಲಿ, ಬೇಲೂರಿನ ಚೆನ್ನೆಕೇಶವನನ್ನು ವರಪುರದ ಚೆನ್ನೆಗರಾಯನೆಂದೂ ಅಂಶದಲ್ಲಿ ವರಪುರದ ಆದಿಕೇಶವನೆಂದೂ ದಾಸರು ಸ್ವರಿಸಿರುವರು. ಮೇಲಾಗಿ ನಳಜರಿತ್ಯಿಯು ಬೇಲೂರ ಚೆನ್ನೆಕೇಶವನ ಅಂಕಿತವಾಗಿ ಇದೆ.

ರಾಯರೊಳಗಗ್ಗೆ ಯನಹ ಕೌಂ |
ತೇಯನಿಗೆ ರೋಮಾಶ ಮಹಾಮುನಿ |
ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು ||
ಸ್ತ್ರೀಯದಿಂದಾಲಿಪುದು ಸುಜನರು |
ಶ್ರೀಯರಸ ವರಪುರದ ಚೆನ್ನೆಗ |
ರಾಯನಂಕಿತಮಾಗಿ ಹೇಳುವೆನ್ನೀ ಮಹಾಕಥೆಯ ||

ನಳಜರಿತ್ಯಿಯು ಬೇಲೂರಿನಲ್ಲಿ ರಚಿತವಾಯಿತು.

೧೫. ನಳಿಕರಿತ್ತು ನಲ್ಹೋವಾಮ್ಯಾನಗಳು

ನಲ್ಲೋವಾಖ್ಯಾನ ನಳಿಕರತ್ಸಿಗಳೊಳಗಿನ ಕಡೆಯ ಮುಖ್ಯಂತದಲ್ಲಿ
ಹೇಳತಕ್ತುಂತಹ ವ್ಯತ್ಯಾಸವಿಲ್ಲ. ಅದರೂ, ದಾಸರು ತಮ್ಮ ರಾಷ್ಟ್ರಕ್ಕೆ
ಕಡೆಯೀರಬೇಕೆಂದು ಚಿಕ್ಕಪುಟ್ಟ ಮಾರ್ಪಾರಿಶಿಗಳನ್ನು ಒದಗಿಸಿಕೊಂಡಿರು
ವರು. ಅಂತಹ ಬದಲಾವಣಿಗಳಲ್ಲಿ ಸಾಧಾರಣವಾಗಿ ಮೂರು ವಿಭಾಗ
ಗಳನ್ನು ಮಾಡಬಹುದು. ೧. ನಲ್ಲೋವಾಖ್ಯಾನದಲ್ಲಿರದ ವಿವರಗಳು.
೨. ನಲ್ಲೋವಾಖ್ಯಾನದಿಂದ ಪೂರ್ವಾಚ್ಯಂ ಪಟ್ಟ ವಿವರಗಳು. ೩. ನಲ್ಲೋ
ವಾಖ್ಯಾನದಲ್ಲಿ ಸಂಕ್ಷೇಪವಾಗಿರುವ ಸಂಗತಿಗಳನ್ನು ವಿವರವಾಗಿ ವರ್ಣಿಸಿದ
ವಿವರಗಳು.

ವಸುಧೀಪತಿ ಕೇಳಿಚರಿತ್ಯೆ |
 ನಿಷಧವೆಂಬಾ ಮಹಾಪುರ |
 ವೇಸೆದುದಗಟ್ಟತೆ ಗೋಪುರ ಪ್ರಾಕಾರ ಶಿಖರದಲ್ಲ ||
 ಏಂಸುನಿರತ್ಯ ಪ್ರಭೇಗಳಿರಂ |
 ಜಿಸುವ ದೇವಾಲಯಗಳದ್ದುವು |
 ವಸುಧೀಗಳ್ಯಾರಿಯನಿಸಿತಾ ಪುರವರಸ ಕೇಳಿಂದ ||
 ಮುರಿಮುರಿವ ಕೊತ್ತಳದ ಸಾಲಿನ |
 ಪರುಶವದ ಹುಲಿಮುಖಿದ ಬಾಗಿಲ |
 ಏಿರುವ ವಂಣಿವಜ್ರದ ಕವಾಟದ ಗಂಡವಟ್ಟಿಗೆಯ

ಉರುತರದ ವೇದಿಕೆಯ ಹೇಮದ |
ಮೇರವ ಸೋಪಾನಗಳ ನೆಲೆಯು |
ಪೂರ್ಗಿಗಳ ಮೇಲೆಸೆವ ಕಲಶದಕಾಂತಿ ರಂಜಿಸಿತು ||

ಮುಗಲ ತುಡುಕುವ ತೆನೆಗಳಾಳ್ಳೀ |
ರಿಗಳು ಪಾತಾಳಗಳ ಖಾತಗ |
ಇಗಳ ಬಳಸಿದ ಕೋಟಿ ಸುತ್ತಾವರಿಸಿದುನ್ನು ತದ ||
ಗಗನ ವೀಧಿಯ ತಾರಕೆಯ ವೋಲ್ |
ಸೋಗಲಿಂಸುವ ಕನ್ನು ಡಿಯ ಸಾಲೊಗ್ |
ಚಿಗಳ ರತ್ನ ಪ್ರಭಿಗಳಲಿ ರಂಜಿಸಿದುದಾನಗರ ||

ರವಿಶಶಿಯವೀಧಿಗಳ ಹೇಮದ |
ವಿವಿಧ ಮಣಿಭೂತಿಗಳ ಕಾಂತಿಯು |
ದಿನವನಹಣಿದುದು ರತ್ನನಿಜಯುದ ಭಸ್ರಭವನಿಕೆಯು ||
ಯುವತಿಯರ ಸಂಗಿತವೀಣಾ |
ರವದ ರಹಿಯಲಿ ಮನಕೆ ಸವಿದೋ |
ರುವ ಮಹಾರಚನೆಯಲಿ ಮೇರೆಮದು ನಿಷಧವರನಗರ ||

ವಸುಧೀಯಮರರು ಕೃತ್ಯಯರು ರಂ |
ಜಿಸುವ ವೈಶ್ವಾಚತುರ್ಭರನ್ನು ತ |
ಕುಶಲ ವಿದ್ಯಾಧಿಕರು ಕವಿಗಳು ಮಲ್ಲಗಾಯಕರು ||
ಅಸಮರಥಕರು ಸಮರದಲಿಸಾ |
ಹಸರು ಕರಿರಧತುರಗಷಾಯ್ಜಾ |
ವೆಸೆದುದಗಟಿತ ಚಾತುರಂಗದಿ ನಿಷಧವರನಗರ ||

‘ನಲೊಂವಾಖ್ಯಾನದಲ್ಲಿ ನಲವುಷ್ಣರರ ಯುದ್ಧದ ಸಂದರ್ಭವೇ ಇಲ್ಲ.
ಆದರೆ, ದಾಸರು, ಅವರೇನರ ನಡವೆ ಕಾಳಿಗವನ್ನು ಹಚ್ಚಿ, ವೀರರಷ
ಪ್ರಿಯರಾದ ತಮ್ಮ ಕಾಲದ ಜನರಿಗೆ ತಕ್ಕ ಅನ್ನವನ್ನು ನೀಡಿರುವರು.

ಹೊಕ್ಕು ರಾಹವದೊಳಗೆ ಮೊನೇಯಾ |
 ಇಕ್ಕು ರಿಸಿ ಬರೆ ಕಂಡು ಮಾರ್ಪಣೀ |
 ಜುಕ್ಕೆಗಳಲ್ಲಾ ಎನುತ ಹೊಯ್ದಿರು ಬೆರಿಸಿ ಪಟ್ಟಬಟ್ಟರ್ |
 ಇಕ್ಕಿದರು ಸುರಗಿಯಲ್ಲಿ ಕರಿಗಳ್ |
 ತಿಕ್ಕು ತಿವಿದರು ತೀರುಗಳ ಮುರಿ |
 ದಿಕ್ಕು ಪರಿಷ್ಠದೊಳೊರಿಸಿದರು ಕಾಲಾಳು ಮೂಡಲಿಸಿ |
 ಇಟ್ಟುಣಿಸಿ ಬಹೆತೇಜಿಗಳ ನೆರೆ |
 ಶಟ್ಟು ಖಂಡಿಸಿ ಸುಭಟ್ಟರನು ಬೇ |
 ಸ್ನೇಹಿ ತಿವಿದರು ಮನ್ನೆಯರು ಹದವರಿದು ನಾಯಕರ್ |
 ಹೊಟ್ಟುಗುಟ್ಟುದರರುಂಜಲ ಸಾ |
 ಲಿಟ್ಟುದವನಿಯೋಳಮವು ನೆರೆಜಗ |
 ಜಟ್ಟಿಗಳು ಶಾದಿದರು ರಣದಲ ಸುರರು ಬೆರಗಾಗಿ |
 ಇಡೆ ಸರಳಮಯವಾಯ್ತು ಕೆಂಡದ |
 ಮಳಿಗರೆದುದನೆ ಪುಷ್ಟಿ ರನ್ ಬಲ |
 ದೊಳಗೆ ಬಿದ್ದುದನೇಕರಿಪು ನೃಪಸ್ಸನ್ಯಸಾಗರವ್ |
 ಮಲೆತವರ ಶಿರಗಳನು ಖಂಡಿಸಿ |
 ತಲೆಯ ಸೆಂಡಾಡನು ರಥಿಕರ |
 ಬಲುಗುದುರೆ ಕಾಲಾಳು ನೆಗ್ಗಿತು ನಳನ ಶರಹತಿಗೆ |
 ತೆರಹುಗೊಟ್ಟೊಳ್ಳಹೊಗಿಸಿ ಸದೆದನು |
 ಬರಸಿದಲು ಒಡಿವಂತೆ ರಪುಬಲ |
 ಮಂರಿದು ನೀಂದುದು ಗಾಯವಡಿದರು ವೀರಪಟ್ಟಬಟ್ಟರು |
 ಹುರಿಯೋಡಿದು ಮೈದಿಗೆದು ನಲೆಣೈ |
 ಮಂರಿದು ಕೈದುವ ಬಿಷಟ್ಟು ಪಡಿನೊಗ |
 ದಿರುಹತೆಚ್ಚನು ಕೊಚ್ಚಿದನು ಪುಷ್ಟಿ ರನ್ ಚತುರ್ಬಲವ್ |
 ಮಂರನ ಹುತ್ತುವನೇರಿದರು ಸಂ |
 ಗರದಿ ಕೈದುವನಿಳಿಹಿ ಸಲೆ ಮೈ |
 ಮಂರಿದು ತೇಜಿಯನಿಳದು ರಾಸ್ತಾರು ಕೊರಳ ಸಲುಹೆನುತ್ತ |

ಕರವ ಮುಗಿದರು ಜೋಧರರು ಕೈ |
ಮರೆದು ಕರುಣದಿ ಗಾಯದಲಿ ನೋಂ |
ದೊರಲಿ ಬಾಯಿಲಿ ಬೀರಳನಿಟ್ಟುದು ವೈರಿಪಾಯದಳ ||

ನಳನು ಬೇಟಿಯಾಟಿವನ್ನು ಮುಗಿಸಿ ಒಂದು ಕೊಳನ ತೀರದಲ್ಲಿ ವಿಶ್ರಮಿಸುವಾಗ್ಗೆ, ಹಂಸವನ್ನು ಕಂಡನೆಂದು ನಳಜರ್ತೆಯಲ್ಲಿ ಹೇಳಿದೆ. ಬೇಟಿಯನ್ನು ವರ್ಣಿಸುವ ನಾಲ್ಕೆಟ್ಯಾದು ಪದ್ಯಗಳಿವೆ. ಈ ಸಂದರ್ಭದಲ್ಲಿ, ನಲೋ ಪಾಶ್ವನದೊಳಗೆ, ಬೇಟಿಯ ಸುದ್ದಿಯಿಲ್ಲ. ನೋಹನತರಂಗಿಣಿಯಲ್ಲಿ ಬೇಟಿಯ ವಿಸ್ತಾರವಾದ ವರ್ಣನೆಯಿದೆ. ಆ ಸ್ವಾಭಾವಿಕ ದೃಕ್ತಿವನ್ನು ನಳಜರ್ತೆಯೊಳಗನ ಬೇಟಿಗೆ ಹೋಲಿಸಿ ನೋಡಬಹುದು.

೨ (ಆ) ದಾಸರು ಭಾವಾಂತರಕಾರರಲ್ಲಿಂದು ಹೇಳಲಾಯಿತು. ಆದರೆ ಅನುವಾದದ ಒಂದೂ ಉದಾಹರಣೆಯು ದೂರೀಯ ವ್ಯಾಧಿಲ್ಲವೆಂತಲ್ಲ. ಅಂತಹ ಎರಡು ಅನುವಾದಗಳನ್ನು ನಳಜರ್ತೆಯಿಂದ ಉದ್ದೂರಿಸಲಿದೆ. ನಲೋಪಾಶ್ವನದಲ್ಲಿ, ದಮಯಂತಿಯನ್ನು ಉದ್ದೇಶಿಸಿ ಹಂಸಗಳು ನಡಿದುದು,

ತ್ವಂಚಾಪಿ ರತ್ನಂ ನಾರೀಜಾಂ ನರೀಷು ಚ ನಲೋವರಃ |
ವಿಶಿಷ್ಟಯಾ ವಿಶಿಷ್ಟೇನ ಸಂಗವೋ ಗುಣವಾನ್ವವೇತ್ |
ನಳಜರ್ತೆಯಲ್ಲಿ ನಳನನ್ನುದ್ದೇಶಿಸಿ,
ನಿಷ್ಣುರೂಪಿನ ಚೆಲುವ ನಳನ್ನುಂ |
ನುನ್ನುತದ ಸೌಂದರಿಯ ಜಗದೊಳ |
ಗಿನ್ನ ನಾ ಸರಿಕಾಣ ನಿಮಗವರಿಗೆ ಸನುನಹುದು ||
ನಳನನ್ನುದ್ದೇಶಿಸಿ,

ಪ್ರತಿಯೊಳಹ ಸತಿಯೊಳಗಮರಾ |
ವತಿಯೊಳಹ ಸ್ತ್ರೀಯರಲಿ ಮೇಜಾ |
ವಿತಳದೊಳಹ ನಾರಿಮರಲಿ ಪ್ರಿಸಿದೆನವಳಿಂಗೆ ||
ಪ್ರತಿಯ ಕಾಣಿನು ರೂಪದಲಿ ನೀ |
ನತಿ ಚೆಲುವ ನಿನಗನಳು ಪಾಸಟಿ |
ಸತಿಗೆ ನೀನೇ ರಮಣನ್ನುದೆಯಿತರರನು ಕಾಣ ||

ಕಾಕೋ೯ಟಿಕನು ನಲನಿಗೆ ಮಾಡಿದ ಉಪದೇಶ,

ಗಳ್ಳು ರಾಜನ್ನಿತಃ ಸೂತೋ ಬಾಹುಕೋಹಮಿತಿ ಬ್ರುವನ್ ॥

ಸಮಾಪಮೃತಪರಣ ಸ್ಯಾ ಸ ಹಿ ವೇದಾಕ್ಷಣ್ಸೈಪುಣಿವರ್ ॥

ಅಯೋಧ್ಯಾಂ ನಗರೀಂ ರಮಾಮಧ್ಯ ಸ್ವೇ ನಿಷಫೇಶ್ವರ ।

ಸ ತೇಷ್ಠದ್ಯುದಯಂ ದಾತಾ ರಾಜಾಕ್ಷಯುದಯೀನ ಸ್ವೇ ॥

ಇನವ ಕೇಳ್ಣಿ ಧರಿಗೆ ಖುತುಪ ।

ಣನು ಮಹಾರಾಜೀಂದ್ರ ಗುಣ ।

ಸಿಧಿಯಿನಕುಲಾಂಬಧಿಚಂದ್ರನಾತನ ಪುರವಯೋಧ್ಯೇಯದು ॥

ನಿನಗೆ ಬಹುದಕ್ಷರಹ್ಯದಯವಾ ।

ತನಲಿ ಸೀನವಗರ್ಹಕೃದಯವ !

ನನುಗೋಳಸು ಸಾಕಿಸ್ಯ ಚೀಂತಿಸಬೇಡ ಹೋಗಿಂದ ॥

ಇಲ್ಲಿ “ ಅಕ್ಷರಹ್ಯದಯದ , ” ಸಫದಲ್ಲಿ “ ಅಕ್ಷರಹ್ಯದಯ ” ವನ್ನು
ದಾಸರು ಬೇಕೆಂದು ಉಪಯೋಗಿಸಿರುವರು ! ಕನ್ನಡಭಾರತದಲ್ಲಿ, ‘ ಗೆಲಿದನು
ಪುಷ್ಟಳನ ವಿದ್ಯಾತಿಮಹಿಮೇಯಲಿ ’ ಎಂದು ಹೇಳಿರುವುದರಿಂದ, ದಾಸರು,
‘ ಅಕ್ಷರಹ್ಯದಯದ ’ ಸೂಚನೆಯನ್ನು ಕುಮಾರವ್ಯಾಸನಿಂದ ತೆಗೆದು ಕೊಂಡಿ
ರೆಬಹುದು,

ನಳಮಹೀಪತಿಯ ಕ್ಷಯಹ್ಯದಯವ ।

ತಳದು ಖುತುಪಣಾನಲಿ ಶಾಲವ ।

ಕಳದು ಗೆಲಿದನು ಪುಷ್ಟಳನ ವಿದ್ಯಾತಿಮಹಿಮೇಯಲಿ ॥

ಉ. (ಆ) ನಲನ್ಯಪನಲ್ಲಿ ಕಲಿ ಸೇರುವ ಸನಯವನ್ನು ಕುರಿತು
ನಲೊವಾಬ್ಯಾಸದಲ್ಲಿ ಇರುವುದು,

ಕೃತ್ವಾ ಮಾತ್ರಮುಪಸ್ತೃಶ್ಚ ಸಂಧ್ಯಾಮನ್ಯಾಸ್ತ ಸ್ವೇಷಧಃ ।

ಅಕ್ಷತ್ವಾ ಪಾದಯೋಶ್ಚಂತ್ರೈಂದ್ರಿಂ ತತ್ತ್ವಾನಂ ಕಲಿರಾವಿಶತ ॥

ನಳಚರಿತ್ಯಾಲ್ಲಿ,

ಒಂದು ದಿವಸದೊಳಾಗ ನೃಹನಿಗೆ |

ಒಂದುದಲ್ಲಾಚಪನ ಶಾಲದೊ |

ಖೋಂದು ಶುದ್ಧಾಚಪನವಿಲ್ಲದೆ ಮರೆದು ನೀಗುಂಡಿಯೆ ॥

ಇಂದು ನನಗಿದೆ ಸಮಯವೆಂದೂ |

ಸಂದರ್ಭದಲ್ಲಿ ಕಲಿಪುರಾವ ರಾಯನ |

ಸಂಧಿಸಿದ ವಿಧಿವಶವ ತಪ್ಪಿಸಲಾರಹವಣಿಂದ ||

ಭೀಮನ್ನು ಪಾಲನಿಗೆ, ದಮಯಂತಿಯೆಂಬೊಬ್ಬು ಮಗಕೂ ಮೂರು ಗಂಡು ಮಂಕ್ಕು ಈ ಇದ್ದರಿಂದು ಭಾರತದಲ್ಲಿ ಹೇಳಿದೆ. ನಳಜರಿತ್ತಿಯಲ್ಲಿ ಭೀಮನಿಗೆ ಗಂಡುಸಂತತಿಯಿರಲಿಲ್ಲವೆಂದೂ ದಮಯಂತಿಯೊಬ್ಬು ಶೇ ಮಗ ಕೆಂದೂ ಇದೆ.

ನಳನನ್ನು ಹುಡುಕುತ್ತ ಹಳುವಿನಲ್ಲಿ ಕಳವಳವಡುತ್ತ ಅಲೆದಾಡುತ್ತಿರು ವಾಗೆ ದಮಯಂತಿಯನ್ನು ಒಂದು ಹಾವು ಹಿಡಿದು ನುಂಗತೋಡಿತು. ಆಗ ನಲ್ಲಿಂದಾಯಾದಲ್ಲಿ, ದಮಯಂತಿಯು ತನ್ನ ಯೋಜನೆ ಮಾಡಿ, ಗಂಡನ ಸಂಗತಿಯನ್ನು ಸ್ತುರಿಸಿ ವಿಹ್ವಲಳಾಗುವಳು. ನಳಜರಿತ್ತಿಯಲ್ಲಿ, ದಮಯಂತಿಯು, ದೇವರನ್ನು ಪ್ರಾರ್ಥಿಸಿ ತನ್ನನ್ನು ಸಲುಹಬೇಕೆಂದು ಚೇಡಿ ಕೊಂಬುವಳು. ದಾಸರ ದಮಯಂತಿಗೆ ಕೊರತೆಯುಂಟಾಗಿದೆಯೆಂದು ಆನ್ನು ವರಿರಬಹುದು. ಆದರೆ, ದಾಸರ ದಮಯಂತಿಯು ಆವರ ಕಾಲದ ಮಾದರಿಯ ಹದಿಬದೆಯೆಂಬುದನ್ನು ಮರಿಯಕೂಡದು. ಹಾವಿನ ಬಾಯಿಯಲ್ಲಿ ಸಿಲುಕೆದಾಗೆ ತನ್ನನ್ನು ಸಲುಹಲು ದೇವರನ್ನು ಪ್ರಾರ್ಥಿಸಿರುವುದೇ ಸ್ವಾಭಾವಿಕ !

ಹಾ ರಮಣ ನಳನ್ನು ಪತಿ ತನ್ನನ |

ದಾರಿಗೊಪ್ಪಿಸಿ ಕಳೆದೆ ಹರಿ ಹರಿ |

ಕೂರ ಸರ್ವನ ಬಾಯ್ಗಿ ತುಕ್ತಾದೆನೆ ಜಗನ್ನಾಥ !

ಅರಿಗೊರಲುವೈನಿನ್ನು ಪ್ರಾಣವ |

ನಾರು ಕಾವರಕಟೆ ಬಿಡಿಸ್ತೇ |

ವಾರಿಜಾಕ್ಕೆ ಮುಕುಂದ ಸಲಹೆಂದೊರಲಿದಳು ತರಳೆ ||

ದಮಯಂತಿಯ ಆರ್ತಸ್ವರವನ್ನು ಕೇಳಿ, ಒಬ್ಬ ಬೇಡನು ಅಲ್ಲಿಗೆ ಬಂದು ಆಕೆಯನ್ನು ಹಾವಿನ ದವಡೆಯಿಂದ ಬಿಡಿಸುವನು. ಆ ಮೇಲೆ, ಆವನು ದಮಯಂತಿಗೆ ತನ್ನೊಡನೆ ಒಗೆತನಗ್ರೀಯಲಿಕ್ಕೆ ಕೇಳುವನು. ಭಾರತದ ದಮಯಂತಿಯು, ಆ ಶಬರನ ಮೇಲೆ ಸಿಟ್ಟಾಗಿ, ಅವನನ್ನು ಶಾಪ ಕೊಟ್ಟು ಸುಟ್ಟು

ಬಿಡುವಳು, ದಾಸರ ದಮಯಂತಿಯ ಮಾತು ಬೇರೆ, ಆಕೆಯು ವ್ಯಾಧಿನೆ ಸಂಗಡ ಯೆಕ್ಕಿವಾದವನ್ನು ಮಾಡಿ, ಬೆದರಿಸಿ, ಕಳುಹುವಳು. ಪುಳಿಂದನು ನಾಚಿ, ನಮಸ್ಕರಿಸಿ ಹೋಗುವನು.

ಒಂದು ದಿನ ಸಂಜೀಯ ಸಮಯದಲ್ಲಿ, ದಮಯಂತಿಯು, ಅಡವಿಯೊಳಗೆ ವರ್ತಕರ ಒಂದು ಗುಂಪನ್ನು ಕಂಡು, ಅವರ ಸಂಗಡ ಆ ರಾತ್ರಿ ಅಲ್ಲಿಯೇ ಉಳಿದಳು. ಕಾಡಾನೆಗಳು ಒಮ್ಮೆಲ್ಲೇ ಬಂದು, ಆ ವರ್ತಕರ ವಾಸಸ್ಥಾನದ ಮೇಲೆ ದಾಳಿ ಮಾಡಿ ಅವರನ್ನು ದಿಕ್ಕುಪಾಲಾಗಿ ಮಾಡಿದುವು. ಕಾಡಾನೆಗಳ ಈ ಹಾವಳಿಯು ನಲ್ಮೋಪಾಶ್ಯಾನದಲ್ಲಿಯೂ ನಳಜರತ್ತಿಯಲ್ಲಿಯೂ ಉಂಟು. ದಾಸರ ಈ ವರ್ತಕನೆಯು ಭಾರತದ ಅನುವಾದವಲ್ಲ. ಕಾಡಾನೆಯ ಹಾವಳಿಯ ಅನುಭವವನ್ನು ದಾಸರು ಪಡೆದಿದ್ದರೋ ಎನ್ನೋ ಎಂಬುವಂತೆ ಮನೋಹರವಾಗಿ ಬರೆದಿರುವರು.

ಆವನಿಪತಿ ಕೇಳಾ ವೃಶ್ಚಿಕುಲಸಂ |
ಭವರು ಹಾಯ್ದು ದರಲ್ಲಿ ಗೂಡಾ |
ರವನು ಚಿಟ್ಟರು ಪಾಳಯವ ಮಲಗಿದರು ರಾತ್ರಿಯಲಿ ||
ಆವಧಿ ಬಂದುದನೇನನೆಂಬಿನು |
ಕವಿದು ಕಾಡಾನೆಗಳು ಮಹುವಿಗೆ |
ತವಕದಿಂದ ನೀರಡಿಸಿ ಬಂದುವು ಗಿರಿಗಳಂದದಲಿ ||

ಮುರಿದು ತರುಗಳನಿಡುತ ಮೆಡಿಗಳ |
ನೊರಸಿ ಮೆಟ್ಟುತ ಕೋಡಿನಲಿ ಬಲು |
ಮೇರಡಿಗಳ ಕಿತ್ತಿಡುತ ಸೊಂಡಿಲ ತಳಿ ಮದವೇಂ ||
ಕರಿಗ್ಗೆತರೆ ಕಂಡು ಭೀತಿಯೋ |
ಇರದೆ ಹೊಯ್ದರು ಕೆಲರು ಧ್ವೇಯರ್ಮದೋ |
ಇರುಬಿ ನಿಂದರು ಸಬಳದಲ ಹೊಕ್ಕಿರಿದು ಕಾದಿದರು ||
ಹೊಳಿದುವು ಮದಕರಿಗಳವರನು |
ಸೀಳ ಹಾಯ್ದುತು ಕೆಲರ ಮುಮ್ಮೊನೆ |
ಯಾಳು ಕವಿದುದು ಹೊಕ್ಕು ಕಾದಿದರವಿಳ ಭುಜಬಲರು ||

ತಾಳಬಲ್ಲರೆಯವರು ಕರಿಗಳ |

ಧಾಳಿದಿರೇ ಮುರಿದು ಹಾಯ್ದುರು |

ಹೇಳಲೇನದನರಸ ತೆಗೆದೊಡಿದರು ದನೆ ದೆಸೆಗೆ ||

ತರಹರಿಸ ನಿಲಲಿದು ಕರಿಗಳ |

ವುರುಬು ಘನವಿಟ್ಟಣಿಸಿ ಕೊಲುತ್ತಿದೆ |

ಹರಣವನು ಹೋಗಾಡಲೇಕೆಂದುಳದ ಪಟ್ಟಭಟ್ಟರು ||

ತೆರಳತಲ್ಲಿಯದಲ್ಲಿ ವಾಣಿ |

ಜ್ಯಾರು ಮುರಿದು ಬರೆ ಕಾಣುತಾವೈ |

ಕ್ಯಾರಿಗಧಿಪ ಚಿಂತಿಸಿದ ಹದನೇನೆಂದು ಮನದೊಳಗೆ ||

ಕೊನೆಗೆ ಆ ಬಣಜಿಗರ ಹಿರಿಯನು, ಆನೆಗಳ ಹಾವಳಿಯನ್ನು ಹೋಗಲಾಡಿ
ಸುವುದಕ್ಕೆ ಉಪಾಯವೇನೆಂದು ದಮಯಂತಿಗೆ ಕೇಳಲಾಗಿ, ಆಕೆಯು
ದೇವರನ್ನು ಕುರಿತು ಪಾರ್ಥಿಸಿದೊಡನೆ ಅನೆಗಳು ಹೊರಟ್ಟುಹೋದುವು.
ದಮಯಂತಿಯು ಪಾರ್ಥಿಸಿದುದು,

ಎನುತ ರಣ್ಣವೆ ಬಿಗಿದು ಮನನಲಿ |

ನೆನೆದಳಚ್ಯುತನಂಖ್ಯಾಕಮಲವ |

ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ ||

ವನಕೆ ಮರಳಿದುವರನೆಲ್ಲರ |

ವನಿಕೆ ಸಂತೃಪ್ತಿಸಿದಳು ದೈವವ |

ನೆನೆವ ಭಕ್ತಂಗುಂಟಿ ಭಯವೆಲೆನ್ನ ಪತಿಕೇಳಿಂದ ||

ನಲೋಪಾಶ್ಯಾನದಲ್ಲಿ, ದಮಯಂತಿಯಿಂದಲೇ ಆನಾಹತವು ಸಂಭವಿಸಿತೆಂದು
ತಿಳಿದು ವರ್ತಕರು ಆಕೆಯನ್ನು ತಳ್ಳಿಬಿಡುವರು.

ನಳಜರಂತ್ರೀಯಲ್ಲಿ, ಇಂತಹ ಎನ್ನೊಂದು ಮಾಪಾರಟ್ಟಿಗಳರುವುವು. ಅವೆಲ್ಲ
ವುಗಳಿಗೆ ಇಲ್ಲಿ ಸ್ಥಳ ದೊರೆಯಲಾರದು. ದಮಯಂತಿಯ ಸ್ವಯಂವರಕ್ಕೆ
ಬಂದ ದೇವತೆಗಳ ವಿವರವಲ್ಲಿ ಬರೆದ ನಲೋಪಾಶ್ಯಾನ ನಳಜರಂತ್ರೀಗಳೊಳಗೆ
ನೃತ್ಯಾಸ ಹಾಗೂ ಆದರ ಮಹತ್ವದ ಬಗ್ಗೆ ಬೇರೆಡೆಯಲ್ಲಿ ಹೇಳಿದೆ.

ಇ. ಕಟ್ಟಿಡವಿಯೋಳಿಗೆ ಅಲೆದಾಡುವಾಗ ನಲನು ಕಂಡ ಬೇಗೆಯ
ಸಂಬಂಧದಲ್ಲಿ ಭಾರತದಲ್ಲಿರುವುದು.

ಎಂತು

ಉತ್ಸುಜ್ಞ ದಮಯಂತಿಂಥು ನಲೋರಾಜಾ ದಿಶಾಂಪತೇ ।
ದದರ್ಕ ದಾವಂ ರಹ್ಯಂತಂ ಮಹಾಂತಂ ಗಹನೇ ವನೇ ॥

ದಾಸರು, ಇನ್ನುಕ್ಕೆ ತ್ವಪ್ರಾಗದೆ, ನಳಿಕರಿತ್ತಿಯಲ್ಲಿ, ದಳ್ಳುರಿಯನ್ನು
ಮಾರು-ನಾಲ್ಕು ಪಡ್ಯಗಳಿಂದ ಹೃದಯಂಗಮವಾಗಿ ಬಣ್ಣಿಸಿರುವರು,

ಏನನೆಂಬಿನು ನ್ನಿಪತಿ ಕಿಚ್ಚಿನ ।

ಹಾನಿಯನು ಬನದೊಳಗೆ ಬೆರಿಸಿತು ।

ಭಾನುಮಂಡಲವಡಗೆ ಮುಖಕಿದ ಹೊಗರು ಹೊರಳಿಯಲಿ ॥

ಕಾನನವನೆಡಿಗೊಂಡದಳ್ಳುರಿ ।

ಗಾನಲಾಪುದೆ ತರುನಿಕರ ವೈ ।

ಮಾನಿಕರು ನಡನಡಂಗ ಬೆಂದುದು ಸಕಲವನಭಾವಿ ॥

ಬಿದಿರಮಳಿ ಧಗಧಗಿಸಿ ಫನಹೆ ।

ಬ್ರಿಂದಿರು ಭಟ್ಟಿಭಟ್ಟಿರೆನಲುವುರಿಯೊಳು ।

ಕದಲಿಗಳು ಶಿವಿಶಿಮಿಸೆ ತವಗಳನುರುಹಿ ಮೆಳೆಗಳನು ॥

ಗದಗದಿಸೆ ಗುಹೆಗಳಲಿ ವ್ಯಾಗತತಿ ।

ಬೆದರಂ ಹಾಯ್ದುವು ಹ್ಯಾಸಂಕುಲ ।

ವುದುರಿದುವು ಗಂಧಹಿತ ಬೆಂದುವು ವನದ ಮಧ್ಯದಲಿ ॥

ತೆಗೆದು ಹಾಯ್ದುವು ಸಿಂಹ ಶಾದೂರ್ಜಾ ।

ಲಗಳು ಕರಿಗಳ ಹಿಂಡು ನಾನಾ ।

ಮೃಗಗಳಗಣತ ಬೆಂದು ಬಿದ್ದುವು ನಿವಿವ ಮಾತ್ರದಲಿ ॥

ಚಿಗಿದು ಹಾಯ್ದುವು ಗಂಡಭೇರುಂ ।

ಡಗಳು ನೋದಲಾದಬೀಳ ವೃಗಪ ।

ತ್ವಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳಿಂದ ॥

ನಳನು ಪುಷ್ಟಿರನನ್ನು ಸೋಲಿಸಿ, ಜಯದ ಸುದ್ದಿಯನ್ನು ತನ್ನ ಮಾವ
ಸೂದ ಭೀಮನ್ಯಪಾಲನಿಗೆ ಕಳಂಹಿದನು. ಭೀಮನು ದಮಯಂತಿಯನ್ನು
ಸಹ್ಯಿರಿಸಿ ಬೀಕ್ಕೊಗ್ಗಟ್ಟಿನು.

ಪ್ರಶಾಂತೇ ತು ಪುರೀ ಹೃಷ್ಣೀ ಸಂಪ್ರವತ್ತೀ ಮಹೋತ್ಸವೇ ।
ಮಹತ್ವಾ ಸೇನಯಾ ರಾಜಾ ದಮಯಂತಿಮುಪಾನಯತ್ ॥
ದಮಯಂತಿಮಾಪಿ ಹಿತಾ ಸತ್ಯಾತ್ಮ ಪರವಿರಹಾ !
ಪ್ರಸಾಧಯದಮೇಯಾತ್ಮಾ ಭೀಮೋ ಭಿಮಪರಾಕ್ರಮಃ ॥

ನಲೋಪಾಶ್ಯಾನದಲ್ಲಿ ದಮಯಂತಿಯು ಅನುಭವಿಸಿದ ದುಃಖಗಳನ್ನು ವಿವರವಾಗಿ ಹೇಳಿದುದರಿಂದ ಓದುಗರ ಮನಸ್ಸು ಬಹಳ ಉದ್ದಿಗ್ನಿಗಳ್ಳಿ ವುದು. ದಮಯಂತಿಯು ಆ ಸಂಕಟಿಗಳಿಂದ ವಾರಾಗಿ ಹೇಗೆ ಸುಖವನ್ನು ಅನುಭವಿಸುವಳು ಎಂಬ ಆತುರತೆಯು ಹೆಚ್ಚಾಗುವುದು ಮೇಲಾಗಿ ವಿಸ್ತಾರವಾಗಿ ಶೋಕದ ಸಂಗತಿಗಳನ್ನು ವರ್ಣಿಸಿ, ನಲನೊಡನೆ ಒಮ್ಮೆಲೆ ಬಂದು ಕೂಡಿದಳಿಂದು ಅಲ್ಲಿ ಹೇಳಿದುದರಿಂದ ವಾಚಕರ ಮನಸ್ಸಿನ ಮೇಲಾದ ದುಃಖದ ಪರಿಣಾಮವು ಒಮ್ಮೆಲೆ ಕಡಿಮೆಯಾಗುವುದಿಲ್ಲ. ಗಂಡನ ಸಂಗಡ ಸಮಂಧಿಯಾಗಿ ಸಂಕಟಿಗಳನ್ನು ನುಭವಿಸಿದ ಹದಿಬದಯು ಸುಖದ ಸವಾರಂಭಗಳಲ್ಲಿ ಇದ್ದಳಿಂದ ಹೇಳಿದ ಪಕ್ಷಕ್ಕೆ ಓದುಗರ ಮನಸ್ಸು ತಣೆಯ ಲಾರದು. ಕಾವ್ಯದ ಕೊನೆಯಲ್ಲಿ ಬಂದಾವತೀಯಾದರೂ ಆ ಹದಿಬದಯು ಅನುಭವಿಸಿದ ಸುಖವನ್ನು ವರ್ಣಿಸಿ ವಾಚಕರ ಉದ್ದಿಗ್ನಿಮನಸ್ಸನ್ನು ಪ್ರಸನ್ನಗೊಳಿಸಬೇಕೆಂದು ದಾಸರು, ದಮಯಂತಿಯು ವಿಜ್ಯಂಭಣೆಯಿಂದ ಮಾಡಿದ ನಿಷಧನಗರದ ಪ್ರವೇಶವನ್ನು ವರ್ಣಿಸಿರುವರು. ನಳನ ಮಂತ್ರಿಗಳು ದಮಯಂತಿಯ ಕಡಿಗಿ ಬಂದು ನಿಷಧನಗರಕ್ಕೆ ಕರೆಯಲು ಬಂದಿರುವೆಂದು ಹೇಳಿದರು. ಆಗ್ನೇಯದಮಯಂತಿಯು ತಂಚೆಯ ಅಪ್ರಾಣಿ ಪಡೆದು ಹೊರಡುವಳು. ಆದರೆ ಸೌಗಸಾದ ವರ್ಣನೆಯು,

ಹೇಳಿ ಹರುಷಿತೆಯಾದಳವಂಗೆ ।

ಪಾಲಿಗಿದಳಾಭರಣವಸ್ತುವ ।

ಲೋಲ ಲೋಚನೆ ಬಂದು ತಂದೆಗೆ ನಮಿಸಿ ವನಯದಲಿ ॥

ನಾಕಿ ಪಯಣವ ಮಾಡಿ ನಿಷಧಿ ನ್ಯಾ ।

ಪಾಲನ್ಯಲ್ಲಿಗೆ ತನ್ನ ಕಳಾಹನೆ ।

ಬಾಲಕಿಯ ನುಡಿಗೇಳಿ ತೆಗೆದಪ್ಪಿದನು ಭಿಮನ್ಯಪ ॥

ತೆಗೆಸಿದನು ಭಾಂಡಾರದಲಿ ಬಗೆ ।
 ಬಗೆಯ ವಹ್ತುವ ಸುಭಟ್ಟಿರಿಗೆ ರುಗ್ |
 ರುಗಿವ ಹೊನ್ನಾಯಂಥವ ನವರತ್ನ ಗಳ ತೊಡಿಗೆಗಳ ||
 ಸುಗುಣೆಯಂತು ಮೊದಲಾದ ಪರಿವಾ ।
 ರಂಗಳಿಗತ್ತನು ಪಯಣದಲಿ ತೇ ।
 ರುಗಳ ಶ್ವಾಂಗರಿಸಿದನು ಬಿರುದಿನ ಸಿಂಧಗಳ ನೆಗಹಿ ||
 ಬಿಗುಹನೇರಿಸಿ ಹಯಃಗಳನು ರೆಂ ।
 ಜೆಗಳ ಹಮ್ಮಿದರಾನೆಯಲಿ ಸ ।
 ತ್ರಿಗೆಗಳನು ಪಲ್ಲೆಪ್ಪಿಸಿದರು ಮೇಲಿಸಿವ ಕಳಕದಲಿ ||
 ಸೊಗಸಾದೋರುವ ಭಟ್ಟರ ನೆರೆಕೈ ।
 ದುಗಳ ಹೊರಹಿನನ್ನೆಪರ ಬಳಿಯಲಿ |
 ನೆಗಹು ಬೀಸುವ ಚೌರಂಗಳ ಸಂಭ್ರಮದೊಳಿದಿದರು ||
 ಮಣಿರಥಂಗಳ ನಡುವೆ ಸುಳಿವಂ ।
 ದಣಿದ ರಾಯರ ಮಧ್ಯದಲಿಯುರ ।
 ವಣಿಪ ಮುತ್ತು ಗಜಂಗಳಲಿ ಮಾನ್ಯತರ ಕಳಕಳದ ||
 ಕುಣಿವ ತೇದಿಯ ರಾನ್ಯತರ ಸಂ ।
 ದಣಿಗಳಲಿ ಚತುರಂಗ ಬಲವಿ |
 ಷಟ್ಪಣಿ ನಡೆದುದು ಸಾಲುಸತ್ತಿಗೆಗಳ ವಿಡಾಯದಲಿ ||
 ನಾರಿಯಾರ ಸಂದಣಿಯಂ ನೆರೆದುದು ।
 ತೇರಿನಲಿ ಕೆಲವರಂದಣದಿ ಕೆಲ ।
 ರೇರಿದರು ವಾಜಿಗಳ ಗಜಕಂಧರದ ಗದ್ದುಗೆಯ ||
 ಸೇರಿ ನಡೆದರು ಮುಂದೆ ಘನಗಂ |
 ಭೀರಭೀರೀಪಣವ ವಾದ್ಯವು ।
 ಭೀಂರಿಡಲು ಹೊರವಂಟಿಕಂಗನೆ ಸಕಲ ವಿಭವದಲಿ ||
 ಬಂದಳಾದಮಯಂತಿ ದೇವ ಮು ।
 ಕುಂದ ರಕ್ಷಿಸು ಎನ್ನತ ತನ್ನ ಯು ।
 ನಂದನರ ಸಹಿತೇರಿದಳು ಮಣಿಮಯವರೂಧವನು ||

ಹಿಂದೆ ವುಂದಿಕ್ಕೆಲದ ನಾರೀ |
ವೃಂದ ನಡೆಯಲು ಮನದ ಹಣಾರ್ |
ನಂದದಲಿ ನಡಿತಂದು ಹೊಕ್ಕುಳು ನಿಷಧ ಪಟ್ಟಣವ ||

ಸೋಡುತ್ತಿರು ವುರಜನರು ನೆಲೆ |
ಮಾಡದುಪುರಿಗೆಯಲಿಮಿಗೆಕರು |
ವಾಡದೇಯಲಿ ಸೋಧಗಳ ಜಾಲಂದ್ರ ಶಿಖರದಲಿ ||
ಸೋಡುವರ ತಾನೋಡಿ ನಸುನಗು |
ತಾಡುವರ ನ್ಯಾಕ್ಕೆದಲಿ ಗಾನವ |
ಪಾಡುವರ ಕಂಡಲ್ಲಿ ನಲಿಯುತ ಬಂದಳರಮನೆಗೆ ||

ಬಾಗಿಲಲಿ ರಥವಿಳಿಯೆ ಸತಿಗೆ ಸ |
ರಾಗದಿಂದ ಪಟ್ಟಾಂಗನೆಯರು |
ದ್ವೋಗಿಸಿದರಾರತಿಯನೆತ್ತಿದರತುಳ ವಿಭವದಲಿ ||
ಭೋಗಿಶಯನನ ಕರುಣ ನಿಮಗ್ಗಂ |
ಬಾಗ ಸುಖಿಯಾಗೆಂದು ಹರಸಿದ |
ರಾಗ ಮುನಿನಿಕುರಂಬವ ಕ್ಷತ್ತಿದಳದರಂಗನೆಗೆ ||

ಹರಕೆಗಳ ಕೈಕೊಳುತ ಸತಿ ಬಂ |
ದರಮನೆಯ ಹೊಕ್ಕುಳು ನೃಪಾಲನ |
ಚರಣ ಕಮಲಕೆ ನಮಿಸಿ ಪಡೆದಳು ಪತಿಯ ಚಿತ್ತವನು ||
ಆರಸ ಕೇಳ್ಣಿ ನಿವಧಪತಿ ನಿಜ |
ತರುಣೆಸುತ್ತರೊಡಗೂಡಿ ಮಂಗಳ |
ಕರದೊಳೊಪ್ಪಿದ ಸಕಲ ದೇವಾಮರರು ನಲಿದಾಡಿ ||

೧೬ ನಳಿಕೆರಿತ್ತನೈಷಧಚರಿತೆಗಳು.

‘ಸೈಷಧ ಚರಿತಂ’ ಎಂಬ ಸಂಖ್ಯೆತ ಮಹಾಕಾವ್ಯವನ್ನು ಶ್ರೀಹಂತ
ನೇಂಬ ಕವಿಯು ರಚಿಸಿರುವನು. ಆ ಗ್ರಂಥದಲ್ಲಿಯೂ ನಲ್ಲೋಪಾಬ್ಯಾನದ
ಕಡೆಯೆ ಅಡಕವಾಗಿದೆ. ಅದರೆ ಅದು ಸಂಪೂರ್ಣವಾಗಿರದೆ, ದಮಯಂತಿಯ
ಸ್ವಯಂವರವಾದೊಡನೆ ದೇವತೆಗಳು ತಮ್ಮ ತಮ್ಮ ಸ್ಥಳಗಳಿಗೆ ಹೋಗುವುದು,
ಮತ್ತು ದಾರಿಯಲ್ಲಿ ಅವರನ್ನು ಕಂಡು ಕಲಿಯು ನಲನನ್ನು ಸೀಡಿಸಲು
ಉಜ್ಜುಗಿಸುವುದು, ಇಷ್ಟಕ್ಕೆ ಆ ಕಾವ್ಯವು ಮುಗಿಯುತ್ತದೆ. ನಳಿಕರಿತ್ತೆ
ಯನ್ನು ಬರೆಯುವ ಮುಂಚಿತ ಕನಕದಾಸರು ಸೈಷಧ ಚರಿತೆಯನ್ನು ಅವ
ಲೋಕಿಸಿದ್ದರೆಂದು ಹೇಳಬಹುದು. ಆ ಕಾವ್ಯಗಳಲ್ಲಿ ಅನೇಕ ಬಗೆಯಾಗಿ
ವಿಚಾರ ಸಾದೃಶ್ಯವಿರುವುದು ಕಂಡು ಬರುತ್ತದೆ.

೧. ನಳನ ಚೆಲುವಿನ ವಾತೀಯನ್ನು ಕೇಳಿ ದಮಯಂತಿಯು ಮನ
ಸೋತು ಅವನ ಚಿಕ್ಕವನ್ನು ಬರೆಯತೋಡಗುವಳು. ಈ ವಿಚಾರವು ನಲ್ಲೋ
ಪಾಬ್ಯಾನದಲ್ಲಿರುವುದಿಲ್ಲ. ಅದು ನಳ ಚರಿತ್ತನೈಷಧಚರಿತೆಗಳಲ್ಲಿ ಇರು
ದುಂಟು.

ಸೈಷಧ ಚರಿತೆಯಲ್ಲಿ,

ಪ್ರಿಯಂ ಪ್ರಿಯಾಂ ಚ ತ್ರಿಜಗ್ಜ್ಯಯಶ್ರಿಯಾ |

ಲಿಖಾಧಿಲೀಲಾಗೃಹಭಿತ್ತಿಕಾವಸಿ ||

ಇತಿ ಸ್ತುಸಾ ಕಾರುತರೀಣ ಲೇಖಿತಂ |

ನಲಸ್ಯ ಚ ಸ್ವಸ್ಯ ಚ ಸಮ್ಯೇವಿಂಾಕ್ಷತೇ ||

ನಳ ಚರಿತ್ತೆಯಲ್ಲಿ,

ವನಜ ಮುಖಿಯಾವಾತೀಯೆಲ್ಲವ |

ಮನಸೋಲಿದು ಕೇಳಿದಳು ಬಗ್ಗೆತ |

ನನೆದುದಂತಃಕರಣ ಹೆಚ್ಚಿನ ಚಿಕ್ಕವುತ್ತಿಯಲಿ ||

ನನೆದು ಬರೆದಳು ನಳನರೂಪವ |

ನನುನಯದಿ ಚಿಕ್ಕವನು ಸಂ |

ಜನಿಸಿತವನಲಿ ಮೋಹನಲೆ ಧರಣೀಶ ಕೇಳಿದ ||

ಉ ನಳನು ದಮುಂತಿಯ ವಿವಯದಲ್ಲಿ ವಿರಹವಿಹ್ವಲನಾಗಿ, ಆರಾಮ ದಲ್ಲಿ ಕಾಲಕಳೀಯುತ್ತಿರುವಾಗ ರಾಜಹಂಸವನ್ನು ಕಂಡು ಅದನ್ನು ಹಿಡಿದನು. ಆ ಹಂಸವು, “ನನ್ನನ್ನ ಕೊಲಬೀಡ, ನಿನಗೆ ಹಿತವಾದುದನ್ನೇ ಮಾಡುವೆನು. ನಿನ್ನನ್ನ ದಮುಂತಿಯ ಮುಂದೆ ಪ್ರಶಂಸಿಸುವೆನು. ಆಕೆಯು ವನಸ್ಪಿ ನಿನ್ನಲ್ಲಿ ನೆಟ್ಟು, ಆಕೆಯು ನಿನ್ನ ಪತ್ತಿಯಾಗುವಂತೆ ಮಾಡುವೆನು,” ಎಂದು ಅಂದುದಷ್ಟೇ ಭಾರತದಲ್ಲ ಅಡಕವಾಗಿದೆ. ಆದರೆ ಕನಕದಾಸ ಶ್ರೀಹರಣಿ ಹಂಸವು ನುಡಿದುದು ಕೋಂಜ ಬೇರೆಯಾಗಿದೆ.

ನ ಕೇವಲಂ ಪ್ರಾಣಿವಧೋ ವಧೋ ಮಮ |

ತ್ವದೀಕ್ಷೇಷಣಾದ್ವಿತ್ವಸಿತಾಂತರಾತ್ಮನಃ ||

ವಿಗ್ರಹತಂ ಧರ್ಮಧನ್ಯೇನಿರ್ಬಹಿರಣಾಂ |

ವಿಶಿಷ್ಟವಿಶ್ವಾಸಜ್ಞಾಷಾಂ ದ್ವಿಷಾಮಣಿ ||

ಪದೇವದೇ ಸಂತಿ ಭಟ್ಟಾ ರಣೋದ್ಭಟ್ಟಾ |

ನ ತೇಷು ಹಿಂಸಾರಸ ಏಷ ಪೂರ್ಯತೇ ||

ಧಿಗೀದೃಶಂ ತೇ ನೃಪತೇಃ ಕುವಿಕ್ರಮಂ |

ಕೃಪಾಶ್ರಯೇ ಯಾಃ ಕೃಪಣೋ ಪತತ್ರಿಣಾ ||

ತವಾಪಿ ಹಾಹಾ ವಿರಹಾತ್ರ ಕ್ಷುಧಾಕುಲಾಃ |

ಕುಲಾಯ ಕುಲೇಷು ವಿಲುತ್ತತೇಷು ತೇ ||

ಚರೀಣಲಬ್ಧಾಪ ಬಹುಭಿಮುಖೋರಧೈ ||

ಗ್ರತಾಃ ಕ್ಷಣೇನಾಸ್ಪಟಿತೇಕ್ಷಣಾ ಮಮ ||

ಸುತಾಃ ಕಮಾಹಾಯ ಜಿರಾಯ ಜೂಂಕೃತೈಃ |

ವಿಧಾಯ ಕಮಾಣಿ ಮುಖಾನಿ ಕಂ ಪ್ರತಿ ||

ಕಥಾಸು ಶಿಷ್ಯಧ್ವಮಿತಿ ಪ್ರವಿಲ್ಯಾ ಸ |

ಸ್ಪುತಸ್ಯ ಸೇಕಾದ್ಬುಬಂಧೇ ನೃಪಾಶ್ರಣಃ ||

ಒದರಿ ಕುಣಿಯಲು ಹಸ್ತದೊಳಗದ |

ಕದಲದಂದಿ ಪಿಡಿಯಲರಸನ |

ವದನಕಮಲವ ನೋಡಿ ಹೆದರಿತು ಬಹೇಳ ಭೀಕಿಯಲ ||

ಹೈದರ್ಯ ಕರಗುವ ಮಾತನೆಂದುದು |
 ಮದಕರಿಗೆ ನೊರಜಂತರವೇ ಕೈ |
 ಸದರ ವೀರನು ಕೊಲವುದುಚಿತವೆಯೆಂದುದಾಪಕ್ಕಿ ||

ಕರಿಗಳನು ಮುರಿದಿದುವ ಸಿಂಹಕೆ |
 ನರಿಗಳಿರೇ ತಾನು ನಿಮಗಂ |
 ತರವೆ ಸಾಕದಂತಿರಲಿ ಕಂಡವರೆಲ್ಲ ನಗದಿಹರೆ ||
 ಅರಭಯಂಕರ ಶಕ್ತಿಗಳ ಸಂ |
 ಹರಿಷುವುದು ನೃಪತ್ನಿತ ನಿನಗಿದು |
 ತರವೆ ಬಿಡು ಪರಹಿಂಸೆ ದೋಷವಿನೆಂದುದಾಪಕ್ಕಿ ||

ಬಡಬಗ್ಗಾತಣವಿಕ್ಕು ವಡೆಯೋ |
 ಕ್ಕುಡಿತೆ ಹಾಲೇ ಮಂಜುಸರಿಯಲಿ |
 ಕೊಡನೆ ಕೆರೆ ತುಂಬುವುದೆ ನೃಪ ನಿನೆನ್ನ ಭುಂಜಿಸಲು ||
 ಒಡಲಿಗಾಪ್ಯಾಯನವೆ ಕೇಳಿಲೆ |
 ಪ್ರೌಡವಿಪತಿ ಬಿಡು ನನ್ನ ಮನೆಯಲಿ |
 ಮಡದಿಮಕ್ಕಳ ಗೋಳ ನೋಡಿಂದೊರಲಿತಾಪಕ್ಕಿ ||

೩. ಸ್ವಯಂವರದ ಸಮಯದಲ್ಲಿ ನಳನ ರೂಪವನ್ನು ಧರಿಸಿದ ನಾಲ್ಕು ಜನರನ್ನು ಕಂಡು ದಮಯಂತಿಯು ವಿಶ್ವಯಗೊಂಡು, “ ತೇನ ಸತ್ಯೇನ ಮೇ ದೇವಾಸ್ತಮೇವ ಪ್ರದಿಶಂತು ಮೇ ” ಎಂದು ಏದು ಪದ್ಯಗಳಿಂದ ದೇವತೆಗಳನ್ನು ಪೂರ್ಧಿಸಿದಳಿಂದು ನಲ್ಲಿಂದಾಖ್ಯಾನದಲ್ಲಿ ಹೇಳಿದೆ. ನಳ ಚುತ್ತಿಸ್ತೇವಧಚರಿತೆಗಳಲ್ಲಿ ಆ ಸಂದರ್ಭದೊಳಗೆ, ಸರಸ್ವತಿಯ ಸನ್ನಿ ವೇಶವಿದ್ದುದು ಕಂಡು ಬರುತ್ತದೆ.

ಸ್ವೇಷಧ ಚರಿತೆಯಲ್ಲಿರುವುದೇನಂದರೆ, ಭೀಮನ್ನಾಲನು ಸ್ವಯಂವರದ ಮುಂಚಿತ ತನ್ನ ಕೂಲದ್ವೀಪವನ್ನು ಪೂರ್ಧಿಸುವನು. ಕೂಲದೇವರು ಭೀಮ ನೆಡಿಗೆ ಭಾರತಿಯನ್ನು ಕಳುಹಂವನು.

ತಜ್ಞಿಂತನಾನಂತರಮೇವ ದೇವಃ ।

ಸರಸ್ವತಿಂ ಸಸ್ಯಿತಮಾಯ ಶಸ್ತಿ ॥

ಸ್ವಯಂವರೇ ರಾಜಕರೋಗವೃತ್ತಿ ।

ವಕ್ತೀಮಿಹತ್ವಾಂ ಕರವಾಣಿ ನಾಣಿ ॥

ಸರಸ್ವತಿಯ ಸ್ವಯಂವರದಲ್ಲಿ ಸಹಾಯಕಳಾಗಿ ಕೊನೆಗೆ ಇಂದ್ರಾದಿದೇವತೆಗಳಿಂದಿಗೆ ಸ್ವಸ್ಥಾನಕ್ಕೆ ಹೊರಟಿಹೋಗುವಳು. ವಾಗ್ದೀವಿಯು ದಮ ಯಂತಿಗೆ ಬೀಳೊಳ್ಳಿಟ್ಟಿದು,

ಸ್ವಸ್ಥಾಮರ್ಪಿ ಸ್ವರ್ಪಃತಿಮಂತಮಮುಂ ತ್ಯಜಿಭಿ ।

ರಂತಜ್ಞಿದಾಕದನಮೇವ ತದಾಧ್ಯಾಗಾಮಿ ॥

ಉತ್ಸಾಸ್ತಿಪಶ್ಯತಿ ನಿವೃತ್ಯಾ ನಿವೃತ್ಯಾ ಯಾಂತಿಃ ।

ವಾಗ್ದೀವತಾಪಿ ನಿಜವಿಭ್ರಮಧಾಮಭ್ಯಾವಿಂದಾ ॥

ನಳಜರಿತ್ತಿಯೋಳಗಳ ವಿಷಯವೆಂದರೆ, ನಳನ ರೂಪವನ್ನು ಧರಿಸಿದ ನಾಲ್ಕು ಜನರನ್ನು ಕಂಡು ದಮಯಂತಿಯು ಹಿಂತಿರಿಗಿ ತಂದೆಯೆಡಿಗೆ ಬಂದಳು. ಭೀಮನ್ನಿಪನು ಸರಸ್ವತಿಯನ್ನು ಪ್ರಾರ್ಥಿಸಿ ಮಗಳಿಗೆ ಅವಳು ಸಹಾಯಕ ಇಂಗಳೀಕೆಂದು ಬೇಡಿಕೊಳ್ಳುವನು. ಭಾರತಿಯು ದಮಯಂತಿಗೆ ದೇವತೆಗಳನ್ನು ಕುರಿತು ಪ್ರಾರ್ಥಿಸಲು ಹೇಳುವಳು. ದಮಯಂತಿಯು ಆನುಗ್ರಹಿಸಬೇಕೆಂದು ಇಂದ್ರನಿಗೆ ಬೇಡಿಕೊಳ್ಳುವಳು. ಆ ಮೇಲೆ ಅವರು ತಮ್ಮ ತಮ್ಮ ನಿಜಸ್ವರೂಪವನ್ನು ಧರಿಸುವರು.

ಉ ಕಲಿಪುರುಷನು ನಳನನ್ನು ಹಿಂಡಿಸಲು ಉಜ್ಜಿಗಿಸುವನಷ್ಟೆ. ಭಾರತದಲ್ಲಿ ಕಲಿಯು ನಿಷಫದಿತದಲ್ಲಿ ಹನ್ನೆರಡು ವರ್ಣಗಳ ವರಿಗೆ ದಾರಿಯನ್ನು ನೋಡಿ ಆಮೇಲೆ ಪ್ರವೇಶ ಮಾಡಿದನೆಂದು ಹೇಳಿದೆ.

ಸ್ವೇಷಧಚರಿತಯಲ್ಲಿ ಇರುವುದೇನಂದರೆ, ಕಲಿಯು ಎಲ್ಲಿ ನೋಡಿದರೂ ಆವನಿಗೆ ನೇಲೆಯೇ ದೋರಿಯಲ್ಲ. ಸ್ವೇಷಧನ ಸದಾರಾಜರಣಿ, ಆವನ ರಾಜ್ಯದೇವಳಗಳ ಧರ್ಮಾಜರಣಿ ಇವೇ ನೋಡಲಾದವುಗಳ ಮೂಲಕ ಕಲಿಯು ಬಹಳ ನೋಂದುಕೊಂಡನು. ಸ್ವೇಷಧನ ರಾಜ್ಯದ ಸೋಗಸಾದ ವರ್ಣನೀಯನ್ನು ಸ್ವೇಷಧ ಚರಿತೆಯು ಒಂದೆಯ ಸರ್ವದಲ್ಲಿ ಅವಲೋಕಿಸಬಹುದು. ಕನಕದಾಸರೂ ಕಲಿಗೆ ನಳನ ರಾಜ್ಯದೋಳಿಗಿನ ಧರ್ಮಾಜರಣಿಯ ಮೂಲಕ ಚಿರ

ಕಾಲದ ವರೆಗೆ ಅವಸರವು ದೊರೆಯಲಿಲ್ಲವೆಂದು ಹೇಳಿರುವರು. ಮೇಲಾಗಿ
ಶ್ರೀಹರಣನಂತೆಯೇ ನಿಷಿದ್ಧ ರಾಜ್ಯದ ವರ್ಣನೆಯನ್ನು ದಾಸರು ತಮ್ಮ
ಚೆಲುವ ಕನ್ನಡದಲ್ಲಿ ಸಂಕ್ಷೇಪವಾಗಿ ಬರೆದಿರುವರು. ನಷಿಂಹರಂತ್ರೀಯಲ್ಲಿರುವುದು,

ಇಲಿಯುತವನೀಂತೆಳಕೆಮಳಕೆಳ |

ತಿಳಕನೆಂದನು ತನ್ನ ಭಟರಿಗೆ |

ನಳನ್ನಪನ ಕಟ್ಟುವದಸಾಧ್ಯವಿದೆನಗೆ ಯಾತನಲಿ ||

ಒಲಿದಿಹಳು ಜಯವಧು ಸುಶೀಲತೆ |

ನೆಲಸಿಹುದು ಮನಸಿನಲಿ ದುಗುಂಜ |

ತಿಳಯನರಸನೆನುತ್ತ ಹೊಕ್ಕನು ನಿಷಿದ್ಧವಟ್ಟಿಣವ ||

ಮಲ್ಲಗೆಯ ಬನ ಸಂಪಿಗಯ ಬನ |

ವೆಲ್ಲ ಕೇತಕೀ ಕುಸುಮವಯ ಮೇಳಿ |

ಯೆಲ್ಲ ರುದ್ರಾಪ್ರಾಗಳು ಸರಸಿರುಹದ ಕೊಳಗಳವು ||

ಬೆಲ್ಲವತ್ತಗಳ ಕ್ಷುಂಡಪ್ರಾಪ್ರಾಗಿ |

ಳೆಲ್ಲ ಖಜಾರಾದಿ ವಸ್ತುಗ |

ಳಲ್ಲಿದಿಲ್ಲ ವೃಥಾನೆಲನೀಲ ನಣನ ರಾಜ್ಯದಲಿ ||

ಇಲ್ಲವೆನ್ನ ರು ಬೇಡಿದರೆ ಬಿಡ |

ರಲ್ಲ ಪಾಡಿನ ದಂಥಗಳ ನುಡಿ |

ಯಲ್ಲಿಯನ್ನಿತವನಾಡರಲ್ಲಿಹ ಸತ್ಯನಿವರ್ಣಳರು ||

ಎಲ್ಲರೊಳಗತಿಹಿತರು ಕೆರ್ಮೆಧಗ |

ಳಲ್ಲಿದಿಹ ಸದ್ಗ ಮರ್ಣ ಜಿಂಪಿಗ |

ಳಲ್ಲಿ ಮೆರೆವರು ಸುಜನರಾನ್ನಿಪನ ರಾಜ್ಯದಲಿ ||

ಪತಿಯಡಿಗೆ ವಂಚಿಸರು ಸತಿಯರು |

ಸುತರು ಸಿಕ್ಕಿಗಳ ನುಡಿಗಳಿನುತ |

ವತಿಗಳಿಯರಾಚಾರವಣಾಶ್ರಮದ ಧರ್ಮದಲಿ ||

ಮತಿಯುತರು ಹರಿಭಕ್ತಿಭಾವ |

ವೃತನಿಯಮನೇಮದಲಿ ಜನಸ |

ಮೃತದೊಳಿಸದೊಪ್ಪವರು ನೈಷಧನ್ಯಪನ ರಾಜ್ಯದಲಿ ||

ಅಲ್ಲಿ ತಿರುಗಿದ ಬೀದಿ ಬೀದಿ ಗ |
 ಇಲ್ಲಿ ಶುರಜನವರಿಯದಂತಿರ |
 ಲಲ್ಲಿ ಮಾಯಾರೂಪಿಸಿಂದ ಪಿಶಾಚನಂದದಲಿ ||
 ಸಲ್ಲಿ ಲಿತ ತಿವಿವಿಷ್ಟ್ಯಾಭಕ್ತಿಂ |
 ಗೆಲ್ಲಿ ನಯವಿದರಾದ ಸುಜನರ |
 ನೆಲ್ಲಿ ಕಾಣತ ಬಂದನರಮನೆಗಾಗಿ ಕಲಿರಾಯ ||

ದಾಸರ ಈ ವರ್ಣನೆಯು ಶ್ರೀಹಣಂ ಅನುವಾದವಲ್ಲ. ತಮಗೆ ಬೇಕುಬೇಕಾದಲ್ಲಿ ಅವರು ಉಚಿತವಾಗಿ ಕಂಡುದನ್ನು ಸೇರ್ಫಡಿಸಿಕೊಂಡುದುಂಟು. ನೈಪಥ್ಯಚರಿತೆಯಲ್ಲಿ ಕಲಿಪುರುಷನು ತಾರೆಯ ಮರದಲ್ಲಿ ನೆಲಿಸಿದನೆಂದು ಹೇಳಿದೆ.

ನಿಷ್ಪದಸ್ಯ ಕಲೇಸ್ತತ್ರ ಸ್ಥಾನದಾನಾದ್ವಿಭೀತಕಃ |
 ಕಲಿದ್ರಮಃ ಪರಂ ನಾಸೀದಾಸಿಷ್ಟ್ಯಾಲ್ಪದ್ರಮೋಪಿ ಸಃ ||

ಈ ವಿಷಯದಲ್ಲಿ ದಾಸರು ಬರೆಯುವುದು,

ಮುರಿದು ನೋಡಿದನಲ್ಲಿ ತೆಂಗಿನ |
 ಮರಗಳನ್ನು ತ ವಿವಿಧವ್ಯಾಪ್ತದ |
 ಹೊರೆಗೆಯಲಿ ಕಣೆ ಸೆನಗರೋದ್ವಾನವೀಧಿಯಲ ||
 ಉರುಗರದೊಳಹಕ್ರಷಾಪತ್ರದ |
 ತರುವಿನಗ್ರದೊಳಹಂಬಹುದಿನ |
 ಪರಸಕೇಳಾ ಕಲಿಪುರುಷನಿತ್ತಲು ರಾಜಭವನದಲಿ ||

ಕಲಿಪುರುಷನು ಮರದಲ್ಲಿ ನೆಲಿಸುವ ವಿಚಾರವು ನೈಪಥ್ಯಚರಿತೆಯಲ್ಲಿ ಮೊದಲು ಮೊಳಕೊಂಡಿತೆಂಬುದನ್ನು ಒದುಗರು ಮನಗೊಳ್ಳಬಹುದು. ತಾರೆಯ ಮರದ ಸ್ಥಳದಲ್ಲಿ ದಾಸರು ಎಕ್ಕಿಯ ಗಿಡವನ್ನು ಸೇರಿಸಿರುವರು. ಕನೆಕದಾಸರ ಕಾಲದಲ್ಲಿ ಎಕ್ಕಿಯ ಗಿಡವೇ ಕಲಿಯ ಸ್ಥಾನ !

೧೨. ದಮಯಂತಿಯ ಸ್ವಯಂವರದ ವಣಿನೆ.

ಮಂಡಿಯರು ಬಳಸಿದರು ಶುತ್ತಲು |
 ಹಡಪಚಾಮರಗಿಂಡಿಯೂಳಿಗ |
 ದೊಡನಿರಲು ಬಂದಳು ಸಿತಾಬ್ಜಿ ಲಕ್ಷ್ಮಿಯಂದರಲ್ಲಿ ||
 ಎಡಬಲದೊಳಿಹ ಕಂಜುಕಿಗಳು |
 ಗ್ರಹದ ಪಾಯವಧಾರಿನಲಿ ಮುಂ |
 ಗುಡಿಯ ಸಮಿಯರ ಗಡಣದಲಿ ನಡೆತಂದಳಂದುಮುಖಿ ||

 ಕುಡಿತೆಗಂಗಳ ಸಿರಮುಡಿಯ ಬಡ |
 ನಡುವ ಸೆಕ್ಕಿನತಿ ಚೆಡಗಿನಲಿ ಸ್ತೋಂ |
 ಗೊಡಮೊಲೆಯವೈಯಾರದುಡಂಗೆಯ ಸೇರಿಯ ಸದಗರದ ||
 ತೊಡರ ರಘುಣರಘುಣರವದ ಮೆಲ್ಲಡಿ |
 ಯಿಂದುವಗಮನದ ಭರದಿಕಿರುಚೆಮು |
 ರಿಂತ ಬಂದಳು ಸತಿಯರೊಡನೆ ವಿವಾಹಮಂಟಪಕೆ ||

 ಅವನಿಪತಿ ನಿಜಕುವರಿಗೆಂದನು |
 ವಿವಿಧರತ್ನದ ಮುಕುಟಪವರ್ಧನೆ |
 ಭುವನಪತಿಗಳನೇಕವಿರಲಾಸಿಂಹಸೀತದಲಿ ||
 ಯುವತಿ ಸೋಡಿತ್ತರದೊಳಿಹ ನೃಪ |
 ನಿವಹದಲಿ ನೀರಾಯ್ಯ ಮನವಿ |
 ದ್ವಾರವನ ಕೊರಳಿಗೆನುತ್ತ ಕೊಟ್ಟನು ಪುಷ್ಟಮಾಲಿಕೆಯ ||

 ಬಂದಳಾದಮಯಂತಿ ನೃಪಸಭೆ |
 ಗಂದು ಹೊಕ್ಕಾಳು ಕೆಳದಿಯರು ಮುದ |
 ದಿಂದ ತೊರಿದರಲ್ಲಿಯಿವರಿವರೆಂದು ವಿವರಿಸುತ್ತ ||
 ಮುಂದೆಬರಿ ಕೈಕಂಬಿಯರು ಬಲು |
 ಸಂದಣಿಯ ಕೆಲಕೊತ್ತಿಷುತ್ತಲಿರ |
 ಲಿಂದುಮುಖಿ ಸೋಡಿದಳು ಲಜ್ಜಾಭರದೊಳವನಿಪರ ||

ಮಾಳವಾಧಿಪನೀತಮಗಧನ್ಯ |
 ಪಾಲನೀತನು ಮಹ್ಯ ಕುರುನೇ |
 ಪಾಳನೀತನು ಕೋಸಲಾನ್ಯ ಯನೀತ ಬಬರೆನು ||
 ಜೋಳನೀತನು ಸಿಂಧುರಾಜಸು |
 ತೀಲಸೀತ ಕಳಿಂಗ ಕುಂತಳ |
 ವಾಲಕನ ನೋಡಿತ್ತಲಮರೇಶ್ವರನವೋಲಗವ ||

 ಎನ್ನ ನೋಲಿದಿಕಳಿಂದು ಕೆಲಬರು |
 ಎನ್ನ ನೋಡಿದರೆಂದು ಕೆಲಬರು |
 ಗನ್ನದಿಂದಿಕ್ಕಿಸುತ್ತಲಿದರು ಕೆಲರುಹುಬ್ಬಿನಲಿ ||
 ಸನ್ನೆ ಮಾಡಿದಳಿಂದು ಕೆಲಬರು |
 ಚಿನ್ನ ಇದಿಮಿಗೋರೆನೋಟಿದ |
 ಕಣ್ಣಿನಿಂದಿಕ್ಕಿಸಿದಳಿಂದಾಡಿದರು ಕೆಲಕೆಲರು ||

 ಬಾಯಬಿಂಕದ ನುಡಿಯ ಸವಿಗಳ |
 ರಾಯರಾಡಿದರಲ್ಲಿ ಕವಲದ |
 ಇಾಯತಾಂಬಕಿ ನಳನರೂಪಿನ ನಾಲ್ಕುರಿ ಕಂಡು ||
 ವಾಯವಿದು ತಾನರಿಯನಿವರನಿ |
 ಜಾಯತವನೇಂದನೆನುತ ಮುರಿದಾ |
 ವಾಯುಗತಿಯಲಿ ಬಂದು ಹೊಕ್ಕಳು ತನ್ನ ಮಂದಿರವ ||

 ಕಂಡುಪೇಕ್ಕಿಸಿ ಬಂದಳಿಂಗನೆ |
 ಮಂಡಲಾಧಿಪರೆಲ್ಲರನುನ ಯದಿ |
 ಕಂಡು ಭೀಮನ್ಯ ಪಾಲತನುಜೀಯ ಬಳಗೆ ನಡೆತಂದು ||
 ಅಂಡಲೆದು ಬೆಸಗೊಂಡೊಡಂಡಾ |
 ಖಂಡಲನ ಮಾಯಗಳ ನಿವರಣೆ |
 ಸಿಂಡಬಾಡಿಯನುಳ್ಳನ್ನ ಚಿಂತಿಸಿದ ಭಾರತಿಯ ||

 ವಾಣಿ ನೀರಜಪಾಣಿ ಬ್ರಹ್ಮನೆ |
 ರಾಣಿ ಪನ್ನ ಗವೇಣಿ ಸುಕೃತ |
 ಕೋರಣಿ ಸುರನಿಕುರಂಬವಂದಿತಿ ಸಹಶಂಜಾಂ ||

ಆಳೆಸ್ತ್ರೀಕುಲರನ್ನೇ ವರಗೀ |
 ವಾರ್ಣವಿ ರಕ್ಷಿಸುರಕ್ಷಿಸೆಂದಾ |
 ಕ್ಷೋಽಳಿಪತಿ ಕೈಮುಗಿದು ಬೇಡಿದನಾಸರಪ್ಪತಿಯ ||

ನೆನೆಯಲಾಕ್ಷಣ ಬಂದಳಲ್ಲಿಗೆ |
 ವನಜನಾಭನ ಸೊಸೆ ಜಗತ್ತಾ |
 ವನೆ ಸುರಾಚಿರ್ತ ದೇವಿಭಕ್ತಾಶ್ರಿತಜನೋದಾರಂ ||
 ಜನಪನೀನಿಂದಿನಲಿಯಿಸ್ತು ನು |
 ನೆನೆದಹದನೇನೆನಲು ಪದಯುಗ |
 ವನಜಕಾನತನಾಗಿ ಬಿನ್ನೆಪ್ಪಿದನು ಭಾರತಿಗೆ ||

ನಿಗಮನುತ್ತೆ ಗೀವಾರಣೆ ರಕ್ಷಿಸು |
 ಮುಂಗುದರನು ಕರುಣದಲಿ ನೋಡುತ್ತ |
 ಲಗಡಿತದಿ ಭೂಭುಜರು ನೆರಿದಿರೆ ತಿಳಯಲರಿದೆಮಗೆ ||
 ಮಗಳ ಮನ ವಿಗಡಿಸಿತು ನಾಲ್ಪುರು |
 ಚೆಗಡು ಗೊಳಿಸಿದರೆನಲು ಭಾರತಿ |
 ನಾಗುತ ನುಡಿದಳು ಕರೆದು ದಮಯಂತಿಯಳನುಪಚರಿಸಿ ||

ದೇವ ಮಾಯವಿದೀಗ ಕೇಳಿಲೆ |
 ದೇವಿಯಿಂದ್ರನ ಭಜಿಸೆನಲು ಸಂ |
 ಭಾವನೀಯರ ಸಭಿಗೆ ಬಂದೆರಿಗದಳು ಭಕ್ತಿಯಲಿ ||
 ದೇವಕುಲಸಂಭವರು ರಕ್ಷಿಸಿ |
 ನೀವುಮಗಳೆಂದೆನ್ನ ಭಾವಿಸಿ |
 ಪಾವನರು ತರಳಿಯನು ಪತಿ ಕರಿಸೆಂದಳಂದುಮುಖಿ ||

ಫಳಿಲನೆ ಪ್ರಜ್ಞನ್ನೇವೇಷವ |
 ಕಳಿದು ಯವುಪವಮಾನವರುಣರು |
 ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ ||
 ನಳನ್ನಪನ ಕರಿಸಿದರು ಹೂವಿನ |
 ಮಳೆಯ ಕರೆದರು ದೇವಮಂದುಭಿ |
 ಮೊಳಗಿಯರಗಿನ ಕೊರಳಿಗಟ್ಟಿಳು ಪುಷ್ಟವಾಲಿಕೆಯ ||

ಬ್ಲೂ.

೧೮. ಭಕ್ತಿಸಾರ.

ಭಕ್ತಿಸಾರವು ಭಾವಿನೀಷಟ್ಟಿದಿಯಲ್ಲಿ ಬರೆದಿದೆ. ಆದರಲ್ಲಿ ಗಾಂ ಪಡ್ಡು ಗೆಳಿನೆ. ಪ್ರತಿಯೊಂದು ಪದ್ಯವು, “ರಷ್ಟಿಸು ನಮ್ಮನನವರತ” ಎಂದು ಮುಗಿಯುತ್ತದೆ. ಭಕ್ತಿಸಾರದಲ್ಲಿ, ಕನಕದಾಸರು, ಭಕ್ತಿ, ನೀತಿ, ವೈರಾಗ್ಯಗಳ ತುಟ್ಟ ಶಂದಿಯನ್ನು ತಲುಪಿರುವರೆಂದು ಅನ್ನಬಹುದು. ಈ ಕಾವ್ಯವು ಭಕ್ತಿ ಹರಿಯ ನೀತಿವೈರಾಗ್ಯಶತಕಗಳ ಕುಲಕ್ಕೆ ಸೇರಿದುದು. ಗ್ರಂಥದ ಪ್ರಾರಂಭದಲ್ಲಿ ‘ಸುರಪುರ ನಿಲಯ ಚೆನ್ನಿಗರಾಯ’ ನ ಸ್ತುತಿಯಿದೆ.

ಶ್ರೀಯರಸ ಗಾಂಗೀಯನುತ್ತ ಕೌಂ |

ತೇಯವಂದಿತಚರಣಕವುಲದ |

ಳಾಯತಾಂಬರೋಪಚಿನ್ನಯ ದೇವಕೀತನಯು ||

ರಾಯರಘುಕುಲವಯ ಭೂಸುರ |

ಪ್ರೀಯಸುರಪುರನಿಲಯಚೆನ್ನಿಗ |

ರಾಯ ಚತುರೋವಾಯ ರಷ್ಟಿಸು ನಮ್ಮನನವರತ ||

ಭಕ್ತಿಸಾರವನ್ನು ಶ್ರೀಪುರದ ಆದಿಕೇಶವನೂತ್ತಿಗೆ ಅಂಕಿತವಾಗಿ ದಾಸರು ಬರೆದಿದ್ದಾರೆಂದು ಒಂದು ಪದ್ಯದಲ್ಲಿದೆ,

ಬಾದರಾಯಣ ವೇಳ್ಳಿ ಭಾರತ |

ಕಾದಿಕರ್ತನುದಾರ ಶ್ರೀ |

ಪುರದಾದಿಕೇಶವನೂತ್ತಿಗಂಕಿತವಾದ ಜರಿತೆಯನು ||

ಮೇಡಿನಿಯೊಳಿದನಾರುಹ್ಯದಯದೋ |
ಖಾದರಿಸಿಕೇಳ್ಣ ಪರೈ ಮುದದಲಿ |
ಅದಿಪೂರುತ ವರಪುರಾಧಿಪನೊಲಿವನನವರತ ||

ಮೊದಲಿನ ಹದಿನಾರು ಪದ್ಯಗಳು ದೇವರ ಸ್ತೋತ್ರಗಳನ್ನೊಡು
ಗೊಂಡು, ಸಂಸ್ಕೃತಮಯವಾಗಿ ಇವೆ. ಮುಂದೆ ಅವು ತಿಳಿಯಾಗುತ್ತ
ಕೊನೆ ಕೊನೆಯಲ್ಲಿ ತುಂಬ ಕನ್ನಡರೂಪವನ್ನು ಪಡೆಯಬ್ತುವೆ. ಪದ್ಯಗಳು
ಸುಲಭವಾಗಿ ಸರಲವಾಗಿ ಇವೆ. ಪ್ರತಿನಿಶ್ಚಯ ಮುಖದಿಂದ ಪರಿಸರಿಕ್ಕೆ ತಕ್ಕವು
ಗಳಾಗಿವೆ. ಭಕ್ತಿಸಾರದಲ್ಲಿ ಕವಿಯ ವಾಣಿಯು ಗಂಭೀರವಾಗಿ, ನೇರವಾಗಿ
ಹರಿಯುತ್ತದೆ. ಪದ್ಯಗಳೊಳಗೆ, ಅಲ್ಲಲ್ಲಿ, ಆಧ್ಯಾತ್ಮಿಕವಿಚಾರಕೆನ್ನುಳಿಪಟ್ಟಿ ಕೆಲ
ವಾರಿಭಾಷಿಕ ಶಬ್ದಗಳು ತಲೆದೊರುವುದುಂಟು. ಸರ್ವಸಾಧಾರಣ ವಾಚ
ಶರಿಗೆ ಅವು ಗಡಚಾಗಿ ತೋರುವುದು ಸ್ವಾಭಾವಿಕ. ಆದರೂ ಒಟ್ಟಿನ
ಮೇಲೆ ಹೇಳಬೇಕಾದರೆ, ಕವಿಗಳಾದ ದಾಸರು, ಆಧ್ಯಾತ್ಮಿಕ ವಿಷಯವು
ಸಹ್ಯದಯರಾದ ಓದುಗರಿಗೆ ನಿಲುಕಬೇಕೆಂದು, ಆದಷ್ಟು ಸುಲಭವಾಗಿ
ಬರೆದಿರುವರು.

ಪಾಶ್ಚಾತ್ಯಗ್ರಂಥಗಳಲ್ಲಿ ಕವಿಯ ತತ್ವಜ್ಞಾನದ ವಿಷಯವಾಗಿ ಬರೆ
ಯುವ ರೂಪಿಯಿದೆ. ಆ ಪದ್ಧತಿಯಂತೆ, ದಾಸರ ತತ್ವಜ್ಞಾನವನ್ನು ಕುರಿತು
ನಾಲ್ಕು ಮಾತು ಬರಿಯುವುದು ಉಚಿತವೆಂದು ತೋರಬಹುದು. ಆದರೆ,
ಹಿಂದುಸ್ತಾನದಲ್ಲಿ ಯಾವನಾದರು ಇಂತಹ ಧಾರ್ಮಿಕ ಪಂಥಕ್ಕೆ ಸೇರಿರುವ
ನೆಂದು ತಿಳಿದ ಕೂಡಲೇ, ಅವನ ತತ್ವಜ್ಞಾನದ ಸಂಬಂಧವಾಗಿ ಬರಿಯುವ
ಶಾರಣ ಉಳಿಯುವುದಿಲ್ಲ. ವಿಶ್ವಿಷ್ಟವಾದ ಪಂಥಕ್ಕೆ ವಿಶ್ವಿಷ್ಟ ತತ್ವಜ್ಞಾನವು
ಇದ್ದೇ ಇರುತ್ತದೆ. ಕನಕದಾಸರು ರಾಮಾನುಜರು, ದಾಸರ ತತ್ವಜ್ಞಾನವನ್ನು
ತಿಳಿಯ ಬೇಕಾದರೆ, ರಾಮಾನುಜ ತತ್ವಗಳನ್ನೊಂದಬೇಕು. ಮೇಲಾಗಿ,
ಭಾಗವತರ ಪಂಥಕ್ಕೆ ಸೇರಿದ ದಾಸರು, ತತ್ವಗಳ ವಿಷಯದಲ್ಲಿ ಅಮೌಂದು
ಆಗ್ರಹ ಹಿಡಿದುದು ಕಂಡು ಬರುವುದಿಲ್ಲ (ಕನಕದಾಸರಿಗೆ, ನೀತಿ, ಭಕ್ತಿ,
ವೈರಾಗ್ಯಗಳವೇ ಮುಖ್ಯವಿವರಯ). ಇವುಗಳ ಸಂಬಂಧವಾಗಿ ಹಂಬಲವ್ಯಾಪ್ತ
ವರು ದಾಸರ ಭಕ್ತಿಸಾರವನ್ನು ಪರಿಸಬೇಕು)
ಬ್ರಹ್ಮರುದ್ರರಿಂತ ಜರಿಯು ಶ್ರೀಷ್ಟನು. ಅವನೇ ಪರಮಾತ್ಮನು.

ಹಸಿವರಿತು ತಾಯ್ತನ್ನ ಶಿಶುವಿಗೆ ।
 ಒಸೆದು ವೊಲೆಕುಡಿಸುವಂತೆ ನೀ ಪೋ ।
 ಷಿಸದೆ ಬೇರಿನಾ೜ ರು ಪೋವಕರಾಗಿ ಸಲಹುವರು ॥
 ಬಸಿರೊಳಗೆ ಬ್ರಹ್ಮಾಂಡಕೋಟಿಯ ।
 ಪಸರಿಸಿದ ಪರಮಾತ್ಮನಿನೇಂ ।
 ದುಸುರುತ್ವನೆ ವೇದಗಳು ರಕ್ಷಿಸು ನಮ್ಮನನವರತೆ ॥

 ಹಗೆಯರಿಗೆ ವರವಿವರಿಭ್ರಂಜಿ ।
 ತೆಗೆಯಲರಿಯರು ಕೊಟ್ಟಿವರಗಳ ।
 ತೆಗೆದು ಕೊಡುವ ಸಮರ್ಪಣಾರೀಜಗಕೆ ನಿನ್ನಂತೆ ॥
 ಸುಗುಣರಿನಾ೜ ರುಂಟು ಕದನವ ।
 ಬಗೆದು ನಿನ್ನೊಳು ಜ್ಯೇಷ್ಠವರಂ ।
 ಜಗದೊಳುಂಟೀ ದೇವ ರಕ್ಷಿಸು × × × ॥
 ಪರಮಾತ್ಮನು ವೈರಿಗಳನ್ನ ನಾಶಪಡಿಸುವನು.

 ಹಸ್ತಿವಾಹನನಾದಿಯಾದ ಸ ।
 ಮಸ್ತಿಂದೇವನಿಕಾಯದೊಳಗೆ ಪ್ರ ।
 ಶಸ್ತಿನಾವನು ನಿನ್ನ ಪ್ರಾಲು ಶರಣಾಗತರ ಪೂರೈವ ॥
 ಹಸ್ತಕಲಿತಸುದರ್ಶನದೊಳಂ ।
 ಮಸ್ತಿಕವ ನಿಳಿಹುವ ಪರಾತ್ಮರ ।
 ವಸ್ತುವಲ್ಲವೇ ನೀನು ರಕ್ಷಿಸು × × × ॥
 ತನಗೆ ಅಹಿತ ಬಗೆದವರಂಗೂ ಪರಮಾತ್ಮನು ಹಿತ ಮಾಡುವನು.

 ಸುವಂಸರ ವೈರದಲಿ ಕೆಲವರು ।
 ಕುಮತಿಗಳು ತಪದಿಂದ ಭರ್ಗನ ।
 ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಕೆರು ॥
 ಸಮರಮುಖದೊಳಗುಪನೆಯಲಿ ಏ ।
 ಕ್ರಮದಿ ವೈರವ ಮಾಡಿದವರಿಗೆ ।
 ಅಮರ ಪದವಿಯನಿತ್ತಿ ರಕ್ಷಿಸು × × × ॥
 ಪರಮಾತ್ಮನ ಮಾಯೆಯು ಆಗಾಧವಾದುದು.

ಬವರದಲ ಖತ್ತಿಗೊಂಡು ಗದೆಯೋಳಂ |
 ಕವಿದು ನಿನ್ನ ಸುತ್ತಾಯುಧನು ಹೊ |
 ಕ್ಷಮಫಳಿಸಿ ಹೊಯ್ಯಾಡಿ ತನ್ನಾಯುಧದಿ ತಾ ಮಡಿದ ||
 ವಿವರವೇನೂ ತಿಳಿಯೆ ನೀ ಮಾ |
 ಯವನು ನಿನೇ ಬಲ್ಲೆ ನಿನ್ನಾ |
 ಯವನು ಬಲ್ಲುವರುಂಟೆ ರಕ್ಷಿಸು × × ×||
 ಪರಮಾತ್ಮನ ಮನವೋಲಿಸದೆ ಏನು ಮಾಡಿದರೂ ವ್ಯಘರ.

ನನುಮಾಡಿದಡೇನು ಕರ್ಮವ |
 ನಿನೋಲಿಯದಿನ್ನಿಲ್ಲವಿದಕನು |
 ಮಾನವಂಟೇ ಭರಮರಕೀಟನ್ನಾಯದಂದದಲ ||
 ನಿನೋಲಿಯೆ ಶೃಂಪರವಶವು ಪುಸಿ |
 ಯೇನು ನಿಪತ್ತಿಕರಿಸೆ ಬಳಕಿ |
 ಸೈನು ಚಿಂತಸಲೀಕೆ ರಕ್ಷಿಸು × × × ||
 ಪರಮಾತ್ಮನಲ್ಲಿ ಭಕ್ತಿಯನ್ನಿರಿಸಿದರೆ ಕರ್ಮಬಂಧನವು ದೂರಾಗುವುದು.

ಎಪ್ಪು ಮಾಡಲು ಮಂನ್ಯಾತಾ ಪಡ |
 ದಷ್ಟೆಯಂಬರು ಲೋಕದೊಳು ಮತಿ |
 ಗಿಟ್ಟಿ ಮಾನವರಾಡುತ್ತರಾ ಮಾತದಂತಿರಲಿ ||
 ಪಟ್ಟವಾರಿಂದಾಯ್ತು ಧ್ವನಿಗೆ |
 ಕೊಟ್ಟವರ ತಪ್ಪಿತೆ ಕುಚೇಲಗೆ |
 ಇಷ್ಟಬಾಂಧವ ನೀನು ರಕ್ಷಿಸು × × × ||
 ವಾಸಿಯಾದ ಭಕ್ತಿನಿಗೂ ಪರಮಾತ್ಮನು ಮುಕ್ತಿಕೊಡುವನು.
 ಹೆತ್ತು ವಗಳನು ಮದುವೆಯಾದವ |
 ನುತ್ತುಮನು ಗುರುಪತ್ತಿಗಳುಪಿದ |
 ಚಿತ್ತಜನ ಮಾನನುಕ್ತತಫ್ಫುನು ನಿನಗೆ ಮೈದನನು ||
 ಹೊತ್ತುತಪ್ಪಿಸಿ ಶಾಮದಲಿ ಮನಿಸೋತ್ತ |
 ಮನಮಂಡಿಯ ನೇರಿದವ |
 ಗಿತ್ತೆ ಕೈವಲ್ಯವನು ರಕ್ಷಿಸು × × × ||

ಪರಮಾತ್ಮನು ಎಲ್ಲಿಡೆಯಲ್ಲಿಯೂ ವ್ಯಾಪಿಸಿರುವನೆಂದು ಶಿಳಿದ ಭಾಗವತರಲ್ಲಿ
ಭಕ್ತಿಇಡಿ.

ಇಲ್ಲಿಹನು ಅಲ್ಲಿಲ್ಲವೆಂಬೀ |
ಸೊಲ್ಲುಸಳ್ಳದು ಹೊರಗೊಳಗೆ ನಿಃ |
ನಿಳ್ಳದಿಲ್ಲನ್ಯತ್ವವೆಂಬುದನೆಲ್ಲ ಕೆಲಕೆಲರು ||
ಬಲ್ಲ ರಳೆಯೋಳು ಭಾಗವತರಾ |
ದೆಲ್ಲ ರಿಗೆ ವಂದಿಸದ ಕುಜನರಿ |
ಗಿಲ್ಲ ಸದ್ಗತ ನೋಡಿ ರಸ್ತೀಸು × × × ||

ಈ ಸಂಸಾರವು ಕ್ಷಣಭಂಗರ, ಭಕ್ತಿಯಿಂದ ಬಾಳುವುದು ಲೇಸು.

ಕೇಳುವುದು ಕಡುಕಷ್ಟ ಕಷ್ಟದ |
ಬಾಳುವೆಯ ಬದುಕೇನು ಸುದುಸುಡು |
ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ||
ಬಾಳಿಬೇಕೆಂಬುವರೆ ನೇರೆ ನಿ |
ಮೂಕಿಗವ ಮಿಗೆ ಮಾಡಿ ಭಕ್ತಿಯೋ |
ಇಂಥಿ ಬದುಕುವುದುಚಿತ ರಸ್ತೀಸು × × × ||
ಈ ಆಯುವ್ಯದೋಳಿಗೆ ಭಕ್ತಿಗೆ ಸಾಕಷ್ಟು ಅವಧಿಯಿಲ್ಲ.

ವರುವ ನೂರಾಯುವ್ಯವದರೋಳ |
ಗಿರಂಳು ಕಳಿದ್ದೆವತ್ತನ್ಯೇವ |
ತ್ತರಲಿ ವಾಧಿಕ ಬಾಲ್ಯಕೊಮಾರದಲಿ ಮೂವತ್ತು ||
ಇರದೆ ಸಂದುದು ಬಳಿಕ ಇಪ್ಪ |
ತೈತ್ತಿರುವವದರೋಳಗಾದುದಂತಃ |
ಕರಣ ನನ್ನೊಳು ತೋರಿ ರಸ್ತೀಸು × × × ||
ದೇಹದಲ್ಲಿ ಅಭಿಮಾನವನ್ನಿಡಕೂಡದು.

ಹೂಡಿದೆಲು ಮರ ಮುಟ್ಟು ಮಾಂಸದ |
ಗೋಡೆ ಚಮುಂದ ಹೊಡಿಕೆ ನರಗಳ |
ಕೂಡೆಹಂಡಿಗೆ ಬಿಗದ ಮನೆಯೋಳಗಾತ್ಮನಿರುತ್ತಿರಲು ||

ಬೀಡು ತೊಲಗಿದ ಬಳಿಕಲಾ ಸುದು |
ಗಾಡಿನಲಿ ಬೆಂದುರಿವ ಕೊಂಪೆಯ |
ನೇನೋಡಿ ನಂಬಿರಬಹುದೆ ರಕ್ಷಿಸು × × × ||

ಸತ್ತುವರಿಗಳಲೇಕೆ ? ತನ್ನನು |
ಹೊತ್ತುವರು ಹೆತ್ತುವರುಗಳು ತಾವ್ |
ಸತ್ತುಹೊಗುವರಲ್ಲದುಳವರೆ ? ಮರುಗಲೇಕಿನ್ನು ||
ಮೃತ್ಯುಬೆನ್ನಿ ನೊಳಹುದು ತಾವಿ |
ನ್ನತ್ತು ಮಾಡುವುದೇನು ಪೂರ್ವದ |
ತೆತ್ತಿಗನು ನೀನೀಗ ರಕ್ಷಿಸು × × × ||

ಮಣ್ಣ ಮಣ್ಣಿನೊಳುದಿಸಲದರಲಿ |
ಮಣ್ಣ ಚೊಂಬಿಗಳಾಗಿ ರಂಜಿಸಿ |
ಮಣ್ಣನಾಹಾರದಲಿ ಜೀವವ ಹೊರೆದು ಖಚಿತಿಸಿ ||
ಮಣ್ಣನಲಿ ಬಂಧಿಸಿದ ದೇಹವ |
ಮಣ್ಣ ಈಡಿಸಬೇಡ ಜ್ಞಾನದ |
ಕಣ್ಣ ದೃಷ್ಟಿಯ ನಿತ್ಯ ರಕ್ಷಿಸು × × × ||

ಮೊದಲು ಜನನವನರಿಯೆ ಮರಣದ |
ಹದನ ಕಡೆಯಲಿ ತಿಳಿಯೆನಾ ಮ |
ಧ್ಯಾದಲಿ ಸಿಕ್ಕಿನಾನಿಪುಣನೆಂಬುದು ಬಳಕ ನಗೀರೀಡು ||
ಮೊದಲು ಕಡೆಮಧ್ಯಗಳ ಬಲ್ಲವ |
ಮದನ ಜನಕನು ನೀನು ನಿನ್ನಯ |
ಪದಯುಗವ ಬಯಸುವೆನು ರಕ್ಷಿಸು × × × ||

ಬಾಹ್ಯಾದಂಬರಗಳಲ್ಲಿ ಅಥವಿಲ್ಲ; ಅಂತಿಶುದ್ಧಿ ಬೇಕು; ನಿಜ ಭಕ್ತಿ ಬೇಕು.

ತೊಲಗುವರು ಕಡೆಕಡೆಗ ತಾ ಹೊಲೆ |
ಹೊಲೆಯೆನುತ ಕಳವಳಿಸಿ ಮೂಕ್ರದ |
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೋಂದು ||

ಜಲದೊಳಗೆ ಮುಳುಗಿದರೆ ಕೊಲಗದು ।
ಹೊಲೆಗೆಲಸವಿದೇಹದೊಳು ನೀ ।
ನೆಲೆಸಿರಲು ಹೊಲೆಯುಂಟಿ ರಕ್ಷಿಸು × × × ॥

ಬರಿದಹಂಕಾರದಲಿ ತತ್ತ್ವದ |
ಕುರುಹು ಕಾಣದೆ ನಿನ್ನ ದಾಸರ |
ಜರೆದು ವೇದ ಪುರಾಣ ಶಾಸ್ತ್ರಗಳೋಂದಿ ಫಲವೇನು ||
ನರರು ದುಷ್ಟ ಮರ್ಚದಲಿ ಮಾಡಿದ |
ದುರಿತವಡಗಲು ನಿನ್ನ ನಾಮ |
ಷ್ಕರಣಯೋಂದೇ ಸಾಕು ರಕ್ಷಿಸು × × × ॥

ಎಂಜಲೆಂಜಲು ಎಂಬರಾನುಡಿ |
ಎಂಜಲಲ್ಲವೆ ವಾರಿಜಲಚರ |
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನ್ನಿಸದೆ ||
ಎಂಜಲೆಲ್ಲಿಯದೆಲ್ಲಿಯುಂಪರ |
ರೆಂಜಲಲ್ಲವೆ ಚೇರೆಭಾವಿಸ |
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ ||

ಕನಕದಾಸರು ತಮ್ಮ ಈ ಕಾವ್ಯಕ್ಕೆ ‘ಭಕ್ತಿಸಾರ’ ಎಂದು ಕರೆದು ದುಂಟು. ಕೊನೆಯ ಕೆಲವು ಪದ್ಯಗಳು ಪ್ರಕ್ಷಿಪ್ತವಾಗಿರಬಹುದೇಂದು ತೋರುತ್ತದೆ. ಕಾರಣವೇನೇಂದರೆ,

ಇ. ಭಕ್ತಿಸಾರದ ಗಳನೆಯ ಪದ್ಯದಲ್ಲಿ ಹೇಳಿದ ವಿಷಯವನ್ನೇ ಅವು ಮತ್ತೆ ಮತ್ತೆ ಉಚ್ಛರಿಸುತ್ತವೆ. ಅದರಿಂದ ಕಾವ್ಯಕ್ಕೆ ಪುನರುಕ್ತಿದೋಷವು. ತಮ್ಮವುದುಂಟು.

ಅ ಪದ್ಯವು,

ಭಕ್ತಿಸಾರದ ಚರಿತೆಯನು ಹರಿ |
ಭಕ್ತಿರಾಲಿಸುವಂತೆ ರಚಿಸುವೆ |
ಯುಕ್ತಿಯಲಿ ಬರಿದೋಧಿದವರಿಷ್ಯಾಥಸಿದ್ಧಿ ಪುದು ||

ಮುಕ್ತಿಗಿಡು ನೆಲೆದೋರುವುದು ಹರಿ ।
ಭಕ್ತರನುಲಾಲಿಪುದು ನಿಜಮತಿ |
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ ॥

೭. ದಾಸರ ಕಾವ್ಯ ಹಾಗೂ ಪದಗಳಲ್ಲಿ ಒಂದು ವೈಶಿಷ್ಟ್ಯವು ಕಂಡು
ಬರುವುದು. ಕಾವ್ಯಗಳ ಕೊನೆನೊದಲಲ್ಲಿ, ಪದಗಳ ಕೊನೆಯಲ್ಲಿ, ದಾಸರು
ರಚಿಸಿದ ಸ್ಥಳದ ನಿದೇಶಕಮಾಡಿ, ಅದಿಕೇಶವ, ಇಲ್ಲವೆ ಆ ಸ್ಥಳದ ಅಧಿಕೃವರು,
ಇಲ್ಲವೆ ವಿನ್ಯುವಿನ ಅವುದೊಂದು ಹೇಸರು ಹಾಕಿರುವ ವಾದಿಕೆಯು ಇದ್ದಂತೆ
ತೋರುತ್ತದೆ. ಭಕ್ತಿಸಾರದ ಕೊನೆಯು ಪದ್ಯಗಳಲ್ಲಿ ಅನೇಕ ಸ್ಥಳಗಳನ್ನೂ
ಅಲ್ಲಿಯ ದೇವರನ್ನೂ ಸ್ವರಿಸಿದುದು ಕಂಡು ಬರುತ್ತದೆ. ಅದು ದಾಸರ ಪದ್ಧತಿ
ಯಲ್ಲವೆಂದು ಹೇಳಬಹುದು.

ಕನಕದಾಸರ ವಿವಿಧ ವೈಶಿಷ್ಟ್ಯಗಳು..

ಕುವಲಯದಳನೇತ್ತಿ ಕೇಳು ಕೇವಲ ವ್ಯೇ | ಸ್ವಾವರಾಯರುಗಳಿರ್ದೆಸೀಯ ||
ಘವನ ಬಂದರೆಗೆ ಸನ್ಮಾತವೆಕ್ಕು ಪೇಳುವೆ | ಶ್ರವಣಕಾನಂದವೆಂದೆನಿಸೆ ||
ಹರಿಶರಣರಚು ಬುಧಜನರಿಗೆ ಹೆಚ್ಚು | ದುರಿತವನಕೆ ಕಾಳ್ಜಿಚು ||
ಶಿರಹಿಗಳ್ಳಿ ಪುಜ್ಞ ವೀರಗೇ ನುಚ್ಚು ಕೇ | ಶ್ವರಿಗಿದು ತನಿಬೆಲ್ಲದಚು ||

ಕನಕದಾಸ..

೧೦. ಕನಕದಾಸರೆ ಸಂಪ್ರದಾಯ.

ಕನಕದಾಸರು ವಾದಿರಾಜನ್ನಾಗಿರುತ್ತಾರೆ ಅವರು ಮಾಧ್ವಸಂಪ್ರದಾಯದವರಿದ್ದರೆಂದು ಇತ್ತಣ ಜನರಲ್ಲಿ ಪ್ರತೀತಿಯಿದೆ. ಆದರೆ, ಈ ನೊದಲೆ ಹೇಳಿದಂತೆ, ಅವರು ಮೋಹನತರಂಗಿಣಿಯಲ್ಲಿ ವಾದಿರಾಜರ ಕಿಂತಲು ನೊದಲು ರಾಮಾನುಜಗುರುಗಳಾದ ತಾತಾಚಾರ್ಯರನ್ನು ಕೊಂಡಾಡಿರುವರು. ಆದುದರಿಂದ, ದಾಸರೆ ಮತವನ್ನು ಗೊತ್ತುಪಡಿಸುವದು ಅವಶ್ಯಕವಿದೆ.

ತರಂಗಿಣಿಯ ನೊದಲಿನ ಪದ್ಯದಲ್ಲಿ ಕಾಗಿನೆಲೆಯ ರಂಗನ ಸ್ತುತಿಯಿದೆ ಯಷ್ಟೆ. ಅನುಕ್ರಮವಾಗಿರುವ ಅದರ ಕೆಳಗಳ ಮೂರು ಪದ್ಯಗಳು,

ಶ್ರೀಮದ್ಗುರುರಾಯ ದುರಿತವಿಜೇಯ ದು | ಷಾಖಾಮವಿಷ್ಠೀದನಾಹಾದ |
ತಾಮಸಗುಣನಾಶ ಸಾತ್ತ್ವಿಕೋಲ್ಲಾಸ ಶ್ರೀ | ರಾಮಾನುಜಮುನಿ ಶರಣ ||
ಅಕ್ರಾನೋಽಭಿನೇ ತಮಕೆ ತಾತ್ಕ್ಯಾಫಂಕೂಡೆ | ಕಾಕೋಽಟಿಕ ಮೇಳವಿಪ್ರದೆ |
ತಕ್ರಾಕೆ ರಾಮಾನುಜರೋಳು ವಾದಿ ಸಂ | ಪರ್ಕಾನಿಲ್ಪದೆ ನಿಲ್ಲಲರಿಯ ||
ಈ ೧೧ತಿ ಪೆಂಪುವಡಿದ ಸದ್ಗುರುಕರ | ವಾರಜೋಧ್ಬುವಶಿಪ್ರಜನರ |
ಹೇರಿಸಿ ನಾಲ್ಪುಗೆ ಫಲವಿಂದ ತಾತಾ | ಚಾರಿಯರದಿಗರಗುವೆನು ||

ರಂಗನ ಸ್ತುತಿಯಾದ ಕೂಡಲೆ, ‘ಸದ್ಗುರುರಾಯರಾ’ ದ ರಾಮಾನುಜಾಚಾರ್ಯರಿಗೆ ದಾಸರು ಶರಣಿಂದು ಅಂದರು. ಮುಂದೆ ರಾಮಾನುಜ ಸುತ್ತುಗಳ ಪೆನ್ನೀರಿಯನ್ನು ಹೊಗಳಲಾಯಿತು. ಇದರ ಮೇಲಿಂದ ದಾಸರು ರಾಮಾನುಜ ಶತ್ತಮಾನನ್ನು ರಿತಿದ್ವರಷ್ಟೇ ಆಲ್ಲದೆ, ಆ ಮತವೇ ತಕ್ರಾಂಡ್ವ ವಾದು ದೇಂದು ಅವರ ಮನವರಿಕೆ ಯಾಗಿತ್ತೀಂದು ತಿಳಿಯಬಹುದು. ನಾಶರನೆಯಂ

ಪದ್ಯದಲ್ಲಿ, ಆ ಕಾಲದಲ್ಲಿ, ರಾಮಾನುಜ ಗುರುಗಳಾಗಿದ್ದ, ತಾತಾಚಾರ್ಯರಿಗೆ ದಾಸರು ವಂದನೆಗಳನ್ನು ಅರ್ಪಿಸಿರುವರು. ಈ ಮೂರೂ ಪದ್ಯಗಳೊಳಗೇ ಮಧಿತಾಥ್ರವನ್ನು ಮನಗೊಂಡರೆ, ದಾಸರು ರಾಮಾನುಜ ಮತದವರಾಗಿದ್ದ ರೆಂದೆನ್ನು ವದರಲ್ಲಿ ಸಂದೇಹವಿಲ್ಲ.

ಕೃಷ್ಣನ ದ್ವಾರಕೆಯಲ್ಲಿ ರಾಮಾನುಜ ಭೂಸುರರನ್ನೇ ದಾಸರು ಹೇಚ್ಚಾಗಿ ಹೊಗಳಿರುವರು,

ರಾಮಾನುಜವಾಯಾಶ್ವನಸುತ್ತತ್ವದ | ಭೂಮಿಸುರರು ಸಂದರ್ಭಿಸಿ |

ಸಾಮಾಮಾಯ ಹೋನಣಿ ವಿಷ್ಣುಪೀಠ್ಯಥ್ರ | ಹೋಮವ ಮಾಳ್ಳರುತ್ತವದಿ||

ಸ್ವಯಂಪ್ರತಿಷ್ಠಿತರಾದ ಆ ರಾಮಾನುಜರು, ಇತರರ ಕಡೆಯುಂದ ಅನ್ನವನ್ನು ಗ್ರಹಿಸದೆ, ತಾವೇ ದೊಡ್ಡವರೆಂದೂ ಶೀಲವಂತರೆಂದೂ ತಿಳಿದು, ತಾವೇ ಅಡಿಗೆಯನ್ನು ಮಾಡಿಕೊಂಡು ಉಟ್ಟಮಾಡುತ್ತಿದ್ದರೂ, ದಾಸರು, ಅಂಥವ ರನ್ನು ಹೊಗಳಿರುವರು.

ಲೋಕದೊಳತಿಶೀಲವಂತ ಶ್ರೀವೈಷ್ಣವ | ರೇಕವೃತ್ತದ ಭೂಸುರರು |

ವಿಕಾಂತನಿಳಯದೊಳೆಕವಾಗಿರೆ ಸ್ವಯಂ | ಪಾಕವ ಮಾಡಿ ಭುಂಜಿಪರಂ ||

ಇದಲ್ಲದೆ ಆಲಲ್ಲಿ, ಶ್ರೀವೈಷ್ಣವರ ಅಗ್ರಳಕೆಯನ್ನೇ ಹೇಳಲಾಗಿದೆ. ಬಾಣಾಸುರನ್ನ ಒಡ್ಡೊಂಗದಲ್ಲಿಯೂ ಶ್ರೀವೈಷ್ಣವರಿದ್ದರು,

ಚಿಂದಿಯ ತೆಗೆದು ಕಾಂಕುಳೊಳಟ್ಟು ನಿಟಿಲದೂ | ಹೊಂದಿದ ಶ್ರೀಪುಂಡ್ರ ದಿಜರು |

ಬಂದಿದೆ ತಾಕುತಾಕಲಿ ತಿದ್ದಿಕಳುಹುವ್ವೋ | ದೆಂದಿಗುಂ ತೀರದೆಂಬಂತಿ ||

ನಳಜರಿತ್ಯಯಲ್ಲಿ ಭೀಮನ್ನವನ್ನಿಂದ ದಮಯಂತಿಯನ್ನು ಹುಡುಕಲಿಕ್ಕು ಅಯೋಧ್ಯೆಗೆ ಕಳುಹಲಾದ ಸುದೇವನ್ನಿಂಬ ಬಾಹ್ಯಣಿನೂ, ಶ್ರೀವೈಷ್ಣವನೇ. ಅವನು “ಫಣಿಯೊಳಗೆ ಎಸಿವ ಮಟ್ಟಿಯನ್ನು ಇಟ್ಟು” ಕೊಂಡಿದ್ದನೆಂದು ಹೇಳಿದೆ.

ದಾಸರ ಕೃತಿಗಳಲ್ಲಿ, ಈ ರೀತಿಯಾಗಿ ಶ್ರೀವೈಷ್ಣವರಿಗೆ ಪ್ರಾಧಾನ್ಯವು ದೊರೆತುದಾದರೂ, ಕಷ್ಟನ ದ್ವಾರಕೆಯಲ್ಲಿ ಮತತ್ರಯದೆಲ್ಲಿರು ಸಾಫಾನವಿದೆ. ಘನಪಟ್ಟಿನಾಮದೆ ತಿರುಜೂಳಿಗೊಂಡಿಂಜಂ | ದನ ಪಂಚಮುದ್ರೆಗಳೊಡನೇ | ಮನಗೊಂಬ ಭಸಿತಗಂಧಾಕ್ಷತೆ ಭಾಳಿಲಾಂ | ಭನವೆತ್ತುದವನೀಸುರು ||

ಇಲ್ಲಿ ಮಾರು ಮತದ ಬ್ರಾಹ್ಮಣರ ಹಣಿಯಲ್ಲಿರುವ ಚಿನ್ನಗಳಿಂದ ಅವರನ್ನು ಸೂಚಿಸಲಾಗಿದೆ. ರಾಮಾನುಜರು ಘನವಾದ ಪಟ್ಟಿನಾಮವನ್ನು ಹಚ್ಚಿ ಅದರ ಮಧ್ಯದಲ್ಲಿ ಕೆಂಪಾದ ತಿರುಚೊಳೆ ಹಚ್ಚಿವರು. ಮಾಧ್ವರು ಗೋಪಿ ಜಂಡನದಿಂದ ನಾಮ, ಶಂಖಚಕ್ರ ಮುಂತಾದ ಬಿದು ಮುದ್ರೆಗಳನ್ನು ಹಚ್ಚಿ ವರು. ಶಾಂಕರವುತ್ತಾನುಯಾಯಿಗಳು ಭಸಿತಗಂಧಾಕ್ರತೆಗಳನ್ನು ಧರಿಸುವರು. ಮತತ್ತಯದರನ್ನು ಒಂದೇ ಶೈಲೀಕದಲ್ಲಿ ವಿವರಿಸಿದುದಾದರೂ, ದಾಸರು, ಶ್ರೀವೈಷ್ಣವರನ್ನು ವೊದಲು ಹೇಳಿದುದನ್ನು ಮರೆಯಕೂಡದು!

“ ರಾಮಾನುಜ ಮತದಂತೆ, ವೈಕುಂಠದಲ್ಲಿ ಲಕ್ಷ್ಮೀಸಹಿತನಾದ ನಾರಾಯಣನು, ಗರುಡ, ಅನಂತ ಮೋದಲಾದ ನಿತ್ಯಸೂರಿಗಳಿಂದ (ಸಂಸಾರ ಬಂಧನವಿಲ್ಲದ ಜೀವರಾಶಿಗಳಿಂದ) ಸಮೇತನಾಗಿರುವನೇಂದೂ ಮುಕ್ತ ಜೀವಾತ್ಮಕರೆಲ್ಲರೂ, ಅಲ್ಲಿ, ಭಗವಂತನ ನಿತ್ಯಕೃಂಕರು ಮಾಡುತ್ತ ನಿತ್ಯಸೂರಿ ವನ್ನು ಅನುಭವಿಸುವುದೇ ಜೀವಾತ್ಮಕಸ್ವರೂಪವೇಂದೂ ಹೇಳಿದೆ. ನಿತ್ಯಸೂರಿಗಳಾದ ಗರುಡ ಅನಂತರು ಅನುಭವಿಸುವ ಅನಂದದಲ್ಲಿಯೂ ಮುಕ್ತ ಜೀವ ಗಳು ಅನುಭವಿಸುವ ಅನಂದದಲ್ಲಿಯೂ ತಾರಕಮೃವಿಭ್ರ.” ಗರುಡ ಅನಂತರು ಪರಮ ಭಾಗವತರು, ಆದುದರಿಂದ, ದಾಸರು, ಅವರಬ್ಧಿರಿಗೆ, ಒಂದೊಂದು ಪದ್ಯವನ್ನು ಬರೆದು, ಅವರಿಂದ ಕರುಣೆ ರಕ್ಷಣೆಗಳನ್ನು ಕೋರಿರುವರು.

ಅಗಣಿತಲೋಕಾದಿಲೋಕಂಗಳುದರದಿ | ಸೋಗಯಿಪ ನಾರಾಯಣನ |
ಹೆಗಲೋಳು ಹೊತ್ತು ಶೀಂಚರದೆ ಸಂಚರಿಸುವ | ಖಗರಾಜ ಕರುಣೆಪುದೆಮಗೆ ||
ವರದುಗಾಢಾಭಿಯ ಮಧ್ಯನದಿಂ ತುಸುಮಾತ್ರ | ಗರಳವ ಬಿಡಲಾಕ್ಷಣದಿ |
ಸುರಮುಖ್ಯರ ಭೀತಿವಡಿಸಿದ ಧರಣೇ | ಧರ ಘಣಿರಾಜ ರಕ್ಷಿಪುದು ||
ಮೇಲಾಗಿ ದಾಸರು ತರಂಗಿಯಲ್ಲಿ ಗರುಡನ ಅದ್ಭುತ ಪರಾಕ್ರಮವನ್ನು
ಹೇಳಲು ಒಂದು ಸಂಧಿಯನ್ನೇ ವಿಂಬಳಾಗಿರಿಸಿರುವರು.

ಕನಕದಾಸರು ರಾಮಾನುಜಮತದ ಮಹತೀಯನ್ನು ಮನಗಂಡು ಅದನ್ನು ಸ್ವೀಕರಿಸಿದ್ದರೂ ಅವರಲ್ಲಿ ಧುರಾಗ್ರಹವು ಎಳ್ಳುವ್ಯಾಂತಿ ಇರಲಿಲ್ಲ. ತಮ್ಮ ಮೇಲೆ, ರಾಮಾನುಜ ಹಾಗೂ ಮಾಧ್ವ ಮತಗಳ ಗುರುಗಳ ಪರಿಣಾಮ ವಾಗಿದ್ದಿಕೆಂದು ಅವರು ಪಯಾರ್ಥಿಯಾಗಿ ಹೇಳಿರುವರು. ಹೆಂಡತಿಗೆ ಉತ್ತರ. ವನ್ನೀಯುವಾಗೆ, ತರಂಗಿಯಲ್ಲಿ ಒಮ್ಮೆ ಅಂದುದು,

ಕುವಲಯದಳನೇತ್ತೆ ಕೇಳು ಕೇವಲ ವೈ | ಷ್ಣುವರಾಯರುಗಳದೇಸೆಯ |

ಪವನ ಬಂದೆರಗೆ ಸನ್ಮತಿನೆತ್ತು ಪೇಳುವ | ಶ್ರವಣಿಕಾನಂದವೆಂದೆನಿಸೆ ||

ಎರಡು ದಿಕ್ಕುಗಳಲ್ಲಿರುವ ವೈಷ್ಣುವರಾಯರೆಂದರೆ, ಪೂರ್ವದಿಕ್ಕಿನಲ್ಲಿರುವ ವಿಜಯನಗರದ ಶ್ರೀನೈಷ್ಣುವರುಗಳಾದ ತಾತಾಚಾರ್ಯರು ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ಉಡುಸಿಯೋಳಗಿನ ಸೋಂದೆಯ ಮತ್ತೆ ವೈಷ್ಣುವರುಗಳಾದ ಶ್ರೀವಾದಿರಾಜರು. ದಾಸರು ಈ ಪದ್ಯವನ್ನು ಬರೆಯುವಾಗ್ಗೆ ಕಾಗಿನೆಲ್ಲಿರುಲ್ಲಿ ನೆಲಿಸಿದ್ದರೆಂಬುದನ್ನು ಮರಿಯಕೂಡದು.

ಕನಕದಾಸರ ಮಹಡಿಯು ‘ಸುಜ್ಞಾನವಧೂಟಿ.’ ದಾಸರು ಪರ್ಯಾರ್ಥ ಯಾದಿಂದ ಹೇಳಿದ ವಿಷಯವನ್ನು ವಿಶದವಡಿಸಬೇಕೆಂದು ತರಂಗಿಣಿಯೋಳಗಿ ಮತ್ತೊಂದು ನೆಡೆಯಲ್ಲಿ, ಅವರಿಗೆ “ಶ್ರೀವಿಕ್ರಮವಾದಾಷಸ್ಯಾದಾಸ” ಎಂದು ಸಂಬೋಧಿಸಿದಳು. ದಾಸರಿಗೆ ದಿಗಿಲುಬಿದ್ದಿತು. ತಾವು ತಾತಾಚಾರ್ಯರ ಶಿಷ್ಯರೆಂದು, ಮೊದಲು ಹೇಳಿದ್ದಾಯಿತು. ದಾಸರು ವಾದಿರಾಜರ ಶಿಷ್ಯರಾಗಿದ್ದೂದೂ ನಿಜ. ಆದರೆ, ಆ ಇಬ್ಬರೂ ಗುರುಗಳು ಅನುಸರಿಸುವ ಸಂಪ್ರದಾಯ ಬೇರೆ; ಮತ್ತ ಬೇರೆ. ದಾಸರು ಚಾಣಾಕ್ಷರು. ಸುಜ್ಞಾನವಧೂಟಿಯ ಗಂಡಂಡಿರು. ಹೆಂಡತಿಯ ಪ್ರಶ್ನೆಗೆ ಯೋಗ್ಯವಾದ ಉತ್ತರಕೊಟ್ಟು ಅವಳನ್ನು ಸಮಾಧಾನ ಗೊಳಿಸಿದರು. ದಾಸರ ಉತ್ತರವೇನೆಂದರೆ, “ಗ್ರಂಥಾವತಾರದಲ್ಲಿ, ನಾನು ರಾಮಾನುಜ ಗುರುಗಳಾದ ತಾತಾಚಾರ್ಯರ ಶಿಷ್ಯನೇಂದು ಹೇಳಿದುದು ನಿಜ. ನೀನೇನ್ನುವಂತೆ, ನಾನು ಮಾಧ್ವಗುರುಗಳಾದ ವಾದಿರಾಜರ ಶಿಷ್ಯ ಸಾದುದೂ ನಿಜ. ವಾದಿರಾಜರಷ್ಟೇಕೆ-ಅವರಂತೂ ದೊಡ್ಡವರೇ ಇರುವರು-ಬೇಕಾದವರಿರಲಿ; ಅವರು ಹರಿಶರಣಿದ್ದರೆ ಸಾಕು; ಅವರ ಮತಗಳನ್ನೇಣಿಸುವವನಲ್ಲ; ಅವರ ಪಾದರಜವನ್ನು ನನ್ನ ನೆತ್ತಿಯಲ್ಲಿ ಧರಿಸಲಿಕ್ಕೆ ನಾನೆಂದೂ ಹೆದರುವವನಲ್ಲ. ಅದೂ ನನಗೆ ಸಂತೋಷದ ವಿಷಯ.” ನೋಹನತರಂಗಿಣಿಯೋಳಗೆ ಈ ಸಂದಭದಲ್ಲಿರುವ ಪ್ರಶ್ನೋತ್ತರ,

ನಕ್ರಕಂಟಕವನುತ್ತರಿಸಿ ಗಜೇಂದ್ರನ | ವಕ್ಕುವ ತಕಣ ಗೃಹ |

ಜಕ್ರಪಾಣಿಯ ಕೂತುರು ಕೃತಿನೇಳು ತನಗೆ ತ್ರಿ | ವಿಕ್ರಮವಾಷಪ್ಯಾದಾಸ ||

ಹರಿಶರಣರ ಪಾದರಜವ ಮಸ್ತಕದಲ್ಲಿ | ಧರಿಸಿ ರಾಮಾನುಜಾಗಮನ |

ಸ್ಕಂಧಿ ಮನೋನುರಾಗವಣಾಂತು ಕೃತಿಯ ಬಿ | ತ್ವರಿಸುವೆ ಕೇಳಾಯತಾಕ್ಷೀ ||

ವಾದಿರಾಜರ ಶಿವ್ಯರಾಗಿದ್ದರೂ ದಾಸರು ರಾಮಾನುಜ ಮತ್ತಾನುಯಾಯಿಗಳೇ ಇದ್ದರೆಂದು ಈ ಪದ್ಯವು ಸ್ವಷ್ಟಿಗೊಳಿಸುತ್ತದೆ.

ಮಾಧ್ವರಲ್ಲಿ ವಾಯುದೇವತಿಗೆ ಬಹಳ ಮಹತ್ವವುಂಟು, ಹನುಮ, ಭೀಮ, ಮಧ್ವರು ವಾಯುವಿನ ಅವತಾರ. ವಾಯುವು ಬ್ರಹ್ಮ ಪದವಿಗೇರ ತಕ್ಕುವನು. ಹೀಗಿದ್ದರೂ, ರಾಮಾನುಜವುತಾನುವರ್ತಿಗಳಾದ ದಾಸರು, ಮೋಹನತರಂಗಿಣಿಯಲ್ಲಿ, ವಾಯುವಿಗೆ ಗರುಡ ಅನೇತರಷ್ಟು ಮಹತ್ವ ಕೊಡದಿರುವುದು ಸ್ವಾಭಾವಿಕ. ವಾಯುವನ್ನು ಅನೇಕ ದೇವತೆಗಳೊಂದಿಗೆ ಹೊಂಡಿಸಿ ಒಂದು ಶೇಳ್ಳೀಕವಲ್ಲಿ ಹಾಕಿರುವುದು ಕಂಡು ಬರುತ್ತದೆ.

ಸುರಪತಿಶಿವಿಕಾಲನಿಖ್ಯ ತಿವರುಣವಾಯು | ಹರಸೆಖನೀಶಾನಮುಖ್ಯ |
ವರಮನು ಮುನಿಜನರುಗಳೆನ್ನಿಚಿತ್ತಕೆ | ಪರಮಸಂತಸವ ಪಾಲಿಪುದು ||

ಬರಬರುತ್ತ ಕನಕದಾಸರ ಮೇಲೆ ಮಾಧ್ವರ ವಾಯುವಿನ ಪರಣಾಮ ವಾಗತೋಡಗಿದಂತೆ ತೋರುತ್ತದೆ. ನಲ್ಲೋಪಾಖ್ಯಾನದಲ್ಲಿ ದಮಯಂತಿಯ ಸ್ವಯಂವರಕ್ಕೆ ಇಂದ್ರ ವರುಣ ಯಮ ಆಗ್ನಿಗಳು ಬಂದರೆಂದು ಹೇಳಿದ್ದು. ನಳಿಕರಿತ್ಯೆಯಲ್ಲಿ ಇಂದ್ರ ಯಮ ವರುಣ ವಾಯುಗಳು ಬಂದರೆಂದು ಹೇಳಿದ್ದು. ಸ್ವಯಂವರಕ್ಕೆ, ನಲ್ಲೋಪಾಖ್ಯಾನದಲ್ಲಿ, ಎಲ್ಲ ದೇವತೆಗಳು ಸಿದ್ಧಾರ್ಥರು. ನಳಿಕರಿತ್ಯೆಯಲ್ಲಿ ಇಂದ್ರನೊಬ್ಬನೇ ವರನು; ವಾಯುವರುಣರು ನಿರೀಕ್ಷಾಕರು.

ಮೋಹನತರಂಗಿಣಿಯಲ್ಲಿಯೂ ನಳಿಕರಿತ್ಯೆಯಲ್ಲಿಯೂ ದಾಸರು ನಭೋಲಿವಾಣಿಯ ಸಹಾಯವನ್ನು ಪಡೆದ ಸಂದರ್ಭಗಳುಂಟು. ಅದರೂ, ನಳಿಕರಿತ್ಯೆಯೋಳಿಗೆ ಒಂದೆಡಿಯಲ್ಲಿ, ವಾಯುವಿಗೆ ವಾತಾಂಹಾರಕನ ಕೆಲಸ ಕೊಟ್ಟಿದುಂಟು. ಭೀಮನ್ಯಪಾಲನ ಮನೆಯಲ್ಲಿ, ನಳಿಕರಿತ್ಯೆಯರ ಸಂದರ್ಭನ್ಯವಾದೋಡನೆ ನಳಿನು ದಮಯಂತಿಯ ಬಗ್ಗೆ ಕೊಂಡು ಸಂಶಯ ಗೊಂಡನು. ಅದಕ್ಕೆ ದಮಯಂತಿಯು ಯಮ ವರುಣ ಅನಿಲ ಮುಂತಾದವರೇ ಸಾಕ್ಷಿ ಎಂಬೋಡನೆ,

ಇದಕೆ ಯಮವರುಣಾನಿಲೀಂದ್ರರು |

ಮದನ ಜನಕನು ಸಾಕ್ಷಿಯನೇ ಮೇ |

ಫಂಡಲಿ ನುಡಿದನು ನಾಯು ನಳನ್ಯಪನೊಡನೆ ಸತ್ಯವನು ||

ಚದುರ ಕೇಳ್ತು ಮಯಂತಿ ಲೋಕದ |
 ಸುದತಿಯೇ ತಿಳಿ ಲೋಕಪಾವನೆ |
 ಇದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು ||

ಪವನನಾಡಿದ ನುಡಿಯ ಕೈಕೊಂ |
 ದವನಿಪತಿ ಬಿನ್ನೆಗ್ಗಿದನು ಕೈ |
 ತವಕದಲಿ ಕಲಯಿಂದ ನೊಂದೆನು ನಿಮ್ಮ ದರುಶನದಿ ||
 ಬವಟೆ ಹಿಂಗಿ ಕೃತಾರ್ಥನಾದೆನು |
 ಯಿಂಗಿಯಿನ್ನೇನೆನುತ ಪಕ್ಷಿಯ |
 ಹವಣ ಮನದಲಿ ನೆನೆಯಿಂ ಬಂದುದು ದಿವ್ಯಮಯ ವಸನ ||

ಕೊನೆಗೆ ಕನಕದಾಸರಿಗೆ ಪಾರುತನು ಬ್ರಹ್ಮಪದವಿಗೇರತಕ್ಕ ವನೆಂಬುದು
 ಮನವರಿಕೆಯಾದಂತೆ ತೋರುತ್ತದೆ. ಭಕ್ತಿಸಾರದಲ್ಲಿ ದಾಸರನ್ನು ವುದು,

ವೀರರಾವಣನೊಡನೆ ಹೋರಿದ |
 ವೀರರಗ್ಗಿದ ಕಷಿಗಳ |
 ವರೊಳು ವಾರುತ ನಮಗೇನು ಧರ್ಮನೊ ಬ್ರಹ್ಮಪಟ್ಟದಲಿ ||
 ಸೇರಿಸಿದೆ ಸಿನ್ನುಂತೆ ಕೊಡುವು |
 ದಾರಿಯಾವನು ಶ್ರಿಜಗದೋಳಗಾ |
 ಶಾರಣದಿ ನಂಬಿದೆನು ರಕ್ಷಿಸು ನಮ್ಮನನವರತ ||

೭. ಕನಕದಾಸರೆ ಸಮನ್ವಯವಾದ.

ಮತತ್ತಯದ ತತ್ವಗಳೂ ಅವುಗಳೊಳಗಿನ ಸಾಮ್ಯವೈ ಮನುಗಳೂ ಹಂಡಿತರಿಗನ್ನೇ ತಿಳಿಯುವ ವಿಷಯ. ದೇವತಾರ್ಚನೆಯ ಪದ್ಧತಿ, ಪ್ರತಿನಿಯಮ, ಭರ್ಮಾಧರ್ಮ, ಮತೀಯ ಲಾಂಭನ, ಇವೇ ಮೊದಲಾದ ಆಯಾ ಮತದ ಸಂಪುರ್ಣದಾಯಿಗಳು ಸರ್ವಸಾಧಾರಣ ಜನರಲ್ಲಿ ರೂಢಿವಾದುದು ಕಂಡುಬರುತ್ತದೆ. ಕಾಲಾನುಸಾರವಾಗಿ ಮತಗಳ ತತ್ವಗಳು ಮಂಸಕುಮಂಸಕಾಗಿ, ಆಚರಣೆಯಲ್ಲಿ ಕಂಡುಬರುವ ಸಂಪುರ್ಣದಾಯಿಗಳನ್ನೇ ಎದ್ದು ತೊರೆಲಾರಂಭಿಸಿದ್ದವು.

ಶಾಂಕರ ಮತಾನುಯಾಯಿಗಳು ಶ್ರೀವರು. ಇತ್ತೀಚಿಗೆ ಅವರಲ್ಲಿ ಕೆಲವು ಭಾಗವತ ಸಂಪುರ್ಣದಾಯಿವನ್ನು ಅಂಗೇಕರಿಸಿದುದಾದರೂ, ಅವರೆಲ್ಲರೂ ಶ್ರೀವರೇ. ಅವರ ತತ್ವದಂತೆ ಹಂಹರ ವಿರಂಜರಲ್ಲಿ ಭೇದವಿಲ್ಲ. ಆದರೂ ಶಿವನಿಗೆ ಹೆಚ್ಚು ಪ್ರಾರ್ಥಾನ್ಯ. ಶಿವನ ಉದ್ದೇಶವಾಗಿ ಪ್ರತನಿಯಿಮಗಳನ್ನು ಆಸ್ಥಿಯಿಂದ ಕೈಕೊಳ್ಳುವರು. ವಿಷ್ಣು ಬ್ರಹ್ಮರ ವಿಷಯದಲ್ಲಿ ದೈವಕ್ಕೆ ಎಳ್ಳಬ್ಳಾಷ್ಟ್ರ ಎಡಿಯಿಲ್ಲ.

ರಾಮಾನುಜರಲ್ಲಿ ವಿಷ್ಣುಪೋಬ್ಬನೇ ಪರದೈವತ. ಉಳಿದವರೆಲ್ಲರು ಆವನ ಕಿಂಕರರು. ವಿಷ್ಣುವಿನ ಆರಾಧನೆಯನ್ನು ಕೈಕೊಂಡು ರಾಮಾನುಜ ಮತೀ ಯನು, ನಿತ್ಯಸೂರಿಯಾಗಿ ಆ ಪರಮಾತ್ಮನ ಕಿಂಕರನಾಗಿ, ನಿತ್ಯಸೂರಿಗಳಿಂದನೆ ಹೆಚ್ಚಂತದಲ್ಲಿ ಸಮಾನಸ್ಥಂಧನಾಗಿ ಬಾಳಲಿಕ್ಕೆ ಅಧಿಕಾರವುಳ್ಳವನು. ಆದುದ ರಿಂದ ವಿಷ್ಣುಪೋಬ್ಬನೇ ಪೂಜಿಗೆ ಆರ್ಥನು.

ಮಾಧ್ವಮತವು ತಾರತಮ್ಯಪ್ರಜುರವಾದುದು. ಮಾಧ್ವರಲ್ಲಿ ವಿಷ್ಣುವೇ ಪರಾತ್ಮರನು. ಶಿವಬ್ರಹ್ಮಂಗೆ ವಿಷ್ಣುವಿನ ಸ್ಥಾನವಿಲ್ಲ. ಇನ್ನೇ ಅಲ್ಲ. ಶಿವ ಬ್ರಹ್ಮಂಗೆ ತಾರತಮ್ಯದ ತತ್ವದ ಅನುಸಾರವಾಗಿ ಬೀರೆ ಬೀರೆ ಸಾಫಿಗಳವೇ. ಭಕ್ತಿಪರಸಾದ ಮಾಧ್ವನು, ತಾರತಮ್ಯಕೊಳ್ಳಳಪಟ್ಟ ತನ್ನ ಪ್ರೇಯಕ್ಕಿರುತ್ತಂತೆ ಮಾಧ್ವನು ಶಿವಬ್ರಹ್ಮಂಗೆ ಪೂಜೆಗ್ಗೆಯ್ಯಾವನು.

ನಿಜವಾಗಿ ಪರಿಸ್ಥಿತಿಯು ಈ ರೀತಿಯಾಗಿದ್ದರೂ ತಿಳಿಗೇಡಿಗಳಾದ ಕೆಲವು ಜನರು ಈ ದೈವತಗಳಲ್ಲಿ ದ್ವೇಷಬುದ್ಧಿಯನ್ನು ತಕ್ಷಿದುದು ಕಂಡು ಬರುವುದುಂಟು. ಶ್ರೀವರು ವಿಷ್ಣುವನ್ನು ಹೀಯಾಳಿಸುವುಗೂ ವೈಷ್ಣವರು ತಿವನನ್ನು ದೂರಿಕೊಂಬುದೂ ಅಲ್ಲಲ್ಲಿ ತಲೆದೋರುವುದು. ಕನಕದಾಸರ ಕಾಲದಲ್ಲಿಯೂ ಈ ದುಷ್ಪವದ್ಧತಿಯು ನೆಲೆಗೊಂಡಿದ್ದಿತೆಂದು ತೋರುತ್ತದೆ. ಆ ಕಾಲದ ಪುರಾಣ, ಕಾವ್ಯಗಳನ್ನೊಂದಿದರೆ ಈ ವಿವಯವು ಮನದಟ್ಟಾಗಿ ಗುವದುಂಟು. ಶ್ರೀವರ ಗ್ರಂಥಗಳಲ್ಲಿ ಶಿವನಿಗೂ ಬ್ರಹ್ಮವಿಷ್ಣುಗಳಿಗೂ ಕಾಳಿಗಿ ವೆಸಗಿ ಆದರಲ್ಲಿ ತಿವನು, ಬ್ರಹ್ಮವಿಷ್ಣುಗಳನ್ನು ಹೆಚ್ಚಿಚ್ಚಿಗೆ ಸೋಲಿಸಿ, ಪೂಡ ಮಡಿಸಿಕೊಂಡುದು ಕಂಡುಬರುತ್ತದೆ. ಆದರಂತೆ, ವೈಷ್ಣವರ ಹೊತ್ತಿಗೆಗಳಲ್ಲಿ ವಿಷ್ಣುವಿಗೂ ಶಿವನಿಗೂ ಯುದ್ಧ ನಡೆದು, ಆದರಲ್ಲಿ ತಿವನು ಸೋತು, ವಿಷ್ಣುವಿನ ಅಧಿಷ್ಟವತದ ಅಧಿಕಾರವನ್ನು ಒಮ್ಮೆವನು. ಈ ವಿವಯವು ಶ್ರೀವಪುರಾಣ ಗಳಿಂದಲೂ ಭಾಗವತಾದಿ ಗ್ರಂಥಗಳಿಂದಲೂ ಬಂದುದಾದರೂ ದಾಸರ ಕಾಲದಲ್ಲಿ ಕನ್ನಡ ವಾಜ್ಞಾಯದಲ್ಲಿ ಅದು ಪ್ರಾಧಾನ್ಯ ಪಡೆದುದನ್ನು ಮರೆಯ ಕೂಡಬು.

ಕನಕದಾಸರು ರಾಮಾನುಜರು, ಮಾಧ್ವಸಂಪ್ರದಾಯದ ಗಾಳಿ ಸೋಂಕಿದವರು, ಎಂದು ಹೇಳಲಾಯಿತು. ಆದುದರಿಂದ, ಅವರು ಹರಿಹರ ವರಿಂಚರಲ್ಲಿ ಯಾವ ದೃಷ್ಟಿಯನ್ನಿಟ್ಟಿದ್ದರೆಂಬುದನ್ನು ತಿಳಿದುಕೊಳ್ಳುವುದು ಮಹತ್ವದ ಕೆಲಸವಾಗಿದೆ.

ಶ್ರೀಮದ್ಭಾಗವತವು ಮಾಧ್ವರಾಮಾನುಜರಿಗೆ ಮಾನ್ಯಗ್ರಂಥ. ಭಾಗವತ ಗ್ರಂಥದಲ್ಲಿ ತಿವನೇ, ಕೃಷ್ಣನು ಪರಮಾತ್ಮನೆಂದು ನುಡಿದು, ಅವನ ಸೈತ್ಯ ಮಾಡಿದುದುಂಟು. ಕೃಷ್ಣನು ಶೋಣಿತಪುರವನ್ನು ಮುಕ್ತಿದಾಗ ಅವನಿಗೂ ಶಿವನಿಗೂ ತುಮುಲ ಯುದ್ಧ ವಾಯಿತು.

ಅಸೀತ್ಪುತುಮುಲಂ ಯುದ್ಧ ಮಂದಿಷಿತಂ ರೋಮರಷಣಂ ।

ಕೃಷ್ಣ ಕಂಕರಯೋರಾಜನ್ ಪ್ರದ್ಯಮ್ ಗುಹಯೋರಹಿ ॥

ಕೃಷ್ಣನು ತಿವನನ್ನು ಜ್ಯಂಭಣಾಸ್ತದಿಂದ ಮೂಳೆಗೊಳಿಸಿದನು.

ನೋಹಯಿತ್ವಾತ್ತಾತ್ ಗಿರಿತಂ ಜ್ಯಂಭಣಾಸ್ತೇಣಜ್ಯಂಭಿತಂ |

ಬಾಣಸ್ಯಪೃತನಾಂ ಶೌರಿಜರಾಣಾಸಿಗದೇಹಂಭಿಃ ॥

ಬಾಣನಿಗೂ ಕೃಷ್ಣನಿಗೂ ಯುದ್ಧವೇಶಗಿ, ಕೃಷ್ಣನು ಬಾಣನ ಬಾಹುಗಳನ್ನು ಮರಗಳ ಬೀಳಂಗಿಗಳಂತೆ ಶಡಿಯತ್ತೊಡಗಿದನು. ಶಿವನು ಕಳವಳಗೊಂಡು ಕೃಷ್ಣನನ್ನು ದ್ವೇಷಿಸಿ ಶ್ರುತಿ ವೂಡಿದನು

ತ್ವಂಹಿ ಬ್ರಹ್ಮ ಪರಂಜೀವೋತಿಗೋಢಂ ಬ್ರಹ್ಮಣಿವಾಜ್ಯಯೀ |
ಯಂ ಪಶ್ಯಂತ್ಯಮಲಾತಾನ್ ಆಕಾಶಮಿವ ಕೇವಲಂ ||

“ ಬ್ರಹ್ಮನೇ ನಿನಾಗಿರಾವಿ ನಿಮ್ಮಲ ಅಂತಕೆ ಕರಣವುಳ್ಳ ಸಾಧುಗಳು ಆಕಾಶ ದಂತಹ ರೂಪದಿಂದಲೇ ನಿನ್ನನ್ನು ತಿಳಿದುಕೊಳ್ಳುವರು. ”

ತವಾವತಾರೋಯನುಕುಂಠಧಾಮನಾ |
ಧಮ್ಮಸ್ಯಗುಪ್ತತ್ವೈ ಜಗತೋಭವಾಯು ||
ವರುಂ ಚ ಸವೇರ್ ಭವತಾನುಭಾವಿತಾ |
ವಿಭಾವಯಾಮೋ ಭುವಾನಿ ಸಪ್ತ ||

“ ಎಲ್ಲೆ, ಕೃಷ್ಣನೇ, ನಿನ್ನ ಅವತಾರವು ಧಮ್ಮದ ರಕ್ಷಣಿಗಾಗಿ ಇದೆ. ಅಂದರೆ, ಜಗತ್ತಿನ ಉತ್ತರವರ್ತಕಾಗಿ ಇದೆ. ನೀನು ನಮ್ಮನ್ನು ಸಂರಕ್ಷಿಸಿದರೆ, ನಾವು ಏಳು ಭುವನಗಳನ್ನು ಸಂರಕ್ಷಿಸಬಲ್ಲಿವು. ”

ತ್ವನೇಕ ಆದ್ಯಃ ಪುರುಷೋದ್ವಿತೀಯ |
ಸ್ತುಯಃ ಸ್ವದೃಗ್ಭೈತುರಹೇತುರೀತಃ ||
ಪ್ರತೀಯಸೇಥಾಪಿ ಯಥಾವಿಕಾರಂ |
ಸ್ವನಾಯಯಾ ಸರ್ವಗುಣಪ್ರಸಿದ್ಯೈ ||

“ ನೀನು ಆದ್ವಿತೀಯನಾದ ಆದಿಪುರುಷನು. ನಿನಗೆ ಸರ್ವಾನರು ಮತ್ತಾರೂ ಇಲ್ಲ. ನೀನು ಮೋಕ್ಷಸ್ವರೂಪಿಯು; ಸ್ವಯಂಪರಾಶಿಕನು; ಎಲ್ಲರಿಗೆ ಶ್ರೀಷ್ಟನು. ಹೀಗಿದ್ದರೂ, ಎಲ್ಲ ವಿಷಯಗಳ ಪ್ರಕಾಶಕಾಗಿ ಮಾಯೆಯ ಯೋಗದಿಂದ, ನೀನು ಪ್ರತಿಯೊಂದು ಶರೀರದಲ್ಲಿ, ಪ್ರತ್ಯುಕ್ಕೆ ಬರುವಿ. ”

ಅದೇ ಅಧ್ಯಾತ್ಮಯದ ಕೊನೆಯಲ್ಲಿ ಬರೆವಿರುವುದೇನಂದರೆ, “ಮುಂಜಾವಿ ನಲ್ಲಿದ್ದು, ಕೃಷ್ಣನ ಈ ಗೆಲುವು, ಹಾಗೂ ಕೃಷ್ಣಶಂಕರರ ಕಾಳಿಗ, ಇವುಗಳನ್ನು ಸ್ಕೃಂಸುವವನಿಗೆ ನೋಲು ಸಂಭವಿಸಲಾರದು. ”

ಇಲ್ಲಿ “ಹರಿಸವೋತ್ತಮ” ತತ್ವವೇ ಪ್ರತಿಪಾದಿಸಲಾಗಿರುವೆಂಬದು ಸೂರ್ಯನ ಪ್ರಕಾಶದಷ್ಟು ಸ್ವಷ್ಟವಿದೆ.

ನೋಹನತರಂಗಣಿಯಲ್ಲಿ, ಶೋಣಿತಪುರದ ಕಾಳಿಗದಕಿಂತಲೂ ಮುಂಚಿತ ಸಂಧಿಯ ಕೆಲ ವಾತಾಗಳು ಪ್ರಾರಂಭವಾಗುತ್ತವೆ. ಆಗ್ಗೆ ಕುಂಭಾಂಡನು ಬಾಣಿಗೆ, ಕೃಷ್ಣನ ಸಂಬಂಧವಾಗಿ, ಅಂದುದೇನಂದರೆ,

“ ಹರನೊಳು ವಿಶ್ವಾಸವನು ಬಿಡದಿರು ಚಕ್ರಧರನೊಳು ಬಕುತಿಯ ರಚಿಸು. ” ಕುಂಭಾಂಡನ ಉಪದೇಶವ ಮಧಿತಾಧ್ರವೇನೆಂದರೆ, ಶಿವನನ್ನು ಷ್ವೇತಜಿಸಿದರೆ ಸಾಲದು. ವಿಷ್ಣುವಿನಲ್ಲಿಯೂ ಭಕ್ತಿಯನ್ನು ಇರಿಸುವುದು ಉಚಿತವೆ. ಬಾಣನು ಇದಕ್ಕೆ ಲಕ್ಷ್ಯಕೊಡದೆ ಕೃಷ್ಣನ ಸಂಗಡ ಕಾಳಿಗ ನಡಿಸುವನು. ಬಾಣ ಇಲ್ಲಿ ತೋಳಂಗಳು ಕತ್ತಲಿಸಿದುವು. ಶಿವನು ಭಕ್ತನಿಗಾಗಿ, ಬಂದು, ಉಪದೇಶಿಸಿದುದು,

ಕೇಶವನೆಡಿಗೆನ್ನೆ ದಿಗಾವನೆಗೋವಿಂದನು | ದ್ವೇಷಬುಧಿಯ ಮಾಡಿದಡೆ |

ದೋಷ ಸಂಭವಿಸುವೆಂದು ಧೂಜರ್ಪಿ ದ್ವೇ | ತೈತಿಗ ವಿಸ್ತುರಿಸಿದನು ||

ಒಬ್ಬ ದೇವರಲ್ಲಿ ಉತ್ತರ ಭಕ್ತಿಯನ್ನಿರಿಸಿ, ಮತ್ತೊಬ್ಬ ದೇವರಲ್ಲಿ ದ್ವೇಷ ತೋರಿಸುವುದರಿಂದ ಪಾಪಕ್ಕೆ ಗುರಿಯಾಗಬೇಕಾಗುತ್ತದೆಂಬುದನ್ನು ಶಿವನು ಹೇಳಿ, ಬಾಣಿಗೆ ಕೃಷ್ಣನ ದ್ವೇಷ ಕಟ್ಟಿಕೊಳ್ಳಬಾರದೆಂದು ಉಪದೇಶಿಸಿದನು. ಬಾಣಿಗೆ ಶಿವನಲ್ಲಿ ಉತ್ತರ ಭಕ್ತಿ. ಅವನು ಶಿವನ ವಾಕ್ಯಗಳನ್ನು ಮನ ಗೊಂದನು. ಕೃಷ್ಣನ ವಿಷಯದಲ್ಲಿರುವ ಆವನ ದ್ವೇಷವು ಲಯವಾಯಿತು. ಶಿವನಂತಿಯೆ ಕೃಷ್ಣನಲ್ಲಿಯೂ, ಬಾಣನು ಭಕ್ತಿದಳಿದು, ತನ್ನ ಶಿರವನ್ನು ಬಾಗಿಸಿದನು.

ಘುಳುದಳಾಯತಾಕ್ಷ ನೀನತಿದ್ವೇವವೆಂಬದ | ಬಲ್ಲ ಮತ್ತಿತನು ನಾನರಿಯೆ |
ಹೊಲ್ಲಿಹವನು ತೀರ್ಕಣಿಸೆಂದುಭಯಪಾಣಿ | ಪಲ್ಲವದಿಂದೆ ವಂದಿಸಿದ ||

ಮುಂದೆ ಶಿವಕೌರಿಗಳಲ್ಲಿ ಭೇದವಿಲ್ಲವೆಂಬುದನ್ನು ಮನಗಂಡು, ಕೃಷ್ಣನ ಮೊಮ್ಮೆಗನಾದ ಅನಿರುದ್ಧನಿಗೆ ತನ್ನ ಮಗಳನ್ನು ಕೊಡಲು ವಾಗ್ಧಾನ ಮಾಡಿದನು.

ಭೋಧಾರುಹನಾದ ಪರಮೇಶ ನಿಮ್ಮೋಳು | ಭೇದವಿಲ್ಲಿಂದು ಸೂಚಿಸಲು |
ರೋದನ ತೀರ್ಕಣಿತು ನಿಮ್ಮ ಮೊಮ್ಮೆಗೆ | ಮಾಧವ ಕೊಟ್ಟಿನುತ್ತಿರುತ್ತೇಯ ||

ತಿವನೆ ಸಂಬಂಧವಾಗಿ, ಕನಕದಾಸರಲ್ಲಿ, ರಾಮಾನುಜರ ಹೈದಾಸೀನ್ಯವಿಲ್ಲ ! ಮಾಧ್ವರ ತಾರತಮ್ಯವಿಲ್ಲ ! ತಿವಶೌಂಗಳ ಬಕ್ಕವನ್ನು ದಾಸರು ಮುಕ್ತಿಕಂತ ವಾಗಿ ನುಡಿದಿರುವರು !

ಶಾಸ್ತ್ರಗಳ ಆಧಾರವಿಲ್ಲದ ಯಾವ ವಿಷಯಗಳಿಗೂ ದಾಸರ ಕಾಲದಲ್ಲಿ ಮಹತ್ವವಿರಲಿಲ್ಲ. ಕನಕದಾಸರೊ, ದೋಡ್ಡ ದೋಡ್ಡ ಸಂಡಿತರ ಸಂಗಡ ಇದ್ದವರು. ಅಂಥವರು, ಶಾಸ್ತ್ರದ ಚೆಂಬಲವಿಲ್ಲದೆ, ಯಾವುದಾದರೊಂದು ವಿಷಯ ವನ್ನು ಪ್ರತಿಪಾದಿಸುವುದು ಆಸಂಭವ.

ಬುಧರಾಮ್ಮಾಯ ಶಾಸ್ತ್ರಾರ್ಥವ ತಿಳಿದು ನಾ | ನಿದ ಹೇಳೈ ಕೇಳಾಯ ತಾಪ್ತಿ | ಎಂದು, ತರಂಗಿಣಿಯು ಪೀರಿಕಾ ಸಂಧಿಯಲ್ಲಿ ಯೇ ಹೇಳಿರುವರು. ಆದುದರಿಂದ, ಶಿವಕೌರಿಗಳ ಬಕ್ಕವನ್ನು ಪ್ರತಿಪಾದಿಸುವ ಸರ್ವಸಮ್ಮತ ಗ್ರಂಥವು ಆವೃದಾದರೂ ಇರುವುದೋ ? ಅತ್ಯಂತ ಇವೆ; ಹರಿವಂಶ ವಿಷ್ಣುವುರಾಣಗಳಲ್ಲಿ, ಇದೇ ಸಂದರ್ಭದೋಳಗೆ, ಹರಿಹರರ ಬಕ್ಕವನ್ನು ಹೇಳಿದೆ. ದಾಸರು ಆ ಆಧಾರವನ್ನು ಒದಗಿಸಿಕೊಂಡು, ತಮ್ಮ ಕಾಲದಲ್ಲಿ, ವ್ಯಾಧಾರವಾಗಿ ವಾದಕ್ಕೆ ಗುರಿಯಾದ ಪ್ರಶ್ನೆಯನ್ನು, ಹಗುರಾಗಿ ಬಿಡಿಸಿದರು. ಶ್ರೀವರ್ಮಣಿವರೆ ನೆಡುವೆ ವಾದಭೂಮಿಯಾದ, ಹರಿಹರರ ಯೋಗ್ಯತಾಯೋಗ್ಯತೆಯ ವಿಷಯ ದಲ್ಲಿ, ಆ ದೇವರ ಭಕ್ತರು, ತಳೆದಿರುವ ಮೂದಲಿಕೆಯ ಮುಖ್ಯನ್ನು, ದಾಸರು, ತೆಗೆದೋಗೆಯಲಕ್ಷ್ಯ ಮನಮುಟ್ಟಿ ಪ್ರಯತ್ನಿಸಿದರೆಂದು ಹೇಳಬಹುದು. ಇದೊಂದು, ದಾಸರು ನೇರವೇರಿಸಿದ ಸಮಾಜಸೇವೆಯು ! ಇದುವೆ, ದಾಸರೆ ನವಸಂದೇಶ !

ಇ ಕನಕದಾಸರ ರಸೋತ್ಪಾದನ ಶಕ್ತಿ.

“ ವಾಕ್ಯಂ ರಸಾತ್ಮಕं ಶಾವ್ಯಂ ” ಎಂದರೆ, ರಸವೇ ಶಾವ್ಯದ ಜೀವ, ಎಂದು ಲಾಕ್ಷಣಿಕರು ಅನ್ಯವುದುಂಟು. ಕವಿತಾಕಾವಿನಿಗೆ ಅಲಂಕಾರಗಳು ವಸ್ತು-ಬದವೆಗಳಂತೆ. ರಸಗಳು ಎಂಟು ವಿಧವಾಗಿ ಇವೆ. ಅವಾವುವೆಂದರೆ, ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ವಿತ. ಇವುಗಳಿಗೆ ಶಾಂತವೆಂಬ ರಸವನ್ನು ಜೀರ್ಣಿಸಿ, ಅವುಗಳಿಗೆ ನವರಸಗಳಿಂದು ಕರೆಯುವುದುಂಟು. ಪ್ರತಿಯೊಂದು ಶಾವ್ಯದಲ್ಲಿ ಈ ಒಂಬತ್ತು ರಸಗಳಿರ ಜೀಕೆಂತಲ್ಲ. ಪ್ರಾಧಾನ್ಯವಾಗಿದ್ದ ರಸದಿಂದ, ಆ ಶಾವ್ಯಕ್ಕೆ ಇಂತಹ ರಸದ ಶಾವ್ಯವೆಂದು ಸಂಭೋಧಿಸಲಾಗುತ್ತದೆ.

ಮೋಹನತಂಗಿಣೈಯಲ್ಲಿ ಶೃಂಗಾರ ವೀರರಸಗಳಿಗೆ ಪ್ರಾಧಾನ್ಯವಿದ್ದುದು ಕಂಡುಬರುತ್ತದೆ. ಇತರ ರಸಕ್ಕು ಆ ಶಾವ್ಯದಲ್ಲಿ ಇಲ್ಲವೆಂತಲ್ಲ. ತರಂಗಿಣೈಯೊಳಗಿ ಹದಿನೆಂಟೊ ವರ್ಣನೆಗಳೊಂದಿಗೆ ಒಂಬತ್ತೂ ರಸಗಳು, ಹಾಸುಹೊಕ್ಕುಗಳಾಗಿ ಪರಿಣಮಿಸಿರುತ್ತವು. ಶಾವ್ಯದ ಜೀವಾಳವಾದ ರಸಕ್ಕೆ ದಾಸರು ಯೋಗ್ಯ ಸ್ಥಾನವನ್ನು ಕೊಟ್ಟಿರುವರೆಂದು ಹೊಳಬಹುದು. ಒಂಬತ್ತೂ ರಸಗಳನ್ನು ಇಲ್ಲಿ ಉದಾಹರಿಸುವುದಿಲ್ಲ. ಸಮಯೋಚಿತವಾಗಿ ಕಂಡಲ್ಲಿ ಒಂದೇ ರಸದ ಈಚ್ಛೆ ಅವಶರಣಿಕೆಗಳನ್ನೂ ಕೊಡಬಹುದು.

೧. ಕನಕದಾಸರು ಶೃಂಗಾರರಸವನ್ನು ಮಿತಿಮೀರಿ ಬೆಳಿಸಿರುವರೆಂದು ಅನ್ಯಬಹುದು. ಭಾಗವತರಾದ ದಾಸರು ಆ ರಸಕ್ಕೆ ಅನ್ಯ ಪ್ರಾಧಾನ್ಯ ಕೊಟ್ಟಿದು ಅನುಚಿತ, ಅಪ್ರಶಸ್ತವೆಂದು ಕೆಲ ಜನರ ಆಕ್ಷೇಪಣಿಯಿರಬಹುದು. ರಸವತ್ತಾದ ಶಾವ್ಯ ಬರೆಯುವ ದಾಸರ ಹೊಣ, ಅವರ ಶಾಲದ ಜನರ ಅಭಿರುಚಿ ಇವೇ ಮೋದಲಾದವುಗಳನ್ನು ಮನದಂದರೆ, ಆ ಆಕ್ಷೇಪಣಿಗೆ ಸ್ಥಾನವುಳಿಯುವುದಿಲ್ಲ ಕೃಷ್ಣರುಕ್ಕಿಣಿ, ರತಿಪ್ರದ್ಯಮ್ಮ, ರತಿಕಾಮ, ಉಷಾನಿಧಿ ರ ಶೃಂಗಾರವನ್ನು ಸವಿಯಬೇಕಾದರೆ ಮೋಹನತರಂಗಿಣಿಯನ್ನು ಪರಿಸಬೇಕು. ಇಲ್ಲಿ, ಉಪೇಯ ಶೃಂಗಾರದ ಒಂದೇ ದೃಶ್ಯವನ್ನು ಕೊಡಲಿದೆ.

ಚಿಕ್ಕಲೀಖಿಯು ಅನಿರುದ್ಧನ ರೂಹಂ ತೆಗೆದು ಉಣಿಗೆ ತೋರಿಸಿ— ಚದ್ದೀಸದ ನೋಡು ಸ್ಕರನ ಬಾಯೋಳಗುಚೆ= | ಬಿದ್ದಂತೆ ಪಡಿಯಚ್ಚುವಡಿದೆ| ಮುಗಾಢ ಸ್ವದೆ ಕಮನೀಯರೂಪನನ್ನಿ | ರುದ್ಧನ ನೋಡಿಂದಳಬಲೆ ||

ಒಮ್ಮೆಂದೊಮ್ಮೆ ನೋಡಲು ಮೆಯ್ಯರೋಮವು | ಜುಮ್ಮೆಂದು ಮನದ
ಮೂಳೆಯಲ್ಲಿ |
ಹೆಮ್ಮೆಗೃಹಿದಳು ಚಿತ್ರದ ಮೇಲಣಾಸೆಯ | ಪರ್ವತಯನೇನ ಬಣ್ಣಿಸುವೆ ||
ಕಂದೆರಿದಳು ಪುನರಪಿ ನೋಡಿ ಚರಣಾರ | ವಿಂದದಿ ನೋಸಲ ಚಾಚಿದಳು |
ತಂದು ಬಲ್ಲುಲೀಗೊತ್ತಿ ಕೊಂಡು ತಳ್ಳುಪುಸಿ ಹಾ | ಯೆಂದು ಸಂತಸದೆ ಹಿಗ್ಗಿ ದಳು ||
ಅಹುದಿಂದು ಪ್ರಾಣಕಾಂತನ ಚಿತ್ರವ ಕಂಡೆ | ಬಹುದುಃಖ ಬಿಡುಗಡೆಯಾಯ್ತು
ಇಹುದಾವ ಪುರ ಪೆಸರೇನಾರ ಮಗನೆಂದು | ಸಕಜದೆ ಕೇಳಿದಳವಳ ||
ದ್ವಾರಕಾಪುರವರಾಧಿಂಶಕೃಷ್ಣನ ಸತ್ಯ | ಮಾರಕನಾತ್ಮಸಂಭವನೆ |
ತೋರ ಕುಚಾನ್ನಿತೆ ಕೇಳಾ ನಿನ್ನ ದುಃಖ ನಿ | ವಾರಕ ನಾಮಾನಿರುಧ್ವ ||

ಅ. ಕನಕದಾಸರ ಕಾವ್ಯಗಳಲ್ಲಿ ಯುಧ್ಧದ ಸಂಭಾಗಕು ವಿಶೇಷ
ವಾಗಿ ದೊರೆಯುವುವು. ಇದಕ್ಕೂ ಆ ಕಾಲದ ಜನರ ರುಚಿಯೇ ಕಾರಣ.
ದಾಸರ ಕಾಲದ ಇತಿಹಾಸವನ್ನೋದಿದರೆ, ವಿಜಯನಗರದವರು ರಾತ್ಮೇ
ಸದಂಗಡಿಯ ವರೀಗೆ, ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯುತ್ತಲೇ
ಇದ್ದಂತು ಕಂಡುಬರುವುದು. ಅದಕ್ಕೆ ವಿಜಯನಗರದ ಅರಧರ ಹಾಗೂ
ಪ್ರಜೆಗಳ ಶಾಯ್ಯವೇ ಕಾರಣೇಭೂತವಾದುದು. ಅದರ ಪಡಿನೆರಳು ಜನ
ಜೀವನದಲ್ಲಿ ಬಿದ್ಧುದಿಂದ, ಆದು ಎಲ್ಲೆಲ್ಲಿಯೂ ಹೊರಹೊಮ್ಮೆತ್ತುದು
ಸ್ವಾಭಾವಿಕ. ಕನಕದಾಸರಂತಹ ಕವಿಗಳಂತೂ ವೀರರಸಕ್ಕೆ ಪ್ರಾಧಾನ್ಯ
ಕೊಟ್ಟು, ಜನರನ್ನು ಹೂರಿದುಂಬಿಸಿದುದರಲ್ಲಿ ಆಶ್ಚರ್ಯವಿಲ್ಲ ! ತರಂಗಣಿಯು
“ ವೀರಗೆನಿಃಚ್ಚು, ” ಆಗಿರುವುದೆಂದು ದಾಸರೇ ಹೇಳಿರುವರು. ಆ ಕಾವ್ಯ
ದಲ್ಲಿ, ವಿಜಯನಗರದವರ ಯುಧ್ಧಸ್ತಿಯತೀಯ ಪಡಿನೆರಳು ಪೂಣಿವಾಗಿ
ಬಿದ್ದುದು ಕಂಡುಬರುತ್ತದೆ. ದಾಸರು ತರಂಗಣಿಯಲ್ಲಿ ವಿವಿಧ ತರಹದ
ಯುಧ್ಧಗಳನ್ನೂ ಕಾದಾಟಿಗಳನ್ನೂ ಕೊಟ್ಟಿರುವರು.

ತಂಬರ ಪ್ರದ್ಯುಮ್ಮಾರ ದ್ವಂದ್ವ.

ದರ್ಬರ ದ್ವೈತ್ಯವಲ್ಲಭನೋಳಗಿದಿರಾಂತು | ನಿಪ್ಪ ಸರದೆ ತೋಳ ನೋಡಲ |
ಜಪ್ಪುಳಿಗೊಳಿಸಿ ದಂಡೆಯ ಹೂಡಿ ನಿಂದಿರು | ಪೊಪ್ಪ ನನೇನು ಬಣ್ಣಿಪೆನು ||
ಹೊಗುವರು ಹೊರಡುವರೆಲ್ಲಿ ಸಿಕ್ಕಿದರಲ್ಲಿ | ಬಿಗರು ಬಿನ್ನಣಿಸುವರು |
ತೆಗಿವರು ತೆಳಿಗು ಮೇಲಾಗುವರೊಡನೋಡ | ನೆಗಿವರು ನಿಂದು ಕಾದುವರು ||

ಎಡಗೈಯ ಮುಷ್ಟಿಯ ತಾಣದೊಳಗೆ ಕೆ | ಯ್ಯಾಮಾಡಿ ತೂಗುವವಾದನ್ನೇ
ಯದಿ |

ಪೊಡವಿ ತಲ್ಲಿಣಿಪಂತೆ ಖಳರಾಯ ಗಜಿಸಿ | ಮೃಡತವಧ್ವಂಸಿಯೆ ತಿವಿದ ||

ಪೆಟ್ಟಿಗೆ ಮೆಯ್ಯಾಡನೆಡಗೆಯ್ಯಾಳಣಿದು ಬೋ | ಬ್ರಿಟ್ಟಿದಿರಾಂತು ರಕ್ತಸನ |

ಗಟ್ಟಿವಾಳಕೆಯ ವಂಚಿಸಿನೋಸಲೀನಿಡೆವಂತೆ | ಹೆಟ್ಟಿದ ವಜ್ರಮುಷ್ಟಿಯಲ ||

ಕುಂಭಾಂಡ ಬಲರಾಮರ ಗದೆನೇಗಿಲಿನ ಕಾಳಿಗ.

ಪಡಿರಥವೇರಿ ಕುಂಭಾಂಡ ಮಂತ್ರೀಶ್ವರ | ಜಡಿದನು ವಜ್ರದ ಗದೆಯ |

ನಿಡಿದೋಳನಿಂವೆ ಕೃಷ್ಣಾಗ್ರಜಾತನ ಸಿರಿ | ಮಾಡಿಯಲ್ಲಿ ಪೆಟ್ಟಿನಿಕ್ಕಿದನು ||

ತಾಗಿದ ಗದೆಯ ಗಾಯವನೋಡ್ತಿ ತೋರಿಯ | ನೇಗಿಲ ಕೊರಲ್ಲಿಕ್ಕಿ ಸೆಳೆದು |

ಬಾಗಿಸಿಕೊಂಡು ದೃತ್ಯಗೆ ಪೆಟ್ಟಿನಿಕ್ಕಿದ | ಮಾಗಿನೋಳಾ ನೆತ್ತರು ಸುರಿಯೆ ||

ಸೋಕ್ಕಿದ ಕುಂಭಾಂಡ ರಣದೊಳು ರಕುತನ | ಕಕ್ಕಿದ ಕೈಯಿಚ್ಚಿಗಟ್ಟು |

ಸಿಕ್ಕಿದ ಸಿಕ್ಕಿದೆನಲಾಗಿ ಜುಣಿಗನೆ | ಯ್ಯಾಕ್ಕಿದ ಗಗನಸ್ತಾಳಕೆ ||

ಗರುಡ ನೆವಿಲುಗಳ ಕಾದಾಟಿ.

ತಡಿದರೆ ತಡಿದೊದ್ದರೊದ್ದೀರಕೆಯೊಳಿಟ್ಟು | ಹೊಡಿದರೆ ಹೊಡಿದು ಡೊಕ್ಕರಸಿ |

ಕಡಿದರೆ ಕಡಿದುಗುಗ್ಗೆ ಶೋಳಾತ್ತಿ ಭೀಕರ | ವಡಿದು ಹೊಯ್ಯಾಡಿದುನೆರಡು||

ಸಿಕ್ಕಲು ಸೆಳೆವರು ಸೆಳೆದೊಳಹುಗುವರು | ಕುಕ್ಕಲು ಕುಕ್ಕಿ ಕಡಿವರು |

ಹಕ್ಕಿಗಳರಸನು ಮೋರನ ನೆಲಕ್ಕಿಕ್ಕಿ | ತಿಕ್ಕಿತು ಕೂಗಿ ಬೋಬ್ಬಿಡಲು ||

ಗರುಡ ನಂದಿಗಳ ಹೋರಾಟಿ.

ಬಿದ್ದುಡೆ ಬಿದ್ದುಡಿಲ್ಲಿನುತಲು ಕ್ಷೇಣಮೋಳ | ಗೆದ್ದು ಖಗೇಶ್ವರನೆದೆಯೆ |

ಕದ್ದೆಸದೆ ಬಂದು ತಿವಿದಗಾಯನ ತಾ | ಉದ್ದು ಕುಕ್ಕುರಿಸಿತುವಿರುಯಲ ||

ರೋಷನಿವ್ಯಾಡಿಸಲು ಪರಿತಂದು ವಿಕ್ರಾಗಾ | ಧೀಶ ತದ್ಭುಜವ ಚಪ್ಪರಸಿ |

ಅಶ್ಲಿಲ್ಲಿತರು ಕೊಂಡಾಡುವಂತೆ ನಂ | ದೀಶ ತಿವಿದು ಬೋಬ್ಬಿರದ ||

ಉರಿಮಸಗಿತು ನಾಸಿಕದಲ್ಲಿ ಕೆಂಗಡಿ | ಸುರವಕ್ಕಿಲ್ಲಿಂದೆ ನಂದಿಶ |

ಹರಿಹರಾದಿಗಳು ಕಿರಿಸಿ ಗರುಡನೆತ್ತಿ | ಬಿಂವಂತೆ ತಿವಿದು ಬೋಬ್ಬಿರದ ||

ಞಾಗುವರ ಹೊಕ್ಕುಹೋರುವರು ಬಿನ್ನಣಿ | ಬಿಗಿವರು ಕೈಕಾಲು ಬೆರಲ |

ಕೈದರಾಯೆನ್ನಲೊಲ್ಲದೆ | ಸುಗುಣಾತ್ತಿಕರು ಕಾದಿದರು ||

ಕೆಡೆದನು ಖಗರಾಜ ನಂದಿಶ ನೆಗಿದ ! ನೊಡೆ ಮುಂದೆದ್ದ ರಾಕ್ಷಣದಿ ।
ಅಡಕಾಯಿದಿರ್ವರು ಧುಪ್ಪು ಧುಪ್ಪೆಂಬಂತೆ । ಹೊಡಿದಾಡುತ್ತಿರಾಹವದೆ ॥

ನಳಿಕರಿತ್ತೀಯೋಳಗಣ ನಳಿಪ್ಪುರರ ಕಾಳಿಗ.

ಹೊಕ್ಕುರಾಹವದೊಳಗೆ ಹೊನೆಯೂ ।
ಇಕ್ಕುಲಿಸಿ ಬರಿಕಂಡು ಮರುಬೇ !
ಚುಕ್ಕುಗಳಿಲಾ ಎನುತ ಹೊಡ್ಡರು ಬೆರಸಿ ಪಟ್ಟಭಟ್ಟರ ॥
ಇಕ್ಕುದರು ಸುರಗಿಯಲಿ ಕರಿಗಳ ।
ತಿಕ್ಕು ತಿವಿದರು ತೇರುಗಳ ಮುರಿ ।
ದಿಕ್ಕು ಪರಿಫ್ಳೆದೊಳೊರಸಿದರು ಶಾಲಾಳು ಮೂದಲಿಸಿ ॥
ಇಟ್ಟಿಣಿಸಿ ಬಹ ತೇಜಿಗಳ ನೇರಿ ।
ತಟ್ಟು ಬಂಡಿಸಿ ಸುಭಟ್ಟರನು ಬೆ ।
ನ್ನಿಟ್ಟು ತಿವಿದರಾ ಮನ್ನೆಯರು ಹದವರಿದು ನಾಯಕರ ॥
ಹೊಟ್ಟು ಗುಟ್ಟಿದರರುಣಜಲ ಸಾ ।
ಲಿಟ್ಟುದವನಿಯೋಳಮನು ನೇರಿ ಜಗ ।
ಜಟ್ಟಿಗಳು ಶಾದಿದರು ರಣದಲ್ಲಿ ಸುರರು ಬೆರಗಾಗೆ ॥

ಇ. ಕರುಣರಸದಲ್ಲಿಯೂ ದಾಸರ ಕೈವಾಡವು ಕಂಡುಬರುವುದುಂಟು. ದಾಸರ ಕಾವ್ಯಗಳಲ್ಲಿ, ಜನಪದವು ಮನಗೊಳ್ಳುವ ಸ್ವಾಭಾವಿಕ ಶೋಕರಸ, ಹಾಗೂ ಕವಿಸಮಯಕ್ಕೆ ಒಳಪಟ್ಟ ಕರುಣರಸ, ಇವೆರಡೂ ಇರುವುವು. ಕವಿ ಸಂಪ್ರದಾಯದ ಕರುಣರಸವನ್ನೊಂದಿರುತ್ತಿರುತ್ತಾರೆ, ತರಂಗಿಣಿಯೋಳಗಿನ ರಕ್ತಿ ವಿಲಾಪವು ತಕ್ಕು ಉದಾಹರಣೆಯೆಂದು ಹೇಳಬಹುದ್ದು. ಇಲ್ಲಿ ಸ್ವಾಭಾವಿಕ ಕರುಣರಸದ ಅವಶರಣಿಕೆಗಳನ್ನು ಉದಾಹರಿಸಲಿದೆ.

ರುಕ್ಕಿಣಿಯು ಹೆತ್ತ ಹತ್ತು ದಿವಸಗಳಲ್ಲಿಯೇ, ಅವಳ ಕೂಸು ಮಂಟಪದ ಯಾಯಾಯಿತು. ರುಕ್ಕಿಣಿಯು ಕೃಷ್ಣನ ಪಟ್ಟಿದರಿಸಿಯು; ಬಹುದಿವಸಗಳಾದ ಮೇಲೆ ಕೃಷ್ಣನ ಅನುಗ್ರಹದಿಂದ ಪಡೆದ ಕೂಸು ಒಮ್ಮೆಲೆ ಇಲ್ಲದಂತಾಗಲು. ಆಕೆಗೆ ಹೇಳಕೂಡದವ್ಯು ಕ್ಲೇಶವಾಯಿತ್ತು. ಆಕೆಯು ಹಾಡಿಕೊಂಡು ಹಲು ಬಿಡುದು,

ನಳನು ರಾಜ್ಯಸಿರಿಯನ್ನು ಪ್ರಶ್ನಾರ್ಥಿಗೆ ಸೋತ್ತು ದಮಯಂತಿಯೊಡನೆ ಹಳುವ ಸೇರಿದನು. ಆಕೆಯು ತನ್ನ ಬೆನ್ನು ಬಿಡುವವರ್ಗಲ್ಲವೆಂಬುದನ್ನು ಮನಗಂಡು, ಮಲಗಿರುವ ದಮಯಂತಿಯನ್ನು ತೊರೆದು ಹೊರಡುವನು. ನಳನ ಕಾಲುಗಳು ಎತ್ತಲೊಳ್ಳವು. ಆಗೆ ಅವನು ಕಳವರ್ಗಗೊಂಡುದು,

ಮಂಡಿಯಗಲಿದನ್ನು ಹತ್ತಿಂ |
 ಪಡಿಯ ದಾಂಟುವ ಮರಳ ನಿಜ ಸತಿ |
 ಯೆಡೆಗಿ ತರುಗುವ ಚಂದ್ರಬಿಂಬಾನೆಯ ನೀಕ್ಕಿಸುವ ||
 ಅಡಿಸಿದತಿ ದೃಷಿತಿ ಮೇಲ್ಲಿಡಿ |
 ಯಿಂದುವ ಸತಿಯನು ನೋಡಿ ಮನದು |
 ಗ್ರಢದ ಶೋಕದಿ ನಡೆದ ನಳನ್ನಿಷ್ಟಿಂದು ಯೋಜನವ ||
 ಮರುಗುವುದು ಮನವೊಂದು ಕಂಗಳು |
 ಮರಳ ನೋಡುವುದೊಮ್ಮೆ ಸತಿಯಳಿ |
 ಯೆರವ ರಾಣಿದೆ ಕಳವಳಕೆ ಬೀಡಾದುದಾಹ್ಲಿದರು ||

ಕರ್ಗಿತರಸನ ಧೈಯರಚಿತ್ತದಿ |
ಮುರಿದುದಗ್ಗಿ ದ ಮಹಿವೆ ಶೋಕದ |
ಹೊರಿಗೆಯಲಿ ಕಾಶರಿಸಿ ನಡೆದನು ಸೃಪತಿ ಕೇಳಿಂದ ||

ನಿದ್ರೆಯಿಂದಚೆಚ್ಚುತ್ತು ದಮಯಂತಿಯು ಶೋಕಿಸಿದುದು,

ಹಾ, ರಮಣ, ನಳನ್ನುಪತಿ, ಹಾ, ರಣ |
ಧೀರ ಸದ್ಗುಣಹಾರ ರಷ್ಟು ಸಂ |
ಹಾರ ನಿತ್ಯೋದಾರ ನಿವರ್ಣಳ ಸತ್ಯಸಂಚಾರ ||
ಫೋರ ಕಾನನದೊಳಗೆ ನಂಬಿದ |
ನಾರಿಯನು ಚಿಸುದುವರೆ ತನಗಿ |
ನಾರು ಗತಿ ವೋಗದೋರೆನುತ ಹಲುಬಿದಳು ದಮಯಂತಿ ||

ಈ ಪದ್ಯದೊಳಗಿನ ಪ್ರತಿಯೊಂದು ಶಬ್ದವು ಅಥರ್ವಾಗಿತ್ವ ಧೀರೋ ದಾತ್ತನಾದ ನಳನು, ನಂಬಿದ ನಾರಿಯನ್ನು ಹಳುವಿನಲ್ಲಿ ಶೋರೆದು ಹೋದುದು ಅನ್ಯಾಯವೆಂದು ತಿಳಿದು, ಓದುಗರು ದಮಯಂತಿಯಲ್ಲಿ ಸಹಾನುಭೂತಿಯನ್ನು ತಳೆದು ಆಕೆಯೊಡನೆ ಶೋಕದಲ್ಲಿ ಸಮರಸರಾಗುವರು! ಇಲ್ಲಿ ದಮಯಂತಿಯು ಕೋಪಗೊಂಡು ಗಂಡನಲ್ಲಿ ಅಪಶಬ್ದಗಳನ್ನು ಉಪಯೋಗಿಸಿದು ದಿಲ್ಲ. ದಮಯಂತಿಯು ವಿಹ್ವಲೆಯಾಗಿ,

ಮುಂಡಿ ಚದುರಿ ಹುಡಿಯೊಳಗೆ ಹೊರಳುತ್ತ |
ಲೋಡಲನೀಡಾಡಿದಳು ಧರಿಯೊಳ |
ಗಡವಿಪಾಲಾಗಿಂದು ಪಡೆದಕೊ ತನ್ನ ನಿಜ ಜನನಿ ||
ಮಂಡಿಯರು ತನ್ನುಂತೆ ಲೋಕದೊ |
ಳೋಡಲ ತೆತ್ತುವರುಂಟಿ ಶೋಕದಿ |
ಪೋಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ ||

ಈ ರೀತಿಯಾಗಿ ಹಲುಬುತ್ತ, ನಳನನ್ನು ಹುಡುಕುತ್ತ ಮುಂದೆ ಸಾಗುವವನ್ನು ರಲ್ಲಿ ದಮಯಂತಿಯನ್ನು ಒಂದು ಹಾವು ಹುಡಿದು ನುಂಗಲಾರಂಭಿಸಿತು. ಆಗ್ಗೆ ಅವಳು ಆತ್ಮಸ್ವರದಿಂದ—

ಹಾ, ರಮುಣ ನೆಳ್ಳನ್ನಪತಿ ತನ್ನಾವ |
 ದಾರಿಗೊಪ್ಪಿಸಿ ಕಡೆದೆ ಹರಿಹರಂ |
 ಕ್ಷುರ ಸರ್ವನ ಬಾಯ್ಗಿ ತುತ್ತಾದೇನೆ ಜಗನ್ನಾಥ ||
 ಆರಿಗೊರಲುವೈನಿನ್ನು ಪ್ರಾಣವ |
 ನಾರು ಶಾವವರಕಟಿ ಬಿಡಿಸ್ತೇ |
 ವಾರಿಜಾಕ್ಷೇಮುಕುಂದ ಸಲಹೆಂದೊರಲಿದಳು ತರಳೆ ||

ದಮಯಂತಿಯ ದನಿಯನ್ನು ಕೇಳಿ ಒಬ್ಬ ಬೇಡನು, ಅಲ್ಲಿಗೆ ಬಂದು, ಹಾವಿನ ಬಾಯೋಳಿಗೆ ಸಿಲುಕಿದ ಅವಳನ್ನು ಬಿಡಿಸಿದನು. ದಮಯಂತಿಯ ದುರೀಖಿವು ಇಷ್ಟುಕ್ಕೆ ನಿಲ್ಲಲಿಲ್ಲ. ಆ ಬೇಡನು ಆಕೆಗೆ ತನೇಶ್ವದನೆ ಬಗೆತನಗ್ರೀಯಲು ಕೇಳುವನು! ದಮಯಂತಿಯು ತವರವನೆ ಮುಟ್ಟುವ ವರಿಗೆ ಅನುಭವಿಸಿದ ಸಂಕಟಿ ಪರಂಪರೆಗಳನ್ನು ಮನಗೊಂಡ ನಳಿಕರಿತ್ಯಿಯ ಓದುಗನು ಕಣ್ಣೀರು ಸುರಿಸುವುದರಲ್ಲಿ ಆಕ್ಷಯರ್ವಿಲ್ಲ!

ಉ. ದಾಸರ ಶಾವ್ಯಗಳಲ್ಲಿ ನೆಗೊರಿಕೆಗೂ ಕೊರತೆಯಿಲ್ಲ. ಅವರ ಹಾಸ್ಯರಸವು ಹೊಗಳತಕ್ಕಂತಹದಿದೆ. ಪ್ರಾಣಿಗಳಸ್ವಭಾವ, ಹಾಗೂ, ಪುರಾಣಗಳೊಳಗಿನ ದೈವತಗಳ ವೈಶಿಷ್ಟ್ಯಗಳನ್ನು ಕಲೆಹಾಕಿ, ದಾಸರು, ಹಾಸ್ಯರಸದ ಸ್ವಾನೇಶಗಳನ್ನು ಒದಗಿಸಿಕೊಂಡಿರುವರು. ಆವ್ಯಗಳಲ್ಲಿ, ಅಣಕವಾಡುಗಳು ಅಡಕವಾಗಿರುವುದರಿಂದ, ಹಾಸ್ಯರಸಕ್ಕೆ ಮತ್ತಿಮ್ಮೆ ಕಳೆಯೇರಿದೆ.

ಗರುಡನು, ನಂದಿಯನ್ನು ಸೋಲಿಸಿ ನಿಂದಿರಲು, ವಿಹಾಗಾಧಿಪತಿಯನ್ನು, ಗಣಪತಿಯು ಇಲಿಯನ್ನೇರಿ ಪ್ರತಿಭಟಿಸಿದನು. ಆ ಸ್ವಾನೇಶ, ಭುಜಗಧ್ವಂಸಿ ನಂದಿಶ್ವರನೊಳು ಶಾದಿ | ನಿಜಪೌರುವದೆ ನಿಂದಿರಲು | ದ್ವಿಜರಾಜ ಬೆರೆಯದಿರೆನುತ್ತಿ ಪಚಾರಿಸಿ | ಗಜವಕ್ರನುರವಣಿಸಿದನು || ಜೋಡಿಸಿ ಪರಿತಂದು ಮಾವಕ ಗರುಡನ ! ಸೋಡಿ ಕಟ್ಟಿಟ್ಟು ತನ್ನೊಡಲ | ಜೋಡಿಸಿ ತಿಂದಪನೆಂದುರೆ ಹೊತ್ತುಕೊಂ | ಡೋಡಿತು ವಿಷ್ಣೀಶ್ವರನ || ಲಂಡಿ ಸವಿದು ಹೋಡರೆ ಬಿಳ್ಳುವುದ ತಾ | ಕಂಡು ತಕ್ಕಿಂದುಗುದುರೆಯನು ; ಕೊಂಡು ಬಂದಿಹುಯ್ಯಲೊಳಗೆರಗುವೆನೆಂದು | ಬಂಡಾದ ಬೀನಕರಾವುತನು|| ಒಕ್ಕುಯ್ಯ ವಾಫೆಯದೊಳು ನಿಲ್ಲಲೊಲ್ಲದೆ | ವೆಕ್ಕುಸ ಗೆಯ್ಯುದ ಕಂಡು | ಬೆಕ್ಕುಸ ಬೆರಗಾಗಿ ಬಲರಾಮುದೇವರು | ನಕ್ಕರು ರಣರಂಗದೊಳಗೆ ||

ಮೂರಕ ಬೆದರಿ ತಲ್ಲಿನಿಸಲು ರಣಪರಿ | ಹಾಸಕ ಬೇಡವೆಂದಿಳಿದು |
ಮೂರಕ ಬಲರಾಮ ಕೃದೋರಿಸಿಂದು ವಿ | ಘೈರನು ಕರೆದಾರಿದನು ||
ಒಡವಿದ ಭಕ್ತ್ಯಾಭೋಜನಕೆ ಬಪ್ಪರೆ ಭಾದ್ರ | ಪದ ಶುದ್ಧ ಚೌತಿಯಿದಲ್ಲ |
ಕದನಕಪೂರವ ತೋರೆಂದು ಸಾಮಜ | ಪದನಂಗಿ ಪೆಟ್ಟನಿಕ್ಕಿದನು ||

ಡೊಳ್ಳ ಹೊಟ್ಟಿಗನಾದ ಗಣಪತಿಯು, ಇಲಿವಾಹನನಾಗಿ ಅದರ ಹುಟ್ಟು
ಹಗೆಯಾದ ಹದ್ದಿನವುಂದೆ ನಿಂತುದೂ, ಇಲಿಯಂ ಓಡಿಕೋಗುವುದೂ,
ಬಲರಾಮನನ್ನೇರೆ ತರಂಗಿಣಿಯನ್ನು ಓದುವವರನ್ನೂ ನಗಿಸುವುದರಲ್ಲಿ
ಷಂದೇಹವಿಲ್ಲ. ಕದನಕ್ಕೆ ಕರೆದ ಗಣಪತಿಗೆ ಬಲರಾಮನಿತ್ತ ಉತ್ತರವಂತೂ
ತೀರ ಸಮಯೇಂಜಿತ!

ಹರಕುಮಾರನಿಗೂ ಮುರಕುಮಾರನಿಗೂ ಕದನವೇಸಗಲು,
ಅವರೀರ್ವರ ನಡುವೆ ನಡೆದ ಸಂನಾದವು ತೀರ ಮನೋರಂಜಕವಾಗಿದೆ.
ವಣ್ಣಾಖರ್ಚುಮ್ಮಾರ ಆಳಕವಾಡುಗಳ ಗಂಟ್ಟಿನ್ನು ಅರಿತುಕೊಳ್ಳಬೇಕಾದರೆ
ಅವರೀರ್ವರ ಪೂರ್ವೇತಿಹಾಸವು ಗೂತ್ತಿರಲಿಕ್ಕೆ ಬೇಕು.

ಪಣ್ಣಾಖಿ:—

ಕಡಿಗಣ್ಣನಿಂದಳಿದುಳಿದ ದೇಹವನಿನ್ನು | ಸುಡಿಸದೆ ತಳರೆಂದ ನಗುತೆ ||

ಪ್ರದ್ಯಮ್ಮಾ:—

ಸುಟ್ಟಾತನೆನ್ನ ಜೈಸಿದುದಿಲ್ಲ ವರತಪ್ಪೇ | ಭ್ರಂಷ್ಟನೆಸಿಸಿಯುಮೇಯೋಡನೆ |
ನೆಟ್ಟಿನೆ ಸಂಭೋಗವ ಮಾಡಲುಕ್ಕಣ | ಹುಟ್ಟಲುಜ್ಞಗವೆತ್ತ ನಿನ್ನು ||
ಚಣ್ಣನಿಂರಿಯಾದಾದಿದೆ ಹೋಗೆಲಪ್ಪೇ ಮು | ಕ್ಷಣ್ಣನೆನ್ನಲರಂಬಿಗಳುಕಿ |
ಹೆಣ್ಣೊಡಲಾದ ಹಿಂಗಿದರೆ ಕೊಂಡವೆನೆಂದು | ನಸ್ಸೊಳು ನೆಣಸುವರಾರು ||
ಸಾಗಭ್ರಣಣನಂತರಲಿ ನಿಜರರೊಳು | ಭೋಗ ದೇವೇಂದ್ರನಮೇಳೆ |
ಡಾಗನೋತ್ತದೆ ನೋಡು ನಸ್ಸಿಂದ ಬಂಡಾಗಿ | ಹೋಗದ ವೀರರಾರೆಲಪ್ಪೇ ||

ಷಃ:—

ಶ್ರೀನಾರಿಗಭ್ರದೋಳಗೆ ಹುಟ್ಟಿ ಬಂದರೆ | ನೀನಾಡೆ ನಿನ್ನ ಪೌರುಷವ |
ಮಾನಾತ್ಮಜ ನೀನಾದ ಕಾರಣ ತತ್ತ್ವಲ | ಹೀನಜಹ್ಯೇಯೋಳು ತೋರಿಸಿತು||
ಸಿಂಡವ ಹೆತ್ತ ಮಾತ್ರಕೆ ರಕ್ಷಿಸಬೇಕು | ಮಂಡಲದೋಳಗುಳ್ಳ ರೀತಿ |
ಹೆಂಡತಿಯಿಂದಭ್ರಕನಾಗಿ ಬೆಳೆದವ | ಭಂಡನೀಹೋಗಿಂದು ನುಡಿದ ||

ಪ್ರ:—

ಪಾರ್ವತಿ ಜರೆದೊಳ್ಳಿಗಿದವನಲ್ಲ ಸ | ಲಾರುಯೋನಿಜಗಾದ ಪರುಕ |

ಗಾರುಗಿಡಿಯ ಬೇದವೆನುತ್ತಿ ಮನ್ತ್ರಧ ಗುಟ್ಟು | ಹಾರುತಿಂತೆಚ್ಚುಬೊಬ್ಬಿಂದ||

“ಕನಕನನ್ನು ಕೆಣಕಬೇದ, ಕೆಣಕಿದ ಮೇಲೆ ತಿಣಕಬೇದ,” ಎಂಬ ಗಾದೆಯು ಕನದಾಸರ ವೈಶಿಷ್ಟ್ಯದಿಂದಲೇ, ರೂಢಿವಾದುದು. ದಾಸರ ನಮೋರ್ಕ್ರಿಯ ಪ್ರಗಲ್ಭ ತೆಯನ್ನು ಮೇಲಣ ಅವಶರಣಿಕೆಯಿಂದ ಮನಗಾಣಿಕೊಳ್ಳಬಹುದು.

ಕಾಕೋರ್ಪಿಕನು ಕಚ್ಚಿದೊಡನೆ ನಳನು ಕುರೂಪಿಯಾದನು. “ದೊಡ್ಡ ಹೊಟ್ಟಿಯ, ಕೂನುಬೆನ್ನಿನ, ಅಡ್ಡ ನೋರೆಯ, ಗಂಟು ಮೂಗಿನ, ಬೊಡ್ಡ ಕೈಕಾಲುಗಳ, ಉದುರಿದ ರೋಮ ವಿಂಸಿಗಳ, ಜೆಡ್ಡ ದೇಹದ, ಗೊಜ್ಜುಗೊರಲಿನ, ಗಿಡ್ಡ ರೂಪಿನ, ಹರಕು ಗಡ್ಡದ, ಹೆಡ್ಡನಾದ” ನಳನು ಬಾಹುಕ ನೇಂಬ ಹೆಸರು ತಾಳಿ, ಮತ್ತುಪಣನ ಲಾಯದಲ್ಲಿ ವಾಲಾಖ್ಯನೇಂಬ ಗೆಳಿಯ ನೋಡನೆ ಮಲಗಿದ್ದನು. ಅಲ್ಲಿ ದಮಯಂತಿಯೊಡನೆ ಸರಸಸಲ್ಲಾಪ ಮಾಡಿದ ಕನಸು ಕಂಡನು. ನಳನು ಕೂಡಲೇ ಎದ್ದು ಮರುಗುತ್ತ ಆಂದುದು,

ಹಾ ತರುಣಿ ನಳನಾಪ್ಪೆ ನಯಂಸು |

ಪ್ರೀತಿಪೂರ್ವಕದಿಂದ ಕನಸಲಿ |

ಮಾತುಗೋರಿದೆ ಬಂದು ನನ್ನಲಿ ಕರುಣದಿಂ ನೀನು ||

ಧಾತುಗುಂದಿದೆನಕಟಿ ಅಸುರಾ |

ರಾತಿ ಬಲ್ಲನೆನಂತ್ರ ಮನದಲಿ |

ಕಾತರಿಸಿ ನಿಜಸತಿಗಿ ಹಲುಬಿದ ಮದನನೆಸುಗೆಯಲಿ ||

ನಳನ ಸುಡಿಯನ್ನು ಕೇಳಿ ವಾಲಾಖ್ಯನು ನಕ್ಕು ಆಂದುದು,

ವಿಕಳವನು ವಾಲಾಖ್ಯಕೇಳಿದ |

ಪಕಪಕನೆ ನಗುತೀಂದನೆಲೆ ಬಾ |

ಹುಕುನೆ ಹಲುಬುವುದೇನು ಕಂತಿಗೆ ಶಕ್ಕಿಬೊಂತೆಯನು ||

ಅಕಟಿನೀನತಿ ಚೆಲುವನೋ ಬಾ |

ಲಕಿ ನಿನಗೆ ಶಕ್ಕಿವಳ್ಳಾ ಲೋಕದಿ |

ಮಕರಕೇತನ ಮರುಳನೆಂದಪಹಾಷ್ಯಮಾಡಿದನು ||

ನಳನ ದುದೇಸೆಗೆ ಓದುಗರು ಮರುಗುತ್ತಿದ್ದರೂ, ವಾಲಾಷ್ಯನು, ಕುರೊಪಿಯಾಗಿ ಲಾಯದಲ್ಲಿ ಮಲಗಿದ ನಳನಿಗೆ “ಅಕಟ್, ನೀನತಿ ಚೆಲುವನೊ, ಮಹರ ಕೇತನ” ಎಂದನ್ನು ಪ್ರದರಿಂದ ಒಂದರೆಕ್ಕಣ ನಗೆ ಬರುವುದು ಸಹಜ. “ಹಾ ತರುಣಿ ನಳಿನಾಪ್ತಿ,” ಎಂದು ನಳನಂದುದಕ್ಕೆ ‘ಕಂತೆಗೆ ತಕ್ಕ ಬೊಂತಿ,’ ‘ಬಾಲಕಿ ನಿನಗೆ ತಕ್ಕ ವಕ್ಷೋ,’ ಎಂದು ಉತ್ತರವಿಶ್ವದೂ ತೀರ ಸಮರ್ಪಕ.

ಜ್ಯಾ ದಾಸರ ಅದ್ವಿತೀಯವಿದೆ. ಇದಕ್ಕೆ ತಕ್ಕ ಉದಾ ಹರಣೆಯೆಂದರೆ, ಗರುಡನ ಉಡ್ಲಣ. ದಾಸರ ‘ಹಕ್ಕೆ ಹಾರುವುದ’ ನ್ನು ಗಮನಿಸಬೇಕು. ಕೃಷ್ಣನ ಆಜ್ಞೆಯ ಮೇರಿಗೆ ಗರುಡನು ಶೋಣಿತಪ್ರರದ ಮೇಲೆ ಸಾಗಿಹೋಗಲಿಕ್ಕೆ ಸಿದ್ಧಾನಾಗುತ್ತಾನೆ.

ಮುತ್ತಿನ ಗದ್ದುಗೆ ಗರುಡನ ಹೆಗಲಿನೊ | ಶೈತ್ಯಿಸಿ ಬಿಗಿದು ಹಲ್ಲಣಿನೆ |

ಅತ್ಯಂತ ಸೌಖ್ಯವವನಾಡಿ ಸಂತಸದಿಂದೆ | ಹತ್ತಿದ ಶ್ರೀಕೃಷ್ಣರಾಯ ||

ಸೂರಿಯಿಂದದರ್ದರು ಬಲರಾಮ ಸಾತ್ಯಕಿ | ಪಾರಿಸಕೇತೂದ್ವಹನು |

ಉಟಿವರಿವ ಯದುಕುಮರರು ಚಪ್ಪನ್ನು | ಕೋಟಿಯಾದವರು ಹತ್ತಿದರು ||

ಚಿಗಿದು ಹಾರಿದ ವಿಹಗೇಶನುಭ್ಯ ಟಿಗಿ ವಾ | ಸುಗ ಕೊರಳಿಂದುರೀಕ್ರಿತವ |

ಉಗಿದುವು ಗಿಗ್ಗಂತಿಗಳು ಕೂರುವನದೇಹ | ಹುಗಿದುದು ತಣ್ಣಿ ಸರೋಳಗಿ ||

ಗರಿಯ ಗಾಳಿಯ ನಿಷ್ಪುರದಿಂದೆ ಗಿರಿಗಳು | ಮುರಿದುಳಿದುವು ಭೂಮಿಯಲ್ಲಿ |

ಉರುಗಿತು ಬ್ರಹ್ಮಾಂಡ ದಿಕ್ತಟಹಮ್ಮಗಿ | ಹರಿದುದು ಹಲವು ತಾವಿನಲಿ ||

ನಗರಾಜ ನಾಮವ ಚೈತಿಟ್ಟು ಕನಕಾದ್ವಿ | ಖಗರಾಜನಾದುದೆಂಬಂತೆ |

ಗಗನದೆ ಗರುಡನ್ನೆತಂದುದು ಪೆಮುರಿಗಿ ! ಲಗಲದೆ ಗರಿಯನಾಟಿಷುತೆ ||

ಮುರಿದುದು ಬಾಣನ ಮೋರಟಿಕ್ಕೆಯ ಮತ್ತಿ | ಮುರಿದುವು ಹಲವು
ಹಮ್ಮರಿಗಳು |

ಮುರಿದುದು ಖಳನ್ನೆತ್ತುಯರ್ ನಿಜರವ್ವಕ್ಕು | ಮುರಿದುವು ಶಿವನಿರ್ದವನದೆ ||

ಒಡಮುರಿದೊಳಪೊಕ್ಕು ಬಿರುಗಾಳ ಬೀಸಲು | ಮೃಡನಾಸ್ಥಾನದಿಂ ಸುರರು |
ಹೂಡಿಮುಗ್ಗಿದರು ಗದ್ದುಗಿಯಿಂದೆ ನವರತ್ನ | ನಡೆವ ಕಿರಿಟಿಗಳ್ಳಾ ಮುರಿಯ ||

ಉರುಗಿತು ಬ್ರಹ್ಮಾಂಡನೇನೆ ಖಗರಾಜ ಕಿ | ಶ್ರೀರಂಯನೊಯ್ಯನೆ ಸ್ವೇಂದರಿನೆ |
ತುರುಗಿದೆ ಬಲಶ್ಚಷ್ಟು ನಿಳದ ತೇವನ ಕೊರಲ್ | ಮುರಂತೆ ನದಿಯ ತೀರದಲ್ ||

೬. ಶಾಂತ, ರೌದ್ರ, ಬೀಭತ್ಸ, ಭಯಾನಕ ರಸಗಳೂ ದಾಸರಲ್ಲಿ ಹೇರಳ ವಾಗಿ ದೊರೆಯುವುದುಂಟು. ಅವೆಲ್ಲವುಗಳಿಗೂ ಇಲ್ಲಿ ಎಡಿ ದೊರೆಯಲಾರದು. ಭಕ್ತಿರಸವು ಪ್ರತ್ಯೇಕವಾದ ರಸವಲ್ಲಿನೆಂದು ಅನೇಕ ಲಾಕ್ಷಣಿಕರು ಮತಪಡುವರು. ನವರಸದೊಳಗಿನ ಯಾವುದೊಂದು ರಸದಲ್ಲಿ ಸೇರಿ ಆದು ರೂಪಪಡಿಯುವುದೆಂದು ಆವರ ಮತ. ಶಾಂತಚಿತ್ತದಿಂದ ಪರಮಾತ್ಮನನ್ನು ಭಜಿಸುವ ಉಕ್ತಿಗಳು ಶಾಂತರಸದಲ್ಲಿ ಅಡಕವಾಗುವುದುಂಟು. ಅಂತಹ ದೇವತಾಪರ ಸೈತ್ಯತ್ರಗಳು ನಳಿಕರಿತ್ತಿ, ಭಕ್ತಿಸಾರ, ತರಂಗಿಣಿಗಳಲ್ಲಿ ವೆಗ್ಗಳವಾಗಿ ದೊರೆಯುವುವು. ಜಾಗರದಲ್ಲ, ಕೀರ್ತನೆ ಗೈಯುವುದರಲ್ಲಿ, ಭಕ್ತರು, ಅಂತಹ ಸೈತ್ಯತ್ರಗಳನ್ನು ಮುಖಪಾಠ ಮಾಡಿಕೊಳ್ಳಬಹುದು.

ಬಾಣನು ನಿಸ್ಮಿಮು ಶಿವಭಕ್ತನ್ | ಬಾಣನ ಭಕ್ತಿಗೆ ಮೆಚ್ಚಿ ಶಿವನು ಅವನ ದ್ವಾರಪಾಲಕನಾದನ್ | ಕೊನೆಗೆ ಬಾಣನನ್ನು ಕರೆದುಕೊಂಡು ಕೈಲಾಸಕ್ಕೆ ತೆರಳದನು. ಅಂತಹ ಬಾಣನು ಕೃಷ್ಣನನ್ನು ಪ್ರತಿಭಟಿಸುವ ಮುಂಚಿತವಾಗಿ ಒಂದು ಸಂದರ್ಭದಲ್ಲಿ ಶಿವನನ್ನು ಕುರಿತು ಸೈತ್ಯತ್ರಮಾಡಿದುದು, ನಿಂತು.

ದೇವದೇವೋತ್ತಮ ದೇವತಿಖಾಮಣಿ | ದೇವರೆಲ್ಲರ ಕಾವದೇವ |

ದೇವ ನಿನಗೆ ಪ್ರತಿದೇವರಹಿತ ವಾಮ | ದೇವಮುಖಾನ್ವಿತ ಶರಣ ||

ಫೋರಸಂಸಾರವಿದೂರೀಕೃತಭಕ್ತ | ಫೋರದುರಿತಸಂಹಾರ |

ಫೋರಪಾತಕಪ್ರಾಯಶ್ಚಿತ್ತನಾಮಾಂಕಿತ | ಫೋರಮುಖಾನ್ವಿತ ಶರಣ ||

ನಾಟಕಧರ ಹರಪರಮೇಶ್ವರ ಚಂದ್ರ, | ಜಾಟಲಲಾಟಲೋಚನನೆ |

ಬೀಂಟಿದಿ ಬೆಂದು ಬೆಂಡಾದಮಾಯಾವಿಯ | ಕೂಟಕೊಳದಸ್ವಾಮಿ ಶರಣ ||

ಈಶ ಸೂರಿಯ ಕೋಟಿತೇಜಃಪುಂಜ ಬಿ | ಲೇಶಭೂಷಣ ದೋಷನಾಶ |

ಘಾಸವವಿಧಿಮುಖ್ಯತ್ರಿದಶಿಧಿಶ ಮ | ಹೇಶ ಸವೇಶಶ್ವರ ಶರಣ ||

ಶಿವನು, ತನ್ನ ಶಿವ್ಯನಾದ ಬಾಣನಿಗೆ, ತನಗೂ ವಿಷ್ಣುವಿಗೂ ಭೇದವಿಲ್ಲೆಂದು ಹೇಳಿದನು. ಧಿರೋದಾತ್ಮನಾದ ದಾಸರ ಬಾಣನು, ಕೃಷ್ಣನನ್ನೂ ಮನವಾರೆ

ಹೊಗಳುವನು. ಬಾಣನು ಕೃಷ್ಣನಿಗೆ ನಮಸ್ಕರಿಸಿ, ಹರಣತುಲಕಿತಾಗಿ
ಅವನನ್ನು ಸ್ತುತಿಸಿದು,

ದೃಢಭಕ್ತಿಯಲಿ ನಿಂದಿದ್ರ ತಾವಿಗೆ ಕೂತು- | ನಡೆದಂಫ್ಯಿರಯುಗವೆ ಪವಿತ್ರ |
ಪ್ರೋಧಮಟ್ಟ ಹಸ್ತಮಹಸ್ತಕ ಬಹುಪುಣಿವ | ಪಡಿವುವು ಪರಮಾತ್ಮಾ ಕನೆ ||

ನೋಡಲು ದೃಕ್ಪುಣಿ ಪಿರಿದು ಸಂತಸದಿ ಕೊಂ | ಡಾಡಲು ಜಿಹ್ವೆ ಪವಿತ್ರ |
ಜಾಡ ಕೇಳಲು ಕಣದೊಳಿದ್ರ ಪಾತಕ | ಪೋಡುವುದಿಳಿಯ ಜೀವರಿಗೆ ||

ಮರಣಕಾಲಕೆ ಕೃಷ್ಣ ಕೃಷ್ಣ ಕೃಷ್ಣಯೆಂಬಿ | ಸ್ತುರಣಿಯೆಂದರೆ ಮೋಕ್ಷವಹುದು |
ಶರಣರ ದ್ವಿತೀಯಾಕ್ಷರದ ಲಗ್ಗವನಾಂತ | ಚರಣಾಸ್ವಿತ ಕೃಷ್ಣಜಯತು ||

ಕಾಶಿಯ ಸ್ತುಲದಲ್ಲಿ ತಿವಸಮಸ್ತರಿಗುಪ | ದೇಶಿಸುವುದು ನಿನ್ನನಾಮು |

ದೋಷಿಗಳಿದನರಿಯದೆ ಕೆಟ್ಟಿರು ಪುಣಿ | ರಾಶಿ ನಾರಾಯಣ ಜಯತು ||

ದೂಷಕರಿಂದಾದುದಾದರೆ ಘನವರಿ | ಹಾಸಕದಿಂದಿರದಾಯ್ತು |

ಬೀಂತ್ತು ಬೈದರೆ ಪಾಪಾಭಿಯಕಡೆ | ಹಾಸುವ ಶ್ರೀಕೃಷ್ಣಜಯತು ||

ಆರಂಭ ಕೃಷಿಯನು ಮಾಳ್ಳರು ಗದ್ದೆಗೆ | ನೀರ ಹರಿಯೆ ತಿದ್ದೆನಲು |

ಸಾರ ಹಂಗಡವ ಮಾಡೆನಲಾಗಿ ಪಾಪದ | ಬೀರ ಕೇಳುವ ಕೃಷ್ಣಜಯತು ||

ದೇಶದೊಳ್ಳನ್ಯರ ವರ ಜಲಲಿಪಿಯಂತೆ | ನಾಶವಹುದು ಕೂಡಲೊಡನೆ |

ದಾಸೋತ್ತಮರಿಂಗೆ ನೀ ಕೊಟ್ಟಿ ವರ ತಾಮ್ರ | ಶಾಸನವಹುದು ನನ್ನೊಡಿಯು ||

ನಾಮಸ್ತರಣಿ ನಾಲಗೆಗಳವಡದೆ ಮ | ತಾಮರಾಮರನೆಂದರವಗೆ |

ಪ್ರೇಮದೊಳೊಲಿದು ಸದ್ಗುರಿಯ ಪಾಲಿಸಿದ ಶ್ರೀ | ರಾಮವಿಭಿಂಷಣವರದ ||

ನೀರೂಡಿ ನೇರೆ ಸಲಹಿದರೆ ಶಾಲ್ಕಲಿವೃಷ್ಟಿ | ಬೀರುವುದುಂಟೆ ಸತ್ಯಲವ |

ಹಾರುವರಿಂಗೆ ನಿಜರರೊಳು ನೀಕ್ಕಲ್ಪ | ಭೂರುಹ ಶ್ರೀಕೃಷ್ಣಜಯತು ||

ಕನಕದಾಸರೇ, ಭಾವಪರನಶರಾಗಿ ಅಂದ ಶ್ರೀಕೃಷ್ಣನ ಸೋತ್ತುವಿದು !

ಹರಿನಾಮದ ಸ್ತುರಣಿಯಾದೊಡನೆ ಮೋಕ್ಷವಹುಚೆಂದು ದಾಸರ ಮನ
ವರಿಕೆ, ಆದುದರಿಂದ, ಎಲ್ಲಿಡಿಯಲ್ಲಿ ದೇವರ ಶೀತಾನೇಯಾಗುವಂತೆ ವಿವಿಧ
ಮಂಟ್ಟಗಳ ಪದಗಳನ್ನು ದಾಸರು ರಚಿಸಿದುದುಂಟು. ಬೀಂಘವಲ್ಲಿ ಕುಂಟ್ಟುವಲ್ಲಿ
ಕೂಡ ಆ ಶ್ರಯಿಗೆ ತಕ್ಷಂತೆ, ಪದಗಳನ್ನು ಹೇಳ, ಹರಿನಾಮಸ್ತರಣಿಯಾಗ

ಬೇಕೆಂದು ಹಂಬಲಿಸಿದರು. ತರಂಗಿಣೀಯೋಳಗಿನ ‘ಗುಂಡಕ್ಕಿಯೆ’ ಯ, ಅಂದರೆ, ಕುಟ್ಟುವ ವನಿಕೆವಾಡಿನ ಉದಾಹರಣೆಯನ್ನು ಇಲ್ಲಿ ಕೊಡಲಿದೆ.

ಸುವ್ಯಾ ಪೂರಿತಕಾಮ ಸುವ್ಯಾ ಸದ್ಗುಣಧಾಮ | ಸುವ್ಯಾ ಸುರೇಂದ್ರಲಲಾಮ |
ಸುವ್ಯಾ ಸಾರ್ವರಭೌಮ ಸುವ್ಯಾ ರಾಘವರಾಮ | ಸುವ್ಯಾ ಸಾಸಿರಪುಣ್ಯನಾಮ ||
ನಿಗಮದುಲರ್ಭ ಸುವ್ಯಾ ನಿಜರಾಚಿರ್ತ ಸುವ್ಯಾ | ಯಘರಭವದೂರ ಸುವ್ಯಾ |
ಗಗನಚರಣ ಸುವ್ಯಾ ಗರುಡಗಮನ ಸುವ್ಯಾ | ಜಗದಧಿವತಿಕೃಷ್ಣ ಸುವ್ಯಾ||
ಪರಮಾತ್ಮಕ ಸುವ್ಯಾ ಪ್ರದ್ಯಮ್ಮಪಿತ ಸುವ್ಯಾ | ವರಚತುಮುರ್ಖಿತಾತ ಸುವ್ಯಾ |
ಹರಬಾಂಧವ ಸುವ್ಯಾ ಹನ್ಮಮೋಷಕ ಸುವ್ಯಾ | ನರನಾರಾಯಣ ಸುವ್ಯಾ ||
ಮಂದರಧರ ಸುವ್ಯಾ ಮಾಮನೋಹರ ಸುವ್ಯಾ | ವೃಂದಾವನವಿಭು ಸುವ್ಯಾ |
ನಂದನಂದನ ಸುವ್ಯಾ ನತಜನಹಿತ ಸುವ್ಯಾ | ಯೆಂದವರೊಲಿದು ವಾಡಿದರು||

ಛ. ಕನಕದಾಸರ ಶಬ್ದಚಿತ್ರಗಳು.

| ಕನಕದಾಸರ ನಿರೀಕ್ಷಣ ಶಕ್ತಿಯು ಆಗಾಧನಾದುದು. ಅವರೆ ರ್ಯಾವರ್
ಇಲ್ಲಿರುವ ವರ್ಣನೆಗಳು ತೀರ ಸ್ವಭಾವಿಕ ದಾಸರು ವರ್ಣಿಸಿರುವ ವಸ್ತುಗಳ
ಚಿತ್ರವು ಕಣ್ಣಾಮುಂದೆ ಕಟ್ಟಿದಂತಾಗುತ್ತದೆ. ಅಂತಹ ವರ್ಣನೆಗಳಿಗೂ ಅವರು
‘ಭಾವಚಿತ್ರ’ ಎಂದು ಸಂಭೋಧಿಸಿರುವಂತೆ ತೋರುತ್ತದೆ. ಈ ಕೈವಾಡಿನಲ್ಲಿ
ದಾಸರನ್ನು ಸರಿಗಟ್ಟಿವ ಕನ್ನಡ ಕವಿಗಳು ತೀರ ವಿರಳ. ಮಾನವನ ಒಂದೊಂದು
ಅವಸ್ಥೆಯನ್ನು ನೈಜವಾಗಿ ಚಿತ್ರಿಸುವ ಕಲೆಯು ನಳಿಕರಿತ್ಯಲ್ಲಿ ಪರಿಪೂರ್ವ
ವಾದುದು ಕಂಡುಬರುವುದು. ಆ ಭಾವಚಿತ್ರಗಳಲ್ಲಿ ಸ್ವಭಾವೋಕ್ತಿ ಉಪನೇ
ಗಳ ಉತ್ಕಾಶ ಉದಾಹರಣೆಗಳು ದೂರೆಯುವುದುಂಟು.

ಂ. ದಮಯಂತಿಯ ಕೆಲ ಭಾವಚಿತ್ರಗಳನ್ನು ನಿರೀಕ್ಷಿಸುವा,
ನಿರಿಗುರುಳ ಸಿರಮುಡಿಯ ವಿಮಲಾ |

ಧರದ ತೋಳ್ಳಳ ಕಂಬುಕಂಠದ |

ತರಳನಯನದ ಸಂಪಿಗೆಯ ನಾಸಿಕದ ಪೆರಿನೋಸಲ ||

ಹರಿಯಮಧ್ಯದ ಹಂಸಗಮನದ |

ಗುರುಕುಚೆದ ಕರಪಲ್ಲವದ ಸರ |

ಸಿರುಹಮುಖಿ ನಲಿದಾಡುತ್ತದೆ ರಾಜಭವನದಲಿ ||

ಆ ವರ್ಣನೆಯು ತುಸು ಕವಿಸಂಸ್ತದಾಯಕ್ಕೆ ಸೇರಿದುದು. ಹಂಡಿತರಿಗೆ ಮಾನ್ಯವಾದುದು. ಆದರೆ, ಆದು ಅವು ಸ್ವಾಭಾವಿಕವಾದುದಿಲ್ಲ.

೭. ನಳಿಕೆರ್ಕೆವರ್ತಿಯು ಆಸಾನ್ನದಲ್ಲಿ ಕುಳಿತಿರಲು, ವಿದ್ಭರ್ನಿಗರ ದಿಂದ ಬಂದ ಒಟ್ಟು ಭೂಸರನು, ದಮಯಂತಿಯ ಜೀಲುವಿಕೆಯನ್ನು ಚಿತ್ರಿಸಿದುದು,

ಮುರಹರನ ನಿಜ ಸೋಸೆಯ ರೂಪಂ |

ಶಿರಲಿ ಚಂದ್ರನಮಗಳ ಜೀಲುವಂ |

ಶಿರಲಿ ವೈನಾಕನ ಸಹೋದರಿಯಂದವಂತಿರಲಿ ||

ಶರಧಿತನುಜೆಯ ಸೌಂದರಿಯವನು |

ಮರಿಸಿತೆಂಬುದು ಲೋಕದೊಳಗಾ |

ಸರಸಿಜಾಪ್ತಿಯ ಬಗೆಗೆ ಸರಿದೊರೆಯಿಲ್ಲಕೇಳಿಂದ ||

ಆ ವರ್ಣನೆಯಿಂದ ನಳನ ಮನಸ್ಸಿನಲ್ಲಿ ದಮಯಂತಿಯ ರೂಪದ ಪದಿನೇರಳು ಬೀಳಿಲಿಲ್ಲ. ನಳನು ಪದ್ಯದಲ್ಲಿ ಹೇಳಿರುವ ಹೆಣ್ಣುಮಕ್ಕಳನ್ನು ನೋಡಿರಲಿಲ್ಲ. ದಾಸರು ಆದನ್ನು ಮನಗಂಡು ಮತ್ತೊಂದು ಪದ್ಯವನ್ನು ಆದರ್ದಿಯಲ್ಲಿ ಜೋಡಿಸಿದರು.

ಮಿಂಸುನಿಯೋಲೀಯ ಡಾಳಕದಪಿನೋ |

ಉಸೆವ ಮೇಲುದು ಜಾರೆ ಕುಚಭರ |

ವೆಗೆಯೆ ನಡುವಲ್ಲಾಡೆ ಮಸಗಿದ ಮಂದಹಾಸದಲಿ ||

ಎಸೆವ ಸೋಮುಂಡಿ ಭಾರದಿಲಿ ಬಾ |

ಗಿಸಿದ ಕೋರಳನ ಕೃಯವೀಣೆಯ |

ಬಿಸರುಹಾಪ್ತಿಯ ಸೋಬಗ ಬಣ್ಣಿಸಲಳವೆತನಗೆಂದ ||

ಆ ನುಡಿಯನ್ನು ಕೇಳಿ ನೆಳನುಮೆಚ್ಚಿ ತಲೆದೂಗಿದನು; ಅವನ ವಿಶಾಲ ನಯ ನಗಳಿಗೆ ಆ ಕಮಲಮುಖಿಯು ಗೋಚರಿಸಿದಂತಾದಳು !

೩. ಹಂಸಗಳು ನಳನ ಮುಂದೆ ದಮಯಂತಿಯನ್ನು ಬಣ್ಣಿಸಿದುದು,
ಪರಮಪುಣ್ಯಾಂಗನೆ ಮಹಾಸೌಂ।
ದರಿ ನಿಪುಣಿ ಗಜಗಮನೆ ನಯಗುಣ |
ಭರತಿ ಸೋಬಗಿನ ಸೋನೆ ತಾನಿಹಳ್ಳಿ ವನಚಾಕ್ಷಿ ||

ಈ ವರ್ಣನೆಯಿಂದ ನಳನ ಮನಸ್ಸಿನಲ್ಲಿ ದಮಯಂತಿಯ ರೂಪವು ನಡಲಿಲ್ಲ
ವೆಂಬುದನ್ನು ಕಂಡು ಮತ್ತು ಹಂಸಗಳು ನುಡಿದುದು,

ನಗೆನೋಗದ ಪ್ರೋಂಬೊಗರ ವಿಂಚಿನ |

ಬುಗುರೆ ನೋಲೆಗಳ ಸೇಳಿನಡುವ ಸೆ |

ಳ್ಳಿಗುರ ಬೆಡಗಿನ ಕಾಂತಿ ರಂಜಿಷುತ್ತಿರ್ಭಾ ಪುರದಿ ||

ದಮಯಂತಿಯು ಸೋಬಗಿನ ಸೋನೆಯಾಗಿದ್ದಳೆಂಬುದನ್ನು ನಳನು ಮನ
ಗಂಡನು !

೪. ಹಂಸಗಳನ್ನು ಬೆನ್ನೆಟ್ಟಿ ಅಲೆದಾಡುವ ದಮಯಂತಿಯನ್ನು
ದಾಸರು ವರ್ಣಿಸಿದುದು,

ಮೆಲ್ಲಮೆಲ್ಲನೆಯಡಿಯಿಡುತ ಕರ |

ಪಲ್ಲವವ ಚಾಚಿದಳು ನೂಪುರ |

ಫಲ್ಲುಫಲಿರೆನೆ ಹಿಂದುಹಿಂದಕೆ ಸರಿದುದಾ ಹಂಸ ||

ನಿಲ್ಲದಂಗ್ರೀಸುತ್ತಬರಲ |

ಲ್ಲಿಲ್ಲಿಗಡರಿತು ಕುಸುಮವಯ ನವ |

ಮಲ್ಲಿಗೆಯ ಬನ್ದೊಳಗೆ ಹೊಕ್ಕುದು ಹೊದರಹೊಸವೆಳಿಯ ||

ಕಾಲೊಳಗಿನ ನೂಪುರದ ಸಪ್ತಳದಂತಿ ಈ ಪದ್ಯದಲ್ಲಿ ಶಬ್ದರಚನೆಯಾಗಿದೆ.
ಹೆಜ್ಜೆಗಳು ಸಮಾಪನವಿಂದಿರುವಾಗ ಹೃಸ್ವಸ್ವರ, ದೂರದೂರವಿರುವಾಗ
ದೀಘಸ್ವರ, ಹೀಗೆ ಯೋಜನೆ ಮಾಡಿದ ಕೊಶಲ್ಯವು ಇಲ್ಲಿ ಕಂಗೊಳಿಸುವುದು.
ಮೆಲ್ಲಮೆಲ್ಲನೆಯಡಿಯಿಡುತ, ಉದ್ದ ಕೈಚಾಚಲು ಸ್ವಾಭಾವಿಕವಾಗಿ ಹೆಜ್ಜೆಗಳು
ದೀಘವಾದುವು. ಅದಕ್ಕಾಗಿ ನೂಪುರಗಳು ಫಲ್ಲಾಫಲ್ಲ, ಎಂಬ ರವ ಮಾಡಿ
ದುವು. ಇಲ್ಲಿ ‘ಚಾ’, ಮತ್ತು ‘ನೂ’ ಅಕ್ಷರಗಳು ದೀಘಕ್ಕೆಯೆಯನ್ನು
ಸೂಚಿಸುತ್ತವೆ.

೩. ಚಲಚ್ಚಿತ್ರಪಟದಲ್ಲಿ ಹಾಕತಕ್ಕ ಮತ್ತೊಂದು ದವಯಂತಿಯ ಚಿತ್ರ,

ಕೆಳದಿಯಃರ ಕೆಲಕೊತ್ತಿ ತಾನೇ |

ಮೆಳಿಯ ಹೊಕ್ಕ ಇಂ ಬಾಗೆ ಸೆಳೆನಡು |

ಬಳಕೆ ಕುಚಭಾರದಲಿ ಮೇಲುದು ಜಾರೆ ಮುಡಿ ಚದರೆ ||

ಜಲಜಮಾವಿ ಬೆಮರಿಡಲು ಕೊರಳಿನ |

ಲಲಿತದೇಕಾವಳಿಗಳಲ್ಲಾ |

ಡಲು ಸೆರಗನಳವಡಿಸಿ ನಿಂದಳು ಬಳಲಿ ಬಿಸಸುಯ್ಯ ||

೪. ಕಟ್ಟಿಡವಿಯಲ್ಲಿ ಬಳಲಿ ಬಣಜಿಗರ ಸಂಗಡ ಚೆಂದಿಪುರವನ್ನು ಸೇರುವ ದವಯಂತಿಯ ದೃಶ್ಯ,

ನುಡಿಗೆ ಶುಕಪಿಕ ನಲಿಯೆ ಏಗೆ ಸೆಳಿ |

ನಡು ಬಳುಕೆ ವೃತ್ತಸ್ತುನಕೆ ಸೋ |

ಮುಂಡಿಯ ಭಾರಕೆ ಕೊರಳು ಕೊಂಕಲು ಮೇಲ್ಲಿಡಿಯನಿಡುತ್ತ ||

ಕುಡಿತೆಗಂಗಳ ಸೋಟಿ ಕಾರ್ಪೂಗಿ |

ಲೋಡೆದು ಮಿಂಚುವ ಮಿಂಚಿನಂದದಿ |

ಸಡಗರದಿ ಬರುತ್ತಿದ್ದಳಂಗನೆ ಹೊಳಲ ಬೀದಿಯಲಿ ||

೫. ಸ್ವಯಂವರಕ್ಕೆ ಸಿದ್ಧಾಂತ ದವಯಂತಿಯ ಸೊಬಗು,

ಕುಡಿತೆಗಂಗಳ ಸಿರಿನುಡಿಯ ಬಡ |

ನಡುವ ಸೆಳೆವತಿ ಬೆಡಗಿನಲಿಪೋಂ |

ಗೊಡ ಮೊಲೆಯ ವೈಯಾರದಂಡುಗೆಯ ಸೇರಿಯ ಸಡಗರದ ||

ತೊಡರ ರುಣರುಂಣ ರವದ ಮೇಲ್ಲಿಡಿ |

ಯಿಂಡುವ ಗಮನದ ಭರದಿ ಕಿರುಚಿಮು |

ರಿಡುತ ಬಂದಕು ಸತಿಯರೊಡನೆ ವಿವಾಹ ಮಂಟಪಕೆ ||

ದವಯಂತಿಯ ಕೌಮಾರದೊಳಗಿನೆ ಬುಗುರೊಲೆ, 'ಸೇರಿದ ಮೇಲಾದ, 'ಪ್ರೋಂಗೊಡಮೊಲೆ' ಸಂತತಿಯಾದ ಮೇಲೆ ಅದ 'ವೃತ್ತಸ್ತುನ, 'ಈ ಸ್ತುಭಾವಿಕವಾದ ದ್ವಿಹಿಕ ವಿಕಾಸವನ್ನೂ ದಾಸರು ಉತ್ತಿಸದೆ ಬಿಟ್ಟಿರುವುದಿಲ್ಲ.

ಅ. ಸುದೇವನೆಂಬ ಬ್ರಾಹ್ಮಣನು ದವಯಂತಿಯನ್ನು ಹುಡುಕುತ್ತು.
ಜೀದಿಪುರಕ್ಕೆ ಬರುವನು. ಅಲ್ಲಿರುವ ದವಯಂತಿಯ ಇರುವು.

ಮುಗಿಲುಮುಸುಕಿದ ಚೆಂದ್ರಬಿಂಬವೇ |

ಪಗಲೊಳಿಸೆವ ಸುದೀಪಕಾಂಶಿಯೋ |

ಹೊಗೆಯೊಳಿಸಿದ ಚಿತ್ರಪ್ರತಿಮೆಯೋ ಹೇಳಲೇನದನ ||

ಉಗಿದು ಬಿಸುಟ ವಿಭೂಷಣದ ಮೈ |

ಲಿಗೆಯ ಸೀರೆಯ ಮಲಿನತನು ಕಳೆ |

ದೆಗೆದುಕ್ಕೆಗಲ್ಲದಲಿ ನಿಂದಿರೆ ಕಂಡನಾಸತಿಯ ||

ಆ ಪದ್ಯವು ಪಂಡಿತರನ್ನೂ ಪಾಮರರನ್ನೂ ತಲೆದೂಗಿಸಬಲ್ಲದು. ಮೇಲಣ
ಶೈಲ್ ಇಕಗೋಳಿಗಿನ ದವಯಂತಿಯ ಚೆಡಗು, ಆ ಪದ್ಯದೊಳಿಗಿನ ಅವಳ ದುರ
ವಸ್ಥಿ, ಇವರಡು ಚಿತ್ರಗಳನ್ನು ಬದಿಗಿಟ್ಟು ನೋಡಿದರೆ, ಕನಕದಾಸರ ಭಾವ
ಚಿತ್ರದ ಕೌಶಲ್ಯವು ತಂಬ ಮನದಟ್ಟಾಗುವುದು.

ದಾಸರು ಹೆಂಗಸಿನ ರೂಪವನ್ನುಷ್ಟೇ ಬಣ್ಣಿಸಬಲ್ಲ ರಂತಲ್ಲ. ಗಂಡಿನ
ಇರುವನ್ನೂ ಹೃದಯಂಗಮವಾಗಿ ಚಿತ್ರಿಸಬಲ್ಲರು. ಇಷ್ಟೇ ಅಲ್ಲ. ಪ್ರಾಣಿಗಳ,
ಸ್ವಾಭಾವಿಕ ವರ್ಣನೆಗಳನ್ನೂ ಅವರು ಕೊಡಬಲ್ಲರು. ಮಾನವರೊಳಿಗಿನ
ವಿಗಡರೂಪಗಳನ್ನೂ ಚಿತ್ರಸುವುದರಲ್ಲಿ ದಾಸರ ಪೈಕಿಷ್ಟ್ಯಾವಿರುವುದೆಂಬದನ್ನು
ಮರೆಯಕೂಡದು.

೬. ಅನಿರುದ್ಧನ ವರ್ಣನೆ,

ನೋಸಲ ಕತ್ತಲಿರಿ ಬಾಗಿದ ಪುಬು ತಾವರೆ | ಯೆಸಳನೇರಿದ ನಿಡುಗಳ್ಳೂ |

ಪಸರಿಪ ತಿಲಪುವ್ವನಾಸಿಕ ಸತ್ಯ ರ್ಫ | ನೋಸರೂಪನೋಡಿ ಹಿಗ್ಗಿದರು ||

ಗಂಡಸ್ಥಲವನ್ನೇ ಕೊನರುವ ಕಮ್ರಾಸೆ | ತೊಂಡಿವಣ್ಣಪಿಡೊರೆವಲ್ಲು |

ಮಂಡಳಿಸುವ ಕಂರಸರದ ನಂಡೆಗ್ಗರಲನ | ಕಂಡಾಕ್ಕುಣ ನೋತರೊಲಿದು ||

೮೦. ನಳನನ್ನು ಬಾಧಿಸುವ ಕಲಿಪುರುಷನ ಚಿತ್ರ,

ಕುರುಳು ಜುಂಜುರ ತಲೆಯ ತಗ್ಗಿನ |

ಕೊರಳ ಕೊಗಂಗಣ್ಣನೋರೆಯ |

ಹರಕು ಗಡ್ಡದ ಕೆಂಚು ಮಾಸೆಯ ಮಲಿನ ವಸನದರಿ ||

ನೇರೆಡ ವೀರಕರಾಳ ಭಟ್ಟರಿ ।

ತ್ತಿರದೊಳುಕ್ಕಿನ ತೀರಿನಲಿ ಕಲಿ ।

ಪುರುಷ ಕಾಣಿಸಿಕೊಂಡನಮರೇಶ್ವರನ ನಷುನಗುತ ॥

ಗೂ. ಕಾಕೋಎಟಕನು ಕಚ್ಚಿದಮೇಲೆ ನಳನ ರೂಪವು ವಿಗಡವಾಯಿತು. ಕುರೂಪಿಯಾದ ನಳನ ದೃಶ್ಯ,

ದೊಡ್ಡ ಹೊಟ್ಟೆಯ ಕೂನು ಬೆಳ್ಳಿನ ।

ಅಡ್ಡಮೋರೆಯ ಗಂಟುಮೂಗಿನ ।

ಮೊಂಡು ಕೈಕಾಲುಗಳ ಉದುರಿದ ರೋಮಮಿಂಸೆಗಳ ॥

ಜೆಡ್ಡು ದೇಹದ ಗೊಜ್ಜುಗೊರಲಿನ ।

ಗಿಡ್ಡ ರೂಪಿನ ಹರಕು ಗಡ್ಡದ ।

ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ॥

ಸ್ವಾಷ್ಟಿಯೋಳಿಗಿನ ವಿಕೃತಸ್ವರೂಪಗಳನ್ನು ಕಂಡು ದಾಸರು ಈ ಎರಡು ವರ್ಣನೆಗಳನ್ನು ಕೊಟ್ಟು ರಬಹುದು.

ಗು. ನಳನನ್ನು ರಸುತ್ತ ಸುದೇವನು ಅಯೋಧ್ಯೆಯ ಅರಸನಾದ ಮತುಪರಣನ ಆಸ್ಥಾನಕ್ಕೆ ಹೋದನು. ಆ ಒಡೆಹ್ಲೊಲಗದಲ್ಲಿ ಬರುತ್ತಿರುವ ಸುದೇವನನ್ನು ದಾಸರು ವರ್ಣಿಸುತ್ತಾರೆ,

ಇಟ್ಟುಫಣಿಯೋಳಿವ ಮಟ್ಟೆಯ ।

ತೊಟ್ಟುಹೊಸ ಯಜ್ಞೋಽಪವೀತದ ।

ಕಟ್ಟಿಯಿರುಕೆದ ಕ್ಷುಪಾಳದ ಬೆರಳ ಜಪಸರದ ॥

ಉಟ್ಟಿ ಧೀರ್ಕುದ ಬಳಲು ಗಜ್ಜೆಯ ।

ಆಟ್ಟುಹಾಸದ ನಗೆಯ ಜನಗಳ ।

ನಿಟ್ಟುಸುತ ಪರಮೇಷ್ಠಿಯಂದದಿ ಬಂದನೋಲಗಕೆ ॥

ಗು. ಕಾಡಿನಲ್ಲಿರುವ ಬೇಡಗಿತಯರನ್ನೂ ದಾಸರು ಮನಗೊಂಬುವಂತೆ ವರ್ಣಿಸಿರುವರು. ಬಿದಿರಕ್ಕಿಯನ್ನು ಕುಟ್ಟುವ ಮುಂದೆ ಚಿಂಚಿತಿಯರು ತೊರಿದುದು,

ಚಿತ್ತಜವಿಧಿನಿಮಿಂಸಿ ರಂಗುನಿಇದ | ಪುತ್ತಳಿಗಳಿಗೆ ಚೀತನವ |
 ಇತ್ತರೀ ಬನನೊಳು ಬಂದರೆಂಬಂತೆ ಹೇ | ಷೈಲ್ಕೃತ್ಯಾಪ್ನಿದುರ್ದಲ್ಲಿಂ ||
 ತಣ್ಣಿಜವ್ಯಾನದ ಚಿಂಟಿತಿಯರಮೇಯಾಷ್ಟು | ಬಿಣ್ಣಿದ ಚೆಲ್ಪನೋಳ್ಳಿರಿಗೆ |
 ಹುಣ್ಣಿಮೇಯಾಳ್ಳಿ ತನ್ನಸಕವನವರೆಸ | ಅಣ್ಣಿಳು ಖು ಸಾಚಿದಂತಹುದು||
 ಮದನ ಮಂದಿರದ ಬಾಗಿಲಿಗೆ ತೋರಣವ ಕ | ಪ್ರೀದವ್ಯೋಲು ತಳರುಡೆ ಮೇರಿಯೆ|
 ಹೃದಯಮಂಟಪಶೀತಿರದಜೋಡಿಗಳಸದಂ | ತೆಯೋಳಿದುರ್ವಾಕುಚಯುಗಳು||
 ಕದಲುವ ಚರಣ ಕಂಪಿಸುವನುಣ್ಣಿಡಿಗಳ | ಬಿಡಿರುವ ಜಫ್ಣನ ತೆಳ್ಳಿರ |
 ಅದಿರುವ ಮೋಲೆಗಳಾಡುವ ತೋಳ್ಳಿರುಬೆಯರೂ | ಮಧುರ ಸುಸ್ವರದೆ
 ಪಾಡಿದರು ||

ಒಳ ಬೇಟಿಯ ನಾಯಿಗಳ ವರ್ಣನೆ,
 ಉಡು ಮೊಲ ನರಿ ಹುಲ್ಲಿ ಮರೆ ಸಾರಗಗಳ ಕಂ | ಗಡಿಸುವ ಜಂಫಾಲಿಗಳು |
 ನಡುವಿನ ರತ್ನ ಮೇಳಿಯಾಂತು ಬಾಲವ | ಬಡಿಯುತೆ ನಡೆದುಪೋಗ್ಗಿನಲಿ||
 ಆಗುಳಿಸುತ ಬಾಯ ಸವರಿಯೆಗ್ಗಿಸುತ ಕ | ಮರ್ಗಿಂದ ನೇಲನವಾಸನಿಸಿ |
 ಮೇಫಾಳಿಯ ನಾರ್ಮಿನ ಚತುಷ್ಪದಿ | ವೇಗದಿ ನಡೆದುವಾಕ್ಷಣದಿ ||

೫. ಕನಕದಾಸರ ಕಾವ್ಯ ವ್ಯಾಸಂಗ.

ಕನಕದಾಸರು ಪ್ರತಿಭಾತಾಲಿಗಳು; ಅಸಾಧಾರಣ ಕಬ್ಬಿಗರು; ಮೋಹನತರಂಗಿಣಿ ನಳಿಕರಿತ್ತಿಗಳಂತಹ ಸರಸ ಕಾವ್ಯಗಳನ್ನು ರಚಿಸಿದರು; ಅವುಗಳೊಳಗಿನ ಕೆತ್ತಿಗಾಗಿ ದಾಸರು ಭಾರತ, ಭಾಗವತ, ಹರಿವಂಶ ಮೊದಲಾದ ಪುರಾಣಗಳನ್ನು ಓದಿದರು; ಎಂದು ಬರೆಯಲಾಯಿತು. ದಾಸರ ಮೇಲೆ ಆಧುನಿಕ ಕವಿಗಳ ಸಂಸ್ಕಾರವಾಗಿದ್ದಿತೋ? ಇಲ್ಲವೇ, ದಾಸರು, ಒಮ್ಮೆಲೆ, ಕಾವ್ಯರಚನೆಯನ್ನು ಕೈಕೊಂಡರೋ? ಎಂದು ವಾಜ್ಯರು ಬಿಕಿಶ್ವಕರು ಕೇಳುವುದು ಸಾಫಾವಿಕ. ದಾಸರು ಈ ಪ್ರಶ್ನೆಗೆ ತಾವೇ ಉತ್ತರವನ್ನುತ್ತಿರುವರು.

ತರಂಗಿಣಿಯಲ್ಲಿ ದಾಸರೆನ್ನು ವುದು,

ಎತಕೆನ್ನು ನು ಕೇತ್ತಿಸಬೇಕು ನನಗೊಂದು | ಸ್ವಾತಂತ್ರ್ಯ ಬುದ್ಧಿ ಬೇರಹುದೆ |
ಪೀಠಾಂಬರನೋಡಿಸಿದ ನಾರಣನಂತೆ | ಮಾತ ವಿಶ್ವರಿಪೇಕೇಳ್ಳಾ ಕೇಳದಿ ||

ತಮಗೆ ನರಕಂಲಿರವನ ವರವಿದ್ದಿತೆಂದೂ ಅದಕೇಶವನು ಕಾವ್ಯ ಬರೆಯಲು
ಪ್ರೇರಿಸಿದನೆಂದೂ ಆ ಪೀಠಾಂಬರನ ಇಚ್ಛೆಯಂತೆಯೇ ಕಾವ್ಯವನ್ನು ಬರೆದೆ
ವೆಂದೂ ದಾಸರು ಸ್ವಷ್ಟವಾಗಿ ಹೇಳಿರುವರು.

ಮತ್ತೊಂದೆಡೆಯಲ್ಲಿ ದಾಸರು ಅಂದುದು,

ಬರಹವ ತಿಳಯಬೇಡಿಸುತ್ತೆನ್ನು ನೋಸಲೊಳು | ಬರೆದು ನಿಮಿಸಲದರಿಂದೆ |
ಬರಹವನರಿಯೆನಾ ಪದವಿಟ್ಟು ಕಡಿತದೊಳ್ಳಾ | ಬರೆದುಮಾಡಿದ ಕೃತಿಯಲ್ಲ ||
ದಾಸರಿಗೆ ಬರೆಹವೆ ಬರುತ್ತಿರಲಿಲ್ಲವೆಂದು ಗ್ರಹಿಕೆಯಾಗುವುದೂ ನಿಜ.

ಇವರಡೂ ದಾಸರ ನವೋತ್ತಿಗಳು. ದೇವರೇ ತಮ್ಮನ್ನು ಪ್ರೇರಿಸಿ,
ಕಾವ್ಯಗಳನ್ನು ಉಸಿರಿಸಿದನೆಂದು, ಪರಮಭಾಗವತರಾದ ದಾಸರಃ, ಆ ದೇವರ
ಸಾತ್ವತ್ತಂತ್ರ್ಯವನ್ನೂ ತಮ್ಮ ದಾಸಕ್ಕವನ್ನೂ ಪ್ರಕಟಿಸಿರುವರು. ದಾಸರಿಗೆ
ಬರೆಹವು ಬರುತ್ತಿರಲಿಲ್ಲವೆಂಬುದರ ಅರ್ಥವನ್ನೂ ಜಾಗ್ರತ್ತಿಯಾಗಿ ಅರಿತು
ಕೊಳ್ಳಬೇಕು. ಕಡಿತದಲ್ಲಿ ಬರೆದಿಡುವ ಕಲೆಯು ತಮಗೆ ಅವಗತವಿದ್ದಿಲ್ಲ
ವೆಂದು ಅವರು ಅಂದಿರಬೇಕೆಂದು ತೋರುತ್ತದೆ. ದಾಸರ ಕಾಲದಲ್ಲಿ ‘ಕಾಗದ’
ಗಳು ಇದ್ದುದು ನಿಜ. ಆದರೆ, ಕಡಿತದಲ್ಲಿ ಬರೆಯುವುದು ಒಂದು ವಿಶ್ವ
ಕಲೆಯಾಗಿದ್ದಿತೆಂದೂ ಆದು ಎಲ್ಲಿಗೂ ಬರುತ್ತಿರಲಿಲ್ಲ ನೆಂದೂ ತೋರುತ್ತದೆ.
ಆ ಕಾಲದಲ್ಲಿ ಕುಶಲರಾದ “ಲವಿತಜ್ಞ” ಎಂಬದೊಂದು ಕುಲವೇ ಇರ
ಬಹುದೆಂದು ಕಂಡುಬರುವುದು. ದಾಸರು ದ್ವಾರಕೆಯಲ್ಲಿರುವ ಅಂತಹ
ಜಾತಿಯನ್ನು ವರ್ಣಿಸಿರುವರು,

ಬಣ್ಣಂಗಂಬಿಯ ಪುಸ್ತಕಲಿವಿತಜ್ಞರು | ಕನ್ನಡಕವ ತಾಳ್ಳಿಹರು ||

ಮೋಹನತರಂಗಿಣಿಯೊಳಗೆ ಪೀಠಿಕಾಸಂಧಿಯಲ್ಲಿ ದಾಸರು ಸ್ವರಿಸಿದುದು,
ರವಿರಶ್ಮಿ ಚಲಿಸುವ ದೇಶದೊಳಕ ದೇವ | ಕವಿಗಳ ಕಾರುಣ್ಯವಡೆದು |
ಸವಿಮಾತುಗಳ ವಿಸ್ತುರಿಸುವೆ ಕೇಳ್ಳಿರ | ಕಿವಿಗೆ ಭೂಷಣವಸ್ತುತೆರದಿ ||

ಭಗವಾನ್ ವ್ಯಾಸರೆ ಮೋದಲಾದ ಭಾರತ ವರ್ಣದೊಳಗಿನ ಕವಿಗಳ ಕಾರುಣ್ಯ
ಹಡೆದು ದಾಸರು ಕಾವ್ಯವನ್ನು ರಚಿಸಿದರು. ಈ “ದೇವ ಕವಿಗಳ” ಲಿ

ಕಾಳಿದಾಸ, ಶ್ರೀಹರ್ವ, ವಾದಿರಾಜ ಮುಂತಾದ ಗೀವಾಣಭಾಷೆಯಲ್ಲಿ ಬರೆದ ಕಟ್ಟಿಗರೂ ಅಡಕವಾಗಿರಬಹುದು. ಮುಂದಿನ ಪದ್ಯದಲ್ಲಿ, ದಾಸರು, ಕನ್ನಡ ಕವಿಗಳನ್ನು ಕೊಂಡಾಡಿರುವರು.

ಉರಗಾಲಯವ ಪೆಸರ್ವಿಡೆನ ಮತ್ತೆನ್ನೀ | ದರ ಜಾಕೆಯಾತ್ಮಸಂಭವನೆ |
ವರಪುರಾಣಂಗಳ ಕನ್ನಡಿಸಿದ ಕವಿ | ವರರ ಕೊಂಡಾಡುವೆ ಮುದದಿ ||

ಮಿಂದನ ಉದರದಲ್ಲಿ ಹುಟ್ಟಿದ ಸತ್ಯವತಿಯಲ್ಲಿ ವ್ಯಾಸರು ಜನಿಸಿದರು. ಅವರು ದೇವರ ಅವತಾರ. ಆದುದರಿಂದಲೇ, ವ್ಯಾಸರಿಗೆ, “ ಹಾವನ್ನೆ ತಮ್ಮ ಬೀಡನಾ೦ಗಿ ಮಾಡಿಕೊಂಡವರು ” ಎಂಬ ವಿಶೇಷಣವನ್ನು ಹೆಚ್ಚು ಲಾಗಿದೆ ವೇದವ್ಯಾಸರು ಭಾರತ ಹಾಗೂ ಭಾಗವತಾದಿ ಹದಿನೆಂಟು ಪುರಾಣಗಳನ್ನು ರಚಿಸಿದರೆಂಬ ಆಶ್ಯಾಯಿಕೆಯುಂಟು. ಕನಕದಾಸರು, ವ್ಯಾಸಕೃತ ಪುರಾಣಗಳನ್ನು ಕನ್ನಡಿಸಿದ ಕವಿವರರನ್ನು ಕೊಂಡಾಡಿರುವರು. ಭಾರತವನ್ನೂ ಅವರು ಪುರಾಣಗಳಲ್ಲಿ ಸೇರಿಸಿರಬೇಕಾಗಿ ತೋರುತ್ತದೆ.

ವಿನ್ಯಾಸಪುರಾಣ ಹರಿವಂಶ ಭಾಗವತಗಳಲ್ಲಿರುವ ಕೃಷ್ಣ ಚರಿತ್ಯೆಯನ್ನು ರುದ್ರಭಟ್ಟನು ಜಗನ್ನಾಥ ವಿಜಯವೆಂಬ ಕಾವ್ಯದಲ್ಲಿ ಬರೆದನು. ಈಮಾರ ವ್ಯಾಸನು ಹದಿನ್ಯೇದನೆಯ ಶತಮಾನದಲ್ಲಿಯೇ ಕನ್ನಡ ಭಾರತವನ್ನು ಅರ್ಥರಚಿಸಿ ಗತಿಸಿಹೋದನು. ಕೃಷ್ಣದೇವರಾಯನ ಆಳಕೆಯಲ್ಲಿ ತಿಮ್ಮಣಿ ಕವಿಯು ಉಳಿದ ಅರ್ಥವನ್ನು ಮುಗಿಸಿ ಕನ್ನಡ ಭಾರತವನ್ನು ಪೂರ್ತಿಗೊಳಿಸಿದನು. ವಿಜಯನಗರದ ಶಾಟು ವಿರಲನಾಥನು ಭಾಗವತವನ್ನು ಕನ್ನಡಿಸಿದನು. ಮಹಾಭಾರತದ ಆದಿಪರ್ವದೊಳಗಿನ ಆಸ್ತಿಕ ಪೌಲೋಮು ಪರವಗಳನ್ನು ಕನ್ನಡದಲ್ಲಿ ಬರೆದನು. ಲಕ್ಷ್ಮಿತೀ ಕವಿಯು, ಭಾರತದ ಅಶ್ವಮೇಧ ಪರವದಲ್ಲಿ ಅಡಕವಾಗಿರುವ ಕತೆಯನ್ನು ಜ್ಯೇಷ್ಠಿನಿಭಾರತ ಎಂಬ ಕಾವ್ಯದಲ್ಲಿ ವರ್ಣಿಸಿದನು. ದಾಸರ ಪೂರ್ವದಲ್ಲಿ, ಇಲ್ಲನೇ, ಅವರ ಕಾಲದಲ್ಲಿ, ಇಂತಹ ಎಷ್ಟೋ ಶಾವ್ಯಗಳು ಅಸ್ತಿತ್ವದಲ್ಲಿ ಬಂದಿರಬಹುದು. ಅಂತಹ ಕಟ್ಟಿಗರ ಕೃತಿಗಳನ್ನೊ೦ದಿ ದಾಸರು ಅವರನ್ನು ಮನವಾರೆ ಕೊಂಡಾಡಿದರು. ಅವರ ಶಾವ್ಯಗಳನ್ನೊ೦ದದೆ, ದಾಸರು, ಅವರನ್ನು ಕೊಂಡಾಡಿದುದು ಅಪ್ರಯೋಜಕ. ಆದರೂ ಕನಕದಾಸರಲ್ಲಿ ಪೂರ್ವದ ಸತ್ಯವಿಗಳ ವಿಷಯದಲ್ಲಿ ಅಗ್ರಳಿಯಲ್ಲ. ಭಕ್ತಿಸಾರದಲ್ಲಿ ಅವರನ್ನು ವ್ಯಾದು,

ನಳಿನಲೋಚನ ನಿನ್ನ ಮುಂತಿರ್ಯ |
 ಕಳಿಂಬಿಳಿಗುತ್ತಿದೆ ಲಹರಿಯಲಿ |
 ಭೂತಳದೊಳಿಕ್ಕಿರಿಯಾನಾಮಾವೃತಸಮುದ್ರದಲಿ ||
 ಬಳಸುವರು ಸತ್ಯವಿಗಳವರ |
 ಗ್ರಂಥಕೆಯೆನಿಸಿತಲ್ಲ ಸನ್ಮತಿ |
 ಗಳಿಗೆ ಮಂಗಳವಿಶ್ವ ರಕ್ಷಿಸು ನಮ್ಮನನವರತ ||

ಕಾಳಿದಾಸ—ಕನಕದಾಸ.

ಕಾವ್ಯವನ್ನು ಬರೆಯಲು ಟೊಂಕ ಕಟ್ಟಿದ ಕನಕದಾಸರು, ಕಟ್ಟಿಗರರ ಸನಾದ ಕಾಲಿದಾಸನ ಕೃತಿಗಳನ್ನು ಒದಿರಲಿಲ್ಲ ವೆಂಬುದು ಅಸಂಭವನೀಯ. ಮೋಹನತರಂಗಿಣಿಯಲ್ಲಿ ಕಾಮದಹನದ ಕತ್ತಿಯು ಬರುತ್ತದೆ. ಭಾಗವತ ಹರಿವಂಶಗಳಲ್ಲಿಲ್ಲ. ಸ್ವಂದಪುರಾಣದಲ್ಲಿ ಮತ್ತು ಕಾಳಿದಾಸನು ಬರೆದ ಕುಮಾರಸಂಭವವೆಂಬ ಕಾವ್ಯದಲ್ಲಿ ಆ ಕತ್ತಿಯು ಸಂಪೂರ್ಣವಾಗಿ ಆದಕ ವಾಗಿದೆ. ತರಂಗಿಣಿಯಲ್ಲಿ ಕನಕದಾಸರ ಮೇಲೆ ಕಾಳಿದಾಸನ ಕುಮಾರ ಸಂಭವದ ಸಂಸ್ಕಾರವಾದದು ಕಂಡುಬರುವುದುಂಟು.

೦. ತಸ್ಮಿನ್ನೇ ಸಂಯಮಿನಾಂ ಮುನಿನಾಂ |
 ತಪಃಸಮಾಧೀಃಪ್ರತಿಕೂಲವತೀರ್ಥ ||
 ಸಂಕಲಪಯೋನೇರಭಿಮಾನಭೂತ |
 ಮಾತ್ರಾಸಮಾಧಾರು ಮಥುಜುರ್ಜುಂಭೀ ||

ಮಥುಮಾಸವು ಬಂದೊಡನೆ ಗಿಡಗಳು ಕೊನರಿದುವು. ಕೋಗಿಲಗಳು ಕೂಗಲಾರಂಭಿಸಿದುವು.

ತಪಸ್ಮಿನೇ ಸಾಫಣವನೋಕಸಸ್ತಾ |
 ಮಾಕಾಲಿಕೀಂ ವೀಕ್ಷ್ಯ ಮಥುಪ್ರವೃತ್ತಿಂ ||
 ಪ್ರಯತ್ನಸಂಸ್ತಂಭಿತವಿಕ್ರಯಾಜಾಂ |
 ಕಥಂಚಿದೀತಾ ಮನಸಾಂ ಬಭೂವೃಃ ||
 ತರಂಗಿಣಿಯಲ್ಲಿ ಇದರ ಅನುವಾದವಿದ್ದಂತೆ ಕೋರುತ್ತದೆ.

ಕೆಳುಹಿದೊಡೋಳಹೊಕ್ಕು ಪೃಶ್ನಂಗಳ ನೇರೆ | ತಳಿಸಿದನು ಚೈತ್ರ ಬಿಡದೆ ।
 ಕುಳಿರ್ವರದ ಚೆಂದ್ರ ತಂಗಾಳ ಮೆಯೆನ್ನಂತೆ | ಸುಳಿದುದು ಹರನ ಸಮುಖಿಕ್ಕೆ ||
 ಷ್ವಲ್ಲಶರನ ಮಾರ್ಬಲ ಬನದೊಳು ಹೊಕ್ಕು | ಚೈಲ್ಲವರಿದು ಸೀಡಿಸಲು ||
 ಪಲ್ಲವಿಸಲು ಸದನದೊಳಿರ್ವಿಸಿಗಳು | ಗಲ್ಲಕೆ ಕರವ ನಾಚಿದರೂ ||
 ಗಳರವಗಳ ಮಾಳ್ಳಬಗಿದರೆ ಹಲುಬುವ | ಕೊಳರ್ವಕ್ಕೆ ಕೆಲವು ಲಾವುಗೆಯ |
 ಬಳಸದ ದ್ವಿಗೇಳ್ಳ ಮುನಿಗಳ ಚಿತ್ರತ | ತ್ರುಳವಾದುದೇನ ಹೇಳುವೆನು ||

೨. ಶಪದಲ್ಲಿರುವ ಶಿವನನ್ನ ವರಣಿಸಿರುವುದು,

ಕಿಂಚಿತ್ತು ಕಾಶಸ್ತಿಮಿತೋಗ್ರತಾರ್ಪೇ |
 ಭೂರ್ವವಿಕ್ರಿಯಾಯಾಂ ವಿರತಪ್ರಸಂಗ್ಯೇ ||
 ನೇತ್ರ್ಯೈರವಿಷ್ಟಂದಿತಪಷ್ಟಮಾಲ್ಪೇ |
 ಅಂಷ್ಟ್ಯೇಕೃತಫಾಲಂಮಧೋಮಂಯಾಖ್ಯೇ ||

ಬಿಗಿದ ಪದ್ಮಾಸನ ನಾಸಿಕಾಗ್ರ ದೃಗು | ಯಂಗಳ ಸಂಚಲಿಸದ ಚಿತ್ರ |
 ಬಗಿದೊರುತ್ತಿಹ ರಾಮನಾಮವ ಜಾನಿವ | ಜಗದೆರಿಯನ ಶಾವ ಕಂಡ ||

೩. ಕಾಮನು ಶಿವನನ್ನ ಕಂಡು ಬಾಣವನ್ನ ಎಸೆಯುವಷ್ಟರಲ್ಲಿ
 ಶಿವನು ಕಣ್ಣರೆದು ಕಾಮನನ್ನ ಭಸ್ತುಮಾಡಿಮಂದು,

ಸ ದಷ್ಟಿಜಾಪಾಂಗನಿನಿಷ್ಟುಮುಷ್ಟಿಂ |
 ನತಾಂಸಮಾಕುಂಚಿತಮುಷ್ಟಿಪಾದಂ ||
 ದದರ್ವ ಜಕ್ಕಿಕೃತಜಾರುಜಾಪಂ |
 ಪ್ರಯತ್ನಮಂಭ್ಯಂದೃತಮಾತ್ಮಯೋನಿಂ ||

ವಿಲಸಿತ ಕಂಸಮ ಕೋಡಂಡಕ್ಕೆಬಿಗಿದ ಕ | ಮೃಲರ್ವಕ್ಕೆನೆದೆಯಜೇವ್ಯಾದೆನಾ |
 ಗೀಲವಾಂಶುಕಿವರೆದೆಗದೆಚ್ಚು ನೀಲೋ | ಕ್ಷಲಬಾಣದಿಂದಲೀಶ್ವರನ ||

ತಪಃಪರಾಮರ್ಶವಿವ್ಯಂದ ಮನೋಽಿ |
 ಭೂರ್ಬಂಗದುಷ್ಟೀಕ್ಷಮುಖಸ್ಯತಸ್ಯ ||
 ಸ್ವರನ್ನಂದಜಿಂ ಸದಸಾ ತೃತೀಯಾ |
 ದಕ್ಷಿಂ ಕೃತಾನುಃ ಕಿಲ ನಿಷ್ಟಪಾತ ||

ತಾಗಿದು ಮರು ಸ್ಥಾನವ ಕಡಿದು ವಿ | ಭಾಗಿಸೆ ದೃಢಿತ್ತವಿಡಿದು |
ಭೋಗಿಭೂಪಣಕೋಪವತಾಲಿ ಕಡಿಕಿಡಿ | ಯೋಗಿ ಕೆಂಗಣ್ಣ ತೆರೆದ ||

ಕೊತ್ತೀರಂ ಪ್ರಭೋ ಸಂಹರ ಸಂಹರೀತಿ |
ಯಾವದ್ದಿರಃ ಖೇ ಮರುತಾಂ ಚರಂತಿ ||
ತಾವಷ್ಟವಹಿಂ ಭರವನೇತ್ರಜನಾತಿ |
ಭಸ್ಯಾವಶೇಷಂ ಮದನಂ ಚಕಾರ ||

ಭುಗುಭುಗು ಭಟ್ಟಿಭಟ್ಟಿಲೆಂದು ಲೋಽಚನದಿಂ | ದೊಗೆದ ದಳ್ಳುರಿ ಸುತ್ತಿ ಸ್ವರನ |
ಬಿಗಿದ ಬತ್ತಿಲಿಕೆ ಕರ್ವಾವಿಲ್ಲಾಸಹಿತಿ ಸು | ಬ್ರಿಂಗಿದುದು ಉರಿ ನಭಸ್ತಳಕೆ ||
ಕಂದರ್ವದೇಹ ಹರನ ಕಣ್ಣಾರಿಯಂದ | ಬೆಂದುದು ನಿಮಿಷಮಾತ್ರದಲಿ ||

ಮೇಲೆ ಉದ್ದರಿಸಿದ ಪದ್ಯಗಳು ಒಂದಕೊ೦ಂದು ತೀರ ಹೋಲುತ್ತವೆ. ಆದೇ ಕತೆ; ಆದೇ ಸಂವಿಧಾನಕ; ಆದೇ ಕೃತಿ; ಪರಿವಿಡಿಯಾಗಿ ಇರುವ ಅನೇ ಪದ್ಯಗಳು! ಈ ಶ್ಲಾಂಕಗಳನ್ನು ಮನದಂಡು, ಕನಕದಾಸರ ಮೇಲಾದ ಕಾಳಿದಾಸನ ಸಂಸ್ಥಾರವನ್ನು ಅಲ್ಲಿಗಳೇಯುವುದು ಅಸಾಧ್ಯ! “ ಕಾಳಿದಾಸರ ಮನೆಯ ಕೇಳುದಾಸನಾನಯ್ಯ, ” ಎಂಬ ದಾಸರು ಹಾಡಿದುದೂ ಉಂಟು.

ಕುಮಾರವ್ಯಾಸ-ಕನಕದಾಸ.

ದಾಸರು ಕುಮಾರವ್ಯಾಸನ ಕಾವ್ಯಕ್ಷಮ್ಮ ಮನಸೋತ್ತಿದ್ದರೆಂದು ತೋರುತ್ತದೆ. ‘ಉರಗಾಲಯವೆ’ ಎಂಬ ಪದ್ಯವನ್ನು ಅನ್ನವಾಗೆ, ಪ್ರಾಮುಖ್ಯವಾಗಿ ಕುಮಾರವ್ಯಾಸನ ಹೇಸರೆ, ದಾಸರ ಕಣ್ಣ ಮುಂದೆ ನೆಲಿಸಿದ್ದ ತೆಂದು ಹೇಳಬಹುದು. ಭಾವಿನೀಷಟ್ಟಿದಿಯ ಪದ್ಯಗಳಲ್ಲಿ ಆ ಕವಿಯು ಅನುಸರಿಸಿದ ಪದ್ಧತಿಯನ್ನೇ ದಾಸರು ಅನುಕರಿಸಿದರೆಂದು ಅನಿಸುತ್ತದೆ.

ಂ. ಧರ್ಮರಾಯನು ದ್ವಾತವನ್ನಾಡಿ ರಾಜ್ಯ ಸೋತನೆಂಬ ಕತೆಯನ್ನು ಸಭಾಪರ್ವದಲ್ಲಿ ಹೇಳಿದೆ. ಧರ್ಮರಾಯನು ಸೋತಸುದ್ದಿಯು ದೌಪದಿಗೆ ತಲುಪಿತು. ಆ ಸಂದರ್ಭದೊಳಗೆ ಕನ್ನಡ ಭಾರತದಲ್ಲಿರುವುದು,

ತಾಯಿ ಬಿನ್ನಿಹವಿಂದು ನಿನ್ನಯ |
ರಾಯ ಸೋತನು ಜೂಜಿನಲಿ ಕುರು |
ರಾಯ ಗೆಲಿದನು ಕೋತವನು ಕರಿತುರಗರಫ ಸಹಿತ ||

ನೋಯಲಾಗದು ಹಲವು ಮಾತೇ |
ನಾಯುಧಿಷ್ಟಿರ ನೃಪತಿ ಸೋತನು |
ತಾಯೆ ಭೀಮಾಚು ನನಕುಲಸಹದೇವನೀವೈ ಹಿತೆ ||

ಅರಳಿದಂಬುಜ ವನಕೆ ಮಂಜಿನ |
ಸರಿಯು ಸುರಿವಂದದಲಿ ಸುಗ್ರಿಯು |
ಸಿರಿಯ ಹೊಸ ಚಿಳಿದಿಂಗಳನು ಬಲು ಮುಗಿಲು ಕವಿದಂತೆ ||
ಜರನ ಬಿನ್ನಹ ಕರಣಿ ವೊದಲಾ |
ಗಿರಿ ಸಮಸ್ತಸವೀಜನದ ಮುಖಿ |
ಸರಸಿರುಹ ಬಾಡಿದುದು ಮುಸುಕಿತು ಹೊನಮಯ ಜಲದ ||

ನಳನು ಪುಷ್ಟರನಿಗೆ ತನ್ನ ರಾಜ್ಯವನ್ನು ಜೂಜಿನಲ್ಲಿ ಸೋಲುವನು. ಅ ಸುದ್ದಿಯು ದವಯಂತಿಗೆ ಮುಟ್ಟಿದುದು,

ತಾಯೆ ಬಿನ್ನಹ ವಿಂದು ನಿಮ್ಮಿಯು |
ರಾಯ ಸೋತನು ಜೂಜಿನಲಿ ನಿ |
ದಾರಿಯದಲಿ ಪುಷ್ಟರನು ಗೆಲಿದನು ಸಕಲ ರಾಜ್ಯವನು ||
ನೋಯಲಾಗದು ಚಿತ್ತದಲಿ ಸಿರಿ |
ಬೀಯವಾದುದು ಕೇಳಿಯಿನ್ನಿದ |
ರಾಯತವ ನೀವ್ ಬಲ್ಲಿರೆಂದನು ವಿಪ್ರ ಕೈಮುಗಿದು ||

ಕಮಲವನದಲಿ ಮಂಜು ಸುರಿವಾ |
ಕ್ರಮದಬಗೆಯಲಿಸತಿಯಳಿಗೆ ಮುಖಿ |
ಕಮಲ ಬಾಡಿತು ನುಡಿಯ ಕೇಳುತ ಮನದ ಬಿಂತಿಯಲಿ ||
ಕಮಲನಾಭನ ಕರುಣ ಕವಚವೆ |
ಸಮೆದರಾರೇಗುವರು ಶಿವಶಿವ |
ಕುಮತಿಪುಷ್ಟರನಿಂತು ಮುನಿದನೆಯೆನುತ ಮರುಗಿದಳು ||

ಉ. ದುಶ್ಕಾಸನನು ದೌಪದಿಯ ಸೆರಗನ್ನು ಸೆಳಿಯುವಾಗೆ ಅಕೆಯು ಶೋಕಿಸಿದು,

ಹೊಲಬುದ್ವಿದ ಹುಲ್ಲಿ ಬೇಡನ |

ಬಲೆಗೆ ಬಿದ್ದಂತಾದೆನ್ನೆ ಬಲು |

ಹಳುವದಲಿ ತಾಯಿ ಬಿಸುಟ್ಟ ಶಿಶು ತಾನಾದೆನ್ನೆ ಹರಿಯೆ ||

ಜೂಜಿನಲೀ ಸೋತ ನಳನು ನುಡಿದು,

ಹೊಲಬುದ್ವಿದ ಹುಲ್ಲಿ ಬೇಡನ |

ಬಲೆಗೆ ಬಿದ್ದಂತಾಗೆ ನಳನ್ನು ಪ |

ತಿಲಕನೆಂದನು ಮನದ ದುಗುದದಿ ತನ್ನ ನಿಜಸತಿಗೆ ||

೩. ಧರ್ಮರಾಯನು ಜೂಜಾಟವನ್ನಾಡಿದ ಬಗೆ,

ಆಡಿದನು ನೃಪನಾಕ್ಷಣಕೆ ಹೋ |

ಗಾಡಿದನು ಶೇಚರರ ಖಾಡಾ |

ಖಾಡಿಯಲಿ ಜೋಡಿಸಿದ ಹಯವನು ಹತ್ತು ಸಾವಿರವ ||

ಹೂಡಿದನು ಸಾರಿಗಳ ಮರಳ |

ನ್ನಾಡುವೋಡೆ ಪಣವಾಪ್ತಿಯೆ ಮಾ |

ತಾಡು ಧರ್ಮಜಯನೆ ಮಹಿಂದ್ರತಿ ಧನವ ಚಿಂತಿಸಿದ ||

ನಳಪುಷ್ಟರರ ಜೂಜಾಟದ ವಣನೆ,

ಹೂಡಿದರು ಸಾರಿಗಳ ನೆತ್ತುವ |

ನಾಡಿದರು ಮನವೋಲಿದು ಖಾಡಾ |

ಖಾಡಿಯಲಿ ದುಗಬಾರಯಿತ್ತಗವೆಂಬ ಹರುವದಲಿ ||

೪. ದೌರ್ವಾದಿಯ ಸ್ವಯಂವರದ ಕಾಲದಲ್ಲಿ, ವಿಪ್ರವೇಷವನ್ನು ತಳೆದ
ಅಜುಂನನು ಬ್ರಾಹ್ಮಣರ ಗುಂಪಿನೊಳಗಿಂದ ಮತ್ಸ್ಯಭೇದ ವಾಡಲು
ಸಜ್ಜನಾಗಿ ನಿಂತಿರುವಾಗ ಕುಮಾರವ್ಯಾಸನು ಅವನನ್ನು ವಣಿಸಿದುದು
ಕರ್ನಕದಾಸರ ಸುದೇವನನ್ನು ತೀರ ಹೋಲುವುದು. ಸುದೇವನು ನಳನನ್ನು
ಹುಡುಕುತ್ತ ಅಯೋಧ್ಯೆಯ ಅರಸನ ಆಸ್ಥಾನವನ್ನು ಸೇರಿದಾಗೆ ದಾಸರು
ಅವನ ವಣನೆ ಕೂಡುವರು. ಅಜುಂನನ ಜೊತೆಯಲ್ಲಿಯೆ ಭಾರತದ
ಪ್ರಹಾಲದನಂದ್ರಶ್ಯವನ್ನು ಉಧರಿಸಲಿದೆ. ಈ ಸಾಮ್ಯವನನ್ನು ಮನಗೊಳ್ಳಬೇಕು
ಅಜುಂನ,

ತೋಟ್ಟಹೊಷವುವವೀತದಟ್ಟಿಯ |
 ಮಟ್ಟನೊಸಲಲಿ ಕಾಶೆಯ ಕರಡಿಗೆ |
 ಕಟ್ಟಿಯರುಕಿದ ಕ್ಕು ಬೆರಳಲ ಮುರಿದ ದಭೇಗಳ ||
 ಉಟ್ಟಿಭಾಸುರಬಳಗಚ್ಚಿಯ |
 ಲಟ್ಟಹಾಸದ ಜನರನಗೆಗಳ |
 ನಟ್ಟವಿಗನೋಸರಿಸಿ ಸಭೆಯಲಿ ಮೆಲ್ಲನ್ನೆತಂದ ||

ಪ್ರಕಾಂಡ,
 ಇಟ್ಟ ದ್ವಾದಶನಾಮ ಮೈಯಲಿ |
 ತೋಟ್ಟನಾಯಜ್ಮೋಽವವೀತವ |
 ಬೊಟ್ಟನಲಿ ಕಾಶೆಯರುಕಿ ಬಂದನು ರಾಜಮಂದಿರಕೆ ||
 ಕಟ್ಟಿಕೊಂಡನು ತಾನು ತುಲಸಿಯ |
 ನಿಷ್ಟೆಯಲಿ ತಾ ಹರಿಯ ನಾಮದ |
 ದಟ್ಟಣೆಯ ಬಿಡದಾಗ ಸನೆಯೆತುತ ರಾಜಬೀಂದಿಯಲಿ ||

ದಾಸರ ಸುದೇವನಃ,

ಇಟ್ಟ ಫಣೆಯೊಳಗನೆನ ಮಟ್ಟಿಯ |
 ತೋಟ್ಟಹೊಸ ಯಜ್ಮೋಽವವೀತದ |
 ಕಟ್ಟಿಯರುಕಿದ ಕ್ಕುಪಾಳದ ಬೆರಳ ಜಪಸರದ ||
 ಉಟ್ಟಿಧೋತ್ರದ ಬಳಲುಗಚ್ಚಿಯ |
 ಆಟ್ಟಹಾಸದ ನಗೆಯ ಜನಗಳ |
 ನಿಟ್ಟಿಸುತ ಪರಮೇಷ್ಠಿಯಂದದಿ ಬಂದನೋಲಗಕೆ ||

ಇ. ಕನ್ನಡ ಭಾರತದೊಳಗಿನ ದಃಶಾಸನನು,

ಕೊಗೆ ಮೊಗದ ಕರುಗಣ್ಣ ಕೆಮಿತ್ತ |
 ಸೆಗಳ ಗುಜುರಿನ ಜುಂಜುಕೇಶದ |
 ವಿಗಡನೆದ್ದನು ಬಂದು ಹಿಡಿದನು ದೈವದಿಯ ಸರಗ ||

ನಳಜರಂತ್ರೆಯಲ್ಲಿಯ ಕಲಿಪುರಷನು,

ಕುರುಳು ಜುಂಜುರ ತಲೆಯ ತಗಿನ |
 ಕೊರಳ ಕೆಂಗರಿಗಣ್ಣ ಮೋರೆಯ |
 ಹರಕು ಗಡ್ಡದ ಕೆಂಚು ಮಾಸೆಯ ಮಲನವಸನದಲಿ ||

ಚಿತ್ರಲೀಖಿಯು ಆಕಾಶಮಾರ್ಗವಾಗಿ ದ್ವಾರಕೆಗೆ ಹೋಗುವಾಗೆ ಕಂಡ
ಭೂತಗಳು,

ಜುಂಜುರುದಲೆಯೂಧ್ವರೋನು ಕೆಮಿಷ್ಟನೆ ಕೈ | ಪಂಜಾಗಳಿನೆ ಬೆಂಕಿಗಳ್ಳು |
ನಂಜೊರೆವಾಯ ಗೋದಣಿವಲ್ಲ ಭೂತಗಳ್ಳು | ಮಂಜುಳವನೆ ನೆಗಹಿದುವು ||

ಲಕ್ಷ್ಮೀಶ-ಕನಕದಾಸ.

ಶ್ರೀಮಾನ್ ಗೋವಿಂದ ಪ್ರೇಯವರು ಜೈವಿನಿಭಾರತವು ಇಳನೆಯ
ಶತಮಾನದಲ್ಲಿ ಹುಟ್ಟಿತೆಂದು ಅನ್ನವರು. ಶ್ರೀ. ರಾಜಪುರೋಹಿತರು,
ಲಕ್ಷ್ಮೀಶ ಕವಿಯು, ಗಜಾಂ ರಲ್ಲಿ ಜೈವಿನಿಭಾರತವನ್ನು ಬರೆದು ಮುಗಿಸಿದ
ನೆಂದು ಮತಪಡುವರು. ಶ್ರೀ. ಡಿ ಎಲ್. ನರಸಿಂಹಾಚಾರ್ಯರು ಪ್ರತಿ
ಪಾದಿಸುವುದೇನಂದರೆ, ‘ಗೋವಿಂದನೆಂಬ ಕವಿಯು, ನಂದಿಮಹಾತ್ಮ್ಯ’
ಎಂಬ ಕಾವ್ಯವನ್ನು ಬರೆದನು. ಅವನ ಆಶ್ರಯದಾತನು ಇವ್ಯತ್ಯಾ ಹಾವಳಿ
ಭ್ಯಾರವನು. ಈ ಹಾವಳಿ ಭ್ಯಾರವನ ಒಂದು ಶಾಸವು ಗಜಾಂ ಇಸ್ತ್ರಿಯ
ದೆಂದು ಗೂತ್ತಾಗುತ್ತದೆ. ಲಕ್ಷ್ಮೀಶನು, ಗೋವಿಂದ ಕವಿಯ ಸ್ತುತಿಗೆ ಪಾತ್ರ
ನಾಗಿರಂಪುದರಿಂದ, ಅವನ ಕಾಲಕ್ಷೇಂತಲೂ ಹಿಂದೆ ಇದ್ದಿರಬೇಕು. ಆದುದ
ರಿಂದ ಲಕ್ಷ್ಮೀಶನು ಇಳನೆಯ ಶತಮಾನಕ್ಕೆಂತಲೂ ಹಿಂದಿನವನೆಂಬುದು
ನಿರ್ವಿವಾದವಾದ ಮಾತ್ರ. ” ಈ ಮೂರೂ ಜನರ ಮತದ ಆಧಾರದ
ಮೇಲಿಂದ ಲಕ್ಷ್ಮೀಶನು ಕನಕದಾಸರ ಹಿಂದಿನವನೆಂದು ಹೇಳಬಹುದು.
ಆದುದರಿಂದ ದಾಸರು ಜೈವಿನಿಯನ್ನು ಅವಲೋಕಿಸಿರಬೇಕೆಂದು ಅನ್ನ
ಬಹುದು. ಲಕ್ಷ್ಮೀಶ ಕವಿಯ ವಚನಸ್ತು ದಾಸರ ಮೇಲೆ ಬಿಡ್ಡಿದ್ದಿತೆಂದು
ತೋರುತ್ತದೆ.

ಇ. ಧರ್ಮರಾಯನ ರಾಜ್ಯದಲ್ಲಿ ನೆಲಿಸಿದ ನೀತಿಯವಿವರಣೆಯಲ್ಲಿ ಲಕ್ಷ್ಮೀ
ಶನು ಅನ್ನವುದು,

ಗಾರುಡದೊಳಹಿತಕ್ಕಮಾರಣ್ಯದೋಳ್ಣಾನ |
ವಾರುಣಂ ಚಾರುಪ್ರವಾಳಮಣಿರುಚಿಯೋಳ್ಣಾ |
ದಾರುಣಂ ಸರಸಿಯೋಳ್ಣಾ ಲಹಂಸಮಯಮಾತ್ಪಲಾಕ್ಷೀಯರ ಕಂಧರದೊಳು ||

ಹಾರವಲಯಂ ಭೂರುಹದೊಳನೇಶಾಗ್ರತೆ ನ |
 ವಾರಾಮದೋಳ್ಕಹಾಶೋಕಂ ವಸಂತದೋಽ |
 ಖಾತ್ರರಹಿತಮುಂಟ್ಲಿಲ್ಲದಿಲ್ಲಮಿವು ಮತ್ತುಲ್ಲಿಯುಂ ಧರ್ಮಜನ ಸೇಲದೊಳು ||

 ಶಂಟಿಲ ಚಂಚಲ ಕರಿಣ ಕೃತಮಾಂದ್ರಮೆಂಬಿವು |
 ಶ್ವಷಟ್ಯಾವನಸ್ತ್ರೀವಿಲಾಸಿನಿಯರಳಿಂಳಾಳ |
 ಜಟಿಲಸುಕಟ್ಟಾಕ್ಕ ವಕ್ಕೋಜಾಳ ಮಧ್ಯಗತಿಗಳ ವಿಲಾಸಮೊಳ್ಳಿದೆ ||
 ಘಟಿಸದು ಮದಾವಸ್ಥಿ ನಿಗಳಬಂಧನವ ಸಂ |
 ಕಟ ಹರಿದ್ವೇಷ ಮತಿಹೀನತೆಗಳಿಂಬವಿಭ |
 ಘಟಿಯೋಳಲ್ಲದೆ ಸಲ್ಲದೆಲ್ಲಿಯುಂ ಧರ್ಮತನಯಂ ಪಾಲಿಸುವ ಸೇಲದೊಳು ||

 ಕೊಡೆಯೆಂಬರಾತಪತ್ರವನುದರದೇಶಮಂ |
 ಹೊಡೆಯೆಂಬರೊಲಿದು ಮಂಧನವನೆಸೆಗಿಂಬುದಂ |
 ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು ||
 ವಂಡಿಯೆಂಬರಂಬರದ ಧೌತಮಂ ಕಬರಿಯಂ |
 ಮುಡಿಯೆಂಬರೆಡೆವಿಡದೆ ಮುಸುಕಿದ್ರ ವೇಷಪುಮಂ |
 ಜಡಿಯೆಂಬರುರುತ್ತಿಲೆಯನರೆಯೆಂಬರಲ್ಲದಿವನುಡಿಯರವನಾಳ್ವ ಕೊಡೆಯೋಳು ||

 ಶ್ರೀಕೃಷ್ಣನ ರಾಜ್ಯದೊಳಗಿರುವ ಪರಿಸ್ಥಿತಿಯನ್ನು ದಾಸರು ವಣ್ಣಿಸಿದುದು,
 ಹೊಡೆಯೆಂಬುದು ಗಂಧಶಾಲಿಯೋಳ್ ಕೃಯೋಳು | ಕೊಡೆಯೆಂಬರಾತ
 ಪತ್ರವನು |
 ಶಡೆಯೆಂಬುದಹಿಮಂತ್ರದೊಳಗಲ್ಲದಾದೇಶ | ದಡೆಯೋಳೀ ಶಬ್ದಂಗಳಲ್ಲ ||
 ಕಂಟಕವೆಂಬುದು ಕೇತಕಿಯೋಳು ರಾಜ | ಕಂಟಕವೆಂಬುದಂಬುಜದಿ |
 ಕಂಟಕವೆಂಬುದು ಹಲಸಿನೊಳಲ್ಲದೆ | ಕಂಟಕವಾದೇಶಕಿಲ್ ||

 ದಂಡ ಸನ್ಯಾಸಿವರ್ಗದೊಳುಂಟು ಪುನರಪಿ | ದಂಡ ಗೋಪಾಲರೊಳುಂಟು |
 ದಂಡ ಪುಂಡ್ರೇಕ್ಷುವಾಟಿಕೆಯೋಳುಂಟು ಮಿಕ್ಕಿನ | ದಂಡವಾದೇಶದೊಳಿಲ್ ||
 ಶಟ್ಟುವನಿರಿಕೆಯ ನೀವಿಯೋಳಗೆ ಕೃ | ಗಟ್ಟುವರ್ಕಂಕಣಗಳನು |
 ಶಟ್ಟುವಧರ್ಮವ್ಯಾಲವೆಲೆಯ ವರುಂಡಿಗೆಯನು | ಶಟ್ಟುಕುಟ್ಟೆಂಬುದಲ್ಲಿಲ್ ||

ಕುಟೀಲ ಕುಂತಲದೊಳು ವುಧುಪಾನ ತೊಂಡಿ ವ | ಇನ್ನು ಪ್ರಯೋಳು ಕರಿನ ಕಾಂತೆಯರ |

ಫುಟುಕುಚದೊಳಗಲ್ಲ ದೀನುಡಿಗಳು ಸಂ | ಫುಟಿಸವು ಸೂರಾಪ್ರದಲ್ಲಿ ||

ಹಿಡಿವರು ವಾರನಾರಿಯರ ಬಲ್ಲೊಳುತ್ತೆಗಳ | ಕಡಿವರವರನೆಳತ್ತೊಳ |

ಉಡಿಗೆಯ ಸುಲಿವರು ಪಲ್ಲವಾಧರೆಯರ | ಪ್ರೋಡವಿಯೋಳತಿ ಖಳರಲ್ಲ ||

ಕನಕದಾಸರು ಲಕ್ಷ್ಮೀಶನ ಕಾವ್ಯವನ್ನು ಓದಿಲ್ಲವೆಂಬುದು ಸರಿಯಾಗ ತೋರುವುದಿಲ್ಲ. ಮೇಲಿನ ಪದ್ಯಗಳಲ್ಲಿ ಅಡಕವಾದ ವಿಚಾರಸರಣಿಯಲ್ಲಿ ತೀರ ಸಾಮ್ಯವಿದೆ.

ಅ. ಧರ್ಮರಾಯನ ಧವಲಯಶಸ್ತು ಹೇಗಿದ್ದಿತೆಂಬುದನ್ನು ಲಕ್ಷ್ಮೀಶನು ಹೇಳುವುದು,

ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ |

ನಾಗೇಂದ್ರನಂ ಬುದ್ಧಿ ದೋರಿಸಿತ್ತು ಪುರಮರ್ |

ನಾಗೇಂದ್ರನನ್ನಿರದೆ ಬೆರಗಾಗಿಸಿತ್ತಮರಂಧರ್ಮಜನ ಕೀರ್ತಿ ಬಳಿಕ ||

ನಾಗೇಂದ್ರ ಶಯನಾಲಯವ ಜಡಧಿಯೆಸಿಸಿ ನುತ |

ನಾಗೇಂದ್ರವರದಾಯುಧವ ಪ್ರೋಳ್ಯಗಳೆದು ಮಧ |

ನಾಗೇಂದ್ರಧರನಜಾತೆಯ ನಿಲುವುಗೆಡಿಸಿ ನೇರಿರಾಜಿಸಿತು ಮಾಜಗದೊಳು ||

ಶಂಬರಾಸುರನ ಕಣ್ಣಿಗೆ ಕಾಣಿಸಿದ ನಾರದನ ಧವಳತೆ,

ಚಂದ್ರನಂತೆ ಚಂದ್ರಶೇಖರನಂತೆ ಮೃ | ಗೇಂದ್ರನಂತಹಿರಾಜನಂತೆ |

ಇಂದ್ರನೈರಾವತದಂತೆ ನಾರದಮರ್ | ನಿಂದ್ರ ಶಂಬರನ ಕಣ್ಣಿಸೆದ ||

ಜ್ಯೇಷಿಣಿಯಲ್ಲಿ ಲಕ್ಷ್ಮೀಶನು ಧರ್ಮನನ್ನು ಹರಿ, ಹರ, ಬ್ರಹ್ಮ ಮುಂತಾದವರಿಗೆ ಹೋಲಿಸಿ ಅವರ ಸಾಧವ್ಯಾಪನನ್ನು ಹೇಳಿರುವನು.

ಇ. ಕೆಳಗಳ ಪದ್ಯದಲ್ಲಿರುವ ‘ಬಲಯುತ’ ‘ರಾಜಶೇಖರ’, ‘ರತ್ನಾಕರ’ ಮುಂತಾದ ಶಬ್ದಗಳಿಗೆ ಎರಡು ಅಥವಿದ್ದಂತು ಕಂಡುಬರುವುದುಂಟು. ಅಶೋಕವ,

ಹೆರಿಯಂತೆ ಬಲಯುತಂ ಶಿವನಂತೆ ರಾಜಶೇ |
ಖರನಭ್ರಂಭವನಂತೆ ಚತುರಾನನಂ ಸರಿ |
ದ್ವರನಂತೆ ರತ್ನಾಕರಂ ದಿವಾಕರನಂತೆ ನಿದೋಽಷನಿಂದ್ರನಂತೆ ||
ಪರಿಚಿತಸುರಭಿರಮ್ಮನಮ್ಮತಾಚೀಯಂತೆ ವಿ |
ಸ್ತುರಿತಕುವಲಯನೆಂದು ಧರೆವೈಗಳು |
ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸಮುನಿಯೊಂದುದಿನಂ ಬಂದನು||
ತರಂಗಿಣಿಯೊಳಗಿರುವ ಇದೇ ಮಾದರಿಯ ಪದ್ಯವು,
ಶಿವನಂತೆ ಭುಜಗಾಭರಣದಿ ಲಕ್ಷ್ಮೀ | ಧವನಂತೆ ವಿಹಗಧ್ವಜದಿ |
ಅವಯವದೊಳು ಗಂಥವಡೆದ ಚಂದನವೈಕ್ಕ | ನಿವಹನೊಷಿದುಂದಾವನದಿ||
ಇಲ್ಲಿ, ಚಂದ್ರನವೈಕ್ಕಸಮುದಾಯವನ್ನು ಶಿವನಿಗೂ ವಿಪ್ರಾವಿಗೂ ಹೋಳಿಸಿ
ಹೇಳಲಾಗಿದೆ.

ಅಂಡಯ್ಯ- ಕನಕದಾಸ.

ಅಂಡಯ್ಯನ ಕಬ್ಬಿಗರಕಾವದಲ್ಲಿ ಶಿವಕಾಮರ ಕತೆಯಿದೆ. ತರಂಗಿಣಿಯನ್ನು ರಚಿಸುವ ಮುಂಚಿತ ಕಬ್ಬಿಗರ ಕಾವವೂ ಕನಕದಾಸರ ಕಣ್ಣರೀಯಾದಂತೆ ತೊರುವುದಿಲ್ಲ. ಆ ಎರಡೂ ಕಾವ್ಯಗಳ ಗ್ರಂಥಾವತಾರದ ಕ್ರಮದಲ್ಲಿ ತೀರ ಸಾಮ್ಯವಿರುವುದು ಕಂಡು ಬರುವುದುಂಟು. ಪ್ರಸ್ತಾವನೆಯಾದ ಕೂಡಲೇ ಅಂಡಯ್ಯನು “ ಕನ್ನಡಮೆನಿಪ್ಪಾನಾಡಿ ” ನ ವಣನೆಯನ್ನು ಮಾಡಿ, ನನೆವಿಲ್ಲಬ್ಲಿಹನ ನೆಲೆವೀಡಾದ ಪೂರಿನ ಪೊಳಲನ್ನು ಬಳಿಸಿದ ಪೂಂಗೋಂಟೆಯನ್ನು ಹೊಗಳಿ, ಆ ಪಟ್ಟಣದೊಳಗಿರುವ ರಾಯಬೀದಿ, ರನ್ನವಸರ, ಕಂಚುಗಾರರ ಪಸರ, ಸೀರೆವರದರ ಪಸರ, ಮಾಲೆಗಾತೀಯರ ಕೇರಿ, ಸೂಳೆಗೆರಿಗಳನ್ನು ವಿವರಿಸಿ ಅಲ್ಲಿಯ ಸಂಪತ್ತವ್ಯಾಧಿಯನ್ನು ವ್ಯಕ್ತಗೊಳಿಸುವನು. ತರಂಗಿಣಿಯಲ್ಲಿ ಪೀರಿಕಾಸಂಧಿಯಾದೊಡನೆ ಸೌರಾಷ್ಟ್ರದೇಶದ ಸೊಗಸಾದ ವಣನೆಯಿದೆ. ಆ ಮೇಲೆ ಕೃಷ್ಣನ ನೆಲೆವೀಡಾದ ದ್ವಾರಕೆಯ ಸುತ್ತಲಿರುವ ಕೋಟಿಯ ಚಿತ್ರವಿದೆ. ಅನಂತರ ದ್ವಾರಕಾಪುರದೊಳಗೆ ರಾಜಿಸುವ ವಿವಿಧ ಬೀದಿಗಳೂ ಅಲ್ಲಿರುವ ವಿವಿಧ ಅಂಗಡಿಗಳೂ ಕಂಗೋಳಿಸುವುವು.

ಕನಕದಾಸರು ವರ್ಣಿಸುವ ದೇಶವು ಸೋಗಸಿನ ಬನವಾಸಿಯ ನಾಡು. ಅಲ್ಲಿ, ಕೆರೆಬಾವಿಗಳು, ಎಲೆವಳ್ಳಿ ಬಾಳಿ ಅಡಕೆ ತೀಂಗುಗಳ ತೋಽಟಗಳು, ಗಂಧಶಾಲಿಯ ವನಗಳು, ಪೂದೋಟಗಳು ತೋಽಭಿಸುತ್ತಿರುವುವು. ಕಬ್ಜಿಗರ-ಕಾವದಲ್ಲಿ ಕಾಣುವುದೂ ಅದೇದ್ವಿತ್ಯಾ. ಆಂಡೆಯೈನೂ ಬನವಾಸಿಯ ದೇಶವನ್ನೇ ವರ್ಣಿಸುತ್ತಿರುವನೆಂದು ತೋರುತ್ತದೆ. ನನೆವಿಲ್ಲಿ ಬಲ್ಲಹನು, ಅವನ ಪೂರ್ವಿನಪ್ರೋಳಳು, ಪ್ರೋಂಗೋಂಟಿ, ಅವನು ಪುಸಿವಡೆವರೆಸು ಬಡಗೊರ ವನ ಮೇಲೆ ಪರುಣ ಬೆಳಸಿದುದು, ದಂಡಯಾತ್ರೆಯ ದಾರಿಯಲ್ಲಿ ಬೀಡು ಬಿಟ್ಟು ರನ್ನು ಗಲ್ಲಿಂಬ ಪಟ್ಟುಣ ಮೊದಲಾದವುಗಳು ಇತಿಹಾಸಿಕ ವಿಷಯಗಳಾಗಿರಬಹುದು. ಕಾದಂಬರಲ್ಲಿ ‘ಕಾಮ’ ಎಂಬ ಹೆಸರುಳ್ಳ ಇಬ್ಬರು ಮೂವರು ಅರಸರಾಗಿಹೋದರು. ನನೆವಿಲ್ಲಿನು ಮುತ್ತಿದ ದುಟ್ಟಿಗೂರವನು ಶಿವನಲ್ಲ! ಇತಿಹಾಸ ಸಂಶೋಧಕರು ಇತ್ತೇ ಗಮನಿಸಬೇಕು.

೮. ಆಂಡೆಯೈನು ತನ್ನ ಖಂಡ ಕಾವ್ಯದಲ್ಲಿ ಸಂಕ್ಷೇಪವಾಗಿ ಬರೆದ ವಿಷಯಗಳನ್ನು ದಾಸರು ತಮ್ಮ ಮಹಾಕಾವ್ಯದಲ್ಲಿ ವಿಸ್ತರಿಸಿರುವರೆಂಬ ಸಂಶಯ ಬರುವುದುಂಟು. ಕಬ್ಜಿಗರ ಕಾವದಲ್ಲಿ ಒಂದಡೆಯಲ್ಲಿರುವುದು,

“ ನನೆವಿಲ್ಲಿನ ಬೀರಂ, × × × (೧) ಗಳಗಳನೆ ಪರಿಸಿ ಪರಿದಬಯಲೊಳ್ಳಾ ಬೆಳೆವ ಬಿಳಿಯ ಕಬ್ಜಿನ ಕೋಲ್ಲಿ ಕೊರಲುದ್ದಮಾಡೆಳೆಸೀರ ಪೋನಲ, (೨) ನಲವಿಂ ಬೆಳೆಗರೆಂದು ಪಕ್ಕಿಗಳನಲೆದು ಸೋವ ನಾಡ ಗಾಡಿಕಾರ್ತಿಯರ, (೩) ಗಾಡಿಕಾರ್ತಿಯರ ಗಾಡಿಗೆ ಸೋಲ್ತು ನೀಲ್ಪುಬಟ್ಟಿಗರ × × × ಚೆಲ್ಪಿನೊಳಕೊಂಡಿಪ್ರಾದು. ”

೯.

ಕಂಡುಗೊರಲನೊಳು ಕಾದಲ್ಲಿ ಸ್ಕೂರ ತನ್ನ | ದೊಂದು ಬಿಲ್ಲದು ಸಾಲದೆಂದು | ತಂದಿಲ್ಲಿ ಬೆಳಿಸಿದನೆಂಬಂತೆ ಬೆಳ್ಳಬುಂ | ಸಂದಣಿಸಿತು ಬನಬನದಿ ||

ಆಗರದೊಳು ರಸದಾಳ ತೀಂಗಾಳಿಯಿಂ | ತಾಗಲೊಂದರೊಳೊಂದು ಹೆಳಚಿ | ಮೇಗೋಲ್ಲಿ ಲೊಡೆದಿನಿರಸದ ಪರಿಯೊಳಿಕ್ಕು | ಸಾಗರ ತುಂಬಿದಂತಾಯ್ತು ||
ಮಿಂಡಿವೆಂಗಳನಗಲಿದ ಚದುರರು ತಮ್ಮ | ದಂಡಿಪಸ್ಕೂರಚಾಪವೆಂದು |
ಭಂಡಿಪೆಗುಂಡುಗೋಲುಗಳಿಂದಲಡಿಗಿಕ್ಕಿ | ಖಂಡಿಸುವರು ಕಬ್ಜಿಗಳನು ||

ಬಾಲೀಯ ಕೊರಲು ಹೊನ್ನೆಗ್ಗೂ ರಲು ಸುಸ್ವರಕಣೆ | ಲೀಲಿಗತ್ತರ ಕುರುಕ್ಕೊಂಕೆಗು
ಪಾಲಿದುರ್ ಕುಚಕೊಪ್ಪರಿಗೆ ನಿಟ್ಟಿಸಳ್ಳಿ | ಇಂದ್ರಿಯ ಮನೆಗಳೊಪ್ಪಿದುವು ||
ಮುದ್ರುನಾಲುಕು ಮೂಲೀಯಾದಂತೆ ತನಿಬೆಲ್ಲ | ದುದ್ದುಕ ವರ ಪಂಚಧಾರೆ |
ಬಿಡ್ಡಹುದಾಲೀಯ ಮನೆಮನೆಗಳ ಮುಂದೆ | ಹೆದ್ದೋರೆ ಮಳಲೊಪ್ಪಿನಂತೆ ||

೭.

ಮಂಡಿಗಳ ಕಾವ ಪುಳಿಂದಿನಿಯರರೂಪ | ಪಡಿಗಟ್ಟಿ ಬಲ್ಲ ವರಾರು ||
ಮುಡಿತೋರ ಮೋಲೀಯ ಭಾರಗಳಂದಲುಂಗರ | ವಿಡಿನಡುಬಳಕುವಂತಿಹರ್ನಿ |
ಕಾವನ ಮುಂಗೈಯ ಗಿಳಿಯಂತೆ ಸುಡಿದುರೆ | ಕಾವನ ಬಿಲ್ಲೋಲ ಪಿಡಿದು |
ಕಾವನ ರಥವಾಜಿ ಭುಂಜಿಸದಂತೆ ಕೈ | ಗಾವ ಸಾಮರಿಯರೊಪ್ಪಿದರು ||
ಕೊನೆವಾಳಿ ಕುಸುಮವುಮಂಜರಿ ಮುಖ್ಯಶಾಲಿಯ | ಕೊನೆಗಳನಗಿವ ಶೀರಗಳು |
ಕೊನೆಗಳ್ಲಿ ಪಾಮರಿಯರ ದಿಟ್ಟಿಗಳ್ಲಿರು | ಶೋನೆಯೆಂದು ಕೊನೆಗಿ ಪಾರಿದುವು ||
ಸುಪಿವೆತ್ತು ಕೊನೆಯಿಂದೆ ಮಗುಳಿ ಬಂದರೆಗನು | ನಿಟ್ಟಿಲಾಕ್ಷನ ಶತ್ರುಹರಯವ |
ಕುಟೀಲಕುಂತಲೀಯರದ್ದರಿಸಲ್ಪೆ ತೊಂಡೆನ | ಇಲ್ಲಿಟಿಯ ಪಟ್ಟಿಂದು ಪಾರಿದುವು ||
ನೆತ್ತಿಯೋಳಾ ಸಾರುವ ಗಿಳಿವಿಂಡು ಪಚ್ಚಿಯ | ಸತ್ತಿಗೆಯಂತೆ ಮುಂಡಲಿಸೆ |
ಮತ್ತುಕಾತಿನಿಯರ ದಿಟ್ಟಿ ಶಂಖದ ಕಾವ | ತೆತ್ತಿಸಿದಂತೆ ಶೋಭಿಸಿತು ||

೮.

ಮಾಮರದೆಡೆಯಲ್ಲಿ ಮಂಗಳಮಯವಾದ | ಲಾಮಂಚದಮಳ ಚಪ್ಪರದಿ |
ಹೇಮಾಂಬುರುಹ ಮೋಗ್ಗಿ ಮೋಲೀಯರು ನೀರ್ವಿಡಿ | ದಾಮಹಾಸ್ತಲ
ಗಕ್ಕೊಪ್ಪಿದುವು ||

ಅಂಬರದಲಿ ಪ್ರತಿಬಿಂಬಿಸುತ್ತಿಹ ಕುಚ | ಕುಂಭ ತತ್ತ್ವಂಭವೆಂಬಂತೆ |
ಕುಂಭಾಸ್ವಿತ ಶರಕಮಲದಿ ಸ್ತ್ರೀನಿಕು | ರಂಬ ನೀರ್ವಿಡಿದು ನಿಂದಿಹುದು ||
ಕಾಶಶಸ್ತನ ಬಾಹುಮಾಲ ನಿಮಂಳಿದ ಕೌ | ಕುಳತೋಳ ನೆಗರಿ ನೀರೆರೆಯೆ |
ಗಳತ್ತಣ್ಣೆ ಪರಿದೊಡವಿಂಟುವ ನೆವದಿ ಹೆಂ | ಗಳ ಮುದ್ರುಮೋಗವ
ನೋಡುವರು ||

ಕಂಡುರೂಪು ಕಟ್ಟಿ ಮೃಗಂಪು ಮೂಗಿಗೆ ಮೆ | ಲ್ಯಾಡಿ ಕೊಡಕೆಗೆ ಹೆಂಗಳಿರೆನ |
ಕುಡಿನೀರನಿಂಬು ಜಿಹ್ವೆಗೆ ಶೈತ್ಯತನು ವಿಂ | ಗಡಿದುದು ಬಳಲಿಬಂದರಿಗೆ ||

೯. ಇವಲ್ಲದೆ ಆ ಎರಡೂ ಕಾವ್ಯಗಳಲ್ಲಿ ಶಬ್ದಯೋಜನೆ, ಕಲ್ಪನೆ, ಹಾಗೂ
ವರ್ಣನೆಗಳೊಳಗೆ ಕೆಲವೆಡೆಯಲ್ಲಿ ಸಾಮ್ಯವಿರುವುದೂ ಕಂಡುಬರುತ್ತದೆ.

ತಬ್ಜ್ಞ ಸಾಧಮೃತ—

ಕಬ್ಜ್ಞಿಗರಕಾವ—ಕವ್ರೀವಿಲ್ಲನು (ಕಾಮನು) ಬಡಗೊರವನೆ ಮೇಲೆ ದಂಡಿತ್ತ
ಹೋಗುವ ದಾರಿಯಲ್ಲಿ ಕಂಡ ಒಬ್ಬ ತಪಸಿಯ ದೃಶ್ಯ,
ಬಗೆ ನೋಸಲಲ್ಲಿ ಕೂಡೆ ನಿಲೆ ತಪ್ಪದೆ ಮುಗಿನ ಚೌಕದಲ್ಲಿ ದಿ ।
ಟ್ರಿಗಳಿರೆ ಮೆಯ್ಯ ಮಣಿ ಕೂರಲ್ಲಿ ಪುತ್ತಿಡೆ ಪರಿಫರಬಳ್ಳಿ ಸುತ್ತಲುಂ ||
ಸೋಗಯಿಸಿ ಕೈಯನಿಕ್ಕೆ ಮಿಗೆ ತನ್ನನೇ ತಾನೋಲವಿಂದೆ ಜಾನಿಸು |
ತ್ತಗಲದೆ ನಿಂದನೋವ ಸವಣಂ ಬಗೆಗೊಳ್ಳುರೆ ತಟ್ಟಿತೆಂಬಿನಿಂ ||

ಆವರಂ ಭೋಂಕನೆ ಕಟ್ಟಿದರೊಳ್ಳಾ ಕಂಡು ಕಡಿಕಡಿಯೋಗಿ ಕವ್ರೀ
ವಿಲ್ಲನಿಂತೆಂದಂ.

ತರಂಗಣೆ—ತಪಸ್ಸಿಗೊಳಗಾದ ಶಿವನ ವಣನೆ,
ಬಿಗಿದ ಪದ್ಮಾಸನ ನಾಸಿಕಾಗ್ರದ ದೃಗು | ಯಂಗಳ ಸಂಚಲಿಸದ ಚಿತ್ತ |
ಬಗೆದೋರುತ್ತಹ ರಾಮನಾಮವ ಜಾನಿಪ | ಜಗದೆರಿಯನ ಕಾವ ಕಂಡ ||
ಭೋಗಿಭೂಪಣ ಕೋಪವತಾಳ ಕಡಿಕಡಿ | ಯೋಗಿ ಕೆಂಗಡಿಗಣ್ಣ ತೆರೆದ ||

ಇಲ್ಲಿ ‘ಬಗೆಗೊಳ್ಳುರೆ ತಟ್ಟಿತೆಂಬಿನಿಂ,’ ಮತ್ತು ‘ಬಗೆದೋರುತ್ತಹ
ರಾಮನಾಮವ ಜಾನಿಪ,’ ಎಂಬ ಎರಡೂ ಪದಗಳಲ್ಲಿ ಸಾಮೃದ್ಧಿಯನ್ನು
ಕಂಡು ಬರುತ್ತದೆ. ‘ಕಡಿಕಡಿಯೋಗಿ’ ಎಂಬ ತಬ್ಜ್ಞವೂ ಎರಡೂ ಶಾಖ್ಯಗಳ
ಲ್ಲಂಟು. ಕತ್ತಿಯ ಸಂದರ್ಭಸನ್ನಿವೇಶಗಳೂ ಬಂದೇ.

ಕಲ್ಪನಾಸಾಧಶ್ಯ.

ಬಿರುಗಾಳ ಮಂದಗಜದಂತೆ ಬರುವ ಕಲ್ಪನೆಯು ಎರಡೂ ಶಾಖ್ಯಗಳಲ್ಲಂಟು.
ಕ—

ತಳರಂ ಮೆಲ್ಲನೆ ನೂಂಕಿ ಮಾವಿಡಿಗಳಂ ಸೆಂಡಾಡುತುಂ ಕೂಡೆ ಪೂ |
ಗಳ ದೂಳಂ ಪ್ರೋರೆಯೇರುತುಂ ಸೋನೆಗಳೊಳ್ಳಾ ನೀರಾಟಿಮಂ ಮಾಡುತುಂ ||
ಬಳಿಯಂ ಕೈಮಿಗೆ ಬರ್ವ ತುಂಬಿಯಲಿಯಂದಂ ದಂಗುರಂ ಹೊಯ್ಯನ್ನತುಂ |
ತಳದೇರಂ ಬಂದುದೊ ಶಾವನಾನೆಯಪ್ರೋಲಾ ತಣ್ಣಾಳತನ್ನಿಚ್ಚಿಯಂ ||

ತ—

ಶುರುಗಿದ ಕಾಯಿಪಣ್ಣಳ ಸಾಲವ್ಯಕ್ಷವ | ಮುರಿದು ದೂಳಿಯ ಜೆಲ್ಲಿಕೊಳುತ್ತ||
ಸುರಿವ ಸೋಂಡಿಲ ನೀಗರೆಯುತ ಬಂದುದು | ಬಿರುಗಾಳ ಮಂದಗಜದಂತೆ ||

ನೇರೆ ಸೊಕ್ಕೆ ಚಪ್ಪಳೆಯೊಳಾಡುವ ವಿಚಾರವು ಎರಡೂ ಕಾವ್ಯಗಳಲ್ಲಿದೆ.
ಕಬ್ಬಿಗರ ಕಾವದಲ್ಲಿ, ಕಾಮನನ್ನು ಎದುರಿಸಲು ಬೀರನು ಪುಸಿವಡೆಯೋಡ
ಗೂಡಿ ಮಂಜುವೆಟ್ಟಿದಿಂ ಹೊರಡುವನು. ಅವರೀರ್ವರ ನಡುವೆ ಕದನ
ವೆಸಗುವುದು. ರಣರಂಗದಲ್ಲಿಯ ರಕ್ತಸಿಯರ ವರ್ಣನೆ,

ಕ—

ತಲೆಗಳ ಬಟ್ಟಲಿಂ ಮೊಗೆದು ನೆತ್ತರನಾಗಳೆ ಈಂಟಿಯೀಂಟಿ ಮೆ |
ಯ್ಯಾಲಿಗಳ ಕಂಡದಿಂಡಿಗಳ ಬಕ್ಕಣಮಂ ತವೆ ಮೆಲ್ಲು ಮೆಲ್ಲು ಮೆ |
ಯ್ಯಾಲೆದುಡೆ ಜೊಲ್ಲು ನಾಣಳಿದು ಕಣಾನಸು ಮುಚ್ಚಿರೆ ತೇಗಿತೇಗಿ ಮಾ |
ಮರ್ವಲೆದಿದಿರಾಗಿ ಕೃಪರೆಯೊಳಾಡುವ ರಕ್ತಸಿಯರ್ಕಳೊಷ್ಟಿದರ್ |

ತ—

ಚಿಪ್ಪಕೊ ಕುಡಿಯೀಂದು ಕುಡಿಸಿ ತಾ ಕುಡಿದು ಕೈ | ಚಪ್ಪಳೆ ಗೊಲೆದಾಡು
ಶಿಹರು ||

ವರ್ಣನಾಸಾಧ್ಯಶ್ಲೋಕ.

ಒಲಗದೊಳಗಿರುವ ಮದನನ ಶೀವಿ,

ಕ—

ಕೆವಿಗಿಂಪಂ ಕರೆವಂತಿ ನುಣ್ಣುರದೆ ಪಾಡುತ್ತಿರ್ವ ಪೆಣ್ಣುಂಬಿ ಗೊ |
ಪ್ರುವ ಬಂಡಂ ಬಿಡದೀಯುತುಂ ಗಳಿಗಳೊಂದಂ ಕೇಳ್ಣು ಮೆಲ್ಲೊಂದಿ ತೋ |
ರುವ ಪಣ್ಣುಂ ತಿಳಿದಿಚ್ಚೆಯೀಂದೆ ಕುಡುತುಂ ಚೆಲ್ಲಿಂದೆ ಸಾತರ್ವಂದು ಬೇ |
ಡುವ ಮುದ್ದುಂಚಿಗೆ ಕೃಯತಾವರೆಯ ಕಾವಂ ಚೆಲ್ಲಿದಿಂ ನೀಡುತುಂ ||

ತೊಡೆಯೊಳ್ಳು ಕಾದಲೆಯಿರೆ ಬಲ |

ಗಡೆಯಲ್ಲಿ ಬಸಂತ ನೊಲವಿನಿಂ ಕುಳ್ಳಿರೆ ತ ||

ನ್ನಿಡ ದೆಸೆಯೊಳ್ಳು ಸೊಬಗಿಯರಿರೆ |

ಕಡು ಚೆಲ್ಲಿಂ ಪಡೆದ ನಾವಗಂ ನನೆಗಣಿಯಂ ||

ಪರಿಪರಿಯ ರನ್ನದೊಡವಿನ |

ಬೆದಕೆಯ ಬೆಳಗಡರೆ ವ್ಯೈಯ್ಯಸಗ್ಗದ ಹೆಂಡಿರ್ |

ನೆರಿದಲರ ಚವರಮಂ ಬಿ |

ತ್ತರದಿಂ ಬೀಸುತ್ತಮಿರ್ವರೆರುಡುಂ ಕೆಲದೊಳ್ಳು ||

—

ಹೊಂಗಳಸವ ಕೀಳ್ಳಡಿಸುವ ವೃತ್ತ ಕು | ಚಂಗಳ ರತ್ನಯ ಮೇಳದಲಿ |

ಕಂಗೋಳಿಸುವ ಕಾಮಗೆ ಬೃಹಸ್ಪತಿಪೂ | ದೊಂಗಲ ನಿತ್ತ ಸಂಧಿಸಿದ ||

ತಕ್ಕಿಪ ಬಗದಾರೀಯಕೂಡಿ ಬಹೆ ಕೊಳ | ವರ್ಕ್ಕ್ಯಾಯ ಕೆಲದಾಡಿಸುತ್ತ |

ದಿಕ್ಕಿಗೆ ಪೆಸರಾಂತ ಸಿಪಿಲೆಗೆ ಕವಳವ | ನಿತ್ತಿ ಕಾದಿಸುತ್ತಿರ್ವ ಮದನ ||

ಚಂದಿರ ಏರವಸಂತ ಮಂದಾನಿಲ | ಬಂದಿರೆ ಮಾವರ ಕರೆದು |

ಎಂದಿನಂತಿರಿ ಹೋಗಿಯೆನುತ ಬೀಳೊಂಟ್ಟು ಸಾ | ಗಡಿನಿಯರ ಸೋಡು
ತಿರ್ವ ||

ಭೃಂಗೋಪಮಾನಕುಂತಲೆಕೆಳು ಕಷ್ಟ್ರಾರಿ | ಹಿಂಗದ ಚಮರಗಾತ್ರಿಯರು |
ಹೊಂಗದಲಿಯ ಕೋಮಲ ಪತ್ರವೀಜನ | ದಂಗನೆ ಮೆರೆದಳೊತ್ತಿನಲಿ ||

೪. ಕನಕದಾಸರ ಕಾಲದ ಚಪ್ಪನ್ನದೇಶಗಳು.

ಭಾರತವರ್ಷವನ್ನು ಉವತ್ತಾರು ದೇಶಗಳಲ್ಲಿ ವಿಭಾಗಿಸುವ ವಾಡಿಕೆಯು
ಬುನಾದಿಯಿಂದ ಬಂದುದು. ಕಾಲಾನುಸಾರವಾಗಿ ಕೆಲ ದೇಶಗಳ ಹೆಸರುಗಳು
ಬದಲಾಗುತ್ತ ಹೋದುದು ಸಾಫಾವಿಕ. ಆದರೂ ಭರತವಿಂಡದಲ್ಲಿ ಐವ
ತ್ತಾರು ಭಾಗಗಳನ್ನು ರಚಿಸಿದುದು ಕಂಡು ಬರುತ್ತದೆ. ಕನಕದಾಸರು
'ಚಪ್ಪನ್ನ' ದೇಶ ಎಂಬ ಪದವನ್ನು ಉಪಯೋಗಿಸಿರುವರು. ದ್ವಾರಕೆಯಲ್ಲಿ,

ಚಪ್ಪನ್ನದೇಶದ ನಾಣೆಯಂಗಳ ನೋಟಿ | ತಪ್ಪದ ಚಪಲ ಸೆಟ್ಟಿಗಳು |

ಒಪ್ಪವಡೆದು ಕುಳಿತಿರು ಹಣ ಹೊನ್ನ | ಕುಪ್ಪೆಯ ಮುಂದಿಟ್ಟುಕೊಂಡು ||
ಶೋಣಿತಪುರದಲ್ಲಿ,

ಕುಂದಣಿನವರತ್ತು ಖಚಿತ ಚೌಭಾರಿಯ | ಮಂದಣ ನಾಶ್ವಿಸೆಗಳಲಿ |

ಸಂದಣಿಸಿದರು ಭಪ್ಪನ್ನದೇಶದ ಜನ | ವೃಂದ ಜೂದಿನ ವಿಷಯದಲಿ ||

೧. ಇವತ್ತಾರು ದೇಶಗಳು ತಮ್ಮ ಕಾಲದಲ್ಲಿದ್ದವೆಂದು ಹೇಳಿದರೂ, ದಾಸರು, ಆ ಎಲ್ಲ ದೇಶಗಳ ಹೆಸರನ್ನು ಕೊಟ್ಟಿರುವುದಿಲ್ಲ. ದಾಸರ ಶಾಷ್ಟಿಗಳ ಲ್ಲಿದ್ದದೇಶಗಳು,

ಮಾಳವ ಮಗಧ ಕಾಶ್ಮೀರ ಗುಜ್ಜರ ಗೌಳ | ಚೋಳ ಕೋಸಲ ದೇಶ ಚೋಣಿ| ಲಾಳ ಕನ್ನಡ ವಂಗ ಚೋಟ ಹೊಯ್ಯಳ ಮಲೆ | ಯಾಳ ದೇಶಂಗಳೊಷ್ಟಿದುವು ||

ಇಂತಿವು ಮೊದಲಾದ ಬಹುದೇಶದಲ್ಲಿ ಶ್ರೀ | ಶಾಂತಂಗೆ ತವರೂರೆಸಿ |

ಸಂತಸವದೆದುದಾಸೋರಾಷ್ಟ್ರ ಸಕಲದಿ | ಗಂತಕ್ಕೆ ಸತ್ಯೇತಿವದೆದು ||

ನಳನ್ನಪನ ಓಲಗದಲ್ಲಿ ನೇಲಿಸಿದ್ದ ಭೂಮಿಪರು,

ಗೌಳ ವಂಗ ಕಳಿಂಗ ಕುಂತಳ |

ಚೋಳ ಬರ್ಬರ ಸಿಂಧು ಕೇರಳ |

ಅಳ ಮಾಗಧ ಮರಾಳ ಸೋರಾಷ್ಟ್ರದಿ ಭೂಮಿಪರು ||

ದಮಯಂತಿಯ ಸ್ವಯಂವರಕ್ಕೆ ಬಂದ ಅರಸರ ನಾಡುಗಳು,

ಮಾಳವಾಂಧು ಕಳಿಂಗ ಕೋಸಲ |

ಚೋಳ ಮತ್ಸ್ಯ ವರಾಳ ಕೊಂಕಣ |

ಗೌಳ ಕುಂತಳ ಮಗಧ ಬರ್ಬರ ಪಾಂಡ್ಯ ಕಣಾಣಿ ||

ಲಾಳ ವಂಗ ಸುರಾಷ್ಟ್ರ ಕುರು ನೇ |

ಪಾಳ ಫೋಜರ ಸಿಂಧು ಮರು ಪಾಂ |

ಚಾಳ ಮೊದಲಾದಖಿಳಧರಣೀಪಾಲರ್ಮಿದರು ||

ಸ್ವಯಂವರದ ಸಮಯದಲ್ಲಿ ದಮಯಂತಿಗೆ ತೋರಿಸಿದ ಅವನೀಷತಿಗಳು,

ಮಾಳವಾಧಿಪನೀತ ಮಗಧ ನೃ |

ಪಾಲನೀತನು ಮತ್ಸ್ಯಕುರು ನೇ |

ಪಾಳನೀತನು ಕೋಸಲಾನ್ನಯನೀತ ಬರ್ಬರನು ||

ಚೋಳನೀತನು ಸಿಂಧುರಾಜ ಸು |

ಶೈಲನೀತ ಕಳಿಂಗ ಕುಂತಳ |

ಪಾಲಕನ ಸೋಡಿತ್ತಲಮರೀಶ್ವರನವೋಂಗನ ||

ತೀ ರೀತಿಯಾಗಿ ದಾಸರು ಸುಮಾರು ಇಪ್ಪತ್ತಿಂಟು ದೇಶಗಳನ್ನು ನಿಡೀತಿನಿರುವರು.

ಅ. ಕರ್ನಾಟಕದಾಸರಂತೆ, ರತ್ನಾ ಕರವಟೆಯು ಭರತೀಯನ್ನೇಭವದಲ್ಲಿ ಕೆಲ ದೇಶಗಳನ್ನು ಕೊಡುವನು. ಭರತೀಯನು ಕೂಡಿದ ಕೆಲ ಹೆಂಡರ ಹದಿಮೂರು ದೇಶಗಳನ್ನು ಬರೆಯುವನು.

ಉಷಿದಂಗನೆಯ ಕಾಶ್ಮೀರದಂಗನೆಯ ಕ | ಶಾರ್ಚಿದಂಗನೆಯಿಂಜ್ಞೆಯರಿದು ! ಚೋಟು ಮಹಾಭೋಟು ದೇಶದಂಗನೆಯಿದೆ | ಯಾಟವನರಿದು ಕೂಡಿದನು ||

ತಾಳವ ತರುಣಿಯ ಮಲೆಯಾಳ ಸತಿಯ ಬಂ | ಗಾಳ ಕಾಂತೆಯರಿಜ್ಞೆಯರಿದು | ಗೌಳನಾರಿಯರ ಸಿಂಗಳ ದೇಶವಧುಗಳ | ಲೀಲೆಯರಿದು ರವಿಸಿದನು ||

ಅಂಗದೇಶದ ಪೆಂಗಳಂಗವನರಿದು ಕ | ಖಂಗ ಕಾಂತೆಯ ಕಳೆಯರಿದು | ವಂಗದೇಶದ ನೀರೆಯರ ನೆಲೆಯರಿದು ಬೆ | ಡಂಗರ ದೇವ ಕೂಡಿದನು ||

ಸುಕುಮಾರಿ ಸುಲೋಚನಾದೇವಿಯ ಸ್ವಯಂವರಕ್ಕೆ ಬಂದ ಅರಿಸರ ಪರಿಚಯಮಾಡಿಕೊಡುವಾಗೆ ಹನ್ನೊಂದು ದೇಶಗಳ ರಾಜರು ನಿದಿಷ್ಟರಾಗಿ ರುವರು. ಅವರಲ್ಲಿ, ಕಚ್ಚಿ, ಕರ್ನಾಟಕ ಮತ್ತು ಸೌರಾಷ್ಟ್ರದ ಅರಿಸರನ್ನು ಕೂಡಿಸಬಹುದಾ.

ಸುಲೋಚನೆಯ ಸವಿಯು ಮಾಡಿಕೊಡುವ ಪರಿಚಯ,

ನೋಡಿತ ನೇವಾಳ ರಾಜನೆಂದಳು ಪಾಟಿ | ಮಾಡದೆಯ್ದಿಲ್ಲಾಕೆ ಮುಂದೆ | ಖಾಡಿತಾತನ ನೋರೆ ಲಾಗು ತಪ್ಪಿದ ಹೊಸ | ಕೋಡಗದಂತಿದ್ದನವನು ||

ಹಮೊನ್ನಿರಪತಿ ನೋಡಿನೆ ನಿಟ್ಟಿಸಿ | ಸುಮ್ಮನೆಯ್ದಿಲ್ಲಾಕೆ ಮುಂಗಡಿಗೆ |

ಉಮ್ಮುವ ಕಂಬನಿ ಮಿಗೆಮರುಗಿದನವ | ತಮ್ಮಯ್ಯನೋಡನೆ ಹೋದಂತೆ ||

ಚೀನ ದೇಶದರಾಯ ನಿವನೆನಲೀಕ್ಕಿಸಿ | ಮಿಂನಾಷ್ಟೆ ಮುಂದಕ್ಕೆದಳು |

ಭೀ ನನ್ನ ಬದುಕೇನು ಸುಧುಸುದೆಂದವನಾಷ್ಟೆ | ವ್ಯಾನದಿ ಕುಸಿದನು ತಲೆಯ ||

ಉಷಿದೇಶದರಾಯನಿವನೆನಲೀಕ್ಕಿಸಿ | ಪಾಟ ಮಾಡದೆ ಹೋದಳವಳು |

ಕರ್ನಾಟಕದಂದು ನೂಕಿಸಿಕೊಂಡರಂತೆದೆ | ಗೋಟಲಿಗೊಳುತ್ತಿದ್ದನವನು ||

ಗೌಡದೇಶದ ರಾಯ ನಿವನೆನೆ ಹಳ್ಳಿಯ | ಗೌಡನೆಂದೆಣಿಸಿ ಸಾಗಿದಳು |

ಬೈಡುಗಳ್ಟಿದವನ ಸೆರಿತು ನೋಡಿದ ತನ್ನ | ಗೌಡಿಯೊ ಬೆದರಿ ಬಹಾಗ ||

ಬಂಗಾಳದರಸನೀತ ನೋಡೆಂದರೀಪ್ಪಿಸಿ | ಮುಂಗಡಿಗೆಯ್ದಿಂದಳಿಂಡನೆ |
 ಸಿಂಗಾರ ಮುರುಕ ವಿಡಾಯ ಹಾರಿತು ಹೊಸ | ಬಿಂಗಿಯಂತಿರ್ದನಾನ್ವಷತಿ||
 ಅಂಗದೇಶಾಧಿಕ್ರಿಯೀತ ಕಾಶ್ಮೀರ ಈ | ಇಂಗ ಕಾಂಚೋಜನಿವನು |
 ಸಿಂಗಳದರಸನೀತನೆನೆ ನೋಡಿನಗುತ ಮ | ತಂಗಜಗಮನೆ ಸಾಗಿದಳು ||
 ಚೀನದೇಶದ ಹೆಸರನ್ನು ಬದಿಗಿರಿಸಿದರೆ, ರತ್ನಾಕರ ವರ್ಣಿಯು ಇಲ್ಲಿ ಹದಿ
 ಸ್ನೇಹು ನಾಡುಗಳ ಹೆಸರನ್ನು ಕೊಟ್ಟಿರುವನನೆಂದು ತಿಳಿಯಬಹುದು.

ಇ. ವಿಜಯನಗರದ ವಿರೂಪಾಕ್ಷಪಂಡಿತನು ಚಪ್ಪನ್ನು ದೇಶಗಳ
 ಹೆಸರನ್ನು ಕೊಟ್ಟಿರುವನು.

ಅಂಗ ಮಲೀಯಾಳ ಮಾಳವ ಮಗಧ ಬಬರ ಈ |
 ಇಂಗ ಕಾಶ್ಮೀರ ಕೊಂಕಣ ಸಿಂಧು ಹರಿಹಾರ |
 ವಂಗ ಜೊಯಿಸಳ ತುಳುವ ಜೊಂಕ ಚೀಮರವಾಂಡ್ಯ ಯವನಸೌವಿರಮಂಜ್ಞಾ||
 ಬಂಗಾಳ ಚೈನ ಜೊಂನೆಗ ಸಗರ ಹೈನಿಗ ತೆ |
 ಲುಂಗ ಗುಜರ ಗೌಕ ಸೇವಾಳ ಸೌರಾಷ್ಟ್ರ |
 ಸಿಂಗಳ ದ್ವಿವಿಡ ಕಾಂಚೋಜ ದೇಶದ ಸಕಲ ಶರಣರ್ಯತರುತ್ವರು ||
 ಲಾಟಿ ಪಂಚಾಳ ವೈದಭ್ರ ಕುರು ಕುಕುರ ಕರ |
 ಹಾಟಿ ಕರ್ನರ ಯನಂತಿಕ ಪಾರಿಯಾತ್ಮಕ |
 ಕ್ಷಾಂಟಿ ಕೊಂಶಲ ಮಂದಭವ್ಯ ಕುಂತಕ ಮಹಾಚೀನಕ ವಿದೇಶ ಮೇರೆವ ||
 ಭೋಂಟಿಕ ತುರುಷ್ಯ ಪ್ರೊಡಿಯ ವಾರಸಿಕ ಹುಹಾ |
 ಭೋಂಟಿಕ ಪುಳಿಂದಕ ಸ್ತ್ರೀರಾಜ್ಯ ಕೊಂಗು ಮಾ |
 ರಾಟಿ ನೊದಲಾದ ದೇಶದ ಶರಣಸುಕುಲಂ ಬರುತ್ವದರುತ್ತೆ ನಡೆಳು ||

ಈ ಖವತ್ತಾರು ದೇಶಗಳಲ್ಲಿ ಮಹಾರಾಷ್ಟ್ರದ ಹೆಸರಿಲ್ಲ. ಕುಮಾರ
 ವಾಲ್ಯುಕಿಯು ಗ್ರಂಥಗಳಲ್ಲಿಯೂ ಮಹಾರಾಷ್ಟ್ರದ ಸದ್ಗುಕೇಳಬರುವುದಿಲ್ಲ.
 ಕನಕದಾಸರತ್ನಾಕರವರ್ಣಿಗಳಲ್ಲಿ ಮಹಾರಾಷ್ಟ್ರದೇಶದ ನಾಮನಿರ್ದೇಶವಿಲ್ಲ.
 ಆದರೆ ದಾಸರು ಹೇಳಿದ ವರಾಳ ಇಲ್ಲವೆ ಮರಾಠದಜನರಿ ಮಹಾರಾಷ್ಟ್ರೇ
 ಸಂಸ್ಕೃತಿಯಲ್ಲಿ ಜನರೆಂದು ತಿಳಿಯಬಹುದು. ವಿರೂಪಾಕ್ಷ ಪಂಡಿತನು
 ಅವರ ದೇಶಕ್ಕೆ ‘ಮಾರಾಟ’ ಎಂದು ಕರೆದಿರುವನು. ಮರಾಠಿಯ ಮೂಲ

ಸಾಫಿನವು ವರಾಳ. ಅವರ ನುಡಿಯ ಹೆಸರು ‘ಮರಹಟ್ಟಿ’ ಇಲ್ಲವೆ ‘ಮಹಾರಿ.’ ಮಹಾರಿಬಾವೆಯನ್ನಾಡುವವರು, ಮರಾಳರು, ಮರಾಡರು, ಮರಾಟರು. ಬರಬರುತ್ತ ಮರಾಟರು ರಾಜರ ಆಶ್ರಯವನ್ನು ಪಡೆದು ಉಜ್ಜಿತಾವಸ್ಥೆಗೆ ಬರಲಾರಂಭಿಸಿದರು ಗೌರವದ ದೇಶಿಯಿಂದ ಮರಾಟರೆ ನುಡಿಗೂ ಸಂಸ್ಕೃತಿಗೂ ಮಹಾರಾಷ್ಟ್ರೀ ನುಡಿ ಸಂಸ್ಕೃತಿಯಿಂಬ ಹೆಸರು ರೂಢವಾಯಿತು. ವಿರೂಪಾಕ್ಷ ಪಂಡಿತನು ಇದೇ ಆರ್ಥಿಕದಲ್ಲಿ ‘ಮಹಾರಾಷ್ಟ್ರ’ ಎಂಬುದನ್ನು ಉಪಯೋಗಿಸಿದಂತೆ ತೋರುತ್ತದೆ.

ಆಸಾಫಿನದಲ್ಲಿ ಕಲೆತ ಆರಸರನ್ನು ಬಿಜ್ಜಳ ಭೂಪಾಲನಿಗೆ ಅವನ ಭಟ್ಟಿಂಗಳು ಪರಿಚಯವಾಡಿಕೊಡುತ್ತಾರೆ,
ಚೋಳನಂ ಚಿತ್ತೈಪ್ರಸು ಚಿತ್ತೈಪ್ರಸು ಕೇರಳ ನ್ನು |
ಪಾಲನಂ ಚಿತ್ತೈಪ್ರಸು ಸಗರನಂ ಚಿತ್ತೈಪ್ರಸು |
ಲಾಳನಂ ಚಿತ್ತೈಪ್ರಸು ಮಗಧನಂ ಚಿತ್ತೈಪ್ರಸು ಗಾಂಥಾರದೀಶದವನ ||
ಗೌಳನಂ ಚಿತ್ತೈಪ್ರಸು ವೀರ ನೇ |
ವಾಳನಂ ಚಿತ್ತೈಪ್ರಸು ಯವನನಂ ಕೊಂಗು ವಾಲೆ |
ಯಾಳ ಮಾಳವ ಮಲೆಯ ಮಾತುಳ ಮಹಾರಾಷ್ಟ್ರ ಕಣಾರಟಿಕಾದಿಯಾದ ||

ಬಾಮನಿ ಅರಸರು, ವಾರಾರಾಷ್ಟ್ರೀಸಂಸ್ಕೃತಿಯ ಇಲ್ಲವೆ ಭಾವೆಯ ಜನರಿಗೆ ಆಶ್ರಯ ಕೊಟ್ಟಿರು. ಬಾಮನಿ ರಾಜ್ಯದಲ್ಲಿ ಮರಾಟರೆ ಬಹುಸಂಖ್ಯೆ ಕರು, ವರ್ಚಸ್ಸುಳ್ಳವರು, ಸಾಫಿಯಕರು. ಒರಬರುತ್ತ ಮಹಾರಾಷ್ಟ್ರೀ ಸಂಸ್ಕೃತ ಶಿಯ ಬಾಮನಿ ರಾಜ್ಯಗಳಿಗೆ ಮಹಾರಾಷ್ಟ್ರ ಎಂಬ ಹೆಸರು ಬೀಳತೋಡಿತೆಂದು ತೋರುತ್ತದೆ. ಶಿವಾಜಿಯ ಹೀಂದೆ, ಸದ್ಯದಲ್ಲಿ ಮಹಾರಾಷ್ಟ್ರವೆಂಬ ಹೆಸರಿರುವ ಪ್ರದೀಶದಲ್ಲಿ, ವರಾಟರು ರಾಜ್ಯಸಾಫಿಸಿ, ಅದಕ್ಕೆ ಮಹಾರಾಷ್ಟ್ರವೆಂಬ ಹೆಸರು ಬರುವಂತೆ ಸ್ವತಂತ್ರ ರಾಜಕೀಯ ಕ್ರಾಂತಿಯನ್ನು ಉಟ್ಟಿಮಾಡಿರಲಿಲ್ಲ.

ಈ ವಿವರಗಳಲ್ಲಿ ಶ್ರೀ. ರಾ. ಭಿ. ಜೋಫೆ ಎಂಬ ಒಬ್ಬ ಮಹಾರಾಷ್ಟ್ರ ಗ್ರಂಥಕಾರರು ತಮ್ಮ ‘ಮರಾಟಿ ಭಾವೇಚೇ ಘಟನಾ,’ ಎಂಬ ಗ್ರಂಥದಲ್ಲಿ ಅನ್ನು ವುದು,

‘ ಶಿವಾಜಿಯು ಪ್ರಖ್ಯಾತನಾದ ಮರಾಟ ರಾಜ್ಯದ ಸಂಸಾರಕನು. ಅದರೆ, ಅವರ ಕಾಲದಲ್ಲಿಯಾಗೂ “ ಮಹಾರಾಷ್ಟ್ರ, ” ಎಂಬ ಹೆಸರಿನ ದೇಶ

ವಿರಲಿಲ್ಲ. *** ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಕೃತಿಗೆ, ಕೆಲ ಕವಿಗಳು, ಮಹಾರಾಷ್ಟ್ರಧರ್ಮವೇಂದು ಅಂದಿರುವರು. ವರಾಟರ ಸತ್ಯಯ ಕಾಲದಲ್ಲಿ ಆ ಶಬ್ದವು ಎಷ್ಟೋ ಲೇಖಗಳಲ್ಲಿಯೂ ಬಂದಿದೆ. ಆದರೆ, ಇಂತಹ ದೊಂದು ವಿಶಿಷ್ಟ ಪ್ರದೇಶಕ್ಕೆ ಮಹಾರಾಷ್ಟ್ರವೇಂದು ಗೊತ್ತಾದ ಹೆಸರು ಎಲ್ಲಿಯೂ ದೊರೆಯುವುದಿಲ್ಲ.”

ವಸ್ತುಸ್ಥಿತಿಯು ಹೀಗಿದ್ದರೂ, ಬರಬರುತ್ತ ಹದಿನಾರನೆಯ ಶತಮಾನದಲ್ಲಿ, ಮಹಾರಾಷ್ಟ್ರವೇಂಬ ದೇಶದ ಹೆಸರು ಚಪ್ಪನ್ನು ದೇಶಗಳಲ್ಲಿ ಗಣನೆಯನ್ನು ಪಡೆಯಲ್ಪಡಿತೆಂದು ಹೇಳಬಹುದು. ನಿಜಗುಣನ ವಿವೇಕಚಿಂತಾಮಣಿ ಎಂಬ ಗ್ರಂಥವಿದೆ. ಆದು ಈಡ ಇಂನೆಯ ಶತಮಾನದಲ್ಲಿ ರಚಿತವಾದುದು. ಆದರೊಳಗಿರುವ ಇಂದೇಶಗಳು.

ಉ. ಅಂಗ, ವಂಗ, ಕಲಿಂಗ, ತೆಲುಂಗ, ಕೊಂಗ, ಲಾಟೀ, ಬಂಗಾಳ, ಜೊಂಗ, ಕೇರಳ, ಗೋಳ, ಪಾಂಚಾಳ, ಸಿಂಹಳ, ಕುಂಠಳ, ನೇಪಾಳ, ಮಲೆಯಾಳಂ, ತುಳವ, ಸ್ವೀಂಧವ, ಕೊಂಕಣ, ಕುರು, ಮಗಧ, ಮತ್ಸ್ಯ, ವಿದಭ್ರ, ಕೋಸಲ, ಶಾರಸೇನ, ಕಾಶ್ಮೀರ, ಮಹಾರಾಷ್ಟ್ರ, ಕಣಾರಟಿ, ಕೊರಾತ, ತುರುವ್ಯಾ, ಸಾಕರ, ಬರಮ, ತ್ರಿಗತ್ರ, ನಿವಧ, ಮಧ್ಯ, ಜೈನ, ಖರ್ಬರ, ಬಾಲ್ಮೀಕಿ, ಲಾಟಿ, ಜೈನ, ಕರಾಳ, ಓದ್ರ, ಘೋಜರ, ಕಾಂಬೋಜ, ಸೌರಾಷ್ಟ್ರ, ಸೌವೀರ, ಪಾಂಡ್ಯ, ಹೂಣ, ಯವನ, ಮ್ಹಾಂಜ್ಬಿ, ಹೃಹಯ, ಆಯಾವತ್ರ, ಭೋಂಜ, ದ್ವೇಲಪ, ಆಮರಕ, ಉತ್ತರಕರು, ಮತ್ತು ಗ್ರ್ಯಾತಿ.

ಕನಕದಾಸರು ಈ ಎಲ್ಲ ದೇಶಗಳನ್ನು ಸಂದರ್ಶಿಸುತ್ತಿದ್ದಿಲ್ಲ. ಆವರು ವಿಜಯನಗರದ ರಾಜ್ಯವನ್ನು ಬಿಟ್ಟು ಕದಲಿದಂತಿ ಕಂಡುಬರುವುದಿಲ್ಲ. ಆವರು ಸಂದರ್ಶಿಸಿದ ಸ್ಥಳಗಳಿಂದಲೇ ಬಾಡ, ಕಾಗಿನೆಲೆ, ಕದಿರುಮಂಡಲಿಗೆ, ಉಡುಪಿ, ಬೀಲೂರು, ದೇವನೂರು, ತಿರುಪತಿ ಮತ್ತು ವಿಜಯನಗರ. ಬೇರೆ ಉರುಗಳಿಗೂ ಆವರು ಹೋಗಿರಬಹುದು. ಆದರೆ, ಸದ್ಗುದಲ್ಲಿ ದೊರೆತ ಆವರ ಕೃತಿಗಳಲ್ಲಿ ಇವನ್ನೇ ಸ್ಥಳಗಳ ಹೆಸರಿನೆ. ಕದಿರುಮಂಡಲಿಗೆಯ ಹನುಮನ ದೇವಾಲಯದಲ್ಲಿ ‘ಕನಕಪ್ರಸಂಗುಡಿ’ ಎಂಬ ಸ್ಥಳವಿದೆ. ತಿರುವಾಂಕೂರಿನಲ್ಲಿ ‘ಕನಕವಕೊಳ’ ಎಂಬ ಹೊಂಡವಿದೆಯಂತೆ.

ಒ. ಕನಕದಾಸರೆ ಕಾಲದ ಜನರ್ಚಿವನೆ.

ಕನಕದಾಸರು ಪುರಾಣಗಳಲ್ಲಿ ದೋರೆಯುವ ಕೃಷ್ಣಚರಿತ್ರೆಯನ್ನು ತಮ್ಮ ಕಾಲದ ಜನರ್ಚಿವನದೊಂದಿಗೆ ಹಡಗೊಳಿಸಿ ಮೋಹನತರಂಗಿಣಿಯನ್ನು ರಚಿಸಿದರು. ಅದರಷ್ಟು ಸಾಮಾಜಿಕ ವಿಷಯವನ್ನು ವಿಸ್ತರಿಸುವ ಕಾವ್ಯವೇ ವಿರಲು ಹದಿನಾರನೆಯ ಶತಮಾನದ ವಿಜಯನಗರದ ಐತಿಹ್ಯವನ್ನು ಅಭಾಷಿಸಲು ಬಯಸುವವರು ಮೋಹನತರಂಗಿಣಿಯನ್ನು ಮರೆಯಕೂಡದು. ತರಂಗಿಣಿಯು ಆ ಕಾಲದ ಜನರ್ಚಿವನದ ಕೈಪಿದಿ.

೧. ದೇಶದ ಸುಸ್ಥಿತಿ.

ರಾಜ್ಯದಲ್ಲಿ, ಜನಸಂಖ್ಯೆಗೆ ತಕ್ಕಂತೆ ನಗರ, ಪಟ್ಟಣ, ಶೀಡ, ಖರ್ಚ, ಪುರ, ಗ್ರಾಮ, ಎಂಬ ಬೇರೆ ಬೇರೆ ತರಗತಿಯ ಉಳಿಗಳಿರುವುವು. ಬಿಳುವಲ್ಲಿ ಗಳು ಕಡಿಮೆ. ಅಲ್ಲಲ್ಲಿ ಅಗ್ರಹಾರಗಳೂ ದೇವಸ್ಥಾನಗಳೂ ನೇಲಿಸಿರುವುವು. ನೀರಿನ ಸೌಕರ್ಯಕ್ಕಾಗಿ ಕೆರೆ ಬಾವಿಗಳು ನಿರ್ಮಿತವಾಗಿರುವುವು. ಅವುಗಳಿಲ್ಲದ ಸ್ಥಳಗಳಲ್ಲಿ ಅರವಟ್ಟಿಗೆಗಳ ವ್ಯವಸ್ಥೆಯಿರುವುದು.

ಕೆರೆಬಾವಿಗಳಿಲ್ಲದಗ್ಗೆ ತದದೆಯಲ್ಲಿ | ತೋರಿಸಿರ ಕಂಬಿಯೊಳ್ಳುರಿಸಿ |
ನೇರಿಧ್ವಿನಿಷ್ಪತ್ತಿ ನಿರ್ಮಿತವನು ಮಾಡಿ | ದರವಟ್ಟಿಗೆಗಳೊಷ್ಟಿದುವು ||

ಇದಲ್ಲದೆ ಅನ್ನಭಕ್ತಿಗಳನ್ನು ಇಟ್ಟಿ ಧರ್ಮಷ್ಟರೂ ವಿವುಲ. ಒಕ್ಕಲುತನಕ್ಕೆ ಅನುಕೂಲವಾಗುವಂತೆ ಕಾಲುವೆಗಳು ನೇಲಿಸಿರುವುವು. ಅವುಗಳ ಸಹಾಯ ದಿಂದ ಬತ್ತಿವನ್ನು ಬೆಳೆಯುವರು.

ಬೀಗ ಬೆಳೆದು ನಭಕಡದೊರ್ದಿದೆ ದೇವಕೇಳಾ | ರೋಗಿವ ಸವಿಗಾಣರ್ |
ಪ್ರೋಗಿ ಮಾಡುವುದೇನೇನುತ ಲಜ್ಜಿಸಿ ತಲೆ | ವಾಗಿದಂತಹುದು ರಾಜಾನ್ ||

ಕಬ್ಜಿನ ಸೈರೂ ವಿವುಲವಾದುದು.

ಕಂದುಗೊರಲನೊಳು ಶಾದಲ್ಲಿ ಸ್ವರ ತನ್ನ | ದೊಂದು ಬಿಲ್ಲುದು ಸಾಲದೆಂದ್ರು |
ತಂದಿಲ್ಲಿ ಬೆಳಿಸಿವನೇಂಬುತೆ ಬೆಳ್ಳಬುರ್ | ಸಂದಣಿಸಿತು ಬನಬನ್ದಿ ||

ಅಲ್ಲಿಲ್ಲಿ ತೋಟಗಳರುವುವು.

ದಾಳಂಬ ಖಜಾರ ದ್ವಾರ್ಶಿ ಸೌರಭ್ಯವ | ತಾಳಿದನೇಕ ಪೂದೋಟಿ |
 ಕೇಳಿಯ ವನಗಳದ್ವಾವು ಪುರಲಪ್ಪಿತ್ಯ | ತಾಳಿಯಮರಕತದಂತೆ ||
 ಪಲಸು ನೇರಿಲ ಚೂತ ಪಿಚುಮಂದ ನ್ಯಗೊರ್ತಿದ್ದ | ಚಲಪತ್ರಬಿಲ್ಲಾಮಲಕ |
 ಲಲಿತಶುದ್ಧಸೃಟಿಕದಲಿ ಬಿಗಿದ ಕೋ | ಮಲಸಾಲು ಮರಗಳೊಸ್ಪಿದುವು ||
 ಅಂಬಿಹಳದಿ ಶಾಗೀಣಸು ನೀರುಕ್ಕಿ ಕೋ | ತ್ಯಂಬರ ಕರಬೇವು ಸಹಿತ |
 ನಿಂಬಿ ಕೂಗಲಿ ಪಿಪ್ಪಲಗಾಯ ಕೂಯ್ದರು | ನಿಂಬಿಯ ಕಳವಣ್ಣಕೊಡನೆ ||

ಅಲ್ಲಿ ದೇರಿಯುವ ಹೂಗಳೆಂದರೆ,
 ಜಾದಿ ಮಲ್ಲಿಗೆ ಮೋಲ್ಲಿ ಸುರ-ಹೋನ್ನೆ ಸಂಪಗೆ | ಪಾದರ ಸುರಗಿ ಸೇವಂತಿ ||

ಹಣ್ಣಿಗಳಲ್ಲಿ ಮುಖ್ಯವಾದವುಗಳೆಂದರೆ,

ತೆಂಗಾಯಿ ಪಲಸು ಕಿತ್ತಲ್ಲಿ ಮಾವು ಮಾದಲ | ಭೃಂಗಾಯಿ ವಣಿಳಿಸಹಿತ |
 ಮಾದಲ ಪಲಸು ದಾಡಿಮು ದ್ವಾರ್ಶೆ ಖಜಾರ | ಮಾದಿಹ ಬಾಳಿಕಾಬಾಳಿ |
 ಮೋದ ಸಕ್ಕರೆ ಮಾವು ನೇರಿಲವಣಿಳ | ಯಾದವರಿತ್ತರಾಳ್ಳನಿಗೆ ||
 ಬೆಳಲು ಬಿಲ್ಲುತ್ತೆ ಫೋಟಿಕಿ ಬಿಕ್ಕಿ ನೇಮಿಹೆ | ಗ್ರಳಿಸಿ ಕಡಸು ಕಾರೆ ಬೋರೆ |
 ಗುಳವತ್ತಿ ತುಂಬರು ನಗರೆ ಮುಂತಾದ ಹ | ಣಿಳ ತಂದರಾಳ್ಳನಿಗೆ ||

ಕಾಗಿನೆಲ್ಲಿಗೆ ಮಲೆನಾಡಿನ ಸೆರಗು ಹತ್ತುತ್ತದೆ. ಅಲ್ಲಿ ಬತ್ತದ ಗದ್ದಿಗಳ ರುವುವು. ತೆಂಗು ಬಾಳಿಗಳ ತೋಟಗಳುಂಟು. ಹಲಸು ಮಾವುಗಳ ಮರಗಳುಂಟು. ಉಂಟಾದ ಸುತ್ತಲಿನ ಆಡವಿಯಲ್ಲಿ, ಕಾರೆ ಬೋರಿಗಳ ಕಂಟಿಗಳವೇ. ಹೊಲಗಳಲ್ಲಿ ಗೋಧಿಕಡಲೆ ಬೆಳೆಯುತ್ತವೆ. ಕಬ್ಬಿನ ತೋಟಗಳೂ ಕಾಣುವುವು. ಮೇಲೆ ವಿವರಿಸಿದ ಎಲ್ಲ ಹೂಕಾಯಿಗಳೂ ಅಲ್ಲಿ ಬೆಳೆಯಬಹುದು.

೨. ರಾಜಧಾನಿ-ರಾಜಾಸ್ಥಾನಗಳು.

ದ್ವಾರಕಾಪುರನ್ನೆ ದಾಸರ ಶಾಲದ ಮಾದರಿಯ ಪಟ್ಟಣವು, ರಾಜಧಾನಿಯು. ಪ್ರತಿಯೊಂದು ಪಟ್ಟಣದ ಸುತ್ತಲು ಕೋಟಿ, ಅದರ ಸುತ್ತಲು ಆಳವಾದ ಅಗಳು, ಕೋಟಿಯ ಗೋಡೆಗಂಟ ದೊಡ್ಡ ದೊಡ್ಡ ಕೋತ್ತು ಇಗಳು, ಕೋಟಿಯ ಗೋಡೆಯ ಮೇಲೆ ಅಡ್ಡಾಡಲಿಕ್ಕೆ ಬರುವಂತಹ

ಆಷ್ಟೇರಿ, ಕೋಟಿಯ ಹೊರಗೆ ಒಳಗೆ ಹೊಗಲಿಕ್ಕೆ ಹುಲಿಮುಖಗಳು (ದ್ವಾರ ಗಳು), ಕೋಟಿಯು ಚೆಂಡಾಗಿ ತೋರಬೇಕೆಂದು ಅಲ್ಲಲ್ಲಿ ತೆನೆಗಳು ಇರುವವು. (ದ್ವಾರಕಾಪುರದ ವರ್ಣನೆ ಪುಟ. ೭೨-೭೩)

ಖಾಣಾಸುರನ ಒಡ್ಡೊಲಗದ ವರ್ಣನೆಯನ್ನು ಉದ್ದರಿಸಲಿದೆ. ಅದೊಂದು ದಾಸರ ಕಾಲದ ಅರಸರ ಆಸಾನ.

ಒಡ್ಡೊಲಗ.

ಬಾಣನ ಮಹದಾಸಾನ ದುಗ್ಧಾಭಿಯ | ಕೇಣವಿಲ್ಲದೆ ವೆಚೀಸುವ |
ವರ್ಣಾಂಕ ತಾನೆಂಬಂತೆ ಕುಂಭಾಂಡ ಸು | ಜಾಣಮಂತ್ರೀಶನೊಪ್ಪಿದನು ||
ರಜನೀಜರ ಮಂತ್ರಿಗಳೊಂದು ಕೆಲರು ಸ | ದ್ವಿಜ ಮಂತ್ರಿಗಳೊಂದು ಕೆಲರು |
ನಿಜ ವಾಗಣಿಕ ಮಂತ್ರಿಗಳೊಂದು ಕೆಲರು ಭೂ | ಭುಜರಿದರ್ಶೊಡ್ಡೊಲಗದಿ ||
ಪ್ರೌಷ ಬಗೆ ವೇಷ್ಟ ಕಬ್ಬಿಗರು ವಾಗ್ನಿಕ ಜೋ | ಯಿಸರಾಮ್ಮಾ ಯಶಾಸ್ವಿಗಳು |
ವಿಷಮು ತಾರ್ಕಿಕರು ವಿನೋದಾರ್ಥಿಗಳು ಕ | ತ್ವಿಸೆದಿದರ್ಶೊಡ್ಡೊಲಗದಿ ||
ಮಲ್ಲರು ಮಾರಾಪುತ ರಮ್ಯರಸಿಕರು | ಬಲ್ಲಿದಗಜವಾಹಕರು |
ಬಿಲ್ಲಿನಡ್ಡಣದದಬಿರು ಮುಂತಾದವ | ರೆಲ್ಲ ರೆನಪ್ಪಿದರೊಡ್ಡೊಲಗದಿ ||
ಮನುಮಧನಧಾರಂಗಿಯ ರೂಪಿಗಿಮ್ಮಡಿ | ತನುರುಚಿತೋರನುಣ್ಣಲೆಯ |
ಮಿನುಗುವದಾಳಂಬದಂತಪಂತ್ರಿಯ ವಾರ | ವನಿತೆಯಿರದರ್ಶಿಕ್ಕೆಲದಿ ||
ಕಡೆಯ ಸಂಡೆಯನಟ್ಟುವರು ಮದ್ದಿಗರು | ಗಡಣೆಯ ತಾಳಧಾರಿಗಳು |
ಬಿಡಯವಿಲ್ಲದ ಗೀತವಾಡ್ಯ ವಿದ್ಯಾಧಿಕ | ಪಡೆಯಿದರ್ಶೊಡ್ಡೊಲಗದಿ ||
ಸಾಟಕ ನವವೃತ್ತ ಕಂದವಚನಪೂರ್ವ | ಚಾಟನದಲಿ ಕೇಳದರೆ |
ಕೋಟಿಗೊಳ್ಳಿದುಚ್ಚುರಿಸುವ ಸರ್ವಜ್ಞ | ಪಾಠಕರಿದರ್ಶಿಕ್ಕೆಲದಿ ||
ದಮಯಂತಿಯ ಸ್ವಯಂವರದ ಕಾಲದ ಆಸಾನದಲ್ಲ,

ಒಂದು ಕಡೆಯಲಿ ತಾಳಮದ್ದಳಿ |

ಯೋಂದು ಕಡೆಯಲಿಸರಸನ್ನತ್ಯಗ |

ಳೊಂದು ಕಡೆಯಲಿ ಸಾರತರ ಸಂಗೀತ ಸಾಹಿತ್ಯ |

ಒಂದು ಕಡೆಯಲಿ ಗದ್ಯಪದ್ಯ ಗ |

ಳೊಂದು ಕಡೆಯಲಿ ಶರ್ಕರಾಸ್ತುಗ |

ಳೊಂದು ಕಡೆಯಲಿ ಹಾಸ್ಯದಿಂದಿರುತ್ತಿದುರ್ದಾಸಾನ ||

ರಾಜಭವನಗಳ ಮುಂದೆ, ಗಳಿಗೆಗೊಮ್ಮೆ ಭೇರಹೊಡಿಯುವರು. ಗಳಿಗೆಯನ್ನು ಜೋಯಿಸರು ಗಳಿಗೆಬಟ್ಟಲ (ಗಳಹಾರ-ಗಡಿಯಾರ) ದಿಂದ ತಿಳಿದುಕೊಳ್ಳುವರು.

ಒಪ್ಪವಡಿದ ಯಾಗಶಾಲೆ ಸದ್ಗುಲಿಹಾರ | ದುಪ್ಪರಿಗೆಯೊಳು ಜೋಯಿಸರು | ತಪ್ಪದೇಗಳಿಗೊಮ್ಮೆನ್ನೂ ಭೇರಯ ಹೊಯ್ದು | ತಪ್ಪದದೊಂದು ಬಾಗಿ ಲೊಳು ||

ರಾತ್ರಿಯಲ್ಲಿ “ ಪಾರಿಯ ” ವ್ಯವಸ್ಥೆಯಿರುವೆದು. ಪಾರಿಯ ಭೇರಿಯಾದೂ ಇನೆ ಬೇಡರು ಉಂಟಿಲ್ಲ ತಿರುಗಾಡುವರು.

ಪಾರಿಯ ವಾದ್ಯ ಘೋಷಣೆಸಲ್ಪೆ ದಿವ್ಯ ವಿ | ಭೇರಯ ಹೊಡಿದರೂರೊಳಗೆ | ಪೂರಾಯ ಬೇಳ್ಳಿಗಳೊಳು ಬೇಡರೊಗ್ಗಾಗಿ | ದ್ವಾರಾವತಿಯನು ಸುತ್ತಿದರು || ಹೊಳೆವ ಕರಾರಿ ಕೈಗತ್ತಿ ತೋಮರ ಬಿಳ್ಳಿ | ಬಲುದಡಿ ಸಿಡಿ ಚಕ್ರದಲಿ | ಕಳಬಂಟ ಕಂಠವಿಷ್ಟೀದ ವಿನೋದದ | ತಳವರೂರ ಕಾದಿಹರು || ಬೊಂಬಾಳ ದಿಂಗಳಂಬ ದೊಡ್ಡ ದಿವಿಗಿಗಳೂ ಚಿಕ್ಕಪುಟ್ಟ ಎಣ್ಣೆಯ ಸೊಡರು ಗಳೂ ಬಳಕೆಯಲ್ಲಿದ್ದುವು.

ಇ ವಿನೋದ.

ರಾಜರು, ವಿನೋದಕ್ಕಾಗಿ ರಾಣಿಯರು ಅಪ್ಪೇಷ್ಟರು ನೊದಲಾದವ ರೊಡನೆ ಶ್ರೀಡಿಸಲು ಉದ್ಯಾನಗಳಿಗೆ ಹೋಗುವರು. ಅವರ ಸಂಗಡ ವಾರ ನಾರಿಯರೂ ಇರುವರು. ತೋಟದಲ್ಲಿ ಉಯ್ಯಲೆ ಯಾಡುವರು. ವಿಶ್ವಾ ಕಬ್ಬಿಗಳಲ್ಲಿ ಬಣ್ಣಾವಾಡುವರು. ಅದಕ್ಕಾಗಿ ಜೀಕೋರ್ಚಿವೆಗಳನ್ನೂ ಉಪಯೋಗಿಸುವರು.

ಬಣ್ಣಾದಾಟಿ.

ಧೇದಿಸಲಂಗಜಾತಗೆ ಭದ್ರಗಜ ನೀರ | ಸೇದಿ ಸೂಂಡಿಲೊಳ್ಳಿನತೆರದೆ | ವಾದಿಸಿ ತೋಳುತ ಜೀಕೋರ್ಚಿಲಿವಿಯಂದೆಚ್ಚು | ನಾದಿರೊಬ್ಬರೊಬ್ಬರನು || ಭೇರ ಮದ್ದಳಿ ತಂಖಪಟಹ ದಿಂಡಿಮ ಹೋಳು | ವೋರ ತಂಖಪಟದ ದಸಗಳು | ಭೂರಿಸಾದದೆ ಲಗ್ಗಿವರಿ ನೊಳಗಿದುವಲ್ಲಿ | ನಾರಿಯರ ಹೊಯ್ದು ದುತಿರಲು || ನೆಮ್ಮೊಳು ನಾವೆ ಹೊಯ್ದು ಡಲು ಬೇಕೆಂದು | ಕಮ್ಮುಲಗ್ರಂದ ಗಂದಿಯರು | ತವ್ವಾ ನಾಕುವ ಕೃಷ್ಣರಾಧಿನ ಶುಂಧಕಿದ | ಸೆಮುಯನೇನ ಬಣ್ಣಿಪೆನು ||

ಬಂದುಗೆವಾಯ ಭಾವಿನಿಕೇಳು ಹೊಸ ಹೊನ್ನು | ಬಿಂದಿಗೆ ದುಂಬಿ ಯೋರು
ಉಯ |

ಇಂದಿಗೆ ಸುಖ ಸಿದ್ಧಿ ಸಿತೆಂದು ಚೆಲ್ಲಿದ | ರಂದು ಕೃಷ್ಣನ ತಕ್ಕೆಗೊಳಿಸಿ ||

ಜಲಕ್ಕೀರ್ದೆಯು ಮತ್ತೊಂದು ವಿನೋದ. ರಾಜರು ಅದಕ್ಕಾಗಿ
ಬೇರೊಂದು ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಿರುವುದಾಗಿ ತೋರುತ್ತದೆ.
ಜಲಕ್ಕೀರ್ದೆಯ ಕೊಳವನ್ನು ಕೆಲ್ಲಾಗಳಿಂದ ಕಟ್ಟಿಸುವರು. ಅದಕ್ಕೆ ಶಾಲುವೆ
ಬಿಡುವರು. ನೀರು ಬರುವುದಕ್ಕೆ ನಳಗಳ ಏವಾರ್ಥಿಕ ಇರುವುದು.

ಲೀಲೆ ಗಾತ್ರಯರಚನೆ ತನಾಜ್ಞೈ ಯಿಂದೆ ಹೆ | ಗಾರ್ಜಲ ಹೊಂದೂಂಬನು ನೆಗಹೆ|
ಕೀಲಣಿಗೆಯ್ದು ಸುವರ್ಣಾವೇತಂಡ ಶುಂ | ಡಾಲದೆ ಸುರಿದು ಸಲಿಲ ||

ಜನರು ಬೇಟೀಯಲ್ಲಿ ಮನಸ್ಸುಳ್ಳಿನರು. ವಿನುನಷ್ಟು ರಾದರೆಂದರೆ, ರಾಜರು
ಮುಂತಾದವರು ಬೇಟೀಗೆ ಹೋಗುವರು. ನಳನು ವಿರಹದಿಂದ ಬಳಲುತ್ತಿರು
ವಾಗ ಆವನ ಸೇವಕರು ಘನವ್ಯುಗ ಬಂದಿದೆಯೆಂದು ಹೇಳುವರು. ನಳನು
ವಿರಹವನ್ನು ಕೆಲಕಾಲ ಮರೆಯ ಬೇಕೆಂದು ವನಕ್ಕೆ ಹೊರಡುವನು.

ತಂದು ಘಲವಸ್ತುಗಳ ಕಾಣಿಕೆ |

ಯಿಂದು ಕೈಮಳಿಗಿರಸ ಮೃಗ ಘನ |

ಎಂದು ಬೇಂಟಿಗೆ ಗಮಿಸಬೇಕೆನೆ ನೃಪತಿನಿಸುನಗುತ ||

ಇಂದು ವಿರಹ ಕಳೆವ ಪರಿ ಲೇ |

ಸೆಂದು ಶಬರರ ಕಳುಹಿಯೋಲಗ್ಗೆ|

ದಿಂದಲರಮನೆಗೆಯ್ದುಲಸ್ತಾಂಬಧಿಯೋಳನನಳಿದ ||

ಅನೆಂದದ ಸಂದರ್ಭಗಳಲ್ಲಿ, ಸುಖದ ತುಲನೆಗಾಗಾಗಿ, “ಹೊಮ್ಮಿಗವೇಂಟಿ
ಯಾದುದು” ಎಂದು ಅನ್ನಿವರು.

ಪೂರ್ವಲಜ್ಜೆಂ ರುಕ್ತಿಂ ಸತ್ಯಭಾವೆಯ | ರುಗಳು ಸವಿಂಜನವೆರಸಿ |

ಜಗದೀಶ್ವರನೆಡಬಲದಲ್ಲಿ ಬರಲು ಹೊ | ಮೃಗವೇಂಟಿಯಾದಃದೇನೆಂಬಿ ||

ರಾಜರು ಮುಂತಾದವರು ಶುದುರೆಯನ್ನೇರಿ ಬೇಟೀಗೆ ಹೊರಡುವುದುಂಟು.
ಅನಿರುಧ್ವನಿ ಬೇಟೀಗೆ ಹೊರಟಿ ದೃಶ್ಯವಿದು,

ಬೀಟೀ.

ಎಡಬಲದಲಿ ಹೊಂಗಟ್ಟಿನ ಭಿಲ್ಲರು | ಗಡಣ ಚಾಮರ ಭತ್ತವೆರಸಿ |
ಕಡೆಯ ಪೆಂಡೆಯ ಸರಪಳಿ ಗಂಟೆಯುಲುಹಿಂದೆ | ನಡೆದರು ಮುಂದೆ
ಚೋಬ್ಬಿ ದುತೆ ||

ಮಾಣಿಕ್ಯರಚಿತ ಕೆಂಬಟ್ಟಿ ಪ್ರೋಂಬಾಸಿನ | ನೇಣ ಜತುಷ್ವಾದಿಗಳ |
ಪಾಣಿಯೊಳಾಂತ ಪೆರ್ವಡಿಗಳ ಲುಬ್ಬಕ | ಶ್ರೀಣಿ ಚೋಬ್ಬಿ ದುತಲ್ಯೈದಿದುದು ||
ಮೇಲುತರ ಪಟ್ಟಿ ವರಸೂಪು ಸಕಲಾತಿ | ಜೂಲುಗಳಿಂದೆ ರಂಜಿಸುವ |
ಕಾಲುವೇಗದ ಶುನಿವಿಡಿದ ಕಿರಾತರು | ಸಾಲಿಟ್ಟುನಡೆದರೊಗ್ಗಿನಲಿ ||
ಪಿಡಿವಲೆ ಸೆರಿವಲೆ ಕಾಲ್ಪಲೆ ಕೊರಲ್ಪಲೆ | ನಿಡುವಲೆ ಪಾಜಿ ಬಳ್ಳಾರ |
ಬಡಿವಲೆ ಬಲುವಲೆಗಾರರು ಕೂಗಿ ಬೇರೆ | ಬ್ಬಿ ದುತಲ್ಯೈದಿದರು ಮುಂಗಡೆಯ ||
ಬೇಸರದುಲಿವ ಬೇರೆಬೆಯ ರವ ಬಹುವಾದ್ಯ | ಫೋಣಣಿಯಿಂದ ಕಂಗಟ್ಟು |
ಆಸಾಗರ ಮುಖ್ಯಮೃಗವೋಡಲು ನಾಯ | ಹಾಸವ ಕಳಚಿದರಾಗ ||
ಅರೆಯಟ್ಟಿ ಬರ್ವನಾಯಿಗೆ ಮೃಗನಿಜಯ ಕೈ | ಸೆರಿಗಿಟ್ಟುಪೋಂಪಂತೆ ಭಯದ |
ನೆರೆ ಗಭರದ ಕೂಸುಗಳುಚಿರ ಬೀಳ್ಳುಂತೆ | ಮುರಿದುವು ವಿಳ್ಳುಗಳೆನಿಸೆ ||
ಹುಡಿವ ಮಿಗಂಗಳ ಬಿಡದಿರೆ ಬಾಯೋಳು | ಬಡಿಗೆಗೊಲ್ಲಿಳಿಕ್ಕಿ ತಿವಿದು |
ವಡೆಮುರುಹಿದೊಡೊದರುವ ಶಬ್ದವಿಪಿನದೊ | ಶೆಡಿಗೊಂಡುದೇನ ಬಣ್ಣಿ ಸುವೆ ||

ಬೇಟಿಯಾಡುವ ಪಾರಣಿಗಳು,
ಮನಹೇಳುವೆನರಸ ಹೊಕ್ಕರು |

ಕಾನನವ ಬಳಿಸಿದರು ಮೃಗತತಿ |

ಯಾನಲಾಪುದೆ ತೆಗೆದು ಹಾಯ್ದರು ಭಟ್ಟರಘೆಲ್ಲಣಿಗೆ ||

ಆನೆಗಳ ಕೆಡಹಿದರು ಬಲುಸಂ |

ಧಾನದಲಿ ಹುಲಿಕರದಿ ಮುಸು |

ಮೊಲವಾನರಾದಿ ಸಮಸ್ತಮೃಗಗಳ ತುರುಬಿಕೆಡಹಿದರು ||

ಇದಲ್ಲದೆ, ಅನೆ ಕುದುರೆಗಳ ಮೈಹಾಳಿಯೂ ವಿನೋದದ ವಿಷಯ. ಬೇರೆ
ವಿನೋದಗಳಿಂದರೆ,

ಪಿಕ್ಕಾಳದ್ದಿತಯಲಾವುಗಿ ತೋರಿಗರುಜೆಯು | ಕುಕ್ಕುಟ ತಗರು ಕೊಣಗಳ |

ಸೊಕ್ಕಾನೆಗಳಕಾದಿಸುತ್ತಿರು ದೊರೆಗಳ | ಮುಕ್ಕಾಳಕೂಡಿ ಬೀದಿಯಲಿ ||

ಚಿಕ್ಕಮಂಕ್ಕಳು ಎಳಗಗಳನ್ನು ಏರುವರು.

೪. ಬ್ರಹ್ಮಣರು-ಉಟ್ಟಿ-ಅಡುಗೆಗಳು.

ಬ್ರಹ್ಮಣರು.

ಭೂರಿ ಭೂಪೋತ್ತಮರಲ್ಲದೆ ಬ್ರಹ್ಮಣ | ಗೇರಿ ಕಣ್ಣನಕೆ ರಂಜಿಸಿತು ||
ಹೊಂದಗಡಿನ ಹೊದಕೆಯ ಮನೆ ಬಹಳ ನೇ | ರಂದವಡಿದ ಪಟ್ಟಶಾಲೆ |
ಮುಂದಿಸಿಯಲಿ ತುಳಿಸಿಯ ಮಂಟಪದಿಗೋ | ವಿಂದನ ಕೀರ್ತಿಸುತ್ತಿಹರು ||
ಕೇಣವಿಲ್ಲದ ಕೇವಲಸಾತ್ಮಿಕ ಪೌ | ರಾಣ ಶಾಸ್ತ್ರಧರ್ಮಗೋಷ್ಠಿಗಳು |
ಗಾಣ ದಂಡಿಗಿಯ ಭಾಗವತ ಸಂಕೀರ್ತನೆ | ವಾಣದು ಮನೆಮನೆಗಳಲಿ ||
ರಾಮಾನುಜ ವ್ಯಾಖ್ಯಾನ ಸುತ್ತುದ | ಭೂಮಿಸುರರು ಸಂದರ್ಭಿಸಿ |
ಸಾಮಾವ್ಯಾಯ ಸ್ಥೋವಣಿ ವಿಷ್ಣುಸ್ತೀರ್ತಧರ್ಮ | ಹೋಮವ ವಾಳ್ಳರುತ್ತ
ವದಿ ||

ಕೇಳುವ ಕೆಲವು ವಿದ್ಯಾರ್ಥಿಗಳಿಗೆ ವಸ್ತು | ಕೂಳು ವಿಕೆಯವಿತ್ತು ಮುದದಿ |
ಆಳುಗೋಳಿಸಿ ಪ್ರತಿದಿನಸದಿ ತವಾರ್ಥ | ಹೇಳುವ ವಿಬುಧರೊಸ್ತಿದರು ||
ಕರ್ಮಕಾಂಡವ ತಿರಸ್ಯಾರಿಸಿ ತತ್ವಧರ್ಮದ | ಮರುವನರಿದ ಪ್ರಾಜ್ಞಿಯರು |
ಧರ್ಮಾರ್ಥಕಾಮಮೋಕ್ಷಂಗಳ ಪಡೆದರು | ಭರ್ಮಾರ್ಥಂಬರನ ಭಕ್ತಿಯಲಿ ||
ಚೀತನದೊಳು ವಿಷ್ಣುನಾಮ ಚಿಂತನೆ ಶುಚಿ | ಭರ್ಮತರಾದವನೀಸುರರು |
ಗೀತಾರ್ಥವ ಪರಿಸುತ್ತಬಂದರು ಪ್ರ | ಖ್ಯಾತ ಸತ್ತದ ಮನೆಗಳಿಗೆ ||
ಹೋಮಸಂಪುಟದಲ್ಲಿ ವಿಷ್ಣುವಿಗ್ರಹಸಾಲ | ಗ್ರಾಮ ದೇವರ ಪೂಜಿಗಿಯ್ದು |
ಪ್ರೇಮದಿ ನಿಖಿಲೋಪಚಾರವನರ್ಪಿಸಿ | ನೇಮವ ನಿರ್ಣಯಿಸಿದರು ||

ಬ್ರಹ್ಮಣರ ಮನೆಯೊಳಗಿನ ಸಾರ್ಥಕಾಲಿಗಳ ಹೊರತು ಬೇರೆ ಶಾಲಿಗಳೂ
ಇದ್ದಂತೆ ತೋರುತ್ತದೆ. ದ್ವಾರಕೆಯಲ್ಲಿ, 'ಸಣ್ಣವರುಗಳನೋದಿಸುತ್ತಿರುತ್ತಿಸಿಯ
ಕೋ | ಲಣ್ಣಗಳೂ ಚೌಪದಿಗವಿತೆ, ' ಕಲಿಸುವ ಅಯ್ಯನವರು ಇರುವರೆಂದು
ಹೇಳಿದೆ.

ಆ ಕಾಲದ ಉಟ್ಟಿದ ಪರಾಪ್ರಾನ್ಯಗಳನ್ನು ದಾಸರು ಕೊಡದೆ ಬಿಟ್ಟಿರುವು
ದಿಲ್ಲ. ಸದ್ಯಕ್ಕೆ ಉದುಸಿಯ ಬ್ರಹ್ಮಣರು ಸಾರ್ಥಕಾಸ್ತುದಲ್ಲಿ ಪಾರ್ವಿಣ್ಯ ಪಡೆ
ದಂತಿ, ಅಂದು, ತಿಂಬರು (ತಮಿಳರು) ಅಡುಗೆಯ ವ್ಯವಸಾಯದಲ್ಲಿ ಹೆಸರು

ವಾಸಿಯಾದವರು. ಈಗೆ ಬಳಕೆಯಲ್ಲಿರುವ ಹಕ್ಕಾನ್ನು ಗಳಿಗೂ ಅಂದಿನ ಅಡುಗೆಗೂ ವಿಶೇಷ ಅಂತರವಾದಂತೆ ಕೆಂಡು ಬರುವುದಿಲ್ಲ.

ಹಕ್ಕಾನ್ನು ಗಳು.

ಚಿಂದಿಹಚ್ಚುದ ಕುಪ್ಪಸಗಳನಿಂಬಿಟ್ಟು | ಚಂದದ ಬೈವಾಸ ತಲೆಗೆ |
ಬಂದಿಸಿದಮಳ ಪಟ್ಟಿಯ ಟೋಪಿಯ ಬ್ರಹ್ಮ | ರೊಂದಿತು ಕುಳತು
ಹಂತಿಯಾಲಿ ||

ಹೊಂದಟ್ಟಿಯೋಳು ಕುಂಕುಮರಸಪೂರಿತ | ಗಂಥಾಕ್ಷತೆಗಳ ಕೊಟ್ಟು |
ಅಂದವಡಿದ ಕದಳಿಯ ಪರಾದೊನ್ನೆಯ | ತಂದಿರಿಸಿದರೆಲ್ಲರಿಗೆ ||

ಪರಮಸೌಖ್ಯವನಾಂತು ತಿಗುಳಿದು ಪಾತ್ರಾಭಿ | ಗರ ಪರಮಾನ್ನ ಮುಂತಾದ |
ವರಸಣ್ಣಕ್ಕೆಯೋಗರ ತೊವ್ವೆ ಪಳಿದ್ದ್ಯವ | ತರತರದಲಿ ಬಡಿಸಿದರು ||

ಜೇನು ಸಕ್ಕರೆ ಶ್ರೀರ ರಸವಪ್ಪ ಫೇಣಿ ಸು | ವೀನುಂಡೆ ವಡೆ ಗಾರಿಗಿಯ |
ನಾನಾ ಭಕ್ತ್ಯೇ ಭೋಜ್ಯಂಗಳ ಪರಮ ಸು | ಮಾತ್ರಾನದೆ ಬಡಿಸಿದರೋಲವಿಂ ||

ಹುಳಿಡಾಳದ ಸಾರು ಶಿಖರಿಣಿ ಬಹುಕೂಟ | ದಳಿದ ನೀಂಬೆಯಹಣ್ಣ ಸವಿದು |
ಗಳಿಲನೆ ಬಡಿಸಲೋಗ್ರ ರಣೆಯಿಂಗಿನ ಕಂಪು | ಸುಳಿದುದು ಬಹಿಸಷ್ಟಕೆ ||
ಘಾನನವಷ್ಟು ತವ ತಂದೆರೆದರು ಪತ್ರ ಭಾ | ಜನ ತುಂಬಿ ಕಡೆಗೋಡಿವರಿಯೆ |
ಅನಲಾಕೃತಿಯ ಬ್ರಾಹ್ಮರು ಮುದದಿಂದಾಪೋ | ಶನವಕೊಂಡರು
ಮಹೋತ್ಸವದಿ ||

ಸಿತರಾಜಾನ್ನ ಸದ್ಯುತ ತೊವ್ವೆ ಕೂಡಿ ನಿ | ವೀರವಾದ ತೋರದುತ್ತಾಗಳ |
ಜತನದಬ್ಬದೆ ಕೈಕೊಂಡರು ಕೃವಾಣ | ಏರತವೆಂದು ಪರಿತೋನವಡೆದು ||

ಮಲ್ಲಿಗೆಯರಳಂತೆ ಬಿಂಬಿಸ್ತೀಗರ ಮೋಸ | ರೋಳ್ಯಿಯ ಬಹಳುಪ್ಪುಗಾಯಿ |
ಘಾಲ್ಲಿಸಿ ಗಟ್ಟಿಯ ಕಟ್ಟಿದ ಸಿರಿಯರು | ಪುಲ್ಲಿಗೆಗಳು ತರತರಿಸ ||

ರಸರಸಾಯನವ ಚಪ್ಪರಿದು ನೀರುಜ್ಞಿಗೆ | ಹಸಗೆಯ್ಯಿರಲೀಂಪಿದರು |
ಮೋಸ ವಿಘ್ರಾಜನ ಬಳಗನೆಂಬತೇಳಿ | ವಶವಲ್ಲದೆದ್ದರುತ್ತವದಿ ||

ಮೂಲೋಕದ ಬುಧರು ಸತ್ರದೊಕ್ಕಿನಲಿ ಮುಂ | ಗಾಲುವೆಯೋಳು ಕೈಯ
ತೋಳಿದು |
ಆಲಂಕೃತರಾಗಿ ಕಪೂರರಮಿಶ್ರತಾಂ | ಬೂಲವ ಕೊಂಡರುತ್ತವದಿ ||

ಸೂರಾಪ್ತಿದಲ್ಲಿ ಮಧುಪಾನವು ಇರುವುದಿಲ್ಲಿಂದು ಹೇಳಿದರೂ ದಾಸರು ತರಂಗಿಯಲ್ಲಿ, ಹೆಂಡಕುಡಕರ ಸನ್ನಿಹಿತವನ್ನು ಮರೆತಿರುವುದಿಲ್ಲ. ಇಸ್ತೇ ಅಲ್ಲ. ಸರಾಯಿಯೊಡನೆ ಬಾಡಿಸಿಕೊಳ್ಳುವ ಪದಾರ್ಥಗಳನ್ನೂ ಹೇಳಿರುವರು.

ಸಂಡಿಗೆ ಸಂಭಾರಗಡಲೇ ಪ್ರಾಸಕ ಕುಕ್ಕು | ಟಾಂಡವನವಲಕ್ಷಿಗಳನು |
ದುಂಡರಳಿಡಲೆ ಭಕ್ತ್ಯೆಗಳ ಬಡ್ಡಿಸಿಕೊಳ್ಳು | ತುಂಡರು ನೇರಿ ಸೊಕ್ಕುವನಕ ||

ಈ ಬಾಡಿಸಿಕೊಳ್ಳುವ ಪದಾರ್ಥಗಳಲ್ಲಿಯೂ ವಿಶೇಷ ಬದಲಾವಣಿಯಾದಂತೆ ಕಂಡುಬರುವುದಿಲ್ಲ.

ರಾಗಿಯಂತೂ ಇಂದಿನಂತೆ ಅಂದಿಗೂ ಬಡವರ ಮುಖ್ಯಾಹಾರ.

ಇ. ಉಡುತ್ತೊಡುತ್ತೋಡನೆಗಳು.

ಬ್ರಾಹ್ಮಣರು.

ಬ್ರಾಹ್ಮಣರು ಮುಖ್ಯವಾಗಿ ವೀಳರು ಮತದವರು. ರಾಮಾನುಜರು, ಮಾಧ್ವರು, ಹಾಗೂ ಶಾಂಕರಮತಾನುಯಾಯಿಗಳು. ರಾಮಾನುಜರು, ಸಾಸಾಗ್ರದಿಂದ ಕೇಶವಯಂತವಾಗಿ ಘನಪಟ್ಟಿನಾಮ ಹಚ್ಚುವರು. ಅದರ ನಡುವೆ ತಿರುಜೂಣದ ಕೆಂಪು ಗೆರೆ ಬರೆಯುವರು. ಮಾಧ್ವರು ಗೋಪಿಚಂದನದಿಂದ ಪಂಚಮುದ್ರೆ ಧರಿಸುವರು. ಶಾಂಕರ ಮತದವರು ಭಸ್ತು ಲೇಪಿಸುವರು. ಉಟಕ್ಕೆ ಕೂಡುವ ವೇಳೆಯಲ್ಲಿ ಮಾಧ್ವಶಾಂಕರರು ಗಂಥಾಕ್ಷತೆ ಹಚ್ಚುವರು.

ಹಾರುವರು ಕಚ್ಚಿಹಾಕಿ ದೋತ್ರ ಉಡುವರು. ಸಭ್ಯತನದ ಲಕ್ಷ್ಯ ವಾದ ಬ್ರಾಹ್ಮಣರ ಬಳಲುಗಚ್ಚಿಯು ಬುನಾದಿಯಿಂದ ಬಳಕೆಯಲ್ಲಿ ಬಂದ ವಿಷಯ! ವೆಚ್ಚೆಮೇಲೆ ಬಹಿವಾರಣ ಹೊರುವರು. ಸೊಂಟಕ್ಕೆ ತಲರುಡಿಯಂತೆ ಕಾಣುವ ಕಾಸೆ ಕಟ್ಟುವರು. ತಲೆಯಮೇಲೆ ಟೋಪಿ ಇಲ್ಲವೇ ಕುಲಾಯಿ ಹಾಕುವರು. ಅದರ ಸುತ್ತಲು ಕೆಳಗೆ ಬಟ್ಟಿ ಸುತ್ತುವರು. ಇದಲ್ಲದೆ ಅವರು ಉಪಯೋಗಿಸುವ ಬಟ್ಟಿಗಳಿಂದರೆ ಚಿಂದಿ, ಕುಪ್ಪಸ, (ಬಂಡಿ) ಹಚ್ಚಿದ ಮುಂತಾದವುಗಳು.

ಗಂಡಸರು.

ವಿಕ್ಕಿ ಗಂಡಸರು ತೊಡಿಚಲ್ಲಣ ಉಡುವರು. ಅವು ದಟ್ಟಿಯವಾಗಿರಿ ಪಟ್ಟಾವಳಿಯವಾಗಿಲ್ಲ ಇರುವುವು. ಸಿರಿವಂತರು ಚಲ್ಲಣಗಳಿಗೆ ಮಂತ್ರ ಹೊಣಿಯುವರು. ಟೋಂಕೆಕ್ಕೆ ಚಲ್ಲಣದವೇ ಇಲ್ಲಿ ಶಾಸೆ ಕಟ್ಟಿವರು. ಕೆಲವರು ವೈಮೇಲಿ ದೋತ್ರ ಹೊರುವರು. ಕೆಲವರು ನಿಲುವಂಗಿಯನ್ನು ತೊಡುವರು. ತಲೆಯನೇಲಿ ಕುಲಾಯಿ ಇಲ್ಲವೇ, ಟೋಂಪಿಯನ್ನು ಹಾಕುವರು.

ಕೀವಿಯಲ್ಲಿ ಕುಡುಕು, ಕಾಲಲ್ಲಿ ಬಿರುದಿನ ಕಡಗ, ಹಾಗೂ ಗೆಜ್ಜೆಯ ವೆಂಡಿಗಳನ್ನು ಇಡುವರು. ಕಾಲೊಳಗೆ ಹಾವುಗೆ ವೇಟ್ಟಿವರು. ಇವುಗಳಲ್ಲಿದೆ ರುಳ ಗಂಟಿಗಳನ್ನೂ ಕಾಲಲ್ಲಿ ಇಡುವವರೂ ಕೆಲವರು. ಕೃಗಳಲ್ಲಿ ಕಡಗ ಹಾಕುವರು. ಸೋಂಡಲ್ಲಿ ಬಂಗಾರದ ಇಲ್ಲವೇ ಬೆಳ್ಳಿಯ ಉಡಿದಾರಗಳನ್ನು ಧರಿಸುವರು. ಬಹುತರ ಎಲ್ಲ ಜನರು ಬರಿಗಾಲಿಸಿಂದ ತಿರುಗಾಡುವರು.

ತಲೆಯಲ್ಲಿ ರಣಗಾದಲನ್ನು ಬೆಳಿಸುವರು. ಮುಡಿ ಕಟ್ಟಿವರು. ಕೆಲವರು ಮುಡಿಯನ್ನು ಉದ್ದ ಇಳಬಿಡುವರು. ಕೆಲವರು ತುರುಬು ಕಟ್ಟಿ ವನೂ ಉಂಟು. ಮುಡಿಗೆ ಪೂರ್ವಾಲೆ ಮುಡಿಯುವರು. ಹಣಿಗೂ ಹೂರ್ವಾಲೆ ಸುಕ್ತುವವರಿರುವರು ಹೆಳಿಲನ್ನು ನೇಲಿ ಚಿನ್ಮೂರಿ ಹಾಕುವರು. ನೋಸಲಲ್ಲಿ ತಿಲಕ ಹಚ್ಚುವರು.

ಜೆಳಮಳಿಗಳಲ್ಲಿ ಉಪಯೋಗಿಸತಕ್ಕ ವಿಶ್ವ ಸ್ವರೂಪದ ಬಟ್ಟಿಗಳೂ ಬಳಕೆಯಲ್ಲಿದ್ದುವು. ಆವೆಂದರೆ ಕೊಡಿ, ನೇಣಗಪ್ಪಡ, ಸಕಲಾತಿ, ಗೊಂಗಡಿ, ಮೊದಲಾದವುಗಳು.

ಹೆಂಗಸರು.

ಹೆಣ್ಣುಮಕ್ಕಳು ರೇತಿಮೆಯ ಪೀಠಾಂಬರಗಳನ್ನಾಗಿಲ್ಲ, ನೂಲಿನ ಸಿರೀಗಳನ್ನಾಗಿಲ್ಲ ನಿರುಕೆ ಹಾಕಿ ಉಡುವರು. ಕೆಲವರು ಶುಭ್ರದೂವಟಿಗಳನ್ನು ಉಡುವರು. ಮೊಗ ಪಾವುಡ ಹಾಕಿಕೊಳ್ಳುವರು. ರವಕೆ, ಅಂದರೆ, ಕುಪ್ಪಸಗಳನ್ನು ತೊಡುವರು. ಮೊಲಿಗಟ್ಟಿಗಳನ್ನು ಕಟ್ಟಿವವರೂ ಅನೇಕರು. ಹೆಳಿಲನ್ನು ಹಾಕಿ ಅದನ್ನು ಬೆನ್ನ ವೇಲೆ ಇಳಬಿಡುವರು. ಚಲ್ಲಣವುಟ್ಟಿ ವೇಲೆ ಶಾಸೆ ಕಟ್ಟಿವವರೂ ಉಂಟು. ಆದರೆ ಈ ರೂಧಿಯು ಪರಿಚಾರಿಕೆಯ ರಲ್ಲಿ ವಿಶೇಷವಾಗಿದ್ದಂತೆ ತೋರುತ್ತದೆ. ಕಾಲಲ್ಲಿ ಹಾವುಗೆ ವೇಟ್ಟಿವರು.

ವನಚರರಾದ ಬೇಡತಿಯರೇ ಮುಂತಾದವರು ತಳರುಡೆಯನ್ನು ದುವರು;
ಅವರ ಮೇಲಾಭಾಗವು ಹೊದಿಕೆಯಿಲ್ಲದ್ದು.

ಕುಮಾರ ವಾಲ್ಕಿಕಿಯೂ ಗಡನೆಯ ಶತಮಾನದವನೆಂದೆನ್ನ ವರು.
ತೈರವೆಯ ರಾಮಾಯಣದಲ್ಲಿಯೂ ಆ ಕಾಲದ ಜನಚೀವನದ ಸಂದರ್ಭ
ಗಳು ತುಂಬಿಕೊಂಡಿವೆ. ಲಂಕೆಗೆ ಕೊಳ್ಳಿಯಿಂದುವ ಮುಂದೆ ಮಾರುತಿಯ
ಬಾಲಕ್ಕೆ ಸುತ್ತಿದ ವಿವಿಧ ವಸ್ತುಗಳ ವರ್ಣನೆಯಲ್ಲಿ ಆ ಶತಮಾನದೊಳಗೆ
ಬಳಕೆಯಲ್ಲಿದ್ದ ಹೆಂಗಸರ ಬಟ್ಟಿಗಳ ವಿವರವಿದೆ. ತೈರವೆಯ ರಾಮಾಯಣದ
ಸುಂದರ ಕಾಂಡದ ಎಂಟನೆಯ ಸಂಧಿಯಲ್ಲಿರುವುದು,

ರಂಗಚಿತ್ರ ವಸಂತ ರತಿ ನಾ |
ಖಂಗ ಗುಜ್ಜರ ರತುನ ರವೆಯ ಭು |
ಜಂಗ ವಲ್ಲರಿ ಪಲ್ಲಿವಾವಳ ಪಚ್ಚೆ ಮೈಮರವ ||
ಶೃಂಗಲಕೆ ಸುವರ್ಣಪಳ ಮದ |
ನಾಂಗ ರೇಖೆ ಸುರಾಗ ರಂಜಿತ ಕು |
ರಂಗ ವಿಲಸಿತ ವಸನ ಬಾಲಕೆ ಸೇರಿದುವು ಕಸಿಯ ||

ಹಳದಿ ಸಂಧ್ಯಾರಾಗ ಹರಿಣಾ |
ವಳ ಹಯಾವಳ ಹಸ್ತಿ ಹರಿಮುಖ |
ವಿಲಸಿತಾವಳ ವಿವಿಧ ಚಿತ್ರಲತಾಂತ ಲತಿಕೆಗಳ ||
ಫಳಸುರೇಖೆ ಮಯೂರ ಹಾಸಾ |
ವಳ ಸುರಾವಳ ಮೇಘವಣ್ಣಿಗೆ |
ಸಳ ವಿವಿಧ ನಿವಸನಗಳಿಸಿದುವು ಕಸಿಯ ಬಾಲದಲಿ ||

ಮಾದಳರು ಮಂಜಪಿಕೆ ಮಾದಲಿ |
ಮೈದೊಡವಿ ಸಾವಂತಿ ಸೋಗಸಿನ |
ಬೀದಿ ಬಿಳದೆಳಗಾವಿ ಸಂಪಿಗೆಗಾವಿ ತೆಳುಗಾವಿ ||
ಆದಿ ಸೀರೆ ಸರೋಜವಲ್ಲರಿ |
ಪಾದಪಾವಳ ಪಟ್ಟಿಗಳು ಮೊದ |
ಲಾದ ವಿವಿಧಾಂಬರಗಳಿಸಿದುವು ಕಸಿಯ ಬಾಲದಲಿ ||

ಗಾರಣಕೆ ಗುರುಗಂಜಿ ಕುಂಕುಮ |
 ವಾರನಾರೀ ಬೆಡಗವರಹಿಂ |
 ಧೂರ ಮಂಜರ ಮನ್ಯಧಾವಳ ಮಕರ ಚಿತ್ತಲತೆ |
 ಚಾರುಚಾಪಳ ಚತುರತರ ಶೈಂ |
 ಗಾರ ನಾಯಕಿಯರ ನವಾಂಬರ |
 ಮಾರುತಿಯ ಬಾಲದಲಿ ಬೆಳೆದುವು ಬಿಡದೆ ಬೆಂಬಳಿಯ ||
 ಬಳದು ಬೆಂಬಳಿದಳ ಬಿಳಿದು ಪೋ |
 ಪ್ರಾಳ ಪಸುಮಂಡಿ ಪಟ್ಟಿ ಪ್ರೌತ್ತಿಯ |
 ಫ್ಲಾಮರಂಗ ಸುರಾಗ ಚೊಂಚಿಯ ಬಣ್ಣ ವೊದಲಾದ ||
 ಹಲವು ದೇಶದ ದೇಶಿಯದ ಭೂ |
 ತಳ ಭುಜಂಗನು ಭುವನ ವೀಧಿಯ |
 ವಿಲಸಿತಾಂಬರೆವಿಂಬಿಗೊಂಡುದು ಶಸಿಯ ಬಾಲದಲ ||

ಹೆಂಗಸರು ನೊಸಲಲ್ಲಿ ಕುಂಕುಮ ಹಚ್ಚುವರು. ಸಿರವಂತರ ಸ್ತ್ರೀಯರು
 ಕೇಶರ ಹಚ್ಚುವರು. ಕಣ್ಣಿಗೆ ಕಾಡಿಗೆ ಹಚ್ಚುವರು.
 ಹೆಣ್ಣು ಮಕ್ಕಳು ಉಪಯೋಗಿಸುವ ಅಭರಣಗಳನ್ನೂ ದಾಸರು ವಿವಿರ
 ವಾಗಿ ಕೊಟ್ಟಿರುವರು.

ಸ್ತ್ರೀಯರ ಅಭರಣಗಳು

ಸವಿಂಜನರು ಉಷೀಗೆ ಹಾಕಿದ ಒಡವೆಗಳು,
 ಜಾತಿಮುತ್ತುಗಳ ಕೇವಣಿಸಿದ್ದ ವರರತ್ರ | ಕೇತಕಿಯೆಸಳಕಟ್ಟಿದರು |
 ಜಾತಿನಡಿದವೆದ್ದರುಬಿನ ಮೇಲೆ ತ | ಇಂತಾ ಮಾಣಿಕವ ಕಟ್ಟಿದರು ||
 ಕೇಳಾ ಕುವರಿಯ ಸೊಸಲಿನಧೀಂದು ಸಂ | ಮೇಳಕ್ಕೆ ಬರುವ ತಾರಕೆಯ |
 ಜಾಳವೆಂಬಂತೆ ಮಾತ್ರನ ಬೈತಲೆಯ ಸು | ಡಾಳ ಮಾಲಿಕೆಯ ಕಟ್ಟಿದರು ||
 ಜಂದಿರ ಸ್ವರವಾಗಿ ಪೂರವಟ್ಟಿ ಬಹಮಾಗ್ರ | ವೆಂದು ನಾಸಾಪುಟಿಗೆಲದಿ |
 ನಿಂದಿಹ ರೋಹಿಣಿ ನಕ್ಕತ್ರವೆಂಬಂತೆ | ಯೋಂದಿಸಿದರು ಮೂಕುತಿಯ ||
 ಜಿತಕಾಮರುಗಳ ಜಯಿಸುವ ಮನ್ಯಧ | ರಥಚಕ್ರಯುಗಳವೆಂಬಂತೆ |
 ಶತಕೋಟಿನೀಲಮಾಣಿಕ್ಯದೋಲೆಯ ಬಾಳ | ಸುತ್ತಿಯ ಕಣಿದೊಳು

ನಾಚಿದರು ||

ಅಶ್ರೀಮಹಿಂಶನಂದನಜೂಟಭಕ್ತನ | ಪುತ್ರಿಯ ಗಂಡಯುಗಳದೆ |
ಜಿತ್ತಿಸಿದಂತೆ ನಾನಾ ವರ್ಣದಲ್ಲಿ ಕರ್ಣ | ಪತ್ರಿಕೆ ಪ್ರತಿಬಿಂಬಿಸಿದುವು ||

ದರ್ವರ್ಕಶಿಶ್ವಾಸ್ತವಲ್ಲದೆ ಧರಿತ್ರಿಯೋಳಿದಿ | ದಿಪ್ರ ನಾನಾ ಶಾಸ್ತ್ರಗಳನು |
ತಪ್ಸಿ ಶ್ರವಣನಾಳವ ಮುಚ್ಚುವಂದದೆ | ಕೊಪ್ಪನಿಕ್ಕಿ ದರು ಕರ್ಣದಲ್ಲಿ ||

ಕಾಂತಾಕಚ್ಚಭಾರದಿಂದೆ ನುಣ್ಣಿ ರಲು ಮುಂ | ದೆಂತಹದೆಂದು ಸಂದೇಗವೆ |
ಸಂತತ ಬಣ್ಣಗಲ್ಲಿಗಳ ಕೇವಲಿಸಿದರ್ | ಚಿಂತಾಕ ಬಲುಹನಿಕ್ಕಿ ದರು ||

ಕಾಯವನೋಡಿ ಶಸ್ತ್ರದೊಳಿರಿದೇರಿಂದೆ | ಸಾಯದೆ ತ್ರೀಯ ಲೋಭದಲ್ |
ತೋರ್ಯಜಾಕ್ಕೆಯ ಕಂಠ ಮಾಲೆಯ ಕುಚಮಧ್ಯ | ನಾಯಕರತ್ವ ರಂಜಿಸಿತು||

ರಜನೀಜರಹರನಾತ್ಮಸಂಭವ ತನ್ನ | ಗಜಮಸ್ತಕದರಳೆಲೆಯು |
ಸಿಜಲೀಲೆಯೋಳಮರಿಸಿದಂತೆ ಕುಮಾರಿಗೆ | ಭೂಜಪತ್ರಿಕೆಯ ಸಾಚಿದರು ||

ಕಡುಗಲಿ ಕಾಮ ತನ್ನಭಯ ಹಸ್ತದ ಗಡೆ | ಗಡಚಿದ ಮಣಿಗಟ್ಟಿನಂತೆ |
ಬಿಡಯವಿಲ್ಲದೆ ಕುಮಾರಿಯ ತೋರಭಾವುರಿ | ಕಡಗ ಕಂಕಣವನಿಕ್ಕಿ ದರು ||

ಅಂಗಜಾತನ ಪುಷ್ಟಿಶರ ಬಿರಿದಪುವೆಂದು | ಹೊಂಗಟ್ಟಿಗಳ ಬಿಗದೆಂತೆ |
ತೊಂಗಲು ಸೆಳ್ಳುಗುವೆರಲಿಂಗ ಮಾಣಿಕ | ದುಂಗುರುಗಳನಿಕ್ಕಿ ದರು ||

ಹೆಂಗಳರನ್ನೇಯ ಹೇಮವಕ್ಷವನಾಂತ | ಕಂಗೊಳಿಸುವ ಬಟ್ಟನೊಲೆಯು |
ಅಂಗನೆಯಡಿಯಿಡಲಲುಗಿ ಜಗ್ಗುವುದೆಂದು | ಮಂಗಳರವಕೆಯಿಕ್ಕಿ ದರು ||

ಎಣಲೋಚನೆಯ ಬಲ್ಲೊಲೆಯ ಭಾರಕೆ ನಿ | ತಾಣಿಸಿ ನಡುನಿಶ್ಚಯದೆನುತೆ |
ಕೇಣವಿಲ್ಲದೆ ರತ್ನಕೀಲಿತಸ್ವರ್ಣದೋ | ದ್ಯಾಣವ ತಂದಿಕ್ಕಿ ದರು ||

ಸಾಮಜಕಂರಿರವಮಸ್ತಕಮಧ್ಯ | ಸೀಮೆಯ ರೇಖೆಯಂಬಂತೆ |
ಕೋಮಲ ಬಿರುದಿನೋಳಾ ಕಟ್ಟಣತ್ವ ಕಾಂಚೇ | ದಾಮವ ತಂದಿಕ್ಕಿ ದರು ||

ಆ ಯತ್ತಿಕೆಣ್ಣುಗಳೇನು ಗಹನವೆಂಬ | ಬಾಯಿ ಬಡಕ ತವಸಿಗಳ |
ತಾಯೆ ಸೀ ಕಡೆನೆಟ್ಟಿನುತೆ ಕಾಲಂದುಗೆ | ಸಾಯವಟ್ಟಿನ ತಂದಿಕ್ಕಿ ದರು ||

ಸೆಕೆಯಿಲ್ಲದಾವಗಮುರವ ಕೆಂಗಡಿಯ ಮಾ | ಲಕೆಯಂತೆ ಮಂಗಳವಡಿದೆ |
ನಿಖಿಳ ರತ್ನಂಗಳಿಸಿದ ಮಂದ್ರಿಕೆಮಂ | ಪಿಕೆಯ ನಿಟ್ಟರು ಬೆರಲ್ಲಿಗೆ ||

ಕಟ್ಟಾಳು ಕಾಮದೇವನ ತಾತ್ಕರಿಯದ | ಪಟ್ಟದಾನೆಯ ಬಂಧಿಸದೆ |
ಬಿಟ್ಟುದುಂಟಾದೊಡ್ಡಲ್ಲರ ಜಗ್ಗಳ್ಳಿಳವುದೆಂ | ದಿಟ್ಟರು ಕಾಲ್ಮಿಗಳವನು ||

ಹೆಣ್ಣು ಮಕ್ಕಳು.

ರಾಜಭವನಗಳಲ್ಲಿ ಹೆಣ್ಣು ಮಕ್ಕಳು ಪರಿಚಾರಿಕೆಯರಾಗಿ ಇರುವರು. ವಾರನಾರಿಯರ ಸುಳಿದಾಟ ಬಹಳ. ರಾಣೀವಾಸದಲ್ಲಿಂತೂ ಹೆಂಗಸರ ಹೊರತು ಮತ್ತಾರಿಗೂ ಪ್ರವೇಶವಿರಲಿಲ್ಲ. ರಾಣೀವಾಸದಲ್ಲಿ ಕೊಜ್ಜಿಯರೂ ಇರುವರು. ರಾಜರೂ ರಾಣಿಯರೂ ದಂಡಿಗೆ ಪಲ್ಲಕ್ಕಿಗಳಲ್ಲಿ ಕೂಡುವರು. ರಾಜಸ್ತೀಯರು ದೇವರಿಗೆ ಮುಂತಾದಲ್ಲಿ ಹೂರಟಪೀರಿದರೆ, ನೂರಾರು ಹೆಣ್ಣು ಮಕ್ಕಳು ಅವರ ದಂಡಿಗೆ ಪಲ್ಲಕ್ಕಿಗಳನ್ನು ಹಿಂಬಾಲಿಸುವರು. ತರತರದ ವಾದ್ಯಗಳು ಗೀಳಿಡುವುವು. ಆಗ್ಗೆ ಸಂಚಿ, ಸಗ್ಗಳೆ, ಕಾಳಾಂಜಿ, ಕುಂಚ ರನ್ನು ಗನ್ನಿಡಿ ಮುಂತಾದವುಗಳನ್ನು ಹಿಡಿದ ಹೆಂಗಸರೂ ಆನೇಕರು.

ಒಕ್ಕಲಿಗರ ಹೆಂಡರು ಗಂಡಂದಿರಿಗೆ ಅವರ ವ್ಯವಸಾಯದಲ್ಲಿ ಆನು ಕೂಲರಾಗಿದುವರು. ಬತ್ತುದ ಮುಡಿಗಳನ್ನು ಶಾಯುವುದು, ಹಕ್ಕಿಗಳನ್ನು ಜಾರಿಸುವುದೇ ಮುಂತಾದ ಕೆಲಸಗಳನ್ನು ಸ್ತ್ರೀಯರೂ ಕೃಕೊಳ್ಳುವರು. ಹೇಟಿಗಳಲ್ಲಿ ವ್ಯಾಪಾರ ಮಾಡುವ ಹೆಂಗಸರೂ ಇರುವರು.

ಸಡಿಲಿದ ಮುಡಿ ಚೆನುವರ್ಣನಿಗಳು ತೀವಿ ತೋ | ಟ್ರಿಡುವಾಸ್ಯದಲಗುವ ಕುಚದಿ | ಕಡು ಸೊಬಗಾಂತು ಗಂಧವ ಮುಗುಳ್ಳುವ ಹೆಂಗ | ಇಡಸಿದಂಗಡಿಗ ಳೂಪ್ರಿದುವು ||

ಮಲ್ಲಿಗೆಯಲದರ್ಫಂಡೆ ವಿಡಿಯೆ ಬಂಡಿರಗುವ | ಜಲ್ಲಿದುಂಬಿಗೆ ಬೆಚೆನ್ನಿಂದು | ಸೊಲ್ಲಿಪ ಪೂರ್ವಾಲೆಗಾತ್ರ ಶಾವನ ಕಬ್ಬಿ | ವಿಲ್ಲನಂತಿದರ್ಫಳೇನೇಂಬೆ ||

ವಾರನಾರಿಯರ ವ್ಯವಸಾಯವೂ ವೈಭವದಿಂದ ಸಾಗುತ್ತಿರುವದಾಗಿ ತೋರು ತ್ತದೆ. ದ್ವಾರಕೆಯೊಳಗಿನ ಸೂಳಿಗೇರಿಯ ಸೊಗಸ, ಸೂಳಿಗೇರಿ.

ತೋರಿಯ ನಿಖಿಳ ಪ್ರೋಂಗಳಸದಿ ವೇರೆವ ಚೋ | ಶಾರಿಯ ಹಮ್ಮದ ಮುಂದೆ ವಾರಿಜದಳ ಲೋಚನೆಯರೊಪ್ಪುವ ಸೂಳಿ | ಗೇರಿಯಸೊಬಗ ನಿಪ್ಪಿಸಿದ ||

ಜಾಣತಿಲ್ಲಕ ನಿಮಿಂತ ಚಂದ್ರಕಾಂತ ಪಾ | ಷಾಣವೇದಿಕೆಯ ಸಾಲಂಗಳು | ಏಣಾಸ್ತ್ರೀಯರ ಮಂದಿರಗಳಿಂದವು ಪಂಚ | ಬಾಣನರತಿಗೇಹದಂತೆ ||

ಜೆನ್ನಾಗಿ ಪುಳಿದೊಡೊಪ್ಪಿನಿಕ್ಕಿದ ಚೋಕ್ಕ | ಚಿನ್ನದ ಪತುಮೆಗಳಂತೆ |
ರನ್ನದ ಮುತ್ತ ಹಾರವನಿಟ್ಟು ಸುಗುಣ ಸಂ | ಪನ್ನೆಯರಿರ್ದರಿಕ್ಕೆ ಲದಿ ||
ಭಾಲೆಯೊರ್ವಳು ತನ್ನ ಲಲಿತಗೇಹದ ಭವ್ರ | ಶಾಲೆಯೊಳ್ಳಾ ನಿಂದು
ನುಷ್ಟೊಳೈಯ |
ಮೇಲಿಹ ಸೆರಗ ಸಿಡಿದು ನೋಡಿದಳು ರತಿ | ಗೋಲೆಯ ನೋಡಿಕೊಂಬಂತೆ ||
ಹಸ್ತಿವಾವುಜ ಏಣಿ ಮದ್ದಳಿ ರಾವಣ | ಹಸ್ತಿಕಿನ್ನರಿಜಂತ್ರವುಧುಕು |
ದುಸ್ತರ ಸ್ವರಮಂಡಲಮುಖ್ಯ ವಿ | ದ್ಯಾಸ್ತ್ರೀಯರಿರ್ದರಿಕ್ಕೆ ಲದಿ ||

೨. ಸಂಪ್ರದಾಯಗಳು.

ಮಾಧ್ವ, ಶಾಂಕರ, ರಾಮಾನುಜ ಮತತ್ರಯದ ವಿಷಯವನ್ನು ಹೇಳಿ
ದುದಾಯಿತು ಅವರಲ್ಲದೆ, ಕನಾಟಟಿಕದಲ್ಲಿ ಜೈನರು, ಶೈವರು, ಗಾಣಪತ್ಯರು,
ಶಾಕ್ತರೇ ಮೊದಲಾದವರೂ ಇರಂತಹ ಶಾಕ್ತರ ಸುರಾರಾಧನೆಯನ್ನು ದಾಸರು
ಬಳ್ಳಿಸಿದುದು,
ಮನೆಯಸಾರಿ ರಂಗವಲ್ಲಿಯನಿಕ್ಕಿ ಭೋಂ | ಕನೆ ಭಕ್ತ್ಯಾ ಭೋಜಸೆವಿದು |
ನನೆಯಕ್ಕಿ ಕಡಲೆ ಪಣ್ಣಾರದಿ ನಿಖಿಲಾ | ಜ್ರನೆಯ ವಸ್ತುಗಳ ನಾಚಿದರು ||
ತಂಡುಲರಾಶಿಯೊಳ್ಳಾ ಕೊಡನಿಟ್ಟು ಬೇವಿನ | ದಂಡೆಯ ಕೊರಲ್ಲಿಟ್ಟು ಗಂಥ |
ಭಂಡಾರವನಿಟ್ಟು ಧೂಪದೀವಾರತಿ | ಕೆಂಡವ ಸುರಸಿದರೋಲಿದು ||
ರುಚಿನೆತ್ತು ಸರಮಶ್ಚಿಯ ವಾದವೂಜೆಯ | ರಚಿಸಿದರಾಗವೋಕ್ತದಲಿ |
ವಚಿಸಿತನ್ನಂತ್ರಕರ್ಮದಿ ಹೇಮನವರತ್ತು | ಖಚಿತ ವಾತ್ಮೆಯೊಳ್ಳಿಂಟಿದರು ||

ಭೃಗೀದೇವರು, ಯಲ್ಲಮ್ಮಾ, ಮಣಿ, ಚೌಡಿ, ಮೈಲಾರಿ ಮೊದಲಾದ
ದೃವಗಳನ್ನು ಆರಾಧಿಸುವ ಪಂಥಗಳೂ ಅನೇಕವಾಗಿರುವವು. ಧರ್ಮದ
ಸೋಗು ಹಾಕಿದ ಎಕ್ಕನಾತಿಯರು, ಜಕ್ಕಿಯರು, ಕನ್ನೆಯರು (ಬಸವಿಯರು)
ಮುಂತಾದ ಜನರೂ ಇರುವರು. ಬತ್ತಲೆಯಾಗಿ ಬೇವಿನ ತಳಿರನ್ನುಟ್ಟು
ಬಲಿಕೊಡುವ ಸಾಂಪ್ರದಾಯವೂ ಉಂಟು. ರಾತ್ರಿಯನ್ನೆಲ್ಲ ದೇವರ ಆರಾಧನೆ
ಯಲ್ಲಿ ಕಳೆಯುವೆಂದು ಹೆಂಡ ಕುಡಿದು ಕುಣಿಯುವ ಪಂಥಗಳೂ ಇವೆ.
ದೃವಗಳನ್ನು ಪ್ರಸನ್ನಗೊಳಿಸ ಬೇಕೆಂದು ಕುರಿ ಕೋಣಗಳನ್ನು ಬಲಿಯಾಗಿ
ಅಸೀಸುವ ಪರಿಪಾಠವೂ ಪ್ರಚಾರದಲ್ಲಿರುವುದು. ಇಂತಹ ಹೊಲ್ಲಿದ ಬಣಗು
ದೃವಗಳ ಗೊಡನೆಗೆ ಹೋಗುವವರನ್ನು ದಾಸರು ಒಳ್ಳೆ ಕಸುವಿನಿಂದ.
ಮನದಣಿ ಹಳದಿರುವರು.

ಕುಮಾರ ವಾಲ್ಯಿಕೆಯ ಮೈರಾವಣನ ಕಾಳಿಗದಲ್ಲಿ ಕಂಕಣಾದೇವಿಯರ
ಮುಂದೆ ಕೃಕೊಂಡ ರಕ್ತ ಸನೋಂಪಿಗಳ ಕೆಲ ಮಾದರಿಗಳನ್ನು ಕೆಳಗಿನ ಪದ್ಯ
ಗಳಲ್ಲಿ ಕಾಣಬಹುದು. ಇಲ್ಲಿ ಕೊಂಚೆ ಅಶಿಯೋಕ್ತೀ ಇರಬಹುದು. ಪಾತಾಳ
ಲಂಕೆಯಲ್ಲಿ ಹನುಮನು ಕಂಡ ದೃಶ್ಯ,

ಅರಿದ ಕೋರೆಯ ತಲೆಯ ರಾಶಿಯ |

ಮುಂದ ನೆವಿಲಿನ ಕೊರಲ ಬಂಬಲ |

ತರಿದ ಕುರಿಯೊಟ್ಟಿಲಿನ ಖಂಡಿಸೆ ಬಿದ್ದ ಹೋತುಗಳ ||

ತರಿದ ಕೊಣನ ಹಿಂಡುಗಳ ನುರೆ |

ಮೇರಿವ ಕೂಳ ಬಲಿಯ ರಾಶಿಯ |

ಹಿರಿಯ ಮಧ್ಯದ ಫೋಟಿಗಳನು ನೋಡುತ್ತ ನಡೆತಂದ ||

ಕೊಂಡದೋಕುಳಿಯಾಡುವರ ನುರೆ |

ಗೆಂಡದೋಳು ಹೊರಳಿದರ ಮಿಗೆ ತರಿ |

ಗೆಂಡದೋಳು ಮೀರುವರನುರಿಯೊಳು ಹೊಕ್ಕುಹೊರಡುವರ ||

ಕಂಡಗಳ ಕೊಯಿಂಡುವ ಕರುಳಿನ |

ದಂಡಿಗಳ ತೆಗೆತೆಗಿದು ಮುಡಿಸುವ |

ಗಂಡುಗಲಿ ದಾನವರ ನೆರವಿಯ ನೋಡುತ್ತೀತಂದ ||

ನೆತ್ತಿಗಳ ಕೊರೆಕೊರೆದು ಕರುಳಿನ |

ಬತ್ತಿಗಳ ಹೊಸೆದಿಕ್ಕೆ ದೀಪವ |

ಹೊತ್ತಿಸುವ ಹರಕೆಗಳ ನೀವರು ಕೆಲರು ನಾಲಗೆಯ |

ಕತ್ತರಿಸಿ ತೆಗೆದೀವ ಕರುಳಿನ |

ಕಿತ್ತು ಗುಡಿಗಳ ಕಟ್ಟಿ ಕೆಣೀಯಾತೆ |

ಸುತ್ತಿಬಹ ದೃಶ್ಯರ ಸಮಾಹವ ನೋಡುತ್ತೀದಿನನು ||

ಬೆರಲುಗಳ ಸಮಿಧಿಗಳ ಕಂಡದ |

ಚರುಕವಾಲದ ಪಾತ್ರದೋಳು ಬಿಸಿ |

ನೋರೆಯ ರಕ್ತಾಜ್ಞದಲಿ ನರದಭೀಂಯ ಪವಿತ್ರದಲ ||

ಬರಿಯಲುವಿನಿಂದಾಗಲಗ್ಗಿಯ |
ನುರಿಬಿ ಹೊಮನವ ಬೇರೆ ಕಡೆಯಲಿ |
ಶರವ ಪೂಣಾರ್ಹುತಿಗೆ ಕೊಡುವರ ನೋಡುತ್ತೆತಂದ ||
ಸಿಡಿದಲೆಯ ಕೊಟ್ಟರದ ತಲೆ ಬೊ |
ಬ್ಳಿಡಲು ಕರದಲಿ ಸಿಡಿದ ಮುಂಡವು |
ನಡೆದು ವೈಯಿಸ್ತುಕ್ಕುತ್ತ ರಿಂಗಣಗುಳಿದು ನಲಿವರ |
ಕಡಿದು ರುಂಡವ ಮುಂಡದಗ್ಗುದಿ |
ಬಿಡದೆ ಸುರಿಪರುಣಾಂಬುಧಾರೆಯ |
ಹಿಡಿದು ನಿಜಕರಗಳಲಿ ತರ್ವಣವೀವರನು ಕಂಡ ||
ಮಂಸದಲಗಿನಿಂದಿರು ರಕುತನ |
ಬಸಿಯುತಭಿಷೇಕವನು ಮಾಡುವ |
ಬಸಿರ ಬಿಗಯುತೆ ಕರುಳನಿಂ ದೇವತೆಯನಚೀಸುವ |
ನಷುನಗುತ ಕೈಗಳನು ತಂಂಡಿಸಿ |
ಬಸಿವ ಮುಂಡದಿ ದಂಡವನು ವಿರ |
ಚಿಸುವದನುಚೇತ್ತರರ ನೆರವಿಯ ನೋಡುತ್ತೆತಂದ ||

ಲ. ಕೆಲಿ—ಕೈದು—ಕಾಳಿಗಗಳು.

ಕನಕದಾಸರ ಕಾಲವು ಏರರಸವರ್ಧಾನವಾದುದು. ನಿವೀರ್ಯರಾದ ಸಮಗೆ ಆ ರಸವೇ ಕಣ್ಣರೆಯಾಗಿದೆ. ಧರ್ಮಶಾಸ್ತ್ರಗಳು ರಾಜಕಾರಣವನ್ನು ಧರ್ಮಕಾರಣದಿಂದ ವಿಂಗಡಿಸುವ ಭೇದವನ್ನು ಹೇಳುವುದಿಲ್ಲ. ದಾಸರ ಕಾಲದಲ್ಲಿ ಅಂತಹ ಭೇದವು ಆಚರಣೆಯಲ್ಲಿರಲ್ಲ. ಧರ್ಮಾಚರಣೆಯಲ್ಲಿ ಶ್ವಾತ್ರವೃತ್ತಿಗೂ ಯೋಗ್ಯವಾದ ಸಾಫನವಿದಿತು. ದಾಸರು, “ಶಾಸ್ತ್ರಧರ್ಮವ ತಿಳಿದು ನಾನಿದಪೇತ್ತೆ” ಎಂದು ಹೇಳಿ, ತಮ್ಮ ಕಾವ್ಯವನ್ನು ರಚಿಸಿರುವರು. ದಾಸರ ಕಾವ್ಯವು, “ಏರಗೆ ನುಚ್ಚು.” ತರಂಗಿಣಿ ನಳಿಕರತ್ತಿಗಳಲ್ಲಿ ಅವರು ತಮ್ಮ ಕಾಲದ ಶ್ವಾತ್ರವೃತ್ತಿಯ ಜೀವನವನ್ನೂ ಸಾಧ್ಯಂತವಾಗಿ ಚಿತ್ರಿಸಿರುವರು.

ಏರರು ಯಾದ್ವಕ್ಕೆ ಸನ್ನದ್ಧರಾಗಿ ಮನೆಯಿಂದ ಹೊರಟಿರಿದರೆ, ಅವರಿಗೆ ಮನೆಯ ಹೆಣ್ಣುಮಕ್ಕಳೂ ತಕ್ಕ ಪ್ರೇತಾಂತ ಕೊಡುವರು. ಉಪೇಯ

ಅರಮನೆಯಿಂದ ಯುದ್ಧಕ್ಕೆ ಹೊರಡುವ ಅನಿರುದ್ಧನನ್ನು ಅಲ್ಲಿಯ ಹೇಣ್ಣು
ಮಕ್ಕಳು ಹೇಗೆ ಬೀಳ್ಳುಟ್ಟರೆಂಬುದನ್ನು ದಾಸರು ಹೇಳಿದುದು,

ಕಲಿಗಳ ಸಿದ್ದತೆ.

ಕರ್ಟೂಣಿನುಡಿಗೇಳಿ ಕಡುಮೆಚ್ಚಿ ಪರಿಶೋಷ | ವಟ್ಟು ಬಲಾಸ್ತಿತ ನಗುತೆ |
ಉಟ್ಟಿದಟ್ಟಿಯು ಜಲ್ಲಣವು ಕಂಗೊಳಿಸಲ್ಪೆ | ದಟ್ಟಿಯಿಟ್ಟಿನಾ ಕುಮರ ||

ಒವಾನ್ನರು ಕೇಶಪಾಶವಾಡಿ ತ್ರಿಭಾಗೆಯ | ಘಮ್ಮನೆ ನಿಡುಜಡಿವೆಣಿದು |

ಕಮ್ಮಲಗ್ರಂಥ ಸೂಡಿ ಸಿರಿಮುಡಿಯಲಿ ವೀರ | ಚಿಮುಂಡಿಯನು ಹಾಯ್ಯಿದನು||

ಯಾದವರಾಯ ಕತ್ತುರಿತಿಲಕವನಿಟ್ಟು | ದ್ವಾದಶನಾಮಾಂಕಿತದಿ |

ಮಾಧವ ಕೃಷ್ಣಗೋವಿಂದ ದೈತ್ಯರಿಯ | ಪಾದವ ಬಲಗೊಂಡ ಮುದದಿ ||

ಪೂರ್ವಿದ ವೈಗೆ ಸುಗಂಧವ ಕಣಕೆ | ವಾಸಿತ ದಿವ್ಯ ಜವಾದಿ |

ಭೂಷಿತ ನವರತ್ನಾ ಭರಣಗಳಿಂದೆ | ಭೂಷಿತನಾದ ಧೈಯರ್ದಲಿ ||

ಕೊಬ್ಬಿದ ಭುಜಯಂಗಳಿದಿ ವೀರರಸದಿಂ | ದುಬ್ಬಿದ ನಿಡುದೊಳಗ್ಗೆಡೆಯು |

ಪರಿಫರಕಾಂತಿ ತಾಣಗಳನೆ ನೇಟ | ಗೊಬ್ಬಿಲಿ ಗರುವನೊಷಿದನು ||

ಕೊಟ್ಟಿಳು ಕೊಡಂಡ ಬಾಣವ ಕಪ್ಪಿನ | ಬೊಟ್ಟಿನಿಕ್ಕಿದಳು ಭಾಳದಲ |

ನೆಟ್ಟಿನೆ ರಣವ ಜಯಿಸು ಎಂದು ಸೇಸೆಯ | ನೆಟ್ಟಿಳು ಸಿರಿಮುಡಿಯಲ್ಲಿ ||

ಅವಳಿಷ್ಟ ಮಾಡಿ ಕುಸ್ತರಿಸಲ್ಪೆ ಕಡುಮೆಚ್ಚಿ | ಧವಳಸರೋಜಾಯತಾಕ್ಕೀ |

ಪವಳಿದಧರಾವೃತ ದುರೀಸುತ್ತಂಬುಲದುಬ್ಬಿ | ಗವಳವನಿತ್ತಲಾಳ್ಳಿಸಿಗೆ ||

ಕಂದರ್ಪಂಥನು ಸ್ವೀರಿಸಿಕೊಂಬನ್ನು | ಬಂದನು ಬಲವಂತಮಂತ್ರಿ |

ಮಂದ ಬುದ್ಧಿಯ ಬಿಟ್ಟು ಬಾಗಿಲತಗೆಸ ಹೇ | ಖೆಂದ ನಾಯಕಗೆ ಹೇಳಿಸಿದ ||

ಭೇಂರಿಯನ್ನು ಹೊಡಿದು ಸ್ವೀನ್ಯ ಕರೆಯುವರು. ಮೇಲೆ ಹೇಳಿದಂತೆ ರಾಜರೂ
ನಾಯಕರೂ ಮನೆಬಿಟ್ಟು ಹೊರಟು ದಂಡಿನ ಮುಂಚೂಣಿಯಲ್ಲಿ ನೆಲಿಸುವರು.
ಅವರು ಕುದುರೆ, ದಂಡಿಗೆ ಪಲ್ಲಕ್ಕಿಗಳನ್ನು ಏರುವರು. ಅವರ ಹಿಂದೆ ದಂಡು
ಹೊರಡುವುದು. ದಂಡಿನಲ್ಲಿ “ಸಿಂಧದ ಸಾಲ ಏಷಲ್ಲಿರ ಗುರುವತಾಕ ಭತ್ತೆ
ಜಾವರಗಳು” ಆನೇಕವಾಗಿರುವುವು.

ನಳಿನು ಪುಷ್ಟಿ ರನಮೇಲೆ ಸಾಗಿಹೊಡುದು,

ದಂಡಯಾತ್ರೆ.

ತುರಗ ಹಲ್ಲಿ ಹೇಸಿದುದು ರಥ ಮೋ |
ಹರಸಿ ತೆರಳತು ಸಂಗರಕೆ ಮುದ |
ಕರಿಗಳಿಟ್ಟು ಹೇಸಿದುದು ಕಾಲಾಳಿದರೆ ಸಂದಹಿಸಿ ||
ನೆರೆದುದಗಳೆತ ಸ್ವಿನ್ಯಾಸಾಗರ |
ಮೋರೆವಪ್ರೋಲ್ ಗಂಭೀರ ಭೇಂಗ |
ಇರವಣಿಸೆ ಹೊರವಂಟ ನಳನ್ನಪನರಸ ಕೇಳಿಂದ ||

ತುರಗಚಯ ವೆಂಟಿಣಿಸಿ ಹೂಡಿದ |
ವರರಥಕೆ ಬಲವಂದು ಕ್ಯಾದುವ |
ಧರಿಸಿಯೇರಿದನರಸ ಮಂಗಳವಾದ್ಯರಭಸದಲಿ ||
ತೆರಳತಲ್ಲಿ ಮಹಾರಥರು ಸಂ |
ಗರಕೆ ಮುಂಚುವ ಭಟ್ಟರಗಡಣದಿ |
ಧುರಕೆ ನಡೆದರು ಮುಂದೆ ಸಾರುವ ಗೌರಗಕಳಿಯಲಿ ||

ನಳ ಚರಿತ್ಯೋಳಿನ ಈ ದಂಡಯಾತ್ರೆಯು ಕೊಂಚು ಕವಿಸಮಯಕ್ಕೆ
ಸೇರಿದುದು. ದಾಸರ ಕಾಲದ ನಿಜವಾದ ದಂಡಯಾತ್ರೆಯು ಇಲ್ಲಿ ಮಸಕು
ಮಸಕಾಗಿ ಕಾಣುವದು. ಆದುದರಿಂದ, ಕದನಕ್ಕೆ ಹೊರಟವರಲ್ಲಿ ಆರಾರು
ಆಡಕವಾಗಿದ್ದ ರೆಂಬುದನ್ನು ಅರಿತುಕೊಳ್ಳಬೇಕಾದರೆ, ತರಂಗಿಣಿಯಲ್ಲಿ ಕೃಷ್ಣನು
ಬಾಣಾಸುರನ ಮೇಲೆ ಸಾಗಿಹೋದ ದಂಡಯಾತ್ರೆಯ ದೃಶ್ಯವನ್ನು ಮನಗೊ
ಳ್ಳವುದು ಉಚಿತ.

ದಂಡಯಾತ್ರೆ.

ಹೊಂಗಳಸದ ಸತ್ತಿಗೆ ಡಾಳಿಪ ಚಮು | ರಂಗಳ ಸಂಚಿ ಸಗ್ಗಿಯು |
ಮಂಗಳ ಕುಂಚ ಕಾಳಾಂಜಿ ಬೀಸಣಿಗೆಯು | ಹೆಂಗಳೀರಿದರಿಕ್ಕೆಲದಿ ||
ಅಗಣಿತ ವರ್ಣಕೇತನದಲ್ಲಿ ಬರೆದಿದ್ದು | ಖಗರಾಜತಂಖಚಕ್ರಗಳು |
ಸೋಗಯಿಪಗಜವಿಂಪತ್ತಿಗಳು | ಗಗನವ ತುಡುಕಲೆತ್ತಿದರು ||
ಮಂಡಳಿಸಿದರು ಮಂತ್ರಿಗಳು ಸೇನಫಾಗರು | ಪಂಡಿತ ಪಂಚಾಂಗಿಗಳು |
ದಂಡಿಗೆ ಪಲ್ಲಕ್ಕೆ ಚೊಕ್ಕಿಸ ಬಂಡಾರ | ಖಂಡಿತವಾಗಿ ತುಂಬಿದರು ||

ರಾಜರು ರಕ್ಷಣೆಯಾಂತರು ಲಾಳ ಬಿ | ಲ್ಲೋಜರು ವೆಟಿಲಂಬಿನವರು |
ತೇಜೋಽಮಯ ಬಾಣಗಾರರೀರಿತು ಖಗ | ರಾಜನೆರಂಕೆಯಿಕ್ಕೆ ಲದಿ ||
ಕೊಟ್ಟಿಗೆ ಕಾಮಾಟ ಕ್ರಮುಕ ಬೆಳ್ಳಿಲಿಗರು | ಜಟ್ಟಿಗೆ ಗೀತಪಾಠಕರು |
ಸೆಟ್ಟಿಗೆ ಬಲು ಚಿನ್ನುವರದರು ಘಟ್ಟಿನ | ಕಟ್ಟಿಗೆಕಾರರೀದರು ||
ಹೊಳೆಯುವ ಕಡಗದ ಹೊದರಿನ ಧಾರೆಯ | ತಳತಳಿಸುವ ಪರಫೆಗಳ |
ಅಳವುಳ್ಳ ಸುಭಟರೀರಿತು ಸೇನಾನಿ | ಗಳೋಲವಿಂದೆ ಕೈವೀಸೆ ||
ಜೋಽದ್ಯವಾಗಿದೆ ಕಣ್ಣನೆಸಿಂಗೆ ವಿಹಗಾ | ರಾಧ್ಯನೆರಂಕೆಯಿಕ್ಕೆ ಲದೆ |
ಅದ್ಯಂತರಹಿತಾತಿಬಲವಡಗಿತು ಬಹು | ವಾದ್ಯಕೋಟಾನುಕೋಟಿಗಳು ||

ಆ ಕಾಲದಲ್ಲಿ ವಿಜಯನಗರದವರ ಕೇಶನದಲ್ಲಿ ‘ಖಗರಾಜಶಂಖಚಕ್ರ’
ಗಳು ಇದ್ದುವೋ ಇಲ್ಲವೋ, ಎಂಬುವನ್ನು ಸಂಕೋಧಕರು ವಿಚಾರಿಸಬೇಕು.
ತೋಣಿತಪ್ತರದ ಬಳಿಯಲ್ಲಿ ಕೃಷ್ಣನು ಬೀಡು ಬಿಟ್ಟುದು,
ಪಾಳಯು.

ವಟ್ಟಪತ್ರತಲ್ವ ನಿರೂಪಿಸೆ ಬಹುವಣ | ಪಟ್ಟಲಾಂಭನಭೂಭುಜರು |
ನಟಿನೆಯಿಂದಲ್ಲಿಲ್ಲ ಬಿಟ್ಟುದು ಯಾದವ | ಕಟ್ಟಕಕ್ಕೆ ತಾವಿಲ್ಲದಂತೆ ||
ದೇಶಾಧಿಪರ ಬೆಳ್ಳಿಗ್ಗಡಿಗಳು ನಕ್ಕತ್ತು | ರಾಶಿಯಂತೆಯೆ ಮಧ್ಯದಲ್ಲಿ |
ಕೇಶವರಾಯನ ದೂಸ ರೋಹಿಣಿಯ ಪಾರ | ಜೇಶನೆಂಬಂತೆ ರಂಜಿಸಿತು ||
ಓರಂತೆ ಬಲರಾಮ ಸಾತ್ಯಕಿ ಕೃತವಮರ್ | ಮಾರಕುಮಾರ ದೂಸಗಳು |
ಸಾರಾಯಣನ ಬೀಡಾರದ ಮುಂದೆ ಹ | ಜಾರಹೋಂಗಳಸವೆತ್ತಿದುವು ||
ಮಂಗಳ ಬೀದಿವಾಣದ ಮುಂದೆ ನಾಲ್ಕಿನೆ | ಪಂಗಡ ವೀರಿವೀರಿಯೋಳು |
ಕಂಗೊಳಿಸುವ ಸೋಪಸ್ತರ ವ್ಯವಹಾರ | ದಂಗಡಿ ಮೇರೆದುವಿಕ್ಕೆ ಲದಿ ||

ದಾಸರು ವರ್ಣಿಸಿರುವ ದಂಡಯಾತ್ರೆ ಪಾಳಯಗಳ ವಸ್ತುಸ್ಥಿತಿಯನ್ನು ಅರಿತು
ಕೊಳ್ಳಬೇಕಾದರೆ, ರಾಯಚೂರ ಯುದ್ಧವನ್ನು ವಿವರಿಸಿದ ನೃಗಿರಿಧಿನ
ವೃತ್ತಾಂತವನ್ನು ಮನಗೊಳ್ಳಬೇಕು.

“ಪಾಳಯದಲ್ಲಿ ಅಚ್ಚುಕಟ್ಟಾದ ಬೀದಿಗಳರುವುವು. ಒಬ್ಬೊಳ್ಳು ನಾಯಕನ
ಪಾಳಯದಲ್ಲಿ ಒಂದೊಂದು ಹೇಬೆಯಿರುವುದು. ಅಳ್ಳಿ, ಅಡು, ಶುರಿ, ಹಂಡಿ,
ಕೋಳಿ, ಮೊಲ, ಪಾರಿವಾಳ ಮುಂತಾದವುಗಳ ವರಾಂಸವು ಹೇರಳವಾಗಿ
ದೊರೆಯುವುದು. ಆ ಸೌಕರ್ಯವನ್ನು ವಿಚಾರಿಸಿದರೆ ವಿಜಯನಗರದಲ್ಲಿರು

ವೆನೇಂದು ಅನಿಶುವುದು. ಜನರ ಆಹಾರದ ತರತರದ ಅಕ್ಕೆ, ಗೋವಿನಜೊಳ, ಶೇಂಗಾ ನೊದಲಾದ ಕಾಳುಕಡಿಗಳೂ ಅಲ್ಲಿ ಇರುವುವು. ಹೊಟ್ಟಿಗೆ ಅವಶ್ಯಕ ವಾದ ಈ ಪದಾರ್ಥಗಳ ಪೇಟಿಯ ಹೊತ್ತಾಗಿ ಬೇರೊಂದು ಪೇಟಿಯಿರುವುದು. ಅಲ್ಲಿ ಇಷ್ಟವಿರುವ ಪದಾರ್ಥಗಳು ಬೇಕಾದಷ್ಟು ಪ್ರಮಾಣದಲ್ಲಿ ದೊರೆಯುವುವು. ನಮ್ಮ ದೇಶದ ಮಾತು ಬೇರೆ. ವಿಶಿಷ್ಟ ವರ್ತಕರಷ್ಟೇ ಅವುಗಳನ್ನು ಪೂರ್ವಿಸಬಲ್ಲರು. ಕೈಗಾರಿಕೆಯ ಕಸಬಿನವರನ್ನೂ ಅವರವರ ಬೀದಿಯಲ್ಲಿ ಕಾಣಬಹುದು. ಅಲ್ಲಿ ಬಂಗಾರದ ವಸ್ತುಭಡವೆಗಳು ಸಿದ್ಧವಾಗುತ್ತವೆ. ತರತರದ ವಜ್ರ, ಮಾಣಿಕ ಹಾಗೂ ಮುತ್ತಗಳು ಆ ಪೇಟಿಯಲ್ಲಿ ಸಿಗುವುವು. ಬಟ್ಟಿಯ ವ್ಯಾಪಾರವನ್ನೂ ಕಾಣಬಹುದು. ಬಟ್ಟಿಯ ವರ್ತಕರು ಬಹಳ. ಯಾಕಂದರೆ, ಅದು ಎಲ್ಲರಿಗೂ ಬೇಕಾಗುವ ಸರಕು. ವಸ್ತುಗಳಲ್ಲಿ ನೂಲಬಟ್ಟಿಯೆ ಬಹಳ. ಪಾಳಯದಲ್ಲಿ ಮೇನ್ವ ಹೇರಳವಾಗಿ ಇರುವುದು ಕಂಡುಬರುತ್ತದೆ. ಈ ಮೇಲಿನ ಸಾಮುಗ್ರಿಯನ್ನು ಕುರಿತು ವಿಶ್ವಾಸ ಹುಟ್ಟಿವಂತೆ ನಿವ್ಯಾಂಜವಾಗಿ ಯಾರು ವರ್ಣಿಸ ಬಲ್ಲರು? ರಾಯಚೂರು ಒಂದು ರುಕ್ಕೆ ಉಸುಬಿನ ಪ್ರದೇಶ. ಅಲ್ಲಿ ಇಷ್ಟು ಹುಲ್ಲು ಹೇಗೆ ಬದಿತೆಂಬುದೊಂದು ಗೂಡಿಸುವೇ. ಯುದ್ಧದ ಸಾಮುಗ್ರಿಯನ್ನೂ ಡೇರೆ ಮುಗಿತಾದ ಭಾರಗಳನ್ನೂ ಹೊರುವ ಅಸಂಖ್ಯೆ ಎತ್ತು, ಕತ್ತೆ, ಹೇಸರಗತ್ತೆ ಇವುಗಳನ್ನು ಇದು, ಇತ್ತಂತ್ರಂ ಕುದುರೆಗಳಿಗೂ ಇಗಾ ಆನೆಗಳಿಗೂ, ದಿನವೊಂದಕ್ಕೆ ಇಷ್ಟು ಮೇನ್ವ ಬೇಕಾಗುತ್ತದೆಂಬುದನ್ನು ಕಲ್ಪನೆಯಿಂದಲೇ ತಿಳಿಯಬಹುದು. ತಾನು ಕಂಡ ದೃಶ್ಯದ ಯಥಾರ್ಥಜ್ಞನವಿಲ್ಲದವನಿಗೆ, ಆ ಜನರು ಅಲ್ಲಿ ಯುದ್ಧಕ್ಕಾಗಿ ಕಲೆತಿರುವ ರೀಂಬ ಕಲ್ಪನೆಯೆ ಬರುವಂತಿಲ್ಲ. ತಾನೊಂದು ದೊಡ್ಡ ಪಟ್ಟಣದಲ್ಲಿರುವೆನೇಂದು ಅವನಿಗೆ ಭಾಸವಾಗುವುದರಲ್ಲಿ ಸಂದೇಹವಿಲ್ಲ. ಆ ಮೇಲೆ ವಿಚಾರಿಸತಕ್ಕ ವಿಷಯವೆಂದರೆ, ಭೇರಿ, ಕಹಳಿ ಮುಗಿತಾದ ಅಸಂಖ್ಯೆ ವಾದ್ಯಗಳು. ಕದನವು ಪ್ರಾರಂಭವಾಯಿತೆಂದು ಸೂಚಿಸುವದಕ್ಕಾಗಿ ವಾದ್ಯಗಳು ಮೊಳಗಡಿಗಿದುವೆಂದರೆ, ಆಕಾಶವೇ ಕಳಚಿ ಬೀಳುವುದೆಂದು ಅನಿಸುವುದು. ಈ ಅದ್ವೃತ್ತ ಸಪ್ತಾಷ್ಟವು ಸಾಗುತ್ತಿರುವಾಗ್ಗೆ ಪಾಳಯದ ಮೇಲೆ ಹಾರಾಡುವ ಪಕ್ಕಿಯು ಹೆದರಿ ಕೆಳಗೆ ಇಲಿಯುವುದುಂಟು. ಅಂತಹ ಪಕ್ಕಿಗಳನ್ನು ಕೈಯಿಂದ ಹಿಡಿಯಬಹುದು. ಅಂತಹ ಅನೇಕ ಹದ್ದುಗಳನ್ನು ಹಿಡಿಯುವರು. ಈ ವ್ಯತ್ತಾಂತಕ್ಕೆ ಕೊನೆಯಿಬ್ಬ; ಅದನ್ನು ವಿಸ್ತುರಿಸಲಾರೆನು.”

ದಾಸರ ಕಾಲದ ಕಲಿಗಳು ಉಪಯೋಗಿಸುವ ಆಯುಧಗಳೂ ಆನೇಕ ವಾಗಿರುವುವು. ಅವುಗಳಿಗೆ ‘ಬತ್ತೀಸಾಯುಧಗಳು’ಂಬ ಹೆಸರು. ಆ ಮೂವತ್ತೀರದು ಆಯುಧಗಳಲ್ಲಿ ಕೆಲವೆಂದರೆ,
ಕೈದುಗಳು.

ಹರಿಗೆ ಖಡ್ಗ ಕತಾರಿ ತೋಮರ |

ಪರಶು ಮುದ್ದರ ಕುಂತ ಶಲ್ಲಿಹ |

ಪರಫೈ ಚಕ್ರ ತ್ರಿಶೂಲ ಕಕ್ಷದ ಭಿಂಡಿವಾಳಚಯ ||

ಸುರಗಿ ಸಬಳ ಮುಸುಂಡಿ ಮೊದಲಾ |

ದುರು ತರದ ಕೈದುಗಳ ಪಟ್ಟಿಭಟೆ |

ರುರವಣಿ ತಾಗಿದರು ರಪು ವೋಹರವನನುಗೊಳಿಸಿ ||

ದಾಸರು ವೆಟಿಲಂಬಿಗಳ ಪಥಕಗಳನ್ನು ಬರೆದಿರುವರು. ಕೋವಿಯೂ ಮತ್ತೊಂದು ಅವರ ಕಾಲದ ಆಯುಧ. ವೆಟಿಲುಗುಂಡು ಅಂಬಿಗಳ ಕುಲಕ್ಕೆ ಸೇರಿದುದು.

ಕುಮಾರವಾಲ್ಕಿಯ ವೈರಾವಣ ಕಾಳಿಗದಲ್ಲಿ ಕೊಟ್ಟಿ ಬತ್ತೀಸಾಯುಧಗಳು,—

ಪರಶು ತೋಮರ ಕುಂತವಸಿ ಮು |

ದ್ವರ ಮುಸುಂಡಿ ಗದಾತಿಭಲ್ಯದ |

ಸರಳಧನು ಕಕ್ಷದೆಯ ಭಾರಿಯ ಭಿಂಡಿವಾಳಗಳ ||

ಪರಫೈವಂಕುಶ ಶಕ್ತಿ ಲೌಡಿಯ |

ಹರಿಗೆ ಖಂಡೆಯ ಸಬಳ ಮೊದಲಾ |

ದುರುತರದ ಬತ್ತೀಸ ಕೈದುಗಳಿಸಿದುವಗಲದಲ ||

ಜೋಡು ಸೀಸಕ ಬಾಹು ರಕ್ಷೆಯ |

ಮೂಡಿಗೆಯ ಮೊಚ್ಚಿಯದ ಸವಗದ |

ನೀಡುಗಳ ಗಬ್ಬಿಗೆಯ ಮೊಗರಂಬಗಳ ಹಲ್ಲಣದ ||

ಬೀಡಯುದಗುಳ ರೆಂಚಿಹೊರಬೆಯ |

ದಾಡಿ ಸೂನಗೀನಿಗಳ ಪಟ್ಟಿಯ |

ನಾಡಿಕಟ್ಟಿಗೆ ಕೊಡಲಿಗಳನೊಪ್ಪಿದುದು ರಣರಂಗ ||

ನಳಿಪುಷ್ಟ ರರ ಕಾಳಿಗವಾದಮೇಲಿ ರಣರಂಗದ ದೃಶ್ಯ,

ಕಾಳಿಗದ ಕಣ.

ಕಡಿದ ತಲೆಗಳ ಸಿಡಿದ ಹುಬ್ಬಿನ |

ಕಡಿದ ತೋಳ್ಳಳ ನೆಗ್ಗಿದೆಲುಗಳ |

ವುಡಿದ ತಲೆಗಳ ಮುದುಳ ಖಂಡದ ಹರಿದ ಕರಳಂಗಳ ||

ಒಡೆದ ನೆತ್ತಿಗಳಿಂದ ರಂತದ |

ಮಂಡುಹರಿಯ ತರಹರಿಸಲಾರದಿ |

ಪಡಿ ಮುರಿದು ಬರುತಿರಲು ಕಂಡನು ಖಾತಿಯಲಿ ನಳಲು ||

ಶ್ರೀಕೃಷ್ಣ-ಭಾಣರ ಕಾಳಿಗದ ಕಣ.

ತಲೆಗಳ ತುಂಡು ತೋಳ್ಳಳ ತುಂಡು ನಡು ತುಂಡು | ಸಲೆಜಾನುಜಂಪೈಯೆ ತುಂಡು |

ಬಲೆಯಿಂದೆ ಕಟ್ಟಿಕರಂಗಡಿಯಂತೆ ರಣರಂಗ | ಸಲೆ ಜುಗುಪ್ಪೆಯು ತೋರಿಸಿತು||

ಎಲ್ಲ ನೋಡಿದೊಡ್ಡುಗಜರಥದೊಳಗಿದು | ಚಲ್ಲಿದಾಕರುಳು ಕಾಲ್ಪನೀಗೆ |

ಬಲ್ಲಿದ ಜಮರಿಯ ಮಿಗ ಸಿಕ್ಕಿಕೊಂಡಂತೆ | ರುಲ್ಲಿಯ ಕುದುರೆ ಬಿದ್ದಿಹುದು||

ಕೇಣವಿಲ್ಲದ ರೋಹಿತವಾರ್ಥಿಯೊಳು ಕಟ್ಟಿ | ಗಾಣಕ್ಕೆ ಪಾಯ್ಪ ವಿನೆನಲು |

ಗೋಣರಿಗಡಿದು ಹೆನರವಾಂತು ಮಿಡುಕುವ | ಪ್ರಾಣದ ಶನಗಳೊಪ್ಪಿದುವು||

೬. ವಾದ್ಯಗಳು.

ಕನಕದಾಸರು, ರಣವಾದ್ಯಗಳಾದ ಭೇರಿ ಪಣವ ಕಹಳಿಗಳು, ಸಂಗೀತದ ಸಾಧನಗಳಾದ ತಾಳ ಮದ್ದಳೆ, ಸಾವುಜ, ಶೃಂಗಮುಖ, ವೀಕೆ, ಸಾಳಂಗ, ರಾವಣಹಕ್ತ, ಕಿನ್ನರಿ ಜಂತ್ರವುಡುಕುಗಳೇ ಕೆಲವು ವಾದ್ಯಗಳನ್ನು ಬರೆದಿರುವರು. ಜೆನ್ನಬಸವ ಪುರಾಣದಲ್ಲಿ ಇದಕ್ಕೂ ಹೆಚ್ಚು ಸಂಖ್ಯೆಯಿರುವುದಾಗಿ ತೋರುತ್ತದೆ. ಜೆನ್ನಬಸವಣಿನವರ ಪುನ್ನಕೋತ್ಸವದೊಳಗಿನ ವಾದ್ಯಗಳನ್ನು ಕರಿತು ಜೆನ್ನಬಸವ ಪುರಾಣದಲ್ಲಿ ಹೇಳಿದುದು.

ಪಟಹ ಸಿಸ್ಪುಳ ಗಿಡಿಬಿಡಿ ಭೇರಿ ಡವುಡೆ ಜೇ |

ಗಟಿ ಕರಡೆ ಕಂಸಾಳ ದೊಳ್ಳಾರಿ ಟುಮಕು ತಂ |

ಬಟಮೆನೆವ ವೀರಣ ಇಮಾನ ಜಂಬಕ ಬುರುಗುಗಾಳಿ ಹೆಗ್ಗಾಳಿ ಗಜವ ||

ಪಟು ಕಹಳಯುಂ ಕೊಂಬುಗಹಳೆ ಪ್ರೌಂಗಹಳೆಯು |

ಶ್ವಾಟಿತಾಳ ಮದ್ದಳಿಗಳಿಂ ಬಹುವಾದ್ಯದು |

ಶ್ವಾಟಿಯಿಳಿಳದೆಸೆಯೊಳಾವರಿಸಲಾ ಕುವರನ ಪುನ್ನಕಂಪೊರಮೊಟ್ಟು ದು ||

ಲ. ಕೊನೆಯೆ ಮಾತು.

ಕನಕದಾಸರ ಕಬ್ಬಿಗಳನ್ನು ಹೀರಿ ಹಾಲು ತೆಗೆಯಲಾಯಿತು. ಆ ಕಬ್ಬಿಗಳ ರಸಬಣ್ಣಗಳನ್ನು ವಿವರೀಸಲಾಯಿತು. ಇಲ್ಲಿ ಅವುಗಳ ಭೂಮಿಕೆಯನ್ನು ವೇಚಿಸಲಿದೆ.

ಒ. ಮೋಹನಶರಂಗಿಣಿ ನಳಿಕರಿತ್ವಿಗಳಲ್ಲಿ ಆ ಕಾಲದ ರಾಜಕೀಯ ಪರಿಸ್ಥಿತಿಯ ಪಡಿನೆರಳು ಬಿದ್ದಿರುವುದುಂಟು. ತರಂಗಿಣಿಯು ರಾಕ್ಷಸದಂಗಡಿಯ ಕಾಳಿಗಳಕೆಂತಲು ಮುಂಚಿನದ್ದು. ಆ ಕಾವ್ಯದೊಳಗೆ ವಿಜಯನಗರ ಸಾಮಾಜಿಕ ದಲ್ಲಿ ನೆಲೆಗೊಂಡ ವೈಭವ, ಜನರಲ್ಲಿರುವ ಹುರುವು, ಎಲ್ಲ ನೋಡಿದಲ್ಲಿಲ್ಲ ಸುಖಸಮೃದ್ಧಿ ಇವುಗಳ ದೃಶ್ಯವು ಸ್ವಷ್ಟವಾಗಿ ಕಾಣುವುದುಂಟು. ಪಾತ್ರಗಳಾದರೂ ಶಾಹಸಗಳಿಗೆ ತಕ್ಷಂತಿ ಫಲ, ಉತ್ತರೋತ್ತರ ಅಭಿವೃದ್ಧಿ ಪಡೆಯುತ್ತ ಆ ಕಾವ್ಯವು ಕೊನೆಗಾಣುತ್ತದೆ. ತರಂಗಿಣಿಯಲ್ಲಿ ಮೂರು ದಂಪತೀಗಳ ಶ್ರಂಗಾರವು ಕಂಗೊಳಿಸುವುದು. ದಂಪತೀಗಳ ಸುಖದಲ್ಲಿ ಕೊಂಚು ಎಡರುತ್ತೊಡರುಗಳಂಬಾದರೂ ಅವು ಸುಖಪರ್ಯಾವಸಾಯಿಗಳು. ಮೊಮ್ಮೆ ಕ್ಷಾಳ ಮುದುವೆಯಾದರೂ ಕೃಷ್ಣರುಕ್ಕಿಣಿಯರ ಉತ್ಸಾಹಕಕ್ಷೆ ಕೊರತೆಯಿಲ್ಲ. ರತ್ನಪ್ರದ್ಯಮ್ಮರ ಮಾತೇ ಬೇರೆ. ಅವರು ಕಡೆತನಕ ಯುವಕ ಯುವತಿಯರು! ಮುಪ್ಪಿನ ಸುದ್ದಿಯಿಲ್ಲ! ಕೃಷ್ಣಪ್ರದ್ಯಮ್ಮಾನಿರುದ್ದಿರಿಗೆ ಸೋಲಿನ ಅಂಜಿಕೆಯಿಲ್ಲ; ದುರ್ದ್ವೇವದ ಅರವಿಲ್ಲ; ಅವರ ಹ್ಯಾತ್ರವ್ಯತ್ತಿಗೆ ಎಣಿಯಿಲ್ಲ; ಕಾಳಿಗಕ್ಕೆ ನಿಂತ ಪ್ರತಿಭಟನಲ್ಲಿ ದಯವಿಲ್ಲ; ಶರಣಾಗತನಾದವನಿಗೆ ಭಯವಿಲ್ಲ. ಯುದ್ಧದ ಪ್ರಸಂಗಗಳಲ್ಲಿ ದ ಸಮಯಗಳಲ್ಲಿ ಅರಸು ಮನೆತನದವರು ಬೇಟೆ, ಉದ್ಯಾನ ವಿಹಾರ, ಜಲಕ್ಕೀಡೆ ಮುಂತಾದ ವಿನೋದಗಳಲ್ಲಿ ಮನಸ್ಸುಳ್ಳವರು. ರಾಜಧಾನಿಗಳು ವಾಪಾರ ಉದ್ಯಮಗಳಿಂದ ಕಿಕ್ಕಿರಿದುವುಗಳಾಗಿದ್ದವು. ಜನರು ಸುಖ ದಿಂದ ನೆಲಿಸಿದ್ದರು. ರಾಜ್ಯದಲ್ಲಿ ಅಲ್ಲಲ್ಲಿ ತೋಟಗಳು, ಕೆರಿಗಳು, ಬಾವಿಗಳು, ಕಾಲುವೆಗಳು, ನೀರಿಲ್ಲದಲ್ಲಿ ಅರವಟ್ಟಿಗೆಗಳು ಇರುವುವು. ದೇವಸಾಧನಗಳು, ಅಗ್ರಹಾರಗಳು, ಶೀಂಡ ಖರ್ವದಗಳು ಸುಸಂಪನ್ಮೂವಾಗಿದ್ದವು. ತೋಟಗಳಲ್ಲಿ ತರತರದ ಹೂಕಾಯಿಗಳು ತೆರಪಿಲ್ಲದೆ ಬೇಕೆಯುವುವು. ಬತ್ತದ ಗದ್ದಿಗಳೂ

ಕಬ್ಬಿನ ತೋಟಗಳೂ ಫಲದ್ವಾಪವಾಗಿದ್ದವು. ರಾಜ್ಯದಲ್ಲಿ ಕೊಲೆಸಲಿಗೆ ಗಳಲ್ಲ. ಎಲ್ಲೆಲ್ಲ ಯೂ ಅಚ್ಚು ಕಟ್ಟ ಕಂಗೊಳಿಸುವುದು.

ಅ. ನಳಜರಿತ್ತಿಯ ಮಾತು ಬೇರೆ. ನಳನು ಮೊದಲು ಸುಖ ಅನುಭವಿಸಿ ಕಲಿಯ ಕಾಟದಿಂದ ದುಃಖಗಳನ್ನು ಆನುಭವಿಸುವನು. ಆವ ನಂತರಿಯೆ ಆವನ ಹೆಂಡತಿಯಾದ ದಮಯಂತಿಯೂ ದುಃಖಕ್ಕೆ ಈಡಾಗುವಷಣೆ. ನಳನು ತನ್ನ ರಾಜ್ಯವನ್ನು ಕಳೆದುಕೊಂಡು ಕೆಲ ಕಾಲದ ನಂತರ ಯಾದ್ದು ಮಾಡಿ ತನ್ನ ರಾಜ್ಯವನ್ನು ಗೆಲ್ಲಿತ್ತಾನೆ. ನಲೋಪಾಖ್ಯಾನದಲ್ಲಿ ನಳಪುಷ್ಟರರ ಕಾಳಿಗದ ಸಂದರ್ಭವಿಲ್ಲ. ಆದರೆ, ದಾಸರು ನಳಜರಿತ್ತಿಯಲ್ಲಿ ಅವರಿಗೆ ಕಾಳಿಗವನ್ನು ಹಚ್ಚಿ ಅದನ್ನು ವಿಶದವಾಗಿ ಬಣ್ಣಿಸಿರುವರು! ವಿಜಯ ನೆಗರದ ಅರಸರು ರಾಕ್ಷಸದಂಗಡಿಯಲ್ಲಿ ಸೋತು, ಕೆಲಕಾಲ ಸಂಕಟಕೊಂಡ ಗಾಗಿ, ಮುಂದೆ ಮತ್ತೆ ರಾಜ್ಯವನ್ನು ಸಂಪಾದಿಸಿದ ತಮ್ಮ ಕಾಲದ ರಾಜಕೀಯ ಪರಿಸ್ಥಿತಿಯನ್ನು ದಾಸರು ನಳಜರಿತ್ತಿಯಲ್ಲಿ ಬರೆದಿರಬೇಕಾಗಿ ತೋರುತ್ತದೆ. ಈ ಪತಿಹೃವನ್ನು ವರ್ಣಿಸುವುದಕ್ಕಾಗಿ ನಳಜರಿತ್ತಿಯೇ ಯೋಗ್ಯವೆಂದು ದಾಸರು ಕಂಡುಹಿಡಿದಿರಬಹುದು. ನಳಜರಿತ್ತಿಯು ಬಹುಶರವಾಗಿ ವೆಂಕಟ ಪತಿದೇವರಾಯನ ಕಾಲದಲ್ಲಿ ರಚಿಸಲಾಗಿರಬೇಕೆಂದು ತೋರುತ್ತದೆ. ವೆಂಕಟ ಪತಿಯು ಪಟ್ಟವನ್ನೇ ರಿದ ಕೂಡಲೇ ಉದಯಗಿರಿಯ ಮೇಲೆ ದೊಡ್ಡ ದಾಳಿಯನ್ನಿತ್ತಿದನು. ಆ ಮೇಲೆ ಹಂಪೆ-ವಿಚಯನಗರದವರು ಆಳಿದ ಬಹುಶರ ಎಲ್ಲ ಪ್ರದೇಶವನ್ನು ವೆಂಕಟಪತಿಯು ಗೆದ್ದುಕೊಂಡನು. ಮುಂದೆ ರಾಕ್ಷಸ ದಂಗಡಿಯ ಯುದ್ಧವಾಗುತ್ತದೆಂದು, ದಿವ್ಯದೃಷ್ಟಿಯಿಂದ ತಿಳಿದು, ಕನಕದಾಸರು, ಮೊದಲು ತರಂಗಿಯನ್ನು ರಚಿಸಿ, ಆ ಮೇಲೆ ನಳಜರಿತ್ತಿಯನ್ನು ಬರೆದರೆಂದು ಮಾತ್ರ ತಿಳಿಯಕೂಡು. ತರಂಗಿಯನ್ನು ಸ್ವಾಭಾವಿಕವಾಗಿ ಆ ಕಾಲದ ಪಡಿನೆರಳುಬಿದ್ದುದು ನಿಜ. ಆದೇ ಸ್ಥಿತಿಯು ನಳಜರಿತ್ತಿಯಲ್ಲಿದೆ. ನಳಜರಿತ್ತಿಯ ಕಾಲವನ್ನು ದಾಸರು ತಮ್ಮ ಕತೆಯ ಆಯ್ದ್ಯಯಿಂದಲೂ ಆದ ರೊಳಗಳ ಯುದ್ಧದ ಸಂದರ್ಭದಿಂದಲೂ ಪಯ್ಯಾಯವಾಗಿ ತಿಳಿಸಿರಬೇಕೆಂದು ಅನಿಸುತ್ತದೆ.

ಮೇಹನತರಂಗಿಣಿ, ನಳಜರಿತ್ತಿ, ಭಕ್ತಿಸಾರಗಳು ಕನಕದಾಸರ ಆಧ್ಯಾತ್ಮಿಕ ವಿಶಾಸದ ಮೂರು ಅವಸ್ಥಾನಗಳು. ದಾಸರು ಭಕ್ತಿವೈರಾಗ್ಯ..

ಗಳಲ್ಲಿ ದಿನವೇಂದರ್ಕೆ ಪ್ರಗತಿಪರರಾಗತೋಡಗಿದರೆಂದು ಆ ಕಾವ್ಯಗಳು ಗಟ್ಟಿ
ಯಾಗಿ ಹೇಳುವುವು.

೧. ತರಂಗಿಣಿಯನ್ನು ಬರೆಯುವಾಗ್ಗೆಯೇ, ಕನಕದಾಸರು, ‘ಭಾಗ
ವತರೂ’, ‘ದಾಸೋತ್ತಮರೂ’ ಅಗಿದ್ದುದು ನಿಜ. ಆದರೂ ದಾಸತ್ವಾನ್ನಿ
ಪೂರ್ವವಾಗಿ ಬಿಂಬಿಸಬೇಕಾದರೆ, ದಾಸರಲ್ಲಿ ಕೆಲಕಾಲ ಗತಿಸಿಹೋದಂತೆ
ತೋರುತ್ತದೆ. ತರಂಗಿಣಿಯ ಕಾಲದಲ್ಲಿ ಕನಕದಾಸರು ಹೆಸರಿಗೆ ದಾಸರಾಗಿ
ದ್ವರೆಂದು ತಿಳಯಕೂಡದು. ಸುತ್ತಲಿರುವ ಸೃಷ್ಟಿಯನ್ನು ಮರೆತು, ದೇಹದ
ಅಭಿವಾನವನ್ನು ತೊರೆದು, ಪೂರ್ವವೈರಾಗ್ಯ ಪಡೆಯಬೇಕಾದರೆ, ದಾಸರು
ಪ್ರಯತ್ನ ಪಟ್ಟಿರಬೇಕು. ಆದರೆ ಪದಿನೀರಳು ಈ ಮೂರು ಕಾವ್ಯಗಳಲ್ಲಿ
ಕಂಡುಬರುವುದು. ತರಂಗಿಣಿಯೊಳಗೆ ತಮ್ಮನ್ನಾವರಿಸಿರುವ ಪರಿಸ್ಥಿತಿಯಲ್ಲಿ
ದಾಸರು ತೆಂಬ ಪೀಠಿಯಾಳವರು. ತಾವು ವರ್ಣಿಸುವ ವಸ್ತು
ಗಳ ವಿಷಯದಲ್ಲಿ ಅಭಿರುಚಿಯಾಳವರು. ಕ್ರೀಡೆ, ಕದನ, ಶೃಂಗಾರ
ಮುಂತಾದ ಎಲ್ಲ ಸಂದರ್ಭಗಳಲ್ಲಿ ಸಹಾನುಭೂತಿಯಾಳವರು. ದುಢ್ಣವದ
ಆರವಿಲ್ಲ. ದುಃಖದ ಸುಳಿವಿಲ್ಲ ಆದರೂ ದಾಸರ ಭಕ್ತಿ ಸರಲತೆಗಳು ಸ್ವಷ್ಟಿ
ವಾಗಿ ಕಂಗೊಳಿಸುವುವು.

೨. ನಳಿಕರಿತ್ತಿಯು ಹೋಹನತರಂಗಿಣಿಯ ಪುನರಾವೃತ್ತಿಯೆಂದು
ಹೇಳಲಾಯಿತು. ತರಂಗಿಣಿಯೊಳಗಳ ಅನುಭವಗಳನ್ನೇ ದಾಸರು ನಳಿಕರಿ
ತ್ತಿಯಲ್ಲಿ ಕಾವ್ಯಕಲೆಯಿಂದ ಅಡಕ ಮಾಡಿರುವರು. ನಳಿಕರಿತ್ತಿಯೊಳಗಿನ
ವರಣನೆಗಳು ಸ್ತುರಣೆಯಿಂದ ಬಂದವುಗಳು ತರಂಗಿಣಿ ನಳಿಕರಿತ್ತಿಗಳ ರಚ
ನೆಯಲ್ಲಿ ಬಹುಕಾಲ ಗತಿಸಿಹೋದಂತೆ ತೋರುತ್ತದೆ. ಸುತ್ತಲಿರುವ
ಸೃಷ್ಟಿಗೂ ದಾಸರಿಗೂ ಕೊಂಬೆ ಸಂಬಂಧ ತಪ್ಪಿದ ಹಾಗೆ ಕಾಣುತ್ತದೆ.
ತರಂಗಿಣಿಯಲ್ಲಿ ಮೂರು ದಂಪತಿಗಳ ಶೃಂಗಾರವು ತುಂಬಿಕೊಂಡಿದೆ. ನಳಿ
ಕರಿತ್ತಿಯಲ್ಲಿ ದಮಯಂತಿಯ ದಾಂಪತ್ಯಶೃಂಗಾರವು ಕಂಡುಬರುವುದಿಲ್ಲ.
ಅವಳ ಕೌಮಾರದ ಶೃಂಗಾರವಸ್ತೇ ದೃಗೀಗ್ಗೆ ಇಚ್ಛರವಾಗುವುದು. ಹೆಣ್ಣುಮಕ್ಕು
ಇನ್ನು ಪರಿಪರಿಯಿಂದ ವರ್ಣಿಸುವ ದಾಸರು ವೈರಾಗ್ಯತಾಲಿ, ಆ ಕಾಲದ
ತತ್ವಜ್ಞಾನದಂತೆ, ಹಂಗಸರನ್ನು ಮನವಾರೆ ಹುಳಿರುವರು.

ಆ ಯುವತಿಯರು ಕಾಡ್ಯಗತಿಗಳೇ !
 ಬೀರುಮಾನ್ಯರು ಕುಟುಂಬವಿದ್ಯದಿ |
 ಮಾಯಗಳ ಹಣ್ಣುವರು ಸತ್ಯದಿ ಹುಸಿಯನಾಡುವರು ||
 ಕಾಯವಳಿದರು ಅಂತರಂಗದ |
 ಬಾಯ ಬಿಡರನ್ಯಾಯವಾಡುವ |
 ರಾಯತಾಕ್ಷೀಯರಂಗವಿದು ಸುರರಾಜ ಕೇಳಿಂದ ||

.ಕಪಟಿವನು ಬಿಡರಾಕ್ಷೀಬುದ್ಧಿಯೋ |
 ಖಾಪಮೇಗಾಣದೆ ನುಡಿದು ಹೊಳೆವರು |
 ಚಪಲ ಚಿತ್ತದಿ ಮಂಸವ ವಂಚಿಸಿ ಮಾತನಾಡುವರು ||
 ಗುಪಿತವಳವಡರಾಹ್ತುರೋಡವೆಯೆ |
 ನಪಹರಿಸಿ ಸಾಹಸದಿ ಮರೈವರು |
 ನಿಪುಣೆಯರಿಗದು ಸಹಜಗಾಣವಂರೇಂದ್ರ ಕೇಳಿಂದ ||

ಸಾವಿಗಳಿಸರು ಮನದಿ ಸತ್ಯವ |
 ಭಾವಿಸರು ಹುಸಿಯಾಲುವೆದೋರುವ |
 ರಾವ ಪರಿಯಲಿ ಹೃದಯಿಗೊಡರನ್ತು ತಗಳನಾಡುವರು ||
 ವಾವಿವರ್ತನವಿಲ್ಲ ಸತ್ಯಕೇ |
 ಪಾವಕನ ಮುಂಟ್ಯುವರು ಸತಿಯರ |
 ನಾವ ಪರಿಯಲಿ ನಂಬಬಹುದ್ದೆಯೆನುತ ಹೊರವಂಟಿ ||
 ಮತ್ತೊಂದುವಿಷಯವೆಂದರೆ, ನಳಜರಿತ್ತಿರುಲ್ಲಿ ದಾಸರ ದೈವವಾದವು ತೆಲೆ
 ದೋರಿದುದು. ಸಂಕಟಿಕ್ಕೇಡಾದ ನಳದವಾಯಂತಿಯರು ತಮ್ಮ ದೈವವನ್ನು
 ಹೆಜ್ಜಿಜ್ಜಿಗೆ ಹಳಿಯುವರು. ನಳಜರಿತ್ತಿಯಲ್ಲಿ ದೇವರ ಸಹಾಯದ ಮೇಲಿ ದಾಸರ
 ವಿಶ್ವಾಸವು ಬೆಳೆದುದು ಕಂಡುಬರುವುದು. “ದುರ್ಧರ ಪ್ರಸಂಗಗಳಲ್ಲಿ ಭಕ್ತಿ
 ಯಿಂದ ದೇವರನ್ನು ಕೊಂಡಾಡಿದರೆ ಸಂಕಟಗಳು ನಾಶವಾಗುತ್ತವೆಂಬ
 ಮನವರಿಕೆಯು ನಳಜರಿತೆಯಲ್ಲಿ ಸ್ವಷ್ಟವಾಗಿ ತೋರಿಸುವುದು.

ಇ. ಭಕ್ತಿಸಾರವು ದಾಸರ ಆಧ್ಯಾತ್ಮಿಕ ವಿಕಾಸದ ಕೊನೆಯ ಮೆಟ್ಟೆಲುಂ
 ಅ ಗುಂಧದಲ್ಲಿ ಸುತ್ತುಲಿರುವ ಸೃಷ್ಟಿಯ ಸಂಪರ್ಕವೇ ಕಂಡುಬರುವುದಿಲ್ಲ.
 ದೇವರನ್ನು ಅನನ್ಯಭಾವದಿಂದ ಭಜಿಸಿದರೆ ಮುಕ್ತಿಯಾಗಬುದೆಂದು ದಾಸರ

ಮನವರಿಕೆ. ಪಾಪಾಚರಣೆಯನ್ನು ಕೈಕೊಂಡಿದ್ದರೂ ದೇವರ ನಿಜ ಭಕ್ತನಾದರೆ, ಅವನಿಗೆ ಮುಕ್ತಿದೊರೆಯುವುದೆಂದು ದಾಸರು ಮುಕ್ತ ಕಂಠವಾಗಿ ಹೇಳತ್ತೊಡಗಿದರು. ಭಕ್ತಿಸಾರದಲ್ಲಿ, ದಾಸರ ದೇಹಾಭಿಮಾನವೂ ಅಳದು ಹೋಯಿತು. ಜಾತಿಗೊತ್ತುಗಳು, ಮಡಿನ್ಯೆಲಿಗೆ, ಎಂಜಲುನುಂಸಂ ಮುಂತಾದ ಬಾಹ್ಯವಿವಯಗಳಂತೂ ಹೇಳಬೇಕಾಗಿಲ್ಲದೆ ಮಾಯವಾದುವು. ದೇವರ ಆಗಾಧ ಮಹಿನೆಯೊಂದೇ ದಾಸರ ಕಣ್ಣ ಮುಂದೆ ಕಟ್ಟಿತು. | ಭಕ್ತಿ ಸಾರದ ಕನಕದಾಸರು ಜೀವನ್ನುಕ್ರಿಯಾಗಿ ಹೋಯಿತು !

ಆದಿಪಂಪನು ಅರಿಕೇಸರಿಯನ್ನು ಅಜುಂನೆನಿಗೆ ಹೋಲಿಸಿ ತನ್ನ ವಿಕ್ರಮಾಜುನವಿಜಯ ಕಾವ್ಯವನ್ನು ಬರಿದಂತೆ, ರನ್ನನು ಇರವಬೆಡಂಗ ಸತ್ಯಾಶ್ರಯ ಚಾಳುಕ್ಯನನ್ನು ಭೀಮನಿಗೆ ಹೋಲಿಸಿ ಗದಾಯುದ್ಧವನ್ನು ರಚಿಸಿದಂತೆ, ಕನಕದಾಸರು ಕೃಷ್ಣದೇವರಾಯನನ್ನು ಶ್ರೀಕೃಷ್ಣನಿಗೆ ಹೋಲಿಸಿ ತಮ್ಮ ಕಾವ್ಯವಾದ ಮೋಹನತರಂಗಿಣಿಯನ್ನು ನಿವಿಂದಿಸಿದರೆಂದು ಅನಿಸುವುದು. ಇಬ್ಬರೂ ಯಾದುಕುಲದವರು. ಶ್ರೀಕೃಷ್ಣ ಕೃಷ್ಣದೇವರಾಯರ ಸಾಹಸಗಳು ಸರಿಪಡುವ ಸಂದರ್ಭಗಳಲ್ಲಿ, ದಾಸರು, ಕೃಷ್ಣನಿಗೆ ಬದಲಾಗಿ ‘ಕೃಷ್ಣರಾಯ,’ ‘ದೇಶಾಧಿಪ ಶ್ರೀಕೃಷ್ಣರಾಯ’ ಎಂದು ಸಂಭೋಧಿಸಿದುದುಂಟು. (೧) ಕೃಷ್ಣನ ದ್ವಾರಕೆಯನ್ನು ವರ್ಣಿಸಿವಾಗಿ ತರಂಗಿಣಿಯಲ್ಲಿ, ‘ದೇಶಾಧಿಪ ಕೃಷ್ಣರಾಯ,’ ಎಂದು ಸಂಭೋಧಿಸಲಾಗಿದೆ. ಕೃಷ್ಣನು ಬಾಣಾಸುರನ ಶೋಣಿತಪುರದ ವೇಲೆ ದಾಳಿ ಮಾಡಲು ದಂಡಯಾತ್ರೆಯನ್ನು ಕೈಕೊಳ್ಳುವ ಮುಂದೆ, ‘ಗರುಡನ ಮೇಲೆ ಹತ್ತಿದ ಶ್ರೀಕೃಷ್ಣರಾಯ’ ಎಂದು ಪ್ರಯೋಗವಾಗಿದೆ. (೨) ಕೃಷ್ಣನ ಈ ದಂಡಯಾತ್ರೆಯೆಂದರೆ, ಕೃಷ್ಣದೇವರಾಯನು ಅಲ್ಲಿ ಆದಿಲ ಶಹನ ವೆಶದಲ್ಲಿರುವ ರಾಯಜೂರ ಕೋಟಿಯನ್ನು ಮುತ್ತಿದ ವಿವಯವೆಂದು ಹೇಳಬಹುದು. ವಿಜಯನಗರದವರು, ಆಷ್ಟೇಕೆ? ದಕ್ಷಿಣದೇಶದಲ್ಲಿಯ ಕಾಳಿಗಗಳೊಳಗೆ, ರಾಯಜೂರ ಯಾದ್ವಿದಲ್ಲಿ ಪೆಟಲಂಬುಗಳನ್ನು ನೊತ್ತ ನೊದಲು ಉಪಯೋಗಿಸಿದರೆಂದು ನ್ಯಾಸಿರ್ಪಿನು ಬರಿಯುವನು. ಕನಕದಾಸರೂ ಈ ವೈಶಿಷ್ಟ್ಯವನ್ನು ನಿದೇಶಿಸಿದುದುಂಟು. (೩) ಶೋಣಿತಪುರದ ವೇಲೆ ಸಾಗಿಹೋಗುವ ಸಮಯದಲ್ಲಿ, ಕೃಷ್ಣನು “ಧರಿಸಿದ ಶಂಖಚಕ್ರ ವನಾಕ್ಷಣದಲ್ಲಿ ಸ್ಕರಿಸಿದ ವಿಹಗೇಶ್ವರನೆ” ಎಂದು ದಾಸರು ಅಂದಿರುವರು.

ಕೃಷ್ಣದೇವರಾಯನು ರಾಮಾನುಜನಾದುಗರಿಂದ ಶ್ರೀವೈಷ್ಣವ ಚಿನ್ನಗಳಾದ ಶಂಖಚಕ್ರಗಳನ್ನು ಮೈಮೇಲೆ ಧರಿಸಿದನೆಂದು ಅನ್ನಲಾಯಿತು. ಮೇಲಾಗಿ, ಕೃಷ್ಣರಾಯನು ವಿಜಯನಗರದ ರಣಘೋಷಕೆಯಾದ, ‘‘ಗರುಡ, ಗರುಡ,’’ ಎಂಬ ಗಜನೆ ಮಾಡಿದನೆಂದು ಹೇಳಲಾಗಿದೆ. (ಉ) ಮೊದಲಿನ ಪದ್ಯದಲ್ಲಿ ಕಾಗಿನೆಲೆಯ ರಂಗನಿಗೆ ‘‘ ಸುರಸಾರ್ಥಭೌಮ, ’’ ಎಂದು ಬರೆದಿದೆ. ಮತ್ತು ಅದೆ ತರಂಗಿಳಿ ಕಾವ್ಯದ ಕೊನೆಯಲ್ಲಿ ಶ್ರೀಕೃಷ್ಣನು ಸುಖದಿಂದ ಬಾಳದ ನೆಂದೆನ್ನುವ ಸಂದರ್ಭದಲ್ಲಿ, “ ಕೃಷ್ಣ ಸುಖಸಾಮಾಜ್ಯವನಾಳಿದ ಮುದದೆ ” ಎಂದು ಇರಬುದರಿಂದ, ಕೃಷ್ಣರಾಯನು ವಿಜಯನಗರ ಸಾಮಾಜ್ಯವನ್ನು ಆಳಿದನೆಂದು ಸೂಚಿಸಲಾಗಿದೆ. ಇಂತಹ ಅನೇಕ ಉದಾಹರಣೆಗಳನ್ನು ವಿಸ್ತರಿಸಬಹುದು.

ಈ ಶಂಕೆಗಳ ನಿರಸನ ಮಾಡಲು ಕೆಳಗಳ ಉತ್ತರವನ್ನೀಯಬಹುದು.

೧. ಕನಕದಾಸರ ಕಾಲದಲ್ಲಿ ದೇವರ ಹೆಸರಿನ ಕೊನೆಯಲ್ಲಿ ‘ರಾಯ’ ಎಂಬ ಪದವನ್ನು ಜೋಡಿಸುವ ವಾಡಿಕೆಯಿದ್ದಿತು. ವ್ಯಾಸರಾಯರ ಪದಗಳಿಗೆ ಶ್ರೀಕೃಷ್ಣನ ಅಂಕಿತವದೆ. ವ್ಯಾಸತೀರ್ಥರ ಅನೇಕ ಪದಗಳಲ್ಲಿ ಶ್ರೀಕೃಷ್ಣನಿಗೆ ‘ಕೃಷ್ಣರಾಯ’ ಎಂದು ಅಂದುದು ಕಂಡುಬರುತ್ತದೆ. ವಾದಿರಾಜರ ಕೀರ್ತನೆಗಳಿಗೆ ಹಯವದನನ ಅಂಕಿತವಿದೆ ರಾಜರು ಎಪ್ಪೋಣಿ ಪದಗಳ ಮುದ್ರಿಕೆಯಲ್ಲಿ ‘ಹಯವದನರಾಯ’ ಎಂದು ನುಡಿದುದುಂಟು. ಅಷ್ಟೇಕೆ, ಕನಕದಾಸರೇ ಆನೇಕ ಸಂದರ್ಭಗಳಲ್ಲಿ ಕೇಶವದೇವರಿಗೆ, ‘ಕೇಶವರಾಯ’ ಎಂದು ಸಂಭೋಧಿಸಿದುದುಂಟು. ಇದಲ್ಲದೆ, ದೇವರಿಗೆ ‘ದೇಶಾಧಿಪ,’ ಇಲ್ಲವೇ, ‘ದೇಶಾಧಿಪತಿ’ ಎಂಬ ಪೂರ್ವಪದವನ್ನು ಹಚ್ಚುವ ಪರಿಪಾಠವೂ ಆ ಕಾಲದಲ್ಲಿ ಇದ್ದಿತೆಂದು ಹೇಳಬಹುದು. ಕನಕದಾಸರ ಒಂದು ಪದದಲ್ಲಿ ರುವುದು,

ದೇಶಾಧಿಪತಿನರಹರಿಯೆ ನಿನ್ನ ಯ ಪಾದ |
ದಾಸರ ದಾಸನೆಂದೆನಿಸಬೇಕೆನ್ನ || ಪ ||

೨. ರಾಯಚೂರ ಕಾಳಿಗದಲ್ಲಿ ಪೆಟಲಂಬುಗಳ ಉಪಯೋಗವು ಮೊದಲು ಆಯಿತೆಂದು ನ್ಯಾನಿಧಿನು ಅನ್ನವುದು ನಿಜ. ಆದರೆ, ತರಂಗಿಳಿಯು ಉತ್ತರಾಂಶ-ಶಾಖೆಯಲ್ಲಿ ರಚಿತವಾಯಿತು. ಅಷ್ಟೇಕೆಗೆ ದ್ವಿಷಣದೇಶದ

ಪಡೆಗಳಲ್ಲಿ ಪಟ್ಟಲಂಬಿನ ಪಥಕಗಳು ರೂಢಿವಾಗಿರಬಹುದು. ಆದುದರಿಂದ ಶೋಣಿತಪುರದ ಕಾಳಿಗನೇ ರಾಯಚೂರ ಯಂದ್ವ ವೆಂದು ಹೇಳಲಾಗದು.

೩. ಕೃಷ್ಣನು ಶಂಖಕೃಗಳನ್ನು ಧರಿಸಿದನೆಂದು ಹೇಳಿದರೂ, ಅವು ಶ್ರೀಕೃಷ್ಣನ ಹೆಸರಾದ ಆಯುಧಗಳಾದುದರಿಂದ ಅವು ಕೃಷ್ಣ ದೇವರಾಯನ ವೈಶಿಷ್ಟ್ಯವನ್ನು ಬೀಳಕಿಗೆ ತರಲಾರವು. ರಾಕ್ಷಸದಂಗಡಿಯ ಯಂದ್ವದಲ್ಲಿ ಹಂಗುದೊರೆದು ಕಾದುವ ಕಾಲದಲ್ಲಿ ಆಳಯ ರಾಮರಾಯನು, “Gorida, Gorida,” ಅಂದರೆ, “ಗರುಡ,” ಎಂದು ಗರ್ಜನೆ ಮಾಡಿ ದುದರಿಂದ ವಿಜಯನಗರದವರ ರಣಗರ್ಜನೆಯು, “ಗರುಡ, ಗರುಡ,” ಎಂದಿದ್ದಿತೆಂದು ಘಾದರ ಹೇರಾಸರು ಅನ್ನುವರು. ಆ ಕಾಲದಲ್ಲಿ ವಿಜಯನಗರ ದವರ ರಣಗರ್ಜನೆಯು, ಗರುಡ, ಎಂದಿದ್ದಿತೋ, ಗೋವಿಂದ, ಎಂದಿದ್ದಿತೋ, ಅದನ್ನು ಸಂಶೋಧಕರು ವಿಚಾರಿಸಬೇಕು. ಇಲ್ಲವೇ, ಗರುಡ ಮತ್ತು ಗೋವಿಂದ ಇವೆರಡು ಪ್ರತ್ಯೇಕವಾಗಿ ರಣಗರ್ಜನೆ ಮತ್ತು ಜಯಫೋನಗಳಿದ್ದುವೆಂಬು ದನ್ನೂ ಪರಿಕಿಸಬೇಕು. ವಿಷ್ಣುಪುರಾಣದಲ್ಲಿ ಶೋಣಿತಪುರದ ದಾಳಿಯ ಸಂಭರದಲ್ಲಿರುವ ಪದ್ಯ,

ತತೋ ಗರುಡಮಾರುಹ್ಯ ಸ್ತೋತಮಾತ್ರಾಗತಂ ಹರಿಃ ।

ಬಲಪ್ರದ್ಯಮ್ಯ ಸಹಿತೋ ಬಜಣಸ್ಯ ಪ್ರಯಂತೋ ಪುರಿಂ ||


ವಿಷ್ಣುಪುರಾಣ ಮೋಹನತರಂಗಿಳಿಗಳಲ್ಲಿ ಅದೇ ಸಂಭರದಲ್ಲಿ, ಸ್ತುತಿ, ಧಾತುವಿನ ರೂಪವು ಉಪಯೋಗವಾದುದರಿಂದ, ಕೃಷ್ಣ ದೇವರಾಯನು ವಿಜಯನಗರದವರ ರಣಫೋನವಾದ, ‘‘ಗರುಡ, ಗರುಡ,’’ ಎಂಬ ಗರ್ಜನೆ ಮಾಡಿದನೆಂದು ನಿಶ್ಚಯವಾಗಿ ಹೇಳಲಿಕ್ಕಾಗದು. ಯಾಕಂದರೆ, ದಾಸರು ವಿಷ್ಣುಪುರಾಣದೊಳಗಿನ ವಿಷಯವನ್ನೇ ಆನುವಾದಿಸಿರಬಹುದು.

೪. ಸರಮಾತ್ಮನು, ಸಾಮಾಜ್ಯ, ಸ್ವಾರಾಜ್ಯ, ಪ್ರೇರಾಜ್ಯ, ರಾಜ್ಯ ಮೊದಲಾದವುಗಳನ್ನಾಳುವನೆಂಬುದು ಬುನಾದಿಯ ವಿಚಾರ.

ಈ ಬಗೆಯಾಗಿ ಉಂಟಾಪ್ರೋಹಗಳ ಉಯ್ಯಲೆಯಲ್ಲಿ ಮನಸ್ಸು ಆಲೆದಾ ದುತ್ತಲಿದೆ. ಮನದ ಒಲುವನ್ನು ಬಿರಿದು ಸುಡಿಯುವ ಗೋಚಿಗೆ ಹೋಗದೆ ಗುಂಜಂಗಟ್ಟಿದ ಈ ಶೋಣಿತಕು ಬಿಡಿಸುವ ಶ್ರೀಯವು ಷಿಂಹಗರಿಗಾಗ ವಿಂತಿಗೆಯಾಗಿದೆ.

(ಉತ್ತರಪ್ರಾಂತ ಸುಪ್ರಸಂಗಲಯ ಬೆಳಗಾವಿ.)

ಕನಕನ ಕಂಡಿ (ಅಡೆನ್ನಿ.)



ಕನಕದಾಸರ ಪದಗಳು.

ಶ್ರುಟಿ ದಂದಿನಾರಭ್ಯ ಸುಖವೆಂಬುವುದನರಿಯೇ ।
 ಕಷ್ಟ ಪಟ್ಟಿ ನು ಕೇಳೊ ಕೃಷ್ಣ ।
 ತೋಟ್ಟಿಲ ಶಿಶು ತಾಯ್ಯ ಬಾಯ್ಯ ಪಟ್ಟ ತೆರನಂತೆ ಕಂ ।
 ಗೆಟ್ಟು ತೋಕಿಪೆನೋ ಕೃಷ್ಣ ।
 ಮುಟ್ಟಿಲಮ್ಮೆ ರು ಎನ್ನ ಬಂಧುಗಳು ಕಂಡರೆ ।
 ಅಟ್ಟಿ ಚಿದುವುತ್ತಿಲಹರೋ ಕೃಷ್ಣ ।
 ದಟ್ಟಿ ದಾರಿದ್ರ್ಯ ವನು ಪರಿಹರಿಸದಿದ್ದರೆ ।
 ಮುಟ್ಟುವುದು ದೂರು ನಿನಗೆ ಕೃಷ್ಣ ॥

ಕೃತಯುಗದೊಳು ನೇದ ತ್ರೇತೀಯಾಳಧ್ವರ | ವತಿದಾನತ್ಯಿಲ ಧ್ವನಿಪರದೆ ||
 ಸ್ತುತಿಪುಣ್ಯ ಕಲಿಯುಗದೊಳಗೆ ಶ್ರೀಹರಿನಾಮ | ಮತಿವಂತೆ ಕೇಳು ಹೇಳುವನು ||
 ನೋಡಲು ದೃಕ್ಪೂಣಿ ಪಿರಿದು ಸಂತಸದಿ ಕೊಂ | ಡಾಡಲು ಜಿಹ್ವೆ ಪವಿತ್ರ ||
 ಹಾಡ ಕೇಳಲು ಕಣಿಕೆಂಳಿದ್ದ ಪಾತಕ | ಪ್ರೋಧುವುದಿಳೆಯ ಜೀವರಿಗೆ ||

ಕನಕದಾಸ.

ಕನಕದಾಸರ ಪದಗಳು.

ಕನಕದಾಸರ ಕೀರ್ತನೆಗಳ ವಿವರ್ಯಾದಲ್ಲಿ ಈವರೆಗೆ ಏನೂ ಬರೆದುದಿಲ್ಲ. ಅವುಗಳೊಳಗೆ ಹುರುಳಿಲ್ಲವಂತಹಲ್ಲ. ಆ ಪದಗಳು ನೂರಾರು ವರ್ಣಗಳಿಂದ ಅನೇಕ ಜನರ ಬಾಯಿಯಲ್ಲಿ ಹಾಯ್ಯು ಬಂದಿವೆ. ಕೆಲವು ಮಾಪಾರ್ಶೆಯು ಹೊಂದಿರಬಹುದು. ಕೆಲವು ಪ್ರಕ್ರಿಯೆವಾಗಿರಬಹುದು. ಅಂತಹ ಕೀರ್ತನೆಗಳ ಅಡಿಗಲ್ಲಿನ ಮೇಲೆ ನಿಂತು ದಾಸರ ಬತಿಹ್ಯೆ ಮತ ಮುಂತಾದವುಗಳನ್ನು ಗೊತ್ತುಪಡಿಸುವುದು ಸುಸಂಬದ್ಧವಲ್ಲ. ಆದುದರಿಂದ, ದಾಸರ ಪದಗಳಾಗಿ ಬೇರೊಂದು ಭಾಗವನ್ನೇ ವಿಂತಾಗಿರಿಸಿದೆ. ದಾಸರ ವಿವರ್ಯಾದಲ್ಲಿ ಗೊತ್ತಾದ ಸಂಗತಿಗಳೊಂದನೆ ಆವರ ಪದಗಳೊಳಗಳ ಸಂದರ್ಭಗಳನ್ನು ಒರಿಗಲ್ಲಿನ ಮೇಲೆ ತಿಕ್ಕ ತೂಗಿ ಯೋಗ್ಯ ಬೆಲೆಗಟ್ಟಿದರೆ ಅವುಗಳನ್ನು ತಕ್ಕ ರೀತಿಯಲ್ಲಿ ಉಪಯೋಗಿಸಿದಂತಾಗುವುದರಲ್ಲಿ ಸಂದೇಹವಿಲ್ಲ.

ದಾಸರ ಪದಗಳಿಂದು ಪ್ರಕಟಿಸಾದ ಸುಮಾರು ಇಂಜಿ ಕೀರ್ತನೆಗಳನ್ನು ಅವಲೋಕಿಸಲಾಯಿತು. ಕನಕದಾಸರು ವರಕವಿಗಳಿಂದು ಶಾಗಿ ಹೇಳಲಿಕ್ಕೆ ಅವರ ಕೀರ್ತನೆಗಳಪ್ಪೇ ಸಾಕು. ಅವುಗಳಲ್ಲಿ ಅಡಕವಾದ ತಿಳಿಗನ್ನುಡು ಭಾವರಸಗಳು ಹೇಳಲ್ಪರಗತಿಯವು. ದಾಸರ ಪದಗಳಿಂದರೆ ನೀತಿಯ ನೆಲೆವಿಂದು ದಂಭಾಚಾರಗಳನ್ನು ಖಂಡಿಸುವುದು, ಕೆಳಗಿನ ತರಗತಿಯ ಜನರಲ್ಲಿ ಬೇರೂರಿದ ಕೀಳು ಕಲ್ಪನೆಗಳನ್ನು ಕಿತ್ತಿತ್ತಿಗೆಯುವುದು, ಹೀನ ಸಂಪ್ರದಾಯಗಳನ್ನು ಹೀಯಾಳಿಸುವುದು, ಬಣಗು ದೈವಗಳ ಗೊಡವೆಗೆ ಹೋಗದೆ, ನಾರಾಯಣನು ಒಬ್ಬನೇ ಪರದೈವನೆಂದು ಬೋಧಿಸುವುದು, ಇವೇ ವೊದಲಾದ ಸಮಾಜ ಸೇವೆಯನ್ನು ದಾಸರು ತಮ್ಮ ಕೀರ್ತನೆಗಳಿಂದ ಎಸಗಿದರೆಂದು ಹೇಳಬಹುದು.

ಕನಕದಾಸರು ತಮ್ಮ ಕಾವ್ಯದಲ್ಲಿ ಹೇಳಿದ ಆತ್ಮಕತೆಯನ್ನು, ಹರಕು ಮುರಕಾಗಿ ಹೇಳಿತು. ಅವರ ಸಾಧ್ಯಂತ ಚರಿತ್ರೆಯು ಎಲ್ಲ ಯೂ ದೊರೆಯು ವುದಿಲ್ಲ. ಜನರು ದಾಸರ ವಿಷಯವಾಗಿ ಅನೇಕ ಕತೆಗಳನ್ನು ಹೇಳುವರು. ಬಹಳ ಜನರು ವಿವರಿಸುವ ದಾಸರ ಚರಿತ್ರೆಯನ್ನು ಬರೆಯಲಿದೆ.

“ಕನಕದಾಸರು ಬಂಕಾಪುರದ ಸಮಿಷಪದಲ್ಲಿರುವ ಬಾಡ ಗಾರಮದವರು. ದಾಸರ ತಂದೆಯ ಹೆಸರು ಬೀರೆಗೌಡ, ತಾಯಿಯ ಹೆಸರು ಬಜ್ಜೆಮ್ಮೆ. ಅವರು ಹಂಡಿ ಕುರುಬರು. ಅವರಿಬ್ಬಿರೆ ದಾಸರು ಒಬ್ಬರೇ ಮಂಗು. ಕನಕದಾಸರ ಶೂರ್ವದ ಹೆಸರು ತಿಮ್ಮೆ. ತಿಮ್ಮೆನ ತಾಯಿ ತಂದೆಗಳು ಚಿಕ್ಕಂದಿನಲ್ಲಿಯೇ ತೀರಿದ್ದು. ತಿಮ್ಮೆನು ಉರವರಿಂದ ಬೆಳೆದನು. ವಯಸ್ಸಿಗೆ ಬಂದ ಕೂಡಲೆ, ತಿಮ್ಮೆನಿಗೆ ರೂಳಟ್ಟೆ ನಿಧಿ ಕಾಣತೋಡಿತು. ಅದರಿಂದ, ತಿಮ್ಮೆನಿಗೆ ಕನಕ ನೇಂಬ ಹೆಸರು ಬಿಡಿತು. ಬರಬರುತ್ತ ಕನಕನ ಕೇರ್ತಿಯು ಬೆಳೆಯ ತೋಡಿತು. ವಿಜಯನಗರ ರಾಜ್ಯಕ್ಕೆ ಒಳಪಟ್ಟ ಬಂಕಾಪುರ ಪ್ರಾಂತದಲ್ಲಿ ಕನಕನು ಸೈನಾಧಿಪತಿಯಾದನು. ಒಂದು ಕಾಳಿಗದಲ್ಲಿ ಕನಕನು ಗಾಯ ಪಟ್ಟೆ ಎಚ್ಚರದಪ್ಪಿ ಹೊರಳಾಡುವಾಗ, ದೇವರು ಅವನಿಗೆ ತನ್ನ ದಾಸನಾದರೆ ನೆಟ್ಟಿಗಾಗುವುದೆಂದು ಹೇಳಿದನು. ಕನಕನು ಒಪ್ಪಿದನು. ಮುಂದೆ ವೈರಾಗ್ಯ ತಾಳ ಕನಕನಾಯಕನು ಕನಕದಾಸನಾದನು. ಕನಕನು ವ್ಯಾಸ ಸಮುದ್ರ ವನ್ನು ಕಟ್ಟಿಸುವ ಮುಂದೆ, ಶ್ರೀವ್ಯಾಸರಾಯರನ್ನು ಕಂಡು ಅವರಿಂದ ಮಂತ್ರೋಪದೇಶವನ್ನು ಕೋರಿದನು. ವ್ಯಾಸರಾಯರು, “ ಕುರುಬರಿಗೆ ಎಂತಹಮಂತ್ರ ? ಕೋಣ ಮಂತ್ರ ! ” ಎಂದು ನುಡಿದರಂತೆ. ಕನಕನು ‘ಕೋಣ’ ಮಂತ್ರವನ್ನು ಜಪಿಸಿ ಯಂತ್ರಧರ್ಮನ ಕೋಣವನ್ನು ಸಾಕ್ಷಾತ್ಕಾರಿಸಿ ಅದರ ಸಾಮರ್ಥ್ಯದಿಂದ ಒಂದು ಬಂಡಿಗಲ್ಲನ್ನು ಸರಿಸಿದನಂತೆ! ವ್ಯಾಸಸಮುದ್ರದಲ್ಲಿ ‘ಕೋಣನ ತಾಬು’ ಎಂಬುವುದು ಈಗೆಯೂ ಇದೆ. ಕನಕದಾಸರು ಯಂತ್ರಧರ್ಮನ ಅವತಾರವೆಂದು ಭಾವಿಕರು ನಂಬು ವುದುಂಟು. ಕಾಗಿನೆಲ್ಲಿಯಲ್ಲಿ ಆದಿಕೇಶವನ ಮೂರ್ತಿಯನ್ನು ಸಾಫಿಸಿ ಆಲಿ ಒಂದು ಗುಡಿಯನ್ನು ಕಟ್ಟಿಸಿದನು. ಆದಿಕೇಶವನ ಅಂಕಿತದ ಪದಗಳನ್ನು ರಚಿಸಿದನು.

ಕನಕದಾಸರು ಮೊದಲಿನಿಂದ ತಿರುಪತಿಯ ಯಾತ್ರೆಯನ್ನು ಕೈಕೊಂಡ ಪರು. ಶ್ರೀವೈಷ್ಣವ ಗುರುಗಳಿಂದ ಸಾಮಾನ್ಯದ್ವಾರಾ ಗಳನ್ನು ಪಡೆದರು. ಸೋದೆಯ ವಾದಿರಾಜರ ಶಿಷ್ಯರಾಗಿದ್ದರು. ಕೊನೆಗೆ ಕನಕದಾಸರು ಕಾಗಿನೆ ಲ್ಲಿಯ ಶ್ರೀನರಸಿಂಹನ ಉದರದಲ್ಲಿ ಸೇರಿದರು ! ”

೧. ಕನಕದಾಸ ಶೀತಾನೇಗಳಲ್ಲಿ ಕೆಲವನ್ನು ಷ್ಟೋ ಇಲ್ಲಿ ಉದಾಹರಿಸಲಿದೆ. ಸಂಪ್ರದಾಯಾನುಸಾರವಾಗಿ ದಾಸರ ದೇವತಾಸೋತ್ತರಗಳಲ್ಲಿಂದಾದ ಗಳಪತಿಯ ಪದವನ್ನು ಮೊದಲು ಇರಿಸಿದೆ. ಅದರೊಳಗಿನ ದಾಸರ ಕನ್ನಡದ ಸೋಬಗನ್ನು ಸವಿಯಬೇಕು.

ರಾಗ:—ಮೋಹನ ಆಟತಾಳ.

ನಮ್ಮಮನ್ನ ಶಾರದೆ ಉಮಾಮಹೇಶ್ವರ |
ನಿಮ್ಮೋಳಿಹನನ್ನಾರಮ್ಮ | ॥ ಪ ॥
ಕಮ್ಮಗೋಲನ ವೈರಸುತನಾದ ಸೋಂಡಿಲ |
ಹೆಮ್ಮಯ್ಯ ಗಣನಾಥನೆ ॥ ಆ ॥
ಮೋರೆ ಕಪ್ಪಿನ ಭಾವ ಮೊರದಗಲ ಶಿವಿ |
ಕೋರೆದಾಡಿಯವನ್ನಾರಮ್ಮ |
ಮೂರು ಕಣ್ಣನ ಸುತ ಮುರದಿಟ್ಟಿಂದ್ರನ್ |
ಧೀರ ತಾ ಗಣನಾಥನೆ ಅಮ್ಮಯ್ಯ ||
ಖಟ್ಟಿದಟ್ಟಿಯು ಬಿಗಿದುಟ್ಟಿ ಚೆಲ್ಲಿಂದ |
ದಿಟ್ಟಿತಾನಿವನ್ನಾರಮ್ಮ |
ಪಟ್ಟಿದರಾಣಿ ಸಾವರ್ತಿಯ ಕುಮಾರ |
ಹೊಟ್ಟಿಯು ಗಣನಾಥನೆ ಅಮ್ಮಯ್ಯ ||
ರಾಸಿ ವಿಷ್ಯಿಯ ಬಲ್ಲ ರಮಣಿಹಂಬಲನೊಳ್ಳ |
ಭಾಷಿಗನಿವನ್ನಾರಮ್ಮ |
ಲೇಸಾಗಿ ಸುಜನೆರ ಸಲಹುವ ನೆಲೆಯಾದಿ |
ಕೇಶವನ ದಾಸ ಶಾಸ್ತೇ ಅಮ್ಮಯ್ಯ ||

೨. ದಾಸರು ವಿಷ್ಣುವಿನ ದಶಾವತಾರಗಳನ್ನು ಸೋಗಸಾಗಿ ಕನ್ನಡ ದಲ್ಲಿ ಹಾಡಿದ ಒಂದು ಪದವನ್ನು ಕೇಳಿ ಉದ್ಧರಿಸಲಿದೆ. ಒಂದು ಶೀಲ್ಕೃತ

ದಲ್ಲಿ ದೇವರು ನೆರವೇರಿಸಿದ ಮಹತ್ವಾಯೆಗಳನ್ನು ಹೇಳಿ, ಅದರ ಕೆಳಗೆ ಆ ದೇವರ ಕೊರತೆಯನ್ನು ಕೊಟ್ಟಿರುವರು. ನಿಜವಾಗಿ ಅದೂ ಅವನ ಗುಣವೇ. ಒಂದರಲ್ಲಿ ಸ್ತುತಿ, ಮತ್ತೊಂದರಲ್ಲಿ ವ್ಯಾಜಸ್ತುತಿ. ಈ ಕಿರ್ತನೆಯಲ್ಲಿ ದಾಸರು ತಮ್ಮ ಕೌಶಲ್ಯವನ್ನು ಚೆನ್ನಾಗಿ ವಿಶದವಡಿಸಿದ್ದಾರೆ.

ರಾಗ:—ಮೋಹನ ಅಟಿತಾಳ.

ನಿಷ್ಠೆ ನಾನೇನೆಂದೆನೊ ರಂಗಯ್ಯ ರಂಗ |
ನಿಷ್ಠೆ ನಾನೇನೆಂದೆನೊ || ಪ ||

ನಿಷ್ಠೆ ನಾನೇನೆಂದೆ ನಿಗಮಗೋಚರ ಸ್ವಾಮಿ |
ಪನ್ನಂಗತಯನ ಪಾಲ್ಗುಡಲೊಡೆಯನೆ ರಂಗ || ಅ ||

ಧೀರ ಸೋಮಕ ವೇದಚೀರ ಬಳನ ಸೀಳ |
ವಾರಿಧಿಗಳಿಂದ ಪರ್ವತವನೆತ್ತಿ |
ಧಾರುಳಿಯನು ಕದ್ದ ದನುಜದಲ್ಲಿ ಇನಾದ |
ನಾರಸಿಂಹ ನಮೋ ನಮೋ ಎಂದೆನಲ್ಲದೆ ||

ಸೀರಪ್ರೋಕ್ಷವನೆಂದೆನೆ-ಬೆಸ್ಸಿನ ಮೇಲೆ |
ಭಾರ ಪ್ರೋತ್ಸಾಹನೆಂದೆನೆ-ಮಣಿನು ಆಗೆದು |
ಬೇರ ಮೆದ್ದವನೆಂದನೆ-ರಕ್ಷಣೊಳು |
ಹೋರಿ ಹೊಯ್ದ ಸೆಂದು ಹೊಗಳಿದೆನಲ್ಲದೆ ||

ಧರೆಯ ದಾನವ ಬೇಡಿ ಧರಣಿ ಈರಡಿ ಮಾಡಿ |
ಪರಶುವ ಸಿದಿದು ಪ್ರತಿಯರ ಶಾಡಿ |
ಚರಣದಿ ಪಾಷಾಣ ಪೆಟ್ಟೆ ಮಾಡಿದ ಪುಣ್ಯ |
ಚರಿತ ಯಾದವಪತಿ ಶರಣೆಂದೆನಲ್ಲದೆ ||

ಶಿರಕ ಹಾರುವನೆಂದೆನೆ-ಹೆತ್ತತಾಯ |
ಕೊರಳ ಕೊಯ್ದ ವನೆಂದೆನೆ-ವನವಾಸದಿ |
ಧುರಕೆ ಸೀರಿದವನೆಂದೆನೆ-ಪೂತಣಿಯನು |
ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ||

ಚಿತ್ರಜಕ್ಕೋಟಿಲಾವಣ್ಯತೇಜದಿ ಬಂದು |
ಉತ್ತಮ ಸ್ತ್ರೀಯರ ಪ್ರತಿವಳಿದು |
ಮತ್ತೆ ಕಲ್ಪಿಯಾಗಿ ಮಥುಪರ ಮಡುಹಿದು |
ಹತ್ತಿವತಾರದ ಹರಿಯೆಂದೆನಲ್ಲಿದೆ ||

ବତ୍ରୁ ଲିଦ୍ଧ ପନ୍ଥେଂ ଦେଖେ- କେଣ୍ଟି ଯନ୍ମେର ।
 ବତ୍ରୁ ଆଶ୍ରମ ପନ୍ଥେଂ ଦେଖେ- ବାରିବାରିଗୁ ।
 ମନ୍ତ୍ରୀ ପୁଣ୍ୟ ଦନ୍ତେଂ ଦେଖେ- ଆଦିକେତନ ।
 ଭକ୍ତ ପଞ୍ଚଲ ପନ୍ଥେଂ ଦୁ ପୋଗଳି ଦେନଲ୍ଲ ଦ ॥

೨. ಕೆಳಗಿನ ತರಗತಿಯ ಕುಲಗಳು ಬಣಗು ದೈವಗಳನ್ನು ಆರಾಧಿಸುವುದು, ಅವುಗಳನ್ನು ಕುರಿತು ಕೇತ್ತನೆ ಗೈಯುವುದು, ಈಗಿನಕಂತಲೂ ದಾಸರ ಕಾಲದಲ್ಲಿ ವಿಶೇಷವಾಗಿದ್ದಿತು. ನಾರಾಯಣನೇ ಪರದೈವತ; ಆವನ ಮಹಾತ್ಮೀಯ ಜನರಿಗೆ ತಿಳಿಯಬೇಕು; ಆವನನ್ನೇ ಭಜಿಸಬೇಕು ಎಂದು ದಾಸರು ಹೇಣಿದರು. ಆದಕ್ಕೆ ಆ ಜನರು ಮನಗೊಳ್ಳುವಂತಹ ಪದಗಳನ್ನು ರಚಿಸಿದರು. ಕೆಳಗಿನ ಪದ್ಯವೂ ಹತ್ತುವತಾರದ ಮಹಾತ್ಮ್ಯವನ್ನೇ ಹೇಳುತ್ತದೆ. ಅದರೆ, ಅದರಲ್ಲಿ ಅಡಕವಾದ ಸುಡಿಮಟ್ಟಿಗಳು ಪ್ರಾದೇಶಿಕವಾಗಿರುವುದು ಕಂಡುಬರುತ್ತದೆ.

ರಾಗ:—ದೇವಿ ಭಾವತಾಳ.

ದೇವಿ ನಮ್ಮ ದ್ಯಾವರು ಬಂದರು |
ಬನ್ನೀರೆ ಸೋಡ ಬನ್ನೀರೆ |
ಬನ್ನೀರೆ ಸೋಡ ಬನ್ನೀರೆ |
ಸೋಡ ಬನ್ನೀರೆ ಸೋಡ ಬನ್ನೀರೆ | || ಪಟ್ಟ ||

କେଂଗଣ୍ଡ ମୀନନାଗି ନମରଂଗ ।
 ଗୁଂଗାଦି ସୋଇମୁନ କୌଂଦାନ୍ତ୍ରୟ ।
 ଗୁଂଗାଦି ସୋଇମୁନ କୌଂଦୁ ।
 ପେଦଵ ବଂଗାରଦ୍ମୋଦଲିତ୍ତାନ୍ତ୍ରୟ ॥

ದೊಡ್ಡ ಮಹುವಿನೋಳಗೆ ನಮರಂಗ |
 ಗುಡ್ಡವ ಹೊತುಕೊಂಡು ನಿಂತಾನ್ತ್ಯಾ |
 ಗುಡ್ಡವ ಹೊತುಕೊಂಡು ನಿಂತು ಸುರರನ್ನು |
 ದೊಡ್ಡವರನ್ನು ಮಾಡಾನ್ತ್ಯಾ ||

ಚಿನ್ನ ಕಾಡಿನ ಹಂಡಿ-ಯಾಗಿ ನಮರಂಗ |
 ಚಿನ್ನದ ಕಣ್ಣನ ಕೊಂಡಾನ್ತ್ಯಾ |
 ಚಿನ್ನನ ಕಣ್ಣನಕೊಂಡು ಭೂಮಿಯ |
 ವನ್ನು ಜಸಂಭವಗಿತ್ತಾನ್ತ್ಯಾ ||

ಸಿಟ್ಟಿನ ಸಿಂಹ-ನಾಗಿ ನಮರಂಗ |
 ಹೊಟ್ಟಿಯ ಕರುಳ ಬಗೆದಾನ್ತ್ಯಾ |
 ಹೊಟ್ಟಿಯ ಕರುಳ ಹಾರುವ ಮಾಡಿ |
 ಪುಟ್ಟಿಗೆ ವರವ ಕೊಟ್ಟಾನ್ತ್ಯಾ ||

ಹುಡುಗ ಹಾರುವ-ನಾಗಿ ನಮರಂಗ |
 ಬೆಡಗಿಲಿ ಮುಗಿಲಿಗೆ ಬೆಳೆದಾನ್ತ್ಯಾ |
 ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನ್ನು |
 ಅಡಿಯಿಂದ ವಾತಾಳಕೊಂತ್ತಾನ್ತ್ಯಾ ||

ತಾಯ ಮಾತನು ಕೇಳಿ ಸಾಸಿರ ತೊಳಿನ |
 ಆವಿನ ಕಳ್ಳನ ಕೊಂಡಾನ್ತ್ಯಾ |
 ಆವಿನ ಕಳ್ಳನಕೊಂಡು ಭೂಮಿಯ |
 ಆವನಿಸುರಿಗಿತ್ತಾನ್ತ್ಯಾ ||

ಪಿಂಗಳ ಕಣ್ಣಿನ ಕೊಂಗಗಳಕೂಡಿ |
 ಭಂಗನೆ ಲಂಕೆಗೆ ಪೋದಾನ್ತ್ಯಾ |
 ಭಂಗನೆ ಲಂಕೆಗೆ ಪೋಗಿ ನಮರಂಗ |
 ಹೆಂಗಸು ಕಳ್ಳನ ಕೊಂಡಾನ್ತ್ಯಾ ||

ಕರಿಯ ಹೊಳೆಯಲ್ಲಿ ತುರುಗಳ ಕಾಯುತ್ತು ।
 ಉರಗನ ಮಡುವ ಧುಮುಕ್ಕಾನ್ತಿಗೆ ।
 ಉರಗನ ಹೆಡಿಮೇಲೆ ಹಾರಾರಿ ಕುಣಿವಾಗ ।
 ನಾರೀರಿಗೊರವ ಕೊಟ್ಟಾನ್ತಿಗೆ ॥
 ಬಿಂಕದ ಗೋವಳನಾಗಿ ನಮರಂಗ ।
 ಡೊಂಕಿನ ಮುದುಕಿಯ ಕೂಡ್ಯಾನ್ತಿಗೆ ।
 ಡೊಂಕಿನ ಮುದುಕಿಯ ಕೂಡಿ ।
 ಮಾವನ ಬಿಂಕವನೆಲ್ಲ ಮುರಿದಾನ್ತಿಗೆ ॥
 ಭಂಡನಂದದಿ ಕುಂಡಯ ಬಿಟ್ಟುಕೊಂಡು ।
 ಕಂಡಕಂಡಲ್ಲಿಗೆ ತರುಗ್ಗಾನ್ತಿಗೆ ।
 ಕಂಡಕಂಡಲಿಗೆ ತರುಗಿ ಶ್ರೀಪುರರ ।
 ಹಂಡರನೆಲ್ಲ ಕೆಡಿಸ್ಯಾನ್ತಿಗೆ ॥
 ಜೆಲುವ ಹೆಂಡತ ಕುದುರೆಯ ಮಾಡಿ ।
 ಒಕ್ಕೆಯ ರಾವುತನಾದಾನ್ತಿಗೆ ।
 ಒಕ್ಕೆಯ ರಾವುತನಾಗಿ ನಮರಂಗ ।
 ಡೊಕ್ಕೆ ಹೊಟ್ಟಿಯ ವ್ಯಾಲೆ ಒದ್ದಾನ್ತಿಗೆ ॥
 ಡೊಳಿನ ವೇಲ್ಲುಯ್ಯ ಭರಮಪ್ಪ ಹಾಕ್ಕಾನು ।
 ತಾಳವ ತಿವನಪ್ಪ ತಟ್ಟಾನ್ತಿಗೆ ।
 ಒಕ್ಕೆಯ ಪದಗಳ ಹನುಮಪ್ಪ ಹಾಡ್ಯಾನು ।
 ಜೆಲುವ ಕನಕಪ್ಪ ಕುಣಿದಾನ್ತಿಗೆ ॥

೪. ದಾಸರಲ್ಲಿ ರಹಸ್ಯೋಪದೇಶದ ಪದಗಳೂ ಉಂಟು, ಕೆಳಗಿನದು
 ಅಂತಹದೂಂದು.

ರಾಗ—ಕಾಂಬೋಧಿ ರುಂಪೆತಾಳ.

| | |
|----------------------------------|-------|
| ನೀ ಮಾಯೆಯೊಳಗೊ ನಿನ್ನೆನ್ನು ಈ ಮಾಯೆಯೊ | ॥ ಪ ॥ |
| ನೀ ದೇಹದೊಳಗೊ ನಿನ್ನೆನ್ನು ಈ ದೇಹವೊ | ॥ ಅ ॥ |

ಬಯಲು ಆಲಯದೊಳಗೇ ಆಲಯವು ಬಯಲೊಳಗೇ |
 ಬಯಲು ಆಲಯವೆರಡು ನಯನದೊಳಗೇ |
 ನಯನ ಬುದ್ಧಿಯೊಳಗೆ ಬುದ್ಧಿ ನಯನದೊಳಗೇ |
 ನಯನ ಬುದ್ಧಿಗಳೆರಡು ನಿನ್ನೊಳಗೇ ಹರಿಯೆ ||

ಸವಿಯು ಸಕ್ಕರೆಯೊಳಗೇ ಸಕ್ಕರೆಯು ಸವಿಯೊಳಗೇ |
 ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೇ |
 ಜಿಹ್ವೆ ಮನಸಿನೊಳಗೇ ಮನಸು ಜಿಹ್ವೆಯೊಳಗೇ |
 ಜಿಹ್ವೆ ಮನಸುಗಳೆರಡು ನಿನ್ನೊಳಗೇ ಹರಿಯೆ ||

ಕುಸುಮದೊಳು ಗಂಧಪ್ರೋ ಗಂಧದೊಳು ಕುಸುಮಪ್ರೋ |
 ಕುಸುಮ ಗಂಧಗಳೆರಡು ಪ್ರಾಣದೊಳಗೇ |
 ಅಸಮಭವ ಕಾಗಿನೆಲೆಯಾದಿಕೇಶವರಾಯ |
 ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೇ ||

ಇ. ಕನಕದಾಸರು ದೇವರ ದಾಸಾನುದಾಸರು. ತಮ್ಮಲ್ಲಿ ಯಾವ.
 ಅಹಂಕಾರಪೂ ಇಲ್ಲವೆಂದು ಅವರು ಸಾರಿ ಹೇಳಿರುವರು.

ರಾಗ—ಕಾಂಚೋಧಿ ರುಂಬೆತಾಳ.

ದಾಸದಾಸರ ಮನೆಯ ದಾಸಿಯರ ಮಗನಾನು |
 ಸಾಸಿರ ನಾಮದೊಡೆಯ ರಂಗಯ್ಯನ ಮನೆಯ || ವ ||

ಶಂಕುದಾಸರ ಮನೆಯ ಮಂಕುದಾಸನು ನಾನು |
 ಮಂಕುದಾಸನು ನಾನು ಮರುಳು ದಾಸ |
 ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ |
 ಬಿಂಕದಿ ಬಾಗಿಲ ಕಾಯ್ಯ ಬಡ ದಾಸನಾನಯ್ಯ ||

ಕಾಳಿದಾಸರ ಮನೆಯ ಕೀಳುದಾಸ ನಾನಯ್ಯ |
 ಆಳು ದಾಸನು ನಾನು ಮೂಳ ದಾಸ |
 ಫಾಲಾಕ್ಷೇಸಬಿ ನಿನ್ನ ಭಟಿಪ ಭಕ್ತರ ಮನೆಯ |
 ಆಳನಾಳನ ದಾಸ ಅಡಿದಾಸ ನಾನಯ್ಯ ||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ |
 ಕುಲವಿಲ್ಲದ ದಾಸ ಕುರುಬದಾಸ |
 ಭಲದಿ ನಿನ್ನ ಭಜಿಸುವರ ಮನೆಯ ಮಾಡಿಗದಾಸ |
 ಸಲೆಮುಕ್ತಿ ಸಾಲಿಸೆನ್ನೊಡೆಯ ಕೇಶವನೆ ||

ಇಲ್ಲಿ ದಾಸರು ತಮಗೆ ‘ ಕುರುಬ ದಾಸ ’ ಎಂದು ಸಂಚೋಧಿಸಿಕೊಂಡಿರುವುದರಿಂದ, ಅವರು, ಕುರುಬರ ಕುಲಕ್ಕೆ ಸೇರಿದವರೆಂದು ತಿಳಿಯಕೊಡು. ಕುರುಬ ಶಬ್ದವನ್ನು ನಾಗರೀಕತೆಯನ್ನಿರುದ ಹುಂಬ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ಆದರೆ, ದಾಸರು, ತಾವು ಕಾಳಿದಾಸರ ಮನೆಯ ಕೇಳು ದಾಸರೆಂದು ಅಂದಿರುವುದರಿಂದ, ಕಾಳಿದಾಸನ ಕಬ್ಬಿಗತನವನ್ನಿರತು, ಅವನ ಸೇವೆಯನ್ನು ತಾವು ಮಾಡುತ್ತರುವರು, ಎಂದು ಸೂಚಿಸಿರುವರು. ಇದರ ಹೇಳಿಂದ ದಾಸರ ಮೇಲೆ ಕಾಳಿದಾಸನ ಪರಿಣಾಮವು ಎಷ್ಟುಗಿಂದಿ ಕೆಂಬುದನ್ನು ವಿಚಾರಿಸ ತಕ್ಕದ್ದು.

೬. ರಾಗ — ಸಾರಂಗ ಭಾವುತಾಳ.

ಬಂಟನಾಗಿ ಬಾಗಿಲ ಕಾಯುವೆ ಹರಿಯ ವೈ |
 ಕುಂಠ ದಾಸೋತ್ತಮರ ದಾಸರ ಮನೆಯ || ಪ ||
 ಹೊರಸುತ್ತು ಪ್ರಾಕಾರ ಸುತ್ತಿ ನಾ ಬರುವೆ |
 ಬರುವ ಹೋಗುವರ ವಿಚಾರಿಸಿ ಬಿಡುವೆ |
 ಕರದಾ ಕಂಬಿಯಾ ಪ್ರೋತ್ಸು ಅಲ್ಲಿ ಬೋಬ್ಬಿಡುವೆ ತೀ |
 ಹರಿಯ ಓಲಗದ ಸಮೃಖದಲ್ಲಿರುವೆ ||
 ವೇಳೆವೇಳೆಗೆ ಉಳಿಗವ ಮಾಡುವೆ |
 ಆಲವಂಟಿಗೆ ಜಾಮರವ ಬೀಸುವೆ |
 ಕಾಳಿಂದಿ ಆಡಪವ ಹೊತ್ತು ನಿಂದಿರುವೆ |
 ಸಾಲು ಮುತ್ತಿನ ಸತ್ತಿಗೆಯ ಸಿಡಿವೆ ||
 ಎಂಜಲ ಹರಿವಾಣವ ಬೇಳಗುವೆ |
 ಕಂಜನಾಭನ ಪಾದ ಕಮಲವ ಹೊಳವೆ |

ರಂಜುಳ್ಳ ಕುಸುಮದ ಮಾಲೆ ತಂಡಿಡುವೆ |
ಸಂಜೇಗೆ ಪಂಚಿನ ದಾಸನಾಗಿರುವೆ ||

ತೊತ್ತು ತೊಂದನಾಗಿ ಬಾಗಿಲು ಕಾಯುವೆ |
ಬಿತ್ತುದ ಚಾವಡಿ ರಜವಾ ಬಳಿವೆ |
ಮಂತ್ರಿನ ರಂಗವಲ್ಲಯಸಿಟ್ಟು ಬರೆವೆ |
ರಕ್ಕು ಕಂಬಳಯ ಹೊತ್ತು ಹಾಸುವೆ ||
ಮಿಂಸಲ ಉಳಿಗವನು ಮಾಡುವೆ |
ಶೇಷ ಬ್ರಹ್ಮಾಂಡಯರಿಗೆ ತೋರಿಸುವೆ |
ಶೇಷಗಿರಿ ಆದಿಕೇಶವರಾಯರ |
ದಾಸರ ದಾಸರ ದಾಸರ ಮನೆಯ ||

ಈ ಹಾಡಿನಲ್ಲಿ, ದಾಸರು, ವೈಕುಂಠದಾಸರ ಮನೆ ಕಾಯುವೆಂದು ಅಂದಿರುವರು. ವೈಕುಂಠದಾಸರು ಬೇಲೂರಿನವರು. ಕನಕದಾಸರು ಅವರ ಶಿಷ್ಯರಾಗಿ ಬೇಲೂರಿನಲ್ಲಿ ಎಷ್ಟೋ ಕಾಲ ಇಡ್ಡರೆಂದು ಆಖ್ಯಾಯಿಕೆಯಿದೆ. ದಾಸರ ಕಾಲವಾದ ಮೇಲೆ ವೈಕುಂಠದಾಸರ ಉದಯವಾಯಿತೆಂದು ಕೆಲವರು ಅನ್ವಯಿಸುತ್ತಿರು. ಆದುದರಿಂದ, ಈ ಪದವು, ಕನಕದಾಸರದೇ ನಿಜವಾಗಿ ದ್ವಿರೆ, ವೈಕುಂಠದಾಸರೂ ಕನಕದಾಸರೂ ಸಮಕಾಲೀನರೆಂದು ಅನ್ವಯಿಸುತ್ತಿರು.

ಕನಕದಾಸರು ಇಲ್ಲಿ ತಮ್ಮ ದಿನಚರಿಯನ್ನು ವರ್ಣಿಸಿರುವರು. ದಾಸರಾದವರು ಜರುಗಿಸತಕ್ಕ ದೇವರ ಸೇವೆಯನ್ನು, ಕನಕದಾಸರು, ಇಲ್ಲಿ ಹೇಳಿರುವರು.

೨. ಕನಕದಾಸರಿಗಾಗಿಯೆ ಉದುಪಿಯ ಕೃಷ್ಣನ ದೇವಾಲಯದಲ್ಲಿ ‘ಕನಕನ ಕಿಂಡಿಯು’ ಏಪಾಟ್ಟಿತು. ವಾದಿರಾಜರು ಕೃಷ್ಣನ ಗುಡಿಯಲ್ಲಿ ವಾಡಿದ ಏಪಾಟ್ಟಿನ ವಿಷಯದಲ್ಲಿ ಒಬ್ಬ ಸಂತೋಧಕರು ಅನ್ನು ವುದೇನಂದರೆ,

“ಶ್ರೀಕೃಷ್ಣನುತವು ವೊದಲು ಮುಂಡಲಾಗಿ ಮಧ್ಯಸರೋವರಕ್ಕೆ ಮುಖವಾಗಿ ಇದ್ದಿತು. ದೇಗುಲದ ಹೆಚ್ಚಾಗಿಲಿಗೂ ಗಭ್ರಗುಡಿಯ ಬಾಗಿ ಲಿಗೂ ನಡುವೆ ತೀರ ಸ್ವಲ್ಪ ಸ್ಥಳವಿದ್ದುದರಿಂದ ಭಕ್ತಜನರಿಗೆ ತೊಂದರೆಯಾಗಿತ್ತು. ಆದರೆ ಹಿಂಬದಿಯಲ್ಲಿ ಸ್ಥಳವಿದ್ದಿತು. ಗಭ್ರಗುಡಿಯ ಹಿಂದಿನ

ಗೋಡೆಯಲ್ಲಿ ಒಂದು ಕಿಟಕಿಯಾಯಿತು. ಅದರಾಚೆಯಲ್ಲಿ ಮುಖಮಂಟಪ ವಾಯಿತು. ಅದರ ಮುಂದೆ ಚಂದ್ರಶಾಲೆಯು ನಿವಾರಣವಾಯಿತು. ಅದರ ಗೋಡೆಯಲ್ಲಿ ಬಂದು ಕಿಟಕಿಯುಂಟಾಯಿತು. ಈ ಕಿಟಕಿಯೊಳಗಿಂದ ತೀಕೃಷ್ಣನ ದೀವಿಗಳ ಬೇಳಕಷ್ಟೇ ಕಾಣುತ್ತಲಿದ್ದಿತು. ದೇವಾಲಯದೊಳಗಿನ ಪಾಠಪ್ರವಞ್ಜನಕೇರ್ತನೆಗಳು ಕೃಷ್ಣನ ಹಿಂಬದಿಯಲ್ಲಿಯೇ ಸಾಗುತ್ತಲಿದ್ದವೇ. ಬಂದು ದಿನ ತೀಕೃಷ್ಣನು ಮುಖಮಂಟಪದ ಕಡೆಗೆ ಮೋರೆ ತಿರುವಿನಿಂತನು! ಗುಡಿಯ ಹೊರಬದಿಯಲ್ಲಿ ನಿಲ್ಲುವ ಕನಕದಾಸರಿಗೆ ಅಲ್ಲಿಯ ಕಿಟಕಿಯೊಳಗಿಂದ ದೇವರ ದರ್ಶನವಾಗತೊಡಗಿತು! ಕನಕದಾಸರು ಆ ಕಿಟಕಿಯ ಹತ್ತಿರದಲ್ಲಿಯೇ ನಿಂತು ತೀಕೃಷ್ಣನ ಸಂಕೇರ್ತನೆಗ್ರಿಯಲಾರಂಭಿಸಿದರು! ಆದಕಾಗಿ ಆ ಕಿಟಕಿಗೆ, ಕನಕನ ಕೆಂಡಿ ” ಎಂಬ ಹೇಸರು ಬಿಡ್ಡಿತು. ಅದರೆದುರು ನಡುಬೀದಿಯಲ್ಲಿ ಅವನಿದ್ದ ಸ್ಥಳವೂ ‘ ಕನಕನ ಗುಡಿ ’ ಎಂದು ತಲೆಮೀತ್ತತು ! ”

ರಾಗ—ಮುಖಾರಿ. ರುಂಪೆ ತಾಳ.

ಪೂರ್ವಜನ್ಮದಲಿ ನಾ ಮಾಡಿದ ಕರ್ಮದಿಂ |
ಉರ್ವಿಯೊಳು ಜನಿಸಿದನೋ ಕೃಷ್ಣ || ಪಲ್ ||
ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿ |
ವಾರಿಜನಾಭನೆ ಮುದ್ದು ಕೃಷ್ಣ || ಆ ||

ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆ |
ಕರ್ಷ್ಯಪಟ್ಟಿನು ಕೇಳೊ ಕೃಷ್ಣ |
ತೊಟ್ಟಿಲ ತಿಶು ತಾಯ್ಗಿ ಬಾಯಿಪ್ಪು ತೆರನಂತೆ ಕಂ |
ಗೆಟ್ಟು ಶೋಕಿಪನೋ ಕೃಷ್ಣ |

ಮುಟ್ಟುಲಮ್ಮರು ಎನ್ನ ಬಂಧುಗಳು ಕಂಡರೆ |
ಅಟ್ಟು ಬಿಡುವುತ್ತಲಿಹರೊ ಕೃಷ್ಣ |
ದಟ್ಟದಾರಿದ್ಯುವನು ಪರಿಹರಿಸದಿದ್ದರೆ |
ಮಂಟ್ಟುವುದು ದೂರು ನಿನಗೆ ಕೃಷ್ಣ ||

ಈಸಿನ ಆಸೆಯಲಿ ಬಯಸಿ ಬಹುದಿನದಿಂದ |
ಘೋಸಿಪಟ್ಟೇನು ನಾನು ಕೃಷ್ಣ |
ಈ ಶರೀರವನಾತ್ಮ ಕರ್ಷ್ಯಪಟ್ಟೇನು ಬಿಡದೆ |
ನೀ ಸಲಹಬೇಕರ್ಯ ಕೃಷ್ಣ |

ಹೇಣಿಕೆಯಾಗಿರ್ಹ ಸಂಸಾರವನು ಮಾಯೆ |
ಪೂರ್ಶದೇಹಿಂ ಬಿಗಿವರೆ ಕೃಷ್ಣ |
ಘೋಸಿಯನು ಮಾಡಬೆ ದೋಷವನು ಪರಿಹರಿಸೊ |
ಸಾಸಿರನಾನುದ ಮುದ್ದು ಕೃಷ್ಣ |

ಲೋಕದೋಳು ಎನ್ನಂಥ ಪಾಪಿಗಳು ಉಂಟಿಂದು |
ನೀ ಕೇಳಿ ಬಲ್ಲಿಯಾ ಕೃಷ್ಣ |
ಸಾಕೇಳು ಎನ್ನೊಂದು ಗತಿಯ ತೋರಿಸಿ ಸದ್ವಿ ||
ವೇಕಿಯನು ಮಾಡಯ್ಯ ಕೃಷ್ಣ ||

ರಾಕೇಂದುಮುಖಿ ದ್ವೈಪದಿಯ ಮಾನವನು ಕಾಯ್ದು |
ಆಕೆಗ್ಕೆಯನಿತ್ತಿ ಕೃಷ್ಣಾಪಿ |
ನಾಕಿಯ ಸಖಿ ಉಡುಪಿಯಾದಿಕೇಶವರಾಯ |
ಸಾಕಾರ ಮಾರುತಿಯೆ ಕೃಷ್ಣ ||

ಇದು ಉಡುಪಿಯಲ್ಲಿ ರಚಿತವಾದ ದಾಸರ ಕಾದು. ಕನಕದಾಸರು ಯಾವ ಕುಲದವರೆಂಬುದು ಗೊತ್ತಾಗುವುದಿಲ್ಲ. ಆದರೆ, ‘ಮುಟ್ಟಲಮ್ಮರು ಎನ್ನ ಬಂಧುಗಳು, ಅಟ್ಟಿಬಿಡುವುತ್ತಿರುತ್ತಾರೆ’ ಎಂದು ಅಂದಿರುವುದರಿಂದ ದಾಸರು, ಮುಟ್ಟಿಸಿಕೊಳ್ಳಬಂತಹ ಒಂದು ಜಾತಿಯವರಾಗಿದ್ದರೆಂದು ಹೇಳಬಹುದು.

ಅ. ರಾಗೇ—ಮಧ್ಯಮಾನತಿ ದ್ಯುಂಪೆತಾಳ.

ಕಲಿಯುಗದ ಮಹಿಮೆಯನು ಕಂಡವ್ಯ ಹೇಳುವೆನು || ಹ ||
ಕಮಲನಾಭನ ಕೃಪೆಯ ಪಡೆದವರು ಕೇಳಿ || ಅ ||

ಸತ್ಯಧರ್ಮಗಳೆಲ್ಲ ಎತ್ತಲ್ಪೋದವೋ ಶಾಣಿ |
ಉತ್ತಮರ ಜೀವನಕೆ ದಾರಿಯಿಲ್ಲ !

ನಿತ್ಯದಲಿ ಕಳವು ನೈಭಿಕಾರವೆಳ್ಳವರೀಲು |
ಅರ್ಥಸಂಪನ್ಮಾಗ್ಯನುಭವಿಸುತ್ತಿಹರು ||

ಅತ್ಯೇ ಸೋಸೆಯಾಗಿ ಸೋಸೆಯು ಅತ್ಯೇಯು ಆಗಿ |
ವೃತ್ತ ಪಿತನಾಗಿ ಪಿತ ವೃತ್ತನಾಗಿ |
ಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿ |
ವರ್ತಿಸುವರಯ್ಯ ತಮಗೆದಃರಿಲ್ಲವೆಂದು ||
ವಾವೆವರಸೆಯು ತಪ್ಪಿ ನೈರಿವರ್ಗವು ಹೆಚ್ಚಿ |
ದೇವ ಬ್ರಾಹ್ಮಣ ಗುರುಹಿರಿಯರನು ಜರಿದು |
ಕೇವಲಾಧವರೀಲ್ಲ ಸಿರಿಮದದಿ ಸೋಕ್ಕಿದರು |
ಕಾವರಾದೈ ಸಾಧುಸಜ್ಜನರನೀಗ ||

ವೇದ ವಿಪ್ರರು ತಮ್ಮ ವೈತ್ಸಿಸ್ವಾಸ್ತವ್ಯವ ಕಳೆದು |
ಆಧಾರವಿಲ್ಲದೆ ತಿರಿದು ತಿಂಬುವರು |
ಕಾದುವ ಶಾರರಿಗೆ ಕಾಸುಕೊಡುವವರಿಲ್ಲ |
ಮೇಂದಿನಿಗೆ ಬಿಳ್ಳಿನುಳಿ ಖಂಡ ಮಂಡಲವು ||
ಅನ್ನ ವಸ್ತುಗಳಿಂದ ಚೆನ್ನಾಗಿ ಬಾಳುವರ |
ಭಿನ್ನ ತಂತ್ರವ ಮಾಡಿ ಕೆಡಿಸುತ್ತಿಹರು |
ಗನ್ನ ಗತಕವ ಮಾಳ್ಯ ಗ್ರಾಮಣ್ಯಗಳ ಕಲಿತು |
ಕುನ್ನಿಗಳು ಹೆಚ್ಚಿದರು ಕೂರ ಘಟಿಯಂತೆ ||
ಆಳದೊಡೆಯಂಗಿರಿಂದ ಬಗೆಯುವಾತಗೆ ಒಳ್ಳೆ |
ವರಾಳಿಗೆಯ ಮನೆ ತುರುವು ಧನಧಾನ್ಯವು |
ವೇಳೆವೇಳಿಗೆ ಬರುವ ಹೆಂಡತಿಗೆ ಲೆಕ್ಕಿಸದೆ |
ಸೂಳಿಯನು ಮೆಚ್ಚಿ ಕಾಲವ ಕಳೆವರಯ್ಯ ||
ಸೇರಿ ದ್ವೌರಹವ ಮಾಳ್ಯ ಕೂರ ಕರ್ಮಿಗಳ ಮತ |
ಪೂರ್ವೀಸಿ ಕೊಡುವರರಸುಗಳಿಲ್ಲರು |
ಧಾರುಣೀಯ ಭಾರವನು ತಾಳಲಾರದೆ ದೇವಿ |
ಶ್ರೀರಾಮ ರಾಮೆಂದು ಶಿರವ ತೂಗುವಳ್ಳಿ ||

ಉತ್ತಮ ಪತಿಪ್ರತಿಯು ಪತಿ ನೀನೆ ಗತಿಯೆನಲು |
 ಮುತ್ತೈದೆಗುಡುವುದಕೆ ವಸ್ತುವಿಲ್ಲ ||
 ಮತ್ತೆ ವ್ಯಾಭಿಚಾರಣೆಗೆ ತೊಡಿಗೆ ಬಂಗಾರಗಳು |
 ವರ್ತನೆಯಿದೇನಯ್ಯ ಕಲಿಯುಗದ ಮಹಿಮೆ ||
 ಪತಿಪ್ರತಿಯರಿಂಬುವರು ಶತಸಹಸ್ರಕೆ ಬಂದು |
 ವಿತ್ತವಾರಿಯಿಹರಯ್ಯ ಇತರ ಜನರು ||
 ಮತಿಗೆಟ್ಟು ಮನಸೋತ್ತಮ ಅನ್ಯವುರುವರ ಕೂಡಿ |
 ಗತಿಗೆಟ್ಟು ಹೋಗುವರು ವರಲೋಕ ತೊರೆದು ||
 ಹರಿಹರರ ಪೂಜಿಗಣ ಹಗರಣಗಳಾದುವು |
 ಉರಮಾರಿ ಚಾಮುಂಡಿ ಶಕ್ತಿಗಳಿಗೆ |
 ಕುರಿ ಕೋಟಿ ಸ್ನೇಹೇದ್ಯ ಧೂಪದೀಪಗಳಿಂದ |
 ಪರಮ ಭಕ್ತಿಯ ಮಾಡಿ ಪೂಜಿಸುವರಯ್ಯ ||
 ನಡಿವ ಕಾಯ್-ಗಳೆಲ್ಲ ನುಡಿಯಲ್ಲಿನ್ನಿಳವಲ್ಲ |
 ಒಡಿದು ನೀನೇ ಬಲ್ಲಿ ಕಲಿಯುಗದ ಮಹಿಮೆ |
 ತಡವ ಮಾಡಲಿ ಬೇಡ ತಾಳಲಾರೆನು ಲೋಕ |
 ಮೃಡನ ವೈರಿಯ ವೆತ್ತೆ ಅದಿಕೇಶವನೆ ||

ಕಲಿಯುಗದ ಮಹಿಮೆಯನ್ನು ಹೇಳುವಾಗ್ಗೆ ದಾಸರು ಎರಡು ಮಹತ್ವದ
 ವಿಷಯಗಳನ್ನು ವಿವರಿಸಿರುವರು; ಇ ಆಳದೊಡೆಯಂಗಿರದು ಒಗೆವಾತಗೆ
 ಒಳ್ಳಿ ಮಾಳಿಗಿಯ ಮನೆ. ತುರುವು, ಧನಧಾನ್ಯವು. ಅ. ಸೇರಿ ದ್ವೋಹವ
 ಮೊಳ್ಳು ಕೂರ ಕವಿಗಳ ಮತ ಪೂರ್ಯೆಸಿ ಕೊಡುವರರಸಗಳೆಲ್ಲರು. ದಾಸರು
 ಈ ಪದವನ್ನು ರಾಜ್ಯಸದಂಗಡಿಯ ನಂತರ ರಚಿಸಿರಬೇಕಾಗಿ ತೋರುತ್ತದೆ.
 ಆ ಕಾಳಿಗವಾದೋಡನೆ ಅದಿಲಶಹನು, ತೊರಗಲ್ಲ ಕೋಟಿಯನ್ನು ವಿಟ್ಟು
 ಗೊಡನ ಕಡೆಯಿಂದ ಸೆಳೆದು ಕೊಂಡನು. ಈ ವಿಟ್ಟುಗೊಡನು ಸಿರಸಂಗಿಯ
 ದೇಸಾಯರ ಪೂರ್ವಜನು. ಆ ಮೇಲೆ ಆದಿಲಶಹನು ಬಂಕಾಪುರದ ಮೇಲೆ
 ಸಾಗಬಂದನು. ಬಂಕಾಪುರವು ವಿಜಯನಗರದವರ ಆಯಕಟ್ಟಿನ ಕೋಟಿಯು.
 ಅಲ್ಲಿ ವಿಜಯನಗರದ ಮಾಂಡಲಕ್ಷಣದ ವೆಲ್ಲ ಪನಾಯಕನು ಇರುತ್ತಿದ್ದನು.

ರಾಷ್ಟ್ರದಂಗಡಿಯ ನಂತರ ವೆಲ್ಲ ಪನಾಯಕನು ವಿಜಯನಗರದವರಿಂದ ಸ್ವತಂತ್ರನಾಗಿ ಬಂಕಾಪುರದ ಕೋರೆಯನ್ನು ಹಿಡಿದುಕೊಂಡನು. ಆದಿಲ ಶಹನು ವೆಲ್ಲ ಪನಾಯಕನನ್ನು ಸೋಲಿಸಿದನು. ವೆಲ್ಲ ಪನಾಯಕನು ಆದಿಲ ಶಹನ ವಾಂದಲಿಕನಾಗಿ ಇರತ್ತೆಂದಿಗಿದನು. ಬಂಕಾಪುರವು ಮುಸಲ್ಕಾನರ ಮುಖ್ಯಸ್ಥ ಇವಾಯಿತು. ಈಗೆ ಯಾ ಬಂಕಾಪುರದಲ್ಲಿ ಮುಸಲ್ಕಾನರ ಸಂಖ್ಯೆಯು ಹೆಚ್ಚಾಗಿರುವುದು. ಬಾಡದಲ್ಲಿಯಾ ಮುಸಲ್ಕಾನರು ವಿಶೇಷವಾಗಿರುವರು. ಕಾಗಿನೆಲೆಯಲ್ಲಿರುವ ಗಂಂಂ ಜನಸಂಖ್ಯೆಯಲ್ಲಿ ಸುಮಾರು ಗಂಂಂ ಜನರು ಮುಸಲ್ಕಾನರಿರುವರು. ದಾಸರ ಕಾಲದಲ್ಲಿ ಬಂಕಾಪುರ ಪ್ರಾಂತದಲ್ಲಿ ಮುಸಲ್ಕಾನರ ಹಾವಳಿಯು ಹೆಚ್ಚಾಗಿರಬಹುದು. ಕಾಗಿನೆಲೆಯ ಹಾಳಾದ ಉರು, ಬಿದ್ದ ಗುಡಿಗಳು, ಒಡೆದ ಮೂತ್ತಿಗಳು, ಈ ಜಳವನ್ನೇ ಸೂಚಿಸುತ್ತಿವೆ. ವಿಜಯನಗರದ ಪುಂಡನಾಯಕರು ರಾಷ್ಟ್ರದಂಗಡಿಯ ನಂತರ ವಿಸ್ತೃತವಾದ ಆ ಸಾಮಾಜಿಕದಲ್ಲಿ ಕೊಲೆ ಸುಲಿಗೆಗಳನ್ನು ಕೈಕೊಂಡಿರಬಹುದೆಂದು ದಾಸರ ಈ ಪದದಿಂದ ತಿಳಿಯಾತ್ತದೆ. ನೋಹನತರಂಗಿಣಿಯನ್ನು ಬಿಟ್ಟು ಉಳಿದ ರಾಮಧಾನ್ಯಚರಿತ್ರೆ, ನಾಳಚರಿತ್ರೆ, ಭಕ್ತಿಸಾರಗಳು ಮೃಷಾರ ಸೀಮೆಯಲ್ಲಿ ರಚಿತವಾದುವು. ಶತ್ತಲು ನಡೆಯಾತ್ತಿರುವ ಪುಂಡಾಟಕ್ಕೂ ನಾಯಕರ ಭಂಡತನಕ್ಕಾ ಬಿರಿನುಡಿಗಳನ್ನು ದುತ್ತಿರುವ ದಾಸರಿಗೆ ಕಾಗಿನೆಲೆಯಲ್ಲಿ ತೊಂದರೆಯಾಗಿರಬಹುದು. ಇಲ್ಲವೇ ದಾಸರೆ ಹೇಸಿ ಕೆಲಕಾಲ ಕಾಗಿನೆಲೆಯನ್ನು ತೊರೆದಿರಬಹುದು.

ರಾಷ್ಟ್ರದಂಗಡಿಯ ನಂತರದ ವಿಜಯನಗರವನ್ನು ಕುರಿತು ಚೆನ್ನಬವ ಪುರಾಣದಲ್ಲಿ ಬರೆದಿರುತ್ತಿದು,

ಪಟ್ಟಣಂಕೆಟ್ಟು ತದರ್ಜ್ಞದೊಳಗೆಲ್ಲಿಯುಂ |

ಹಟ್ಟಿ ಕೊಟ್ಟಿಗಳಾಗಿ ದೇಶದೊಳಗಲ್ಲಲ್ಲಿ |

ಸೆಟ್ಟಿ ಸುಪ್ರಜೆಗಳಂ ಕಟ್ಟಿ ಕೊಂಡುಷ್ಟ ಧನವುಂಕೊಂಡು ಬಾಧಿಷುವರು ||

ನೆಟ್ಟಿನೆ ಸುಜಂಗಮುಂ ಭಕ್ತರಾಚಾರಮಂ |

ಬಿಟ್ಟು ಮನಬಂದಂತೆ ತಮತಮಗೆ ಭೂಮಿಯೊಳ್ಳಾ |

ಕೆಟ್ಟಿ ಧನ್ಯವನು ವರ್ಜಿಸುವರೆಲೆ ಸಿಧ್ಧರಾಮೇಶ ಕೇಳಿಂದನು ||

ಎಲೆ ರಾಮ ಕೇಳಿನ್ನು ದುರ್ಗಾಮಾರಿಯರೆ ಭೂ |
ತಳದಲ್ಲಿ ನರಚೇಂಟಿಯಾದುವರ್ ಮತ್ತುವರೋ |
ಜುಳವರಲ್ಲಲ್ಲಿ ಕುಲಕೊಬೈಬ್ರಿಭ್ರಿ ಸಹ್ಯರೇ ಮಿಕ್ಕವರ್ ಲಯವಪ್ಪರು ||
ಆಳದಳಿಯನನುಜನಂದುಳಿದೋಡಿ ಪ್ರೋಗಿದ್ರು |
ಬಳಿಕ ತುರುಕರ್ ಹೋಗಿ ತಾನಾಗಲಂದು ತ |
ಮಿತ್ತಳಿಯನೋಲಿದಾಳ್ಪಾನಾದೇಶದೊಳಗಲ್ಲಲ್ಲಿ ಕೊಟ್ಟಂಗಳಾಗಿಪುಂವು ||

೯ ರಾಗಃ—ಪಂತು ವರಾಳಿ ಅದಿತಾಳ.

ಕಣೆಯ ಹೇಳಬಂದೆ ನಾರಾಯಣನಲ್ಲದಿಲ್ಲವೆಂದು ಸಿಕ್ಕು |
ಬಣಗುಧೈವದ ಗೊಡವೆ ಬೇಡ ನರಕ ತಪ್ಪದು || ಪ ||

ಎಕ್ಕುನಾತಿಯರು ಕಾಟಿ ಜಕ್ಕಿಯರು ಕಸ್ಸೆಯರು |
ಸೋಕ್ಕಿನಿಂದ ಸೋಂಟಿ ಮುರುಕ ಭೈಗ್ರಿದೇವರು |
ಮಿಕ್ಕಮಾರಿ ಮಣಿ ಚೋಡಿ ಮೈಲಾರಿ ಮೋದಲಾದ | ಇಂಥಿ |
ಶಕ್ಕುದೇವರ ಗೊಡವೆ ಬೇಡ ನರಕ ತಪ್ಪದು ||

ಸುತ್ತುಣವರ ಮಾತಕೇಳಿ ಗುತ್ತಿಯ ಯಲ್ಲಮ್ಮಾಗೊಲಿದು |
ಬತ್ತುಲೆ ದೇವರಮುಂದೆ ಬಲಿಯ ನೋಡಿರೋ |
ಮತ್ತಿ ಬೇವಿನುಡಿಗೆಯನ್ನು ಅಧಿಯಿಂದ ಉಟ್ಟುಕೊಂಡು |
ಮಂಕ್ಕಿ ಕಾಂಬಿವೆಂಬ ಆಸಕ್ತಿ ಬೇಡಿರೋ ||

ತೂಳದವರ ಮಾತಕೇಳಿ ಖೂಳರೆಲ್ಲರು ಕೂಡಿಕೊಂಡು |
ಹಾಳು ಮಾಡಿ ಕೈಯಲ್ಲಿದ್ದ ಹೊನ್ನುಹೆಣಗಳ |
ಬಾಳುತ್ತಿಪ್ಪ ಕೊಳಣಕುರಿಯ ಏಳ ಬೀಳ ಕೊರಳ ಕೊಯಿದು |
ಬೀಳಬೇಡಿ ನರಕಕೆಂದು ಹೇಳ ಬಂಬಿನೋ ||

ಹೊಳ್ಳುದ ಬಿಜ್ಞೇರು ತಾವು ಸುಳ್ಳರೆಲ್ಲರು ಕೂಡಿಕೊಂಡು |
ಬೆಳ್ಳನೆ ಬೀಳತನಕ ನೀರ ತಡಿಯಲ್ಲಿ ಕುಳಿತು |
ಗುಳ್ಳ ಗೊರಜಿ ಕೂಡಿತಿಂದು ಕಳ್ಳುಕೊಡನ ಬರಿದುಮಾಡಿ | ಇಂಥಿ |
ಪ್ರೋಳ್ಳಧೈವರ ಗೊಡವೆ ಬೇಡ ನರಕ ತಪ್ಪದು ||

ಪೂರ್ವವಿಗಧಿಕ ವಿಜಯನಗರದೊಡೆಯ ಕಟ್ಟಿನೆಂಕಟೀತ |

ಕಡುಚಲ್ಪು ಸತ್ಯದಧಿರ ಕನಕನೋಡೆಯನ |

ಬದದಾದಿ ಕೇಶವನ ಪಾದ ಬಿಡದೆ ಭಜಿಸಿರೋ | ಇಂಥ |

ಜಡಪ್ಪೆವರ ಗೊಡನೆ ಬೇಡ ನರಕ ತಪ್ಪದು ||

ಈ ಪದದಲ್ಲಿ, ಬಣಗು ದೈವಗಳ ವೈಯಧ್ಯವನನ್ನು ಮೂಚಿಸಿ ಜನರಲ್ಲಿ ರೂಢಿ ವಾಗಿರುವ ಆನೇಕ ದುರಾಕಾರಗಳನ್ನು ಖಿಂಡಿಸಿರುವರು. ದೇವರ ಮುಂದೆ ಪ್ರಾಣಿಗಳನ್ನು ಬಲಿಕೊಡುತ್ತಿರುವ ಹದ್ದತಿಯನ್ನು ನಿಂದಿಸಿರುವರು. ಮತ್ತೊಂದು ವಿಷಯವೆಂದರೆ, ದಾಸರು, ಇಲ್ಲಿ “ ಎಕ್ಕನಾತಿಯರು ” ಎಂಬ ಪದವನನ್ನು ಉಪಯೋಗಿಸುವರು. ಎಕ್ಕನಾತಿಯರೆಂದರೆ, ಏಕನಾಥೀ ಹಂಥದ ಕೆಸರಿನಿಂದ ಕೆಲಜನರು ದಾಸರ ಕಾಲದಲ್ಲಿ ದುರಾಕಾರವನನ್ನು ಕೈಕೊಂಡಿರ ಬಹುದು. ಅಂಥವರನ್ನು ದಾಸರು ಹೀರಾಳಿಸಿರುವರು.

ಈ ರಾಗ:—ಮಂಧ್ಯಮಾವತಿ ಅಟಿತಾಳ.

ಕುಲ ಕುಲ ಕುಲವೆನನ್ನು ತಿಹರು |

ಕುಲವ್ಯಾವುದು ಸತ್ಯಸುಖವ್ಯಳ್ಳ ಜನರಿಗೆ

|| ಮ ||

ಕೆಸರೀಳು ತಾವರೆ ಪುಟ್ಟುಲು ಆದ ತಂದು |

ಬಿಸಜನಾಭನಿಗರ್ವಸಲಿಲ್ಲವೇ |

ಹಸುವಿನ ಮಾಂಸದೊಳ್ಳತ್ತತ್ತಿಪ್ಪೀರವು |

ವಸುಧೇಯೋಳಗೆ ಭೂಸುರರುಣ್ಣಲಿಲ್ಲವೇ ||

ಮೃಗಗಳ ವೈಯಲ್ಲಿ ಪುಟ್ಟುಲು ಕಸ್ತೂರಿ |

ತೆಗೆದು ಪೂಸುವರು ದ್ವಿಜರೈಲರು |

ಬಗೆಯಿಂದ ನಾರಾಯಣನಾವ ಕುಲವಯ್ಯ |

ಜಗವಲ್ಭನಾವ ಕುಲ ಹೇಳಿರಯ್ಯ ||

ಆತ್ಮ ಯಾವ ಕುಲ ಜೀವ ಯಾವ ಕುಲ |

ತತ್ತೀಂದ್ರಿಯಗಳ ಕುಲ ಹೇಳಿರಯ್ಯ |

ಆತ ಮಹಾತ್ಮನು ನೇಲೆಯಾದಿಕೇಶವ |

ಯಾತರ ಕುಲವಯ್ಯ ಆತನೋಲಿದ ನೇಳೆ ||

ಸಮಾಜದೊಳಗಿರುವ ಕುಲಕುಲಗಳ ಮೂದಲಿಕೆಯು ನಾಸರಿಗೆ ಸರಿ
ದೋರಲಿಲ್ಲ. “ ಯಾತರ ಕುಲವಯ್ಯ ಆತನೊಲಿದ ಮೇಲೆ, ” ಎಂದು ಹಾಡಿ,
ಹರಿಭಕ್ತರ ಜಾತಿಗೊತ್ತುಗಳನ್ನು ಎಣಿಸಬಾರದೆಂದು ಹೇಳಿರುವರು. ,

೧೦. ರಾಗಃ—ಎರಕಲ ಕಾಂಬೋಧಿ ತ್ರಿಪುಟಿತಾಳ.

ನಾನೇನು ಬಲ್ಲಿ ನಿನ್ನ ನಾಮದ ಮಹಿಮೆಯ |
ಎನೇಂದು ಕೊಂಡಾಡಿಸ್ತುತಿಸಲೊ ದೇವ || ಪ ||

ಹರಿಮಂಕುಂದನು ನಿಂನು ನರಜನ್ಮಹುಳು ನಾನು |

ಪರಮಾವಾವನ ನಿಂನು ವಾಸಿ ನಾನು |

ಪರಂಜ್ಯೋತಿಯು ನಿಂನು ದುರುಳತರಳನು ನಾನು |

ಪರತರನು ನಿಂನು ಪಾಮರನು ನಾನು ||

ಅಣುರೇಣತ್ವಣಾಷ್ಟದಲ್ಲಿ ಪೂಣಿನು ನಿಂನು |

ತನು ನಿತ್ಯವಲ್ಲದ ಬೊಂಬಿ ನಾನು |

ವನಜಭವನನ ಪತ್ತ ವೈಕುಂಠವತಿ ನಿಂನು |

ಕ್ವಣಕ್ವಣಕೆ ಅವಗುಣದ ಪ್ರತಿಮೆ ನಾನು ||

ತಿರುಪತಿವಾಸ ಶ್ರೀವೇಂಕಟಬೀಳನೆ ನಿನ್ನ |

ಚರಣಸೇವಕರ ಸೇವಕನು ನಾನು |

ಗರುಡ ಗಮನನು ನಿಂನು ನೆರಿನೆಂಬಿದವ ನಾನು |

ಸಿರಿಕಾಗಿನೆಲೆಯಾದಿಕೇಶವನು ನಿಂನು ||

ಇಲ್ಲ, ದಾಶರು ಪರಮಾತ್ಮಾ ಹಾಗೂ ಜೀವರುಗಳಲ್ಲಿರುವ ಮಹದಂತರವನ್ನು
ಸ್ವಾರಸ್ಯಮಯವಾಗಿ ಹೇಳುವರು. ಜೀವಾತ್ಮೆ ಪರಮಾತ್ಮರನ್ನು ತುಲನೆ
ಮಾಡುವುದರಲ್ಲಿ ದಾಸರು ತೊರಿಸಿರುವ ಯಾಥಾರ್ಥ್ಯವನ್ನು ಮನಗೊಳ್ಳು
ಬೇಕು.

೧೧ ರಾಗಃ—ಕೇತಾರಗೌಳ ಅಟಿತಾಳ.

ತನು ನಿನ್ನ ದು ಜೀವ ನಿನ್ನ ದು | ಸ್ವಾಮಿ |
ಅನುದಿನದಲಿ ಬಾಹ ಸುಖದುಃಖ ನಿನ್ನ ದಯ್ಯ || ಪ ||

ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ |
 ಕೆವಿಗೊಟ್ಟು ಕೇಳುವ ಸ್ಥಿತಿನಿನ್ನದು |
 ನವಯೋವನಮೋಹನಾಂಗೀರ ರೂಪವ |
 ಎವೆಯಿಕ್ಕದೆ ಸೋಽದುವ ಸೋಽಂತ ನಿನ್ನದಯ್ಯ ||
 ಒಡಗೂಡಿ ಗಂಧ ಕಸ್ತೂರಿ ಪರಮಳವೆಲ್ಲ |
 ಬಿಡದೆ ಲೇಷಿಸುವುದು ನಿನ್ನದು |
 ಷಡುರಸದನ್ನ ಕ್ಷೇತ್ರ ನಲಿದಾಡುವ ಜಿವ್ವೆ |
 ಕಡುರುಚಿಗೊಂಬುವ ಸವಿ ನಿನ್ನದಯ್ಯ ||
 ಮಾಯವಾಶದ ಬಲೆಯೊಳು ಸಿಕ್ಕೆ ತೊಳೆಲುವ |
 ಕಾಯ ಪಂಚೀಂದ್ರಿಯ ಗತಿ ನಿನ್ನದು |
 ಕಾಯಜಪಿತ ಕಾಗಿನೆಲೆಯಾದಿಕೇಶವ |
 ರಾಯ ನೀನಲ್ಲದೆ ನರರು ಸ್ವತಂತ್ರರೆ ||

ಇದುನೇ, ದಾಸರ ಕೃಷ್ಣಪರಿಣಬುದ್ಧಿ ! ಮೇಲೆ ಹೇಳಿದ ಪಾಪಗಳನ್ನು
 ಕರ್ನಾಟಕದಾಸರು ಮಾಡುತ್ತಿದ್ದರೆಂದು ಮಾತ್ರ ತಿಳಿಯಕೂಡದು. ಸರ್ವಸಾಧಾ
 ರಣ ಜನರು ತಮ್ಮಲ್ಲಿಯ ಕುಂದುಕೊರತೆಗಳನ್ನರಿಯಬೇಕೆಂದು ದಾಸರು
 ಕೆಲ ಪಾಪಗಳನ್ನು ವಿವರಿಸಿರುವರು. ದಾಸರಾದರೂ, ಕೆಡಕು ಚೆಲೊ ಎಲ್ಲ
 ವನ್ನೂ ಅದಿಕೇಶವನಿಗೆ ಅರ್ಪಿಸಿದವರು !

೧೦. ಸೌರಾಷ್ಟ್ರ ಪರಿಣಾಮ.

ಎಲ್ಲರು ಮಾಡುವುದು ಹೊಟ್ಟಿಗಾಗಿ |
 ಗೇಣು ಬಟ್ಟಿಗಾಗಿ || || ಪ ||
 ಸೆಲ್ಲುಗಳ ಕಟ್ಟಿಕೊಂಡು ಬಿದ್ರುಗಳ ಹೊತ್ತುಕೊಂಡು |
 ಕೂಲಿಗಳ ಮಾಡುವುದು ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ ||
 ಸಾಲ್ಯಾನೇದ ಪುರಾಣಶಾಸ್ತ್ರ ಪಂಚಾಂಗಗಳ ಹೇಳಿ |
 ಕಾಲಕ್ಷೇಪದೆಲ್ಲ ಹೊಟ್ಟಿಗಾಗಿ ಗೇಣುಬಟ್ಟಿಗಾಗಿ ||
 ಬಡಿದು ಬಡಿದು ಕಬ್ಬಿಣವ ಕಾಶಿ ಕುಬಾಕಿ ಮಾಡಿ |
 ಗುಂಡು ಮುದ್ದು ಮಾಡುವುದು ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ ||

ಮುಂದೆ ಮುಂದೆ ಬಂಟರೆಲ್ಲ ಕತ್ತಿಧಾಲವನ್ನೇ ಪಿಡಿದು |
ಖಂಡ ತುಂಡ ವಾಡುವುದು ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ ||
ದೊಡ್ಡದೊಡ್ಡ ಕುದುರೆಯೇರಿ ನ್ಯಾಜಹೊತ್ತು ರಾವುತರಾಗಿ |
ಹೊಡೆದಾಡಿ ಸಾಯಂವುದು ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ ||
ತುಂಬಿ ತಾರಗಿಯನೆ ಹೆಂಟಿ ಮಣಿ ಹದ ಮಾಡಿ |
ಕಷ್ಟ ಮಾಡುವುದು ನಮ ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ ||
ಕಂಟಿಕತನದಿಂದ ಕಳ್ಳತನವನ್ನೇ ಮಾಡಿ |
ಕಟ್ಟಿ ಹೊಡಿಸಿಕೊಂಬುವುದು ಹೊಟ್ಟಿಗಾಗಿ ಗೇಣು ಬಟ್ಟಿಗಾಗಿ ||
ಸನ್ಯಾಸಿ ಜಂಗಮ ಜೋಗಿ ಜಟಿಪೂರ್ಣಭೀರಾಗಿ |
ನಾನಾ ವೇವಕೊಂಬೊದ್ದೊಟ್ಟಿಗಾಗಿ ಗೇಣು ಬಟ್ಟಿಗಾಗಿ ||
ಉನ್ನತ ಕಾಗಿನೆಲೆಯಾದಿಕೇಶವನ |
ಅನುದಿನ ನೆನೆವೋದು ಭಕ್ತಿಗಾಗಿ ಪರ ಮತ್ತಿಗಾಗಿ ||

ಎಲ್ಲರು ಬೇರೆ ಬೇರೆ ವ್ಯವಸಾಯಗಳನ್ನು ಕೈಕೊಂಡು ಹೊಟ್ಟಿತುಂಬಿಕೊಳ್ಳುವುದರಲ್ಲಿ ತೊಡಗಿರುವರೆಂದು ದಾಸರು ಅನ್ನತಾರೆ. ದೇವರ ಭಕ್ತಿಯೋಂದೇ ಮುಕ್ತಿಗೆ ಸಾಧನ. ದಾಸರ ಕಾಲದಲ್ಲಿ ತುಬಾಕಿಗಳು ಸಿದ್ಧವಾಗುತ್ತಿದ್ದುವೆನ್ನು ಬಹುದು.

೧೯ ರಾಗಃ—ಕಂಕರಾಭರಣ ಆದಿತಾಳ.

ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೇ | ಜನ್ಮ |
ಸಾರ್ಥಕವಿಲ್ಲದವರೆಲ್ಲ ಭಾಗವತರೇ || ಪ ||
ಮಾರ್ಗಿ ದಿದು ನಿರೋಳಗೆ ಮುಳುಗಿ ಜವತಪನ ಮಾಡಿ |
ವೇದಶಾಸ್ತ್ರಪೂರಾಣಗಳನೋದಿ ತಿಳಿದು |
ಬಾಗಿ ಪರಸ್ಪರೀಯರಿಗೆ ಭೂಮಿಸಿ ಕಣ್ಣಿಡುವಂಥ |
ನೀತಿ ತಪ್ಪಿದವರೆಲ್ಲ ದೇವಬಾಹ್ಯಣರೇ ಕೃಷ್ಣ |
ಪಟ್ಟಿನಾಮವ ಬಡಿದು ಪಾತ್ರಿಕೈಯಲಿ ಪಿಡಿದು |
ಗುಟ್ಟಿನಲಿ ರಹಸ್ಯದ ಗುರುತರಿಯದೆ |
ಕೆಟ್ಟ ಕೂಗನು ಕೂಗಿ ಬಗುಳ ಬಾಯಾರುವಂಥ |
ಹೊಟ್ಟಿಗುಡ ಮೃಗಗಳೆಲ್ಲ ತೀವೈಷ್ಣವರೆ ಕೃಷ್ಣ ||

ಅಂಗಲಿಂಗದೊಳಗಿರುವ ಚಿನ್ಹಯನ ತಿಳಿಯದೆ ।

ಲಿಂಗಾಂಗದ-ನೇಲೆಯ ಗುರುತರಿಯದೆ ।

ಜಂಗಮಸ್ವಾವರ ಭಾವವನು ತಿಳಿಯದೆ ।

ಭಂಗಿ ಮುಕ್ಕುಗಳೆಲ್ಲ ಲಿಂಗವಂತರಹರೆ ॥

ಅಲ್ಲ ಖುದಾ ಎಂದು ಆತ್ಮದಲಿ ತಿಳಿಯದೆ ।

ಮುಲ್ಲ ಶಾಸ್ತ್ರದ ನೇಲೆಯ ಗುರುತರಿಯದೆ ।

ಜಳ್ಳ ಕೂಗನು ಕೂಗಿ ಬಗುಳ ಬಾಯಾರುವಂಥ ।

ಕಳ್ಳ ತುರುಕರಿಗೆಲ್ಲ ವೀರ ಸ್ವರ್ಗವುಂಟಿ ಕೃಷ್ಣ ॥

ಹಾಸ್ಯಗಳನು ಕಲಿತು ಫೋಣ ವಸ್ತ್ರಗಳ್ವಾಕಿ ।

ಆಸೆಗಳ ತೊರೆದಿವೆಂದು ತಪಚು ಕುಳಿತು ।

ವಾಸುವೆಯ ಗರು ಕೃಷ್ಣ ಗುರುತರಿಯದಂಥ ।

ವೇಷಧಾರಿಗಳೆಲ್ಲ ಸನ್ಯಾಸಿಗಳೇ ಕೃಷ್ಣ ॥

ಆರು ಚಕ್ರದ ಸೆಲೆಯ ಅಷ್ಟಾಂಗಯೋಗದಲಿ ।

ವೂರು ಮೂರ್ತಿಯ ಮೂರುಕಡೆಯೊಳಿಸಿ ।

ಮಾರನಯ್ಯ ಸೆಲೆಯಾದಿಕೇಶವನ ।

ಸಾರಿ ಭಜಿಸಿದವರಿಗೆ ಮನದ ಕೊರತೆಯುಂಟಿ ॥

ಇಂ. ಹುಟ್ಟಿಸಿದ ದೇವರು ಹುಲ್ಲ ಮೇಯಿಸುವುದಿಲ್ಲ. ಈ ವಿವಯ ವನ್ನು ರತ್ನ ಪ್ರತಿಯೊಬ್ಬನು ನಿಶ್ಚಯಿತನಾಗಿರಬೇಕೆಂದು ದಾಸರ ಮತ. ದಾಸರ ವಿಶ್ವಾಸವು ಅಗಾಧವಾದುದು !

ರಾಗಃ—ಬಿಲಹರಿ ಅಟಿತಾಳ.

ತಲ್ಲಿಂಗದಿರು ಕಂಡ್ಯ ತಾಳು ಮನವೆ ॥ ಪ ॥

ಎಲ್ಲರನು ಸಲಹುವನು ಇದಕೆ ಸಂದೇಹ ಬೇದ ॥ ಅ ॥

ಬೆಟ್ಟಿದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ।

ಕಟ್ಟಿಯನು ಕಟ್ಟಿ ನೀರೆರಿದವರು ಯಾರೋ ।

ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲಿ ।

ಫಟ್ಟಾಗಿ ಸಲಹುವನು ಇದಕೆ ಸಂದೇಹ ಬೇದ ॥

ಅಡವಿಯೊಳಗಾಡುವ ಮೃಗಪ್ರಸ್ತಿಗಳಿಗಲ್ಲ |
 ಅಡಿಗಡಿಗೆ ಆಹಾರವಿತ್ತುವರು ಯಾರೋ |
 ಪಡೆದ ಜನನಿಯ ತೆರದೆ ಸ್ತುಮಿ ಹೊಣಿಗಾರಾಗಿ |
 ಬಿಡದೆ ರಸ್ತೀಪನಿದಕೆ ಸಂದೇಹ ಬೇಡ ||

 ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗಲ್ಲ |
 ಅಲ್ಲಲ್ಲಿಗಾಹಾರ ವಿತ್ತುವರು ಯಾರೋ |
 ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ |
 ಎಲ್ಲರನು ಸಲಹುವನಿದಕೆ ಸಂದೇಹ ಬೇಡ ||

ಇ ನಾರಾಯಣನ ಹೆಶರನ್ನು ಒಂದು ಬೀಜಕ್ಕೆ ಹೋಲಿಸಿ, ಅದರ ಪೈರನ್ನು ಹೇಗೆ ಬೆಳಿಯ ಬೇಕೆಂಬುದನ್ನು ಕ್ರಮವಾಗಿ ದಾಸರು ಹೇಳುವರು.

ರಾಗ:- ಕಾಂಚೋಧಿ ರುಂಪೆತಾಳ.

ನಾರಾಯಣ ಎಂಬ ನಾಮದ ಬೀಜವನು ನಾಲಗೆಯು |

ಕೂರಿಗೆಯ ಮಾಡಿ ಬಿತ್ತಿರಯ್ಯ || ಪ ||

ಹೃದಯ ಹೊಲವನು ಮಾಡಿ ತನುವ ನೇಗಿಲ ಮಾಡಿ
 ತನಿಪ್ಪರಾ ಎಂಬ ಎರಡೆತ್ತು ಹೊಡಿ |

ಜಾಳ್ಳನವೆಂಬೊ ಮಿಳಿಯ ಕಣ್ಣಿ ಹಗ್ಗವ ಮಾಡಿ |
 ಮನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ ||

ಕಾಮ ಕೌರ್ಧವಗಳಿಂಬ ಗಿಡಗಳನು ತರಿರಯ್ಯ |
 ಮದ ಮತ್ತುರವೆಂಬ ಪೊದೆಯ ಇರಿಯಿರಯ್ಯ ||
 ಪಂಚೀಂದ್ರಿಯಗಳಿಂಬ ಮಂಜಿಗೆಯ ಹಾಕಿರಯ್ಯ |
 ಚಂಚಲವೆಂಬ ಹಕ್ಕಿಯ ಓಡಿಸಿರಯ್ಯ ||

ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯು |

ಹೃದ ರಾಸಿಯನು ಅಳೆಯಿರಯ್ಯ ||

ಇದು ಕಾರಣ ಕಾಗಿನೆಲೆಯಾದಿ ಕೇಶವನೆ |

ಮಂದದಿಂದ ಸೆನೆನೆನೆದು ಸುಖಿಯಾಗಿರಯ್ಯ ||

ಇ, ಮೇಲಿನ ಪದದಂತೆ ಈ ಪದದಲ್ಲಿ ಮನುಜರನ್ನು ಕುರಿಹಿಂಡಿಗೆ
 ಹೋಲಿಸಿ ದಾಸರು ಹಾಡಿದ್ದಾರೆ. ಇದರಿಂದ ದಾಸರು ಕುರುಬರಿಂದು

ಅನ್ನು ಲಾಗದು. ಬಾಯಬಲ್ಲಿನಲ್ಲಿ ಭಕ್ತರಿಗೆ ಕುರಿಗಳಿಂದು ಕರೆದು ವಾದ್ವಿಗಳಿಗೆ ಕುರಿ ಕಾಯುವವರೆಂದು ಅನ್ನು ವೈದುಂಟು. ಅದರಂತೆ ಇಲ್ಲಿಯೂ ದಾಶರು ದೇವರನ್ನು ಕುರಿಕಾಯುವವನೆಂದು ಆರೋಪಿಸಿ ಜನರು ಕುರಿಗಳಿಂದು ಅನ್ನು ಯಿಂಸಿರುವರು.

ರಾಗ—ಮುಖಾರಿ ರ್ಯಾಂಪೆತಾಳೆ.

ನಾವು ಕುರುಬರು ನಮ್ಮ ದೇವರೋ ಚೀರಯ್ಯ |
 ಕಾವ ನಮ್ಮಜ್ಞ ನರಕುರಿ ಹಿಂಡುಗಳ || ಪ ||
 ಅವ್ಯವಹಾರಗಳಿಂತಿಂಬ ತಗರುಗಳು |
 ದೃಷ್ಟಿ ಜೀವಾತ್ಮನೆಂಬೊ ಆಡು |
 ಸೃಷ್ಟಿಪ್ರಸಿದ್ಧಿಂಬಿನ ನೆಂತಿಂಬಿನ ಹೋತುಗಳು |
 ಕಟ್ಟಿ ಕೋಲಿನಲಿ ಇರುತ್ತಿರುವ ನಮ್ಮಜ್ಞ ||
 ವೇದಶಾಸ್ತ್ರಪೂರಾಣವೆಂತಿಂಬ ಶಾಸ್ತ್ರನಗಳು |
 ಕಾದಿದ್ದು ನಮ್ಮಜ್ಞ ಹಿಂಡಿನೊಳಗೆ |
 ಹಾದಿ ಕಾಣದೆ ಕೂಗಿ ಬಾಯಾರಿ ಕಾಲೀರಗಲು |
 ಆದರಿಸಿ ಅಂಬಲಿಯನೆರಿವ ನಮ್ಮಜ್ಞ ||
 ಅರಿಯಿಂಬ ಮರಿಗಳು ಹಿಂಡಿನೊಳಗೆ ಬಂದು |
 ಮಾರಿವ್ಯಾಘ್ರವೆಂತಿಂಬ ತೋಳ ಹೊಕ್ಕು |
 ಕುರುಬ ಹಿಂಜಾವದಲಿ ಕುರಿಯ ಮುರಿವುದ ಕಂಡು |
 ಅರಿತು ಅರಿಯದ ಹಾಗೆ ಇರುವ ನಮ್ಮಜ್ಞ ||
 ಹುಟ್ಟಿದ್ದೇದಕೆ ನೊದಲಿಲ್ಲ ಸಾಯೋದಕೆ ಕೊನೆಯಿಲ್ಲ |
 ಹುಟ್ಟಿ ಸಾವಿನ ಹೊಲಬು ಬಲ್ಲ ನಮ್ಮಜ್ಞ |
 ಅವ್ಯಾಪ್ತಾಣಿಗಳಿಗೆ ಇವ್ಯಾಪ್ತ ಅಂಬಲಿ ಮಾಡಿ |
 ಹೊಟ್ಟಿ ತುಂಬಿದ ಹಾಗೆ ಕರೆವ ನಮ್ಮಜ್ಞ ||
 ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಸುತ್ತ |
 ಕಲಿಯುಗಂಗಳನೆಲ್ಲ ಮರೆತನೀತ |
 ಜಲಜಾಕ್ಷ ಶಾಗನೆಲೆಯಾದಿಕೇಶವನ ಮನ |
 ಒಲಿಸಿ ಭಜಿಸದವನು ಹುಟ್ಟ ಕುರುಬಾ ||

ಇ. ಕೆಳಗಳ ಪದ್ಯವು ತಿರುಪತಿಯಲ್ಲಿ ರಚಿತವಾದುದು. ಭೂತಂಪ ವಾದೊಡನೆ, ದಾಸರು ಈ ಹಾಡು ಹಾಡಿರಬಹುದಾಗಿ ತೋರುತ್ತದೆ. ಧರಣೀ ಕಂಪ ಮುಂತಾದ ಕ್ಷೋಭಗಳು ಜನರ ಪಾಪದಿಂದ ಆಗುತ್ತವೆಂದು ಆ ಕಾಲದ ಜನರ ನಂಬಿಗೆ. ಈಗೀಯೂ ಹಾಗೆ ತಿಳಿದುಕೊಳ್ಳುವ ಅನೇಕ ಭಾವಿಕ ಜನರಿರುವರು.

ರಾಗಿ—ಮುಖಾರಿ ರ್ಯಂಬೇತಾಳ.

ನಡುಗಿದೆ ಯಾಕೆ ತಾಯಿ ಭಾವಿನು | ನಡು ರಾತ್ರಿಯೊಳು |
 ಪ್ರೋಡವಿಗೊಡಿಯನ ರಾಣಿ | ಪರಮ ಕಲ್ಯಾಣಿ || ಪ ||
 ಗುರುಹಿರಿಯರನು ಕಂಡು | ಮರುಕಿಸುವ ವೋರೆಯನು |
 ಅರೆಮುತಿಗೆ ಬಂದ್ದಂಗೆ ಭಾಸೆಗಳ ವಾಡಿ. |
 ಜರಣಕೆರಗದ ಮನುಜರನಿಸಬಾರದೆಂದೆನುತ |
 ಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯಾ ||
 ಉತ್ತಮರ ಹೊಟ್ಟಿಯೊಳು ಬಗುಳೊ ಶ್ವಾನನು ಹುಟ್ಟಿ |
 ಹತ್ತುವರ ನಿಬ್ರಂಧಕೊಳಗುವಾಡಿ |
 ಅತ್ಯೇ ವಾವನ ಕೀರ್ತಿಯನು ಕೊಂಡಾಡದಧಮರ ||
 ಹೊತ್ತು ಇರಲಾರೆನೆಂದು ಮತ್ತೆ ನಡುಗಿದೆಯಾ ||
 ಕಳ್ತತನವನು ಕಲಿತು ರಾಲೋಚಿತವ ಕೇಳದೆ |
 ಸುಳ್ಳಮಾತುಗಳಾಡಿ ಒಡಲ ಪ್ರೋರೆವುದ ತಾಳ |
 ಕೊಳ್ಳಿನಿನ್ನ ವರವಗುಣಂಗಳ ಇಷ್ಟು ಇಂಥ |
 ಸುಳ್ಳ ಮನುಜರ ಹೊರಲಾರೆನೆಂದು ನಡುಗಿದೆಯಾ ||
 ಮುರಹರನ ಸ್ವರಣಿಯನು ವಾಡದ ಕಲಿಯಂಗದ |
 ಸಲೆ ಭಕ್ತಿಯಂ ಶಾಸ್ತ್ರವನೋದದೆ |
 ಲಲನೆಯರ ಮೇಲೆ ದೃಷ್ಟಿಯ ಬಿಡುವ ಹೊಲೆಯರನು |
 ಹೊರಲಾರೆನೆಂದು ನಿನೆನೊಲಿದು ನಡುಗಿದೆಯಾ ||
 ಧರೆಯೊಳಗೆ ಕವಿಗಳು ಹೆಚ್ಚಿ ಕವಿತ್ವವ ಕಲಿತು |
 ನರಕುರಿಗಳೆಲ್ಲ ನಡೆಗಿಟ್ಟಿರೆಂದು |
 ಗುರುವೆ ಕೇಳಿಯು ಕನಕಪ್ರಿಯ ತಿರುಪತಿಯ |
 ಗಿರಯಾದಿ ಕೇಶವನೆ ಒಲಿದು ನಿಲ್ಲಿಸಿದಾ ||

೧೯. ಭಕ್ತಿಪರ ಪದಗಳಲ್ಲಿ ಶೃಂಗಾರರಸಕ್ಕೂ ಸಾಫನಿದೆ. ದಾಸ ವಾಜ್ಞಯದಲ್ಲಿ ಶೃಂಗಾರದ ಹಾಡುಗಳನ್ನೂ ಕಾಣಬಹುದು. ರಾಧಾಕೃಷ್ಣರ ಶೃಂಗಾರವನ್ನು ಕವಿಗಳೂ ಸಾಧುಗಳೂ ದಾಸರೂ ಹಾಡಿದುದುಂಟು. ಗೀತಗೀರ್ವಿಂದ ಕಾವ್ಯವಂತೂ ಶೃಂಗಾರಮಯ ಭಕ್ತಿಪರ ಕಾವ್ಯವಾಗಿದೆ. ಅಪ್ಪೇಕೆ, ಕನಕದಾಸರ ಗುರುಗಳಾದ ವಾದಿರಾಜರು ಯತಿಗಳಾದರೂ ರಾಧಾಕೃಷ್ಣರ ಹಾಗೂ ಗೋಪಿಯರ ಶೃಂಗಾರಪರ ಭಕ್ತಿಯನ್ನು ತಮ್ಮ ರುಕ್ಷಿಣಿತ ವಿಜಯದಲ್ಲಿ ಮುಕ್ತಕಂರವಾಗಿ ಹಾಡಿದ್ದಾರೆ. ಕನಕದಾಸರ ಪದಗಳಲ್ಲಿ ಅಂತಹ ಎಷ್ಟೋ ಉದಾಹರಣೆಗಳಿವೆ. ಕೆಳಗೆ ಅಂತಹ ಎರಡು ಪದಗಳನ್ನು ಖಂಡಿಸಿದೆ.

ರಾಗ:—ಆನಂದಭೈರವಿ ಅಟತಾಳ.

ರಂಗಯ್ಯ ಮಂಟಪ್ಪದಿರು ಎನ್ನಗಳಕ್ಕಿಸಿ |
ಮುತ್ತೆಲ್ಲ ಸಡಿಲ್ಲಾವೋ |
ಹೇ ಮುದ್ದು ರಂಗ || ವ ||
ಎರಳೆಕಂಗಳ ಭಾಲೆ ಕೆರೆಯ ಮಳಲು ಚೆಲ್ಲಿ |
ಗೆಳತೀರ ಕೂಡಾಯಾಡಿ ಕಲಿತ್ತೆಲ್ಲೊ ಬೆಡಗ ||
ಸೋಕ್ಕೆನ್ನಡಗಾ |
ಮೇಲ್ಪುರಗಾ |
ಬಿಡು ಎನ್ನ ಸೆರಗಾ ||
ಅತ್ತಲೊಬ್ಬು ಈ ಕೂಡಾಯಾಡುತ್ತಲೆ ಬಂದು |
ಸತ್ಯವ ಮಾಡದಿರೊ ಹೇ ಸರಿನಂಟಾ ||
ಬಣ್ಣಾದ ಬಂಟಾ |
ನೂರೆಂಟಾ |
ಬಿಡು ಎನ್ನ ಗಂಟಾ ||
ಅಂಗಯ್ಯ ಅರಿಗಣಿ ಮುಂಗಯ್ಯ ಮುರಹೆ ||
ಶೃಂಗಾರವಾಗಿದ್ದೆ ನಾಕಂಡಿ ಕಲೆಯಾ ||
ಕಾಗನೆಲೆಯಾ |
ಅದಿನಿಲಯಾ |
ಕನಕಪ್ಪಗೊಲಿಯಾ ||

ರಾಗಃ—ಶಂಕರಾಭರಣ ಭಾಷ್ತತಾಳ.

ಸೈಯವ್ವೆ ಇದು ಸೈಯೆ ಗೋಪಿ |
 ಸೈಯವ್ವೆ ಇದು ಸೈಯೆ || ಪ ||
 ಸೈಯೆ ಗೋಪಿ ನಿನ್ನ ಮಗನಿಗೆ ಒಳ್ಳೆ ಬುದ್ಧಿ ಕಲಿಸಿದೆ ನೋಡು || ಅ ||

ಸಂಜಿಯ ವೇಳಿಗೆ ಬಂದು ಸಡೆಯಿಲ್ಲದೆ ಮನೆಯೊಳು ನಿಂದು |
 ಕುಂಜರಗಮನೆ ಬಾರೆಂದು ಕುರುಳು ತಿದ್ದಿದ |
 ಗಂಜಿಯ ಶಲ್ಯವ ಎನಗೆ ಮುಖ ನಿಟ್ಟು ಮಾದ್ದಾಡಿ |
 ಕಂಜ ಲೋಚನೆ ಕುಚದ ಗಂಟು ಕಡೆಗೆ ಬಿಳ್ಳಿಂದ ನೋಡು ||

ಅಡವಿ ಜಟ್ಟಿಣಿನ ಮಾಡಲಿಕೆ ಸದಗರ ಸಂಪತ್ತಿನಿಂದ |
 ಹೆಡಿಗೆ ತುಂಬ ಹೋಳಿಗೆ ತುಂಬಿ ಕೊಡನೀರಿಗೆ ಹೋದೇವೆ |
 ಕಡೆಗೊಂದಿನಗೆ ಹೋಳಿಗೆಯಿಲ್ಲ ಕೊಡತುವ್ವ ಹಾಲು ಮೋಸರು ಪಾಯಿಸ |
 ತಡಗು ತಂದು ವೀಸಲಳಿದು ಎಡೆಗೆಡಿಸಿ ಸುರಿದ ನೋಡು ||

ಉರೋಳಿಂಥದಾಯಿತೆಂದು ಸಾರಿದೇವೆ ನಾರೇರು ಬಂದು |
 ಅರಣ್ಯದಲ್ಲಿ ನಿಂತೇವೆ ಹಲವು ಹಂಗಳರು |
 ನೂರಾರು ಹಂಗಳರು ಕೂಡಿ ಸ್ವೀರಾಮಾರಿಕೊಂಡು ನಾವು |
 ದಾರಿಹಿಡಿದು ಬರುತ್ತಾಲೋಂದು ಕೊಳನ ಕಂಡೇವೆ ನೋಡು ||

ಟರಿಗೆ ಹಂಗಳರು ನಾವು ನೀರಾಟವಾಡಲಿಕೆ ಪೋಗಿ |
 ಸೀರೆ ಬಿಳ್ಳಿ ದಡೆಯಲ್ಲಿಟ್ಟು ಸರೋವರ ಧ್ವಮುಕಿದೇವೆ |
 ಚೋರ ನಿನ್ನ ಕಂದ ಬಂದು ಸೀರೆಯ ತಕ್ಕೂಂಡು ಪೋಗಿ :
 ತೋರ ಉಳ್ಳದ ಕಡಹದ ಮರನೀರ ನೋಡುತ ನಿಂತಿದ್ದಾನೆ ||

ನೆಟ್ಟನೆ ನೀರಾಟವನಾಡಿ ನಾಲ್ಕು ದಿಕ್ಕು ಅಡರಿದೇವೆ |
 ಇಟ್ಟಲ್ಲಿ ಸೀರಿಲ್ಲದಿರೆ ಕಟ್ಟಿವಯ್ಯಯೋಜ್ |
 ಕೃಷ್ಣನಲ್ಲದಿಲ್ಲವೆಂದು ಅಷ್ಟದಿಕ್ಕು ಅಡರಿದೇವೆ |
 ತುಟ್ಟ ತುದಿಯ ವೃಕ್ಷದಿನ ನಿನ್ನ ಪುತ್ರನ ಕಂಡೇವೆ ||

ಹಿಂದೆ ಮುಂದೆ ಹಸ್ತವ ಮುಚ್ಚಿ ತಲೆಬಾಗಿ ಕೇಳಲು ಶೃಷ್ಟಿನಿ |
ವಂದನೆ ಮಾಡಿ, ನಿಮಗೆ ವಸ್ತುವ ಕೊಡುವೆನೆಂದ |
ಒಂದು ಕರದಿ ಮುಗಿವೆನೆಂದರೆ, ಎರಡು ಕರದಿ ಮುಗಿ, ನೀವೆಂದ |
ಬಂಧನಕ್ಕಿಳಿಳಾದೇವೆಂದು ಹಾಗಿ ಮುಗಿದೇವೆ |

ಪುಷ್ಟಿ ಗಂಧಿಯರೆ ಒಪ್ಪಿತವಾಗಲಿಲ್ಲ |
ಜಪ್ಪಿ ಲೀಯಿಕ್ಕುತ ಮರದ ಸುತ್ತು ತಿರಿಗಿರೆಂದ |
ತಪ್ಪದು ಎಷ್ಟೋಂತ್ರಾದರು ತಡದೇವೆ ಜಯ ಜಯವೆನುತ್ತ |
ಜಪ್ಪಿ ಲೀನಿಕ್ಕುತ ಮರದ ಸುತ್ತು ತಿರುಗಿದೇವೆ ||

ಪಗಡಿಕಾಯಿಕುಂಜ ಬಾಲೇರಿ ಪಗಡಿ ಹಾಕಿರೆನ್ನ ಮುಂದೆ |
ತೆಗಿದು ಕೊಡುವೆ ವಸ್ತುವ ನಿಮಗೆ ಬಗೆಬಗೆಯಿಂದ |
ನಗಿಗೇಡು ಆದೇವು ಜಗದೊಳು ನಾವಿನ್ನೆಂಥ ಘಲವಿದೆಂದು |
ಪಗಡಿ ಹಾಕಿದೇವೆ ನಾವು ಭೀ ಭೀಯಿನ್ನುತ್ತ ||

ಬಿಟ್ಟು ಮಂಡಿಯಲ್ಲಿ ಪುರಾಣ ಮೈಯರೆತು ಮಲಗಿರಲು ಕಂಡು |
ಜುಟ್ಟು ಮಂಚದ ಕಾಲಿಗೆ ಬಿಗಿಸಿ ಕಟ್ಟಿದಾ |
ಕೊಟ್ಟಿಗೆ ಸುಧುತದೇಶಿಂದು ನೆಟ್ಟಿನೆ ಚೊಬ್ಬಿಡಲು ಕೇಳಿ |
ಧಟ್ಟಿನೆ ಯೀಳಲು ಗಂಡನ ಜುಟ್ಟು ಕಿತ್ತು ಹೋಯಿತಮ್ಮೆ ||
ಕಡೆಯಾಟ ಕಮಲ ನೇತ್ತೀರೆ ಎಡೆಯಾಗಿ ನಿಲ್ಲಿಸಿ ಇವರೊಳು |
ಹಿಡದೊಂಟಾಲೆಗೆ ಒಬ್ಬಿಬ್ಬಿರ ನಾ ನೋಡದೆ ಕೊಡಿನೆಂದಾ |
ಕೊಡಗ ಕೊರವಂಗೆ ಶಿಲುಕೆ ಆಡಿದಂತೆ ನಾವಾದೇವೆ |
ಓಡೆತ್ತೋಡಿ ಬಂದವರಿಗೆ ಒಂದೊಂದು ವಸ್ತುವ ಕೊಡುವೆನೆಂದ ||

ತಂಡ ತಂಡದಲ್ಲಿ ನಮಗೆ ಸಣ್ಣ ಬಣ್ಣ ಬಳೆಯನಿಟ್ಟು |
ಮಂಡ ಬಾಚಿ ಕುರುಳ ತಿದ್ದಿ ಕುಂಕುಮನಿಟ್ಟುನೆ |
ಪುಂಡ ನಿನ್ನ ಅಣಂಗ ಆದಿಕೇಶವರಾಯ |
ಬಂಡು ಮಾಡಿ ನಮ್ಮನು ಹೀಗೆ ಬಳಲಿಸಿ ಪೋದನೆ ||

ಇಂ. ಚಿಕ್ಕದೊಂದು ಕತೆ ಹೇಳಿ ಅದರಿಂದ ನೀತಿ ತತ್ವವನ್ನು ಹೇಳಿ
ಬೇಕೆಂದು ದಾಸರು ಈ ಕವಿತೆಯನ್ನು ರಚಿಸಿರಬಹುದು. ಇದು ಪದಮಣಿ

ಪದದಂತಿ ಅನ್ನಲಿಕ್ಕೆ ಬರುವುದೆಂದು ಅದನ್ನು ಪದಗಳಲ್ಲಿ ಗ್ರಂಥಕಾರರು ಸೇರಿಸಿರಬಹುದು. ಇದು ಭೋಗ ಪಟ್ಟದಿಯಲ್ಲಿದೆ. ಚೆಕ್ಕುಮಕ್ಕೆ ಇಗೂ ತಟ್ಟನೆ ತಿಳಿಯುವಂತೆ ದಾಸರು ಈ ಕತೆಯನ್ನು ಹೇಳಿರುವರು.

ರಾಗಃ—ನಾದನಾಮಕ್ರಿಯೆ ರೂಪತಾಳ.

ಧರೆಯ ಭೋಗವನ್ನು ನೋಡಿ |
ಹರಿಯ ಮರೆದು ಕೆಡಲಿ ಬೇದ |
ಧರೆಯ ಭೋಗ ಕನಸಿನಂತೆ ಕೇಳು ಮಾನವ ||

ತಿರುಕನೋವ್ರ ನೂರ ಮುಂದೆ |
ಮುರುಕು ಧರ್ಮಶಾಲೆಯಲ್ಲಿ |
ಒರಿರುತ್ತಲಿರಲು ಒಂದು ಕನಸು ಕಂಡನೆಂತಿನೆ ||

ಪುರದ ಆರಸು ಸತ್ತನವಗೆ |
ವರಕುಮಾರರಿಲ್ಲದಿರಲು |
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು ||

ಬಿಡಲದಾರ ಕೊರಳನಲ್ಲಿ |
ತೊಡರಿಸಲ್ಪೆಯವರ ಪಟ್ಟು |
ದೊಡಯರನ್ನು ಮಾಲ್ಪಿವೆಂದು ಬಿಟ್ಟರಲ್ಲಿಗೆ ||

ಒಡನೆ ತನ್ನ ಕೊರಳನಲ್ಲಿ |
ತೊಡರಿಸುವುದ ಶಂಡುತ್ತಿರುಕ |
ಪೊಡವಿಯಾಣ್ಣನಾದೆನೆಂದು ಹಿಗ್ಗುತ್ತಿದ್ದನು ||

ಪಟ್ಟಿಗಟ್ಟಿಲಾಗ ನೃಪರು |
ಕೊಟ್ಟಿರವಗೆ ಕಟ್ಟಗಳನು |
ನೆಟ್ಟಿನವನು ರಾಜ್ಯವಾಳ್ ಕನಸಿನಲ್ಲಿಯೆ ||

ಪಟ್ಟಿದರಸಿಯೋಳಗೆ ಸುಖವ |
ಪಟ್ಟಿ ಮನದಿ ಹರುಪಪಡಲು |
ಪುಟ್ಟಿದುವು ಹೆಣ್ಣು ಗಂಡು ಮಕ್ಕೆಳಾಗಲೆ ||

ಓಲಗದಲಿರುತ ತೊಡಿಯು |
 ಮೇಲೆ ಮುಕ್ಕಾ ಖಾಡುತ್ತಿರಲು |
 ಲೀಲೆಯಿಂದ ಚಾತುರಂಗ ಬಲವ ನೋಡುತ್ತ ||
 ಲೋಲನಾಗಿ ನೇನೆದು ಮನೆದಿ |
 ಹೇಳಿ ಮಂತ್ರಿಗಳಿಗೆ ಆಗ |
 ಬಾಲೆಯರನು ನೋಡಿ ಮದುವೆ ಮಾಡ್ದಿನೆಂದನು ||

ನೋಡಿ ವರರನೆನುತ ಕಳುಹೆ |
 ನೋಡಿ ಬಂದೆವೆನಲು ಜೀಯು |
 ಮಾಡಿ ಮದುವೆ ಮಂಟಪವನು ರಚಿಸಿರೆಂದನು ||
 ಗಾಥ ಸಂಭ್ರಮದಿಂದ ಕೂಡಿ |
 ಮಾಡಿದನು ಮದುವೆಗಳನು |
 ರೂಧಿಪಾಲರೆಲ್ಲ ಕೇಳಿ ಮೆಚ್ಚುವಂದದಿ ||

ಧನೆದ ಮದವು ರಾಜ್ಯಮದವೆ |
 ವನಿತೆ ಮದವು ಸುತರ ಮದವು |
 ಕನಸಿನಲ್ಲಿ ಕಂಡು ತಿರಕ ಹಿಗ್ಗಿತಿದ್ದನು ||
 ಇನಿತರೋಳಿಗೆ ನೃಪರ ದಂಡು |
 ಮನೆಯೆ ಮುತ್ತಿದಂತೆ ಇರಲು |
 ಕನಸಿನಲ್ಲಿ ಕಂಡು ಭಯಾದಿ ಕಣ್ಣ ತೆರೆದನು ||

ಮೆರೆಯುತಿದ್ದ ಭಾಗ್ಯವೆಲ್ಲ |
 ಹರಿದು ಹೋಯಿತೆಂದು ತಿರಕ |
 ತಿರವುದಕೆ ನಾಚುತಿದ್ದ ಮರುಳನಂದದಿ ||
 ಸಿರಿಯು ಕನಸಿನಂತೆ ಕೇಳು |
 ಅರಿತು ಆದಿಕೇಶವನ್ನು |
 ಕರುವದಿಂದ ಭಡಿಸೆ ನಿತ್ಯ ಸುಖವನೀಯನು ||

ಗ. ‘ಕನಕದಾಸರ ಮುಂಡಿಗೆಗಳು’ ಎಂದು ಪ್ರಸಿದ್ಧಿ ಪಡೆದ ದಾಸರ ಅನೇಕ ಒಗಟಿಗಳುಂಟು. ಅವುಗಳೊಳಗಿನಿಂದ ಒಂದು ಬರೆಯಲಡೆ. ಆ ಒಗಟಿವನ್ನು ಓದುಗರೇ ಒಡಿಯಬೇಕು.

ರಾಗ:—ಬೇಹಾಗ ಅಟಿತಾಳ.

ಮರವನು ನುಂಗುವ ಹಕ್ಕಿ ಮನೆಯೊಳಗೆ ಬಂದಿದೆ || ಪ ||

ಒಂಟಿಕೊಂಬಿನ ಹಕ್ಕಿ ಒಡಲೊಳಗೆ ಕರುಳಿಲ್ಲ |
ಗಂಟಲು ಮಾರುಂಟು ಮಾಗು ಇಲ್ಲ |
ಕುಂಟ ಮನುಜನಂತೆ ಕುಳತಿಕುದು ಮನೆಯೊಳಗೆ |
ಎಂಟು ಹತ್ತರ ಭಕ್ತ್ಯೈ ಭಕ್ತಿಸುವುದು ||

ನಡುವೆ ಕಲಿಯುಂಬುವದು ನಡುನೆತ್ತಿಯಲಿ ಬಾಯಿ ||
ಕಡು ಸ್ವರಗಳಂದ ಗಾನ ಮಾಡುವುದು |
ಅಡವಿಯಲಿ ಹಂಟ್ಯುವುದು ಅಂಗ ಎರಡಾಗುವುದು |
ಬಡತನ ಬಂದರೆ ಬಹಳ ರಕ್ಷಿಪುದು ||

ಕಂಜವದನೆಯರ ಕರದಲ್ಲಿ ನಲಿದಾಡುವುದು |
ಎಂಜಲನುಣಿಸುವುದು ಮಾಜಿಗಕೆ |
ರಂಜಿಪ ತಿಖಾವಣಿ ಸಿಂಹಾಸನದ ನೇಲಿಪ್ಪ |
ಸಂಚೀವನಿತ ಅದಿಕೇಶವನೆ ಬಲ್ಲ ||






ಸೋದಯ ಶ್ರಿವಕ್ರಮರಾಯ.

ಶ್ರೀಮಹಾನೀರ ಮುದ್ರಣಾಲಯ ಬೆಳಗಾವಿ,

(ನೀಡಿದೆಯು ತಿನಕ್ಕನುನ ಗುಡಿ)



ನೀಡಿದೆಯು ತಿನಕ್ಕನುನ ಗುಡಿ.

| | | |
|----------|----------|------------------------------|
| ಸಾಯದಳ | ಪಾಯದಲ | ಕಾಲಾಳು |
| ಪಾರಿಯ | ಪಾಹರ | ಗಸ್ತಿಯ |
| ವೌಜಿಕ್ಕು | ಫೌಜ | ದಂಡುಗಟ್ಟು |
| ವೆಂಡೆ | ಪೆಡೆ | ಗೆಣ್ಣೆ |
| ಒಂಡಳ | ಭಾಡಣ | ಬಡಿದಾಟ |
| ಬಾಬಿಸು | ಬಾಜಾ | ಬಾರಿಸು |
| ಬಿಡಿಯ | ಭಿಡ | ದಾಸ್ತಿಣ್ಣೆ |
| ಮಂಜರ | ಮಂಜರ | ಬೆಕ್ಕು |
| ಮೋರ | ಮೋರ | ನವಿಲು |
| ಮೋಹರ | ಮಾಹರ | ದಂಡು |
| ರಿಣ | ರೀಣ | ಮುಣ, ಸಾಲ |
| ಲೂಟಿ | ಲೂಟ | ಎತ್ತಿ ಕೊಂಡ ಹೋಡ ವಿಷಯ ತಟ್ಟು |
| ವಿಟಾಳಿಸು | ವಿಟಾಳಣ | |
| ವೇಂಡೆ | ವೆಡಾ | |
| ಸಂಭಾಳಿಸು | ಸಾಭಾಳಣ | ಮುತ್ತಿಗೆ |
| ಹಾಣಾಹಾಣಿ | ಹಾಣಾಹಾಣಿ | ರಸ್ತೆಸು |
| | | ಹೋಡಿದಾಟ |

ಸೋಳಸಾಸಿರ ಹೆಂಡರು, ಬತ್ತೀಸಾಯುಧಗಳು, ತೆತ್ತೀಸ ಕೋಟಿ ನಿಜರರು, ಚಪ್ಪನ್ನು ದೇಶಗಳು, ಚೌಪಣ್ಣಿ ಕಲೆಗಳು, ಬಾಹತ್ತು ನಿಯೋಗಗಳು, ಚೌತೀತ ಒಂಧಗಳು, ಎಂಬ ಸಂಖ್ಯಾವಾಚಕಗಳೂ ಉಪಯೋಗವಾಗಿವೆ.

ಪರಿಶೀಲಿಸು ಇ.

ಕನಕದಾಸರ ಕಾವ್ಯದೊಳಗಿನ ಘಂಡಸ್ತು.

ಕನಕದಾಸರ ಕಾವ್ಯಗಳಲ್ಲಿ ಸಾಂಗತ್ಯವೂ ಭಾವಿನಿಃಷಟ್ಟಿದ ವೃತ್ತವೂ ಉಪಯೋಗವಾಗಿವೆ.

೧. ಸಾಂಗತ್ಯವು ನಾಲ್ಕು ಪಾದವ್ಯಾಖ್ಯಾದ್ದು. ಈದರ ಒಂದು ಮೂರನೆಯ ಪಾದಗಳಲ್ಲಿ ನಾಲ್ಕು ವಿಷ್ಣುಗಣಗಳೂ ಎರಡು ನಾಲ್ಕು ನೆಯ ಪಾದಗಳಲ್ಲಿ ಎರಡು ವಿಷ್ಣುಗಣಗಳೂ ಕೊನೆಯಲ್ಲಿ ಒಂದು ಬ್ರಹ್ಮಗಣವೂ ಇರಬೇಕು. ವಿಷ್ಣುಗಣಗಳಿಗೆ ಅಲ್ಲಲ್ಲಿ ಬ್ರಹ್ಮಗಣವೂ ಬರಬಹುದು. ಪಾದದ ದ್ವಿತೀಯ

ಕ್ರಾರವು ಪೂರ್ವವ್ಯಾಪ್ತಿದ್ದಿರಬೇಕು. ಗಣಗಳು ಮಾತ್ರಾಗಣಕ್ಕೆ ತಿರುಗಿಲ್ಲ. ಕೆಲವೆಡೆಯಲ್ಲಿ ಲಘುವನ್ನು ಗುರುಮಾಡಿ, ಗುರುವನ್ನು ಲಘುಮಾಡಿ ಹಾಡಬೇಕಾಗುತ್ತದೆ.

ಬ್ರಹ್ಮಗಣವು ನಾಲ್ಕು ಬಗೆಯಾಗಿಯೂ ವಿಷ್ಣುಗಣವು ಎಂಟು ತೆರೆನಾಗಿಯೂ ಇರುವುದು.

ಬ್ರಹ್ಮಗಣ.

— — ಬ್ರಹ್ಮಂ
ಂ ಂ — ಸುರಪಂ
— ಂ ಧಾತ್ರೆ
ಂ ಂ ರಜನೆ

ವಿಷ್ಣುಗಣ.

— — — ಗೋವಿಂದಂ
ಂ ಂ — ಹೃದಯೀಶಂ
— ಂ — ನಾರ್ಜಂಗಂ
ಂ ಂ ಪರಹಿತಂ
— — ಂ ಕಂಸಾರಂ
ಂ ಂ — ಪ ನರಕಾರಿ
— ಂ ಪ ಶ್ರೀಪತಿ
ಂ ಂ ಪ ಮುರಹರ

ಪ್ರಸ್ತಾರ,

(ಅ) ಹೊಂದಗ | ದಿನ ಹೊದ | ಕೇಂದು ಮನೆ | ಬಹಳ ನೇ |
ರಂದ ವ | ದೇದ ಪಟ್ಟಿ | ಶಾಲೆ ||
ಮುಂದೆಸೆ | ಯಲಿ ಶುಳ | ಸಿಯ ಮಂಟಿ | ಪದಿ ಗೋ |
ವಿಂದನ | ಕೇತಿಸು | ತಿಜರು ||

(ತರಂಗಿಣಿ.)

ಇದನ್ನೇ ಬ್ರಹ್ಮವಿಷ್ಣುಗಳಿಂದ ಹೀಗೆ ಹಸ್ತಾರಗೈಯಾಬಹುದು.

ಶ್ರೀಪತಿ | ಮುರಹರ | ಮುರಹರ | ಪರಹಿತಂ |

ಶ್ರೀಪತಿ | ನರಕಾರಿ | ಧಾತ್ರೆ ||

ಶ್ರೀಪತಿ | ಮುರಹರ | ನರಕಾರಿ | ಸುರಪಂ |

ಶ್ರೀಪತಿ | ಶ್ರೀಪತಿ | ರಜನೆ ||

(ಆ) ಕೃತಯುಗ | ದೊಳು ವೇದ | ಶ್ರೀತೆಯೊ | ಇಷ್ಟರ |

ವತಿ ದಾನ | ಶೀಲ ದ್ವಾ | ಪರದ |

ಸ್ತುತಿಪ್ರಣ್ಯ | ಕಲಿಯುಗ | ದೊಳಗ ಶ್ರೀ | ದರಿನಾಮು |

ಮತಿನಂತ | ಕೇಳು ಪೇ | ಇಲ್ಲ ದೇಸು ||

(ತರಂಗಿಣಿ)

ಮುರಹರ | ನರಕಾರ | ಶ್ರೀಪತಿ | ಶ್ರೀಪತಿ |
ನರಕಾರ, ಗೋಪಿಂದಂ | ರಜನೆ ||
ನರಕಾರ | ಮುರಹರ | ಹೃಡಯೀಶಂ | ನರಕಾರ |
ನರಕಾರ | ನಾಕಿಗಂ | ರಜನೆ ||

ಇದರೊಳಗಿನ ‘ಕೃತಯುಗ’ ಪದದಲ್ಲಿಯ ‘ಯು’ ವನ್ನು ದೀಘಾ-ವಾಗಿ
ಅಂಚ್ಯುರಿಸಬೇಕಾಗುತ್ತದೆ.

೭. ಮೂರು ಮಾತ್ರೀಯ ಗಣದ ಮುಂದೆ ನಾಲ್ಕು ಮಾತ್ರೀಯ ಗಣವು
ಬರುವಹಾಗಿ ಈ ಗಣಗಳು ಒಂದೆರಡು ನಾಲ್ಕೆಪ್ಪದನೆಯ ಪಾದಗಳಲ್ಲಿ ಎರಡೆ
ರಥಾ, ಮೂರಾರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ
ಇರುವುದು ಭಾವಿನಿಷಟ್ಟಿದೆಯನಿಸುವುದು. ಇದರಲ್ಲಿ ಪ —, ಪ — ಪ ಈ
ಗಣಗಳು ಬರಲಾಗದು. ಪಾದಾಂತದಲ್ಲಿ ವಿಕಲ್ಪದಿಂದ ಗುರುವೆನಿಸುವುದು.

ಪ್ರಸ್ತಾರ,

(ಅ) ಶ್ರೀರ | ಮಣಿ ಸರ | ಸಿಜದ | ಇಂದ್ರ ಮು |
ರಾರಿ | ಸಚರಾ | ಚರಭ | ರಿತ ದುರಿ |
ಆರಿ | ನಿತ್ಯಾ | ನಂದ | ನಿಜರ | ನಿಕರ | ಧಾತಾ | ರ |
ವಾರಿ | ಜಾಂಬಕ | ವರಗು | ಇತ್ಯುಯ |
ಮಾರ | ಹಿತ ವೇ | ದಾಂತ | ನುತ ವರ |
ಪಾರ | ಚೆನ್ನಿಗ | ರಾಯ | ಪಾಲಿಸು | ಸತ್ಯಾಪೆ | ಯ | (ನಳಿಕರಿತ್ತ).

(ಆ) ಶ್ರೀಯ | ರಸ ಗಂ | ಗೇಯ | ನುತ ಕಾಂ |
ತೇಯ | ಹಂಡಿತ | ಚರಣ | ಚಮಲ ದ |
ಖಾಯ | ತಾಂಬಕ | ರೂಪ | ಚೆನ್ನಿಯ | ದೇವ | ಕೀತನ | ಯ |
ರಾಯ | ರಘುಕುಲ | ವಯ್ರ | ಭೂಸುರ |
ಸೀಯ | ಸುರಪುರ | ನಿಲಯ | ಚೆನ್ನಿಗ |
ರಾಯ | ಜತುರೋ | ಪಾಯ | ರಕ್ಷಿಸು | ನಮ್ಮ | ನನವರ | ತ |

(ಭಕ್ತಿಸಾರ)

೮. ಕನಕದಾಸರ ಪದಗಳು ದ್ವಿಪದಿ, ಚೌಪದಿ, ಷಟ್ಟದಿಗಳಲ್ಲಿನೇ. ಪದ
ಗಳಲ್ಲಿ ಮಾತ್ರಾವ್ಯಾತ್ತಕ್ಷೇ ಸೇರಿಕೊಂಡಿನೆ. ಪ್ರತಿಪಾದದಲ್ಲಿ ದ್ವಿತೀಯಾಕ್ಷರದ
ಪಾಠಸವಿದ್ದುದೂ ಕಂಡು ಬರುತ್ತದೆ.

ಪರಿಶಿಷ್ಟ ಈ.

ಸೋದೆಯೊಳಗಿನ ತೇರುಬಿಂದಿಯ ಶಿಲಾಲೇಖಿ.

ಸ್ವಸ್ತಿಶ್ರೀಜಯಾಭ್ಯುದಯನ್ಯಪರಾಲಿವಾಹನ ಶಕವರ್ಷ ಗಂಗಾನೇ ವಿಜಯ ಸಂ। ರದ್ದಾ ಕಾಂತಿಕ ಶೃಂಗಾರ ಇಲ್ಲ ಶ್ರೀಮದುರಾಜಾಧಿರಾಜ ಪರಮೇಶ್ವರ ಶ್ರೀವೀರಪ್ರತಾಪ ಶ್ರೀವೇಂಕಟ್ಟಿ ಪ್ರತಿನುಹಾರಾಯರು ಸಮಸ್ತರಾಜ್ಯವನ್ನು ಸದ್ಗಮದಿಂದ ಪ್ರತಿಪಾಲಿಸುತ್ತಿದ್ದ ಸಮಯದಲ್ಲಿ ಅವರ ಆಜ್ಞಾ ಧಾರಕರಾದ ಸೋದೆಯ ಆರಸಪ್ರಾನಾಯಕರು ಸೋದೆಯ ರಾಜ್ಯವನ್ನು ಸದ್ಗಮದಿಂದ ಪ್ರತಿಪಾಲಿಸಿಕೊಂಡು ಬಹ ಕಾಲದಲ್ಲಿ ಅವರ ಗುರುಗಳು ಶ್ರೀಮತ್ತರವು ಹಂಸ ಪರಿವಾರಜಳಾಚಾರ್ಯ ಪದವಾಕ್ಯಪ್ರಮಾಣ ಶ್ರೀಮದ್ವೈಷಣಿ ವಸಿದಾಧಿಂತ ಪ್ರತಿವ್ಯಾಂತ ಪನಾಚಾರ್ಯರಾದ ಶ್ರೀಮದ್ವೈಷಿಂಥ ಶ್ರೀಪಾದಿಕೆಯಿರ ಕರಕಮಲ ಸಂಜಾರಾದ ಶ್ರೀಮದ್ವಾದಿರಾಜತೀಥ ಶ್ರೀಪಾದಂಗಳವರು ತಮಗೆ ಪ್ರಸನ್ನರಾಗಿ ಕಾಂಡೇಶದಿಂದ ಬಂದ ಶ್ರೀತಿವಿಕ್ರಮದೇವರಿಗೆ ದೇವಸಾಧ್ಯಾನವನ್ನು ಕಟ್ಟಿಸಿ, ಆಲ್ಲಿ ಸ್ವಾಮಿಯ ಪ್ರತಿಸ್ನೇಯನ್ನು ಮಾಡಿಸುತ್ತ ಒಮ್ಮೆಕ್ಕಣರ ಮನೆಯನ್ನು ಕಟ್ಟಿಸಿ ದೇವರ ಸೇವೆಗೆ ಶ್ರೀತಿವಿಕ್ರಮ ಪ್ರರದಲ್ಲಿ ಇಡಿ ದೇವರ ಅವೃತಪಡಿಸಂದಾದಿಷ್ಟಿತ್ತಿಬಲಿ ಪಂಚಪರಂಥೀತ್ವವ ಅಂಗೋಽಪಾಂಗ ವೇಭವ ಮೊದಲಾದ ಸೇವೆಗಳು ಆಚಂದ್ರಾರ್ಕವಾಗಿ ನಡೆಯುವ ಅವ್ಯಾಂಗದಲ್ಲಿ ಕಟ್ಟಿಸುತ್ತಾದ ತಾವು ತಮ್ಮ ವಿದ್ಯಾಭಲದಿಂದ ಇಡಿಸಿದ ಗ್ರಂಥಕ್ಕೆಮೇಗಳ ಶಿಲಾಶಾಸನ ಪೂರ್ವ ಕ್ರಾತಿಗಾರ ಶ್ರೀತಿವಿಕ್ರಮದೇವರ ಜರಕಾರವಿಂದದಲ್ಲಿ ಧಾರಾಪೂರ್ವಕವಾಗಿ ಸಮರ್ಪಿಸಿದ ಶಿಲಾಶಾಸನದ ಕ್ರಮವೆಂತೆಂದರೆ..

ಇಂತಿಗಾರಮಗಳಿಗೆ ಪ್ರಾಕೃತ ಪ್ರಮಾಣಸಲ್ಲಿವ ಭಷಪನ್ನ ಶ್ರೀಮೇ ಒಳಗುಳ್ಳ ಗದ್ದೆನುನೇ ತೇರ್ಣಿಂಗಳಿಗೆ ಏನುಬಂದ ಅಪ್ಪು ಅಪ್ಪಣಿಗಳ ತೇಜಸಾನ್ಮುಖನ್ನು ತಾವು ಪ್ರತಿಸ್ನೇಮಾಡಿದ ಶ್ರೀತಿವಿಕ್ರಮದೇವರು ಲಪ್ತಿಂಣಾರಾಯಣ ದೇವರು ಮರದ ಹಯಗ್ರೀವದೇವರು ತಿರು ಮಲ್ಲದೇವರು ಉತ್ತಮವನುತ್ತಿ ಧವಳಗಂಗಿ ಹನುಮಂತದೇವರು ಚಿನ್ನದ ವೃಂದಾವನ ಮೊದಲಾದ ದೇವರುಗಳ ಅವೃತಪಡಿಸಂದಾದಿಷ್ಟಿ ನಿತ್ಯತಿಬಲಿ ಪಂಚಪರ್ವ ಶಾತಿಕ್ರಾತಿಗಳಿಂದ ರಘೋತ್ತಮ ಮೊದಲಾದ ಸೇವೆಗೆ ಅನುಕೂಲನೂಡಿಕೊಂಡು ಆಚಂದ್ರಾರ್ಕವಾಗಿ ನಡೆಯುವಂತೆ ವಾದಿರಾಜತೀಥ ಶ್ರೀಪಾದಂಗಳವರು ತಮ್ಮ ಶಿಷ್ಟ ಪರಂಪರೆಯಾಗಿ ದೇವರ ಸೇವೆಯು ನಡಿಸಿಕೊಂಡು ಇರದು. ಎಂದು ಕಟ್ಟಿ ಮಾಡಿದ ಶಿಲಾಶಾಸನ...ಆರಸಪ್ರಾನಾಯ ಕರು ತ್ರಿವಿಕ್ರಮದೇವರಿಗೆ ರಾಲಂಪ್ರತಿಯಲ್ಲಿ ಕೊಡುವ ಶಾಷ್ಟಿಕೆಗೆ ಇಂ ವರರ ಹಣವನ್ನು ರಘೋತ್ತಮ ಸೇವೆಗೆ ಸಮರ್ಪಿಸಿದೆವೆ. ಈಧವುಗಳನ್ನು (ಆ ಚಂದ್ರಾರ್ಕವಾಗಿ ವಾದಿರಾಜತೀಥ ಶ್ರೀಪಾದಂಗಳವರು ತಮ್ಮ ಶಿಷ್ಟ) ಪರಂಪರೆಯಾಗಿನಿಡಿಸುವುದು...ಶಾಲಿ. ಶ. ರಾಜುಳ ಚಿತ್ರಭಾಸುಂ | ದ ವೈಶಾಹಿ ಶ್ಲೋಕ. ಇಂದ್ಯ ಬುಧವಾರದಿಂದು ಶ್ರೀತಿವಿಕ್ರಮದೇವರ ಪ್ರತಿಸ್ನೇಮಾಡಿದ ಮುಹೂರ್ತ.

ಪರಿಷ್ಟ ಲು.

ವಿಜಯನಗರದವರ ಪೆಟಿಲಂಬಿನ ಪಥಕದ ಪ್ರಥಮ ಉಪಯೋಗ.
ರಾಯಚೂರ ಕಾಳಿಗ.

CHRONICLE OF FERNAO NUNIZ.

CHAPTER X (Sewell pp. 343).

OF THE SPOIL TAKEN FROM THE MOORS, OF HOW
THE KING BURNT ALL THE DEAD, AND OF WHAT
CHRISTOVAO DE FIGUEIREDO DID.

During this return of the king there came to meet him Christovao de Figueiredo, who was at the time in the city of Bisnaga with horses, and he took with him twenty Portuguese musqueteers, he also himself having his masquet. The king took much pleasure in his company, glad that he should see the war and his great power; and he ordered some tents to be given to him of those taken from the *Ydalleas*, and commanded that he should be lodged close to his own quarters. One day *Christovao De Figueiredo* told the king that he wanted to go and see the city, but the king said that he should not set his heart upon that because he did not want disaster to befall him. But *Christovao De Figueiredo* replied that the whole business of the Portuguese was war, and that this would be the greatest favour that he could do him, namely that *His Highness* should permit him to go and see the Moors. So the king gave him leave and sent some people with him. *Christovao De Figueiredo* went close to the trench before the walls, keeping himself as much concealed as possible, and seeing how fearlessly the Moors exposed themselves on the wall, began, with the musqueteers whom he had brought, to open fire on them in such a way that he slew many, the Moors being careless and free from fear, who up to then had never seen men killed with firearms nor with such other weapons. So they began to forsake the wall (at this point), and the king's troops found an opportunity of coming in safety to it, and they began to destroy much of the masonry; and so many people collected

on this side that all the camp was put in commotion, saying that *Christovao De Figueiredo*, had entered the city with his Portuguese. This was told to the king. Those in the city could not understand what was going on, nor how these people came to be in the King's service, until they recollect ed how on the day of the other fight the Portuguese had come, and then they cosidered themselves lost. For by the aid of those men the king's people came without fear to the wall, where already it was damaged in many places, because the city had its cannon so high up that these could do no injury to the men who were at the foot of the wall. The wall also was filled up inside with earth, and there were no cannon in the breaches. The people of the city whom up to that time they had killed had been supplied with stones which they had flung on the besiegers from the top of the wall, and with musquets and arrows, so that even if the king's men were able to reach the wall at all they were at least wounded; but as *Christovao De Figueiredo* with the Portuguese prevented the enemy from appearing at all on the wall, the Hindus were enabled to reach it at their ease.

ಪರಿಶ್ಲೇಷ, ೩೦.

ಕೃಷ್ಣದೇವರಾಯನ ಪಾಠಯ.

ರಾಯಚೂರ ಕಾಳಿಗ.

CHRONICLE OF FERNAO NUNIZ.

CHAPTER VIII. (Sewell pp. 332).

Of the manner in which the king had his camp...etc.....

The tent of the king was surrounded by a great hedge of thorns with only one entrance, and with a gate at which stood his guards. Inside this hedge lodged the Brahman who washes him and has charge of the idol that he always carries about him, and also other persons who hold offices about the king's person, and eunuchs who are always to be found in

his chamber. And outside this circle all around are his guards, who watch all night at fixed spots; with this guard quartered the officers of the househould; and from thence to the front were all the other captains in their appointed posts, according as each one was entrusted and ordered. Outside of all these people, in a camp by themselves, were the scouts of whom I have already spoken, whose duty it is to patrol all night through the camp and watch to see if they can catch any spies On the other side the washermen, (who are those that wash clothes) were in a camp by themselves. and they were near to the place where they could best wash their clothes.

All the camp was divided into regular streets Each captain's division has its market, where you found all kinds of meat, such as sheep, goats, pigs, fowls, hares, partridges and other birds, and this in great abundance; so much so that it would seem as if you were in the city of Bisnaga. And you found many endless kinds of rice, grains, Indian-corn vetches (minguo) † and other seeds that they eat. Beside these things, which are necessaries, they had another (market) where you could find in great abundance everything that you wanted; for in these markets they sell things that in our part are sold by professional hucksters. § There were craftsmen, also, working in their streets, so that you saw made there golden jewels, and gewgaws, and you will find all kinds of rubies and diamonds and pearls, with every

† Minguo probably moong or green grain (" Hobson-Jobson " Ibn Batuts calls it munj, others mungo.

§ Regato d arte.

other kind of precious stone for sale. There also were to be seen sellers of cloths, and these were without number as that is a thing so many want, they being of cotton. There were also to be seen grass and straw in infinite abundance I do not know who could describe it so as to be believed, so barren a country is this Rachol and so sandy. It is a mystery how there should be an abundance of everything therein. Any one can imagine what straw and grass would be required each day for the consumption of thirtytwo thousand four hundred horses and five hundred and fiftyone elephants* to say nothing of the sumpter-mules and asses, and the great number of oxen which carry all the supplies and many other burdens, such as tents and other things. Indeed no one who did not understand the meaning of what he saw would ever dream that a war was going on, but would think that he was in a prosperous city. Then to see the number of drums and trumpets, and other musical instruments that they use. When they strike up their music as sign that they are about to give battle it would seem as if heavens must fall; and if it happened that a bird came flying along at the time when they made such a terrific noise, it used to come down through terror of not being able to get clear of the camp, and so they would catch it in their hands; principally kites, of which they caught many.

But I cese to speak more of this because I should never finish; and so I turn to tell of the battle.

* The total cavalry and elephants of the different columns enumerated above comes to 32, 600 and 551 respectively.

ಶಬ್ದಾರ್ಥ.

ಅಗಿ=ತನ್ನ
 ಅಗ್ಗ ದ=ಮಹತ್ತದ
 ಅಚ್ಚ=ಪ್ರೀತಿ
 ಅರೆಯಟ್ಟು=ಹಿಂದಕ್ಕೆ ಪ್ಪಿಟ್ಟ
 ಅಲರಿಸು=ಅರಳಿಸು
 ಅಳವ್ಯಾಖ=ಕಸವು ಉಳ್ಳ
 ಅಳ್ಳಿ=ಅಕ್ಕೆ ರತೆ
 ಅಣಿಮುತ್ತು=ಬೆಲೆಯುಳ್ಳ ಮುತ್ತು
 ಅಲಿಕಲ್=ಅಣಿಕಲ್ಲು
 ಅದೋಗಣೆ=ಉಂಟ
 ಅರಂಭ=ಸಾಗುಮಾಡುವಿಕೆ
 ಇಟ್ಟಿಸು=ಗುಂಪಾಗು
 ಇಕ್ಕೆಳಗೊಳ್ಳು=ಮೋಹಿಸು
 ಇರುಕು=ಹತ್ತಿಕ್ಕು
 ಉಗಿ=ಹುಗಿ
 ಉಬ್ಬಿ=ಉನ್ನ ತಿಕೆ
 ಉರವಣಿ=ಗರ್ವ
 ಉರುಗು=ಸಂಕುಚಿತವಾಗು
 ಉಟಿ=ರುಂಬ
 ಉಡು=ಉಟಿವಾಡು, ಹೂಡು
 ಎಡಿಯಾಡು=ಸಂಚರಿಸು
 ಎಸೆ=ಕಾಂತಿ
 ಒಗ್ಗು=ಸವೂಹ
 ಒದವ್ವು=ಒದಗು
 ಒಪ್ಪಿಡಿ=ಒಂದುಹಿಡಿ
 ಒಸಗೆ=ಸುದ್ದಿ, ಸಂದೇಶ, ಸಮಾರಂಭ

ಓರಂತೆ=ನೊದಲಿನಂತೆ, ಕ್ರಮವಾಗಿ.
 ಓಸರಿಸು=ಓರೆಯಾಗು
 ಓಡು=ತುಟಿ
 ಓಡಲನಾಲಗೆ=ನೀರಿನಬುರಗು
 ಓಡಿತ=ಅರಿವೆಯ ಮೇಲೆ ಮಡಿಚು
 ವಂತೆ ಬರಿದಿಟ್ಟು ಗ್ರಂಥ
 ಓನ್ನಡಕ=ಖಪನೇತ್ರ, ಚಾಳಿಸು
 ಓಸೆಗೊಳು=ಚಬಕ, ಬೀತ್ತ
 ಓಮುಕ=ಆಡಕೆ
 ಓದಲ=ಪ್ರಯು
 ಓಲ್ಲಿಗಳ=ಸರಪಣಿ
 ಓಳಾಂಬಿ=ಪನ್ನೀರು ಸಿಡಿಸುವ ಪಾತ್ರೆ
 ಓಂಚೆ=ಚೌರಿ
 ಓಸ್ತುರಿಸು=ಬೋಳಿಸು
 ಓಂಟಕೊಳ್ಳು=ಬೇರೆಯಾಗಿರು
 ಓಣವಿಲ್ಲ ದ=ದೀಪ್ತಿವಿಚಾರವಿಲ್ಲ ದ
 ಓಂಟ್ಟಿಗೆಯವ=ಕೋಲಿಗೆ ಸಂಬಂಧಿ
 ಓದವ
 ಓಂಟೆಲೆ=ಅಡ್ಡಿ
 ಓಂಡೆ=ಖಡ್ಡ
 ಓಟ್ಟಿವಾಳ=ಸಂಗಂಧದ ದ್ರವ್ಯದ ವರ್ತಕ
 ಓಂಡಭೀರುಂಡ=ಎರಡು ಮುಖವ್ಯಾಪ್ತ
 ಓರುಡ
 ಓಣ್ಣಿಗೊಳ್ಳು=ಗಣಿಕೆಯಾಗಿರು
 ಓಂಟಕ=ಕುದುರೆ
 ಓಡಾಳಸು=ವ್ಯಾಧಿಹೊಂದು

ಚಪ್ಪರಿ=ಬಾಲಿಸಪ್ಪಳಮಾಡು
 ಚಿನ್ನವರದರು=ಚಿನಿವಾಲರು
 ಚಿಂಚಿತಿಯರು= ಬೇಡಿಗಿತ್ತಿಯರು
 ಚಿಪ್ಪಿಗರು=ಶೀಲಿಗರು
 ಚಿಮುಕ್ಕಿರಿಹಾಕು=ಕಟ್ಟಿ
 ಜುಣಗು=ಹಿಂಜರಿ
 ರುಖ್ಲಿ=ಗೊಂಡಿಗಳ ತೋರಣ
 ದೈಕಣಿ=ಧ್ವಜಸ್ತಂಭ
 ಡಾಳಿನು=ಬೀನು
 ಡಿಂಡಿರ=ಬುರುಗು
 ತನಿ=ರುಚಿ
 ತಣ್ಣ=ತೀಕ್ಕು
 ತೀಕ್ಕಣಿಸು=ಕೊನೆಗಣಿಸು
 ತಿರಿ=ಕೊಯ್ಯು
 ತಿರುಚ್ಚಣಣ=ನಾಮದ ನಡುವಿನ
 ಕೆಂಪು ಗಂಥ
 ತಡುಕು=ಹಿಂಡಿ
 ತುರುಗು=ಗೊಂತಾಗು
 ತುರುಗಿನೆ=ದಟ್ಟಾದ ಎನೆ
 ತೀಟಿಗರು=ಸಾಣಿಹಿಡಿಯುವವರು
 ದಂಡಿಗೆ=ಮೇಣಿ, ಪಲ್ಲಕ್ಕಿ
 ದುಗುಡು=ತೋಂದರೆ
 ದೂಸ=ಗೂಡಾರ, ಡೇರೆ
 ನಾಣ್ಣ=ನಾಚು
 ನಾಲ್ಕುಗೆ=ನಾಲ್ಕು ಬಗೆ (ಧ್ವಮಣ, ಅಧ್ವಣ,
 ಕಾಮ, ಮೋಕ್ಕ)
 ಸೇಜಯ=ಭಲ್ಲೆ

ಸೇರಂದ=ಬಹು ಚಂದವಾದ
 ಸೇವರಿಸು=ಚೊಟ್ಟಿನಿಂದ ಸರಿಪಡಿಸು
 ಸೋಸಲು=ಹಕ್ಕಿ
 ಪಚಾರಿಸು=ಹೀಯಾಳಿಸು
 ಪತಿಕರಿಸು=ಪ್ರತಿಗ್ರಹಿಸು, ದಯೆ
 ತೋರಿಸು
 ಪರುತೆವಿಸು=ವಿಶ್ವರಿಸು
 ಪಲ್ಲೆಸು=ಜೀನುಹಾಕು
 ಪಸರೆ=ಆಂಗಡಿ
 ಪಂಚಧಾರೆ= ಸಕ್ಕರೆ
 ಪಾಟಿ=ಸೋಲು
 ಪಾರಿ=ಪಹರೆ
 ಪಾಸಟಿ=ಹೋಲಿಕೆ, ಸಾಮ್ಯ
 ಪೆಟಿಲಂಬಿನವರು=ಸೋರುಪ್ಪಿನ ಸಹಾ
 ಯದಿಂದ ಎಸೆಯುವ ಬಾಣದವರು,
 ತುಬಾಕಿಯವರು
 ಪೆರೆ=ಚಂದ್ರ
 ಪೆರೆಸಾರು= ಹಿಂಡಕ್ಕಿ ಸರಿ
 ಬಳಿಯು=ಆನಂತರ
 ಬಂಡಾಗು=ಹಿಂತಿರುಗು
 ಬಂಡುಗ=ಹುಡಿ
 ಬಂಡುಗೆವಾಯ=ಬಂಧೂಕಹಾನಿನಂತ
 ರುವ ಬಾಯ
 ಬಂಗಿ=ಚೊಗರಿ
 ಬಿತ್ತು=ಬೀಜ, ಬೆಳೆ
 ಬಿನ್ನಣ=ಜಾಣತನ
 ಬಿಡಯ=ಗುಂಪಾಗು

| | |
|------------------------------|------------------------------|
| ಬಡಿಯ=ದಾಪ್ತಿಜ್ಯ | ಸಗ್ಗಳೆ=ನೀರನವಾತ್ಮೆ, ವರಾಲಿ |
| ಬಿಲ್ಲೋಜರು=ಧನುವಿದಾಖವಿಶಾರ | ಸತ್ತಿಗೆ=ಭತ್ತ |
| | ದರು |
| ಬಿಳುವಳ್ಳಿ=ಹಾಳುಹಳ್ಳಿ | ಸಂಚಿ=ಚಂಚಿ, ಚೌರಿ |
| ಬೇಟ್ಟಿ=ಆಸೆ | ಸಿಂಧಿ=ಒಂದು ಬಗೆಯ ಪತಾಕೆ |
| ಬ್ಯಾತಿದೆ=ಬಚ್ಚಿಡು | ಸುಟ್ಟಿನೆತ್ತು=ಕೊಶಲ್ಯದಿಂದ |
| ಮಂಡೆ=ತಲೆ | ಸೂರಿ=ವೇಗ |
| ಮರಗಾಲರು=ಹಡಗವನ್ನಿಷ್ಟು | ಸೂರಿಯ=ಸೂರ್ಯ |
| ವ್ಯಾಪಾರಮಾಡುವವರು | ಸೆಂಡು=ಚೆಂಡು |
| ಮಾಸಾಳು=ಕಡುಗಲಿ | ಸೀಂಬು=ಎದುರಾಗು |
| ಮಿದಿ=ಕಾಟ್ಟು | ಸೆಳ್ಳುಗುಡು=ಮೊನೆಯಾದ ಉದ್ದೇಶಗಳು |
| ಮಿಂಬಂ=ಹೊಳೆಯುವ | ಉಗಳು |
| ಮಿಂಟ್=ಮೃತ್ಯು | ಸೇನಭಾಗ=ಶಾಸುಭೀಳಿಗ |
| ಮೂದಲಿಸು=ಕಣಿಕೆಪಡು | ಸೇಸೆ=ಮಂತ್ರಾಕ್ಷತೆ |
| ಮೇಳಿ=ಕಂಟಿ | ಸೈಪು=ಪುಣ್ಯ |
| ಮೇಲುದು=ಮೇಲಿನ ವಸ್ತು, ಮೇಲ್ಲಿ | ಹಜಾರ=ದಿವಾಣಿ |
| ಮೊತ್ತ=ಸಮಾಜ | ಹವುಗ್ಗೆ=ಹಗ್ಗಿ |
| ರೆಹಿಯಲಿ=ರೀತಿಯಲಿ, ಪದ್ಧತಿಯಲಿ | ಹವೇತ್ತಿಸು=ಗರ್ವಪಡು, ಉಬ್ಬು |
| ಲುಗ್ಗೆ=ವಾದ್ಯಗಳ ಮೇಳ, ಮುಂತಿಗ್ಗ | ಹಲ್ಲಣಿಸು=ಧಡಿಹಾಕು, ಜಿಂನುಹಾಕು |
| ಲಾಗಳ=ಜಿಗಿತ, ಲಾಫ್ವನ | ಹಂಗಡ=ಹೊಸೆದ ಹಗ್ಗಿ |
| ಲಾಳಿ=ಇಕ್ಕೆ ಲಿಯಂತಹ ಆಯುಧ | ಹುಲಿನುಖ=ಕೊಳಿಟಿಯು ಬಾಗಿಲು |
| ವಧೂಟಿ=ಹೆಣ್ಣು ಮಗಳು | ಹುಲ್ಲಿ=ಚಿಗರಿ |
| ವಹಿಲ=ಪ್ರವಾಹ | ಹೊದರು=ಕಂಟಿ, ಹೊದರು |
| ವಿಡಾಯ=ಶೋಭಿ, ವೈಭವ | ಹೊದರೀರು=ದೊಡ್ಡ ದಾಗು |
| ಸೆ=ಘರಿಯುವಿಕೆ, ಪ್ರವಾಹ | ಹೊರಳಿ=ಸವಾಹ |
| | ಹೊಸಮೇಳಿ=ಬಿದಿರ ಕಳಿಲು |

ಅನುಕ್ರಮಣಿಕೆ.

| | | | |
|-----------------------|------------------|--------------------------|---------------|
| ಆಕಬರ | ಅ | , ಗುಡಿ | ಅಗ |
| ಆಗ್ನಿ | ಗಳಿಗ | , ಮುಂಡಿಗೆ | ಅಭಿ |
| ಆಚ್ಯುತರಾಯ | ೨೦-೨೧, ೪೨ | ಕನಕನನ್ನು ಕೆಣಕ ಬೇಡ | ಒಖಿ |
| ಆದಿಲಶಹ | ೨೨೫-೨೨೬ | ಕಚೀರ | ೧೧ |
| ಆರಾಪ್ನಾಯಕ | ೩ | ಕಲಬಂಗೀ | ೧೮ |
| ಆರ್ಕೇಸರಿ | ೨೦೬ | ಕಲಿ-ಕೈದು-ಕಾಳಿಗಗಳು | ೧೯-೨೦೧ |
| ಆಲ್ಬುಕರ್ಕ | ೧೮ | ಕಳಿಂಗ | ೧೮ |
| ಆಂಡಯ್ಯ-ಕನಕದಾಸ | ೧೯೮-೧೯೯ | ಕಾಗಿನೆಲ್ಲಿ | ೨೧-೨೨, ೧೮೦ |
| ಆದಿಕೇಶವನ ಗುಡಿ | ೨೫ ಶಿಂ | ಕಾದಂಬ | ೨೨, ೨೧, ೧೯೯ |
| ಆದಿವಂದ | ೨೦೬ | ಕಾವೇರಿ | ೨೨ |
| ಆನಂದ ಸಂವತ್ಸರ | ೨-೪ | ಕಾಳಿದಾಸ-ಕನಕದಾಸ | ೧೯೯-೧೯೯ |
| ಆಳ್ವಾರ್ದರು | ೬ | ಕುಮಾರ ವಾಲ್ತಿಕೆ | ೧೮೮, ೧೯೪, ೨೦೦ |
| ಇಂದ್ರಿ | ೧೫೧ | ಕುಮಾರ ವ್ಯಾಸ | ೬೪, ೧೯೮ |
| ಇಂವ ಬೆಡಂಗ | ೨೦೬ | ಕುಮಾರವ್ಯಾಸ-ಕನಕದಾಸ | |
| ಉಡುತ್ತೊಡುವೊಡವೆಗಳು | ೧೮೯-೧೯೧ | | ೧೯೧-೧೯೨ |
| ಉಡುಪಿ | ೧೫, ೨೦, ೧೯೮, ೨೨೨ | ಕುಮಾರಸಂಭವ | ೧೯೯ |
| ಉದ್ದಿ | ೫೮, ೬೦ | ಕುಹಂಯೋಗ | ೪೧ |
| ಉಪಾಧಿಖಿಂದನ | ೪೪ | ಕೃಷ್ಣದೇವರಾಯ | ೨, ೫, ೧೫, |
| ಉಪೇ ಚಿತ್ರಲೇಖಿಯರ ಸಂವಾದ | ೧೫೬-೧೯೧ | ೧೫-೨೦, ೨೫, ೨೬-೨೭, ೨೪, | |
| ಉಟ್ಟಿತ್ತಾಡುಗಳು | ೧೮೫ | ೨೦೬-೨೦೭ | |
| ಎಕ್ಕನಾತಿಯರು | ೨೨೨ | ಕೃಷ್ಣ ಜ್ಯೇತನ್ಯೈ | ೧೧ |
| ಎಕನಾಥ | ೧೭೧ | ಕೃಷ್ಣಾಶ್ತ್ರೀ ಪಂಡಿತ | ೨೮ |
| ಕನಕನ ಕೆಂಡಿ | ೨೨೧ | ಕೃಸ್ಮಿಷ್ಟಾಪೋ-ಡಿ-ಭಿಗುರಿಡೊ | ೨-೩ |
| ,, ಕೊಳ | ೧೯೮ | ಕೊಡಣ ತೂಬು | ೨೨೫ |
| | | ಗಜವತಿ | ೧೮ |

| | | |
|--------------------|-------------|--------------------------------|
| ಗಣಪತಿಯ ಯುದ್ಧ | ೧೬೪ | ತಾತಾಚಾರ್ಯರ್, ಕುಮಾರ ಜ, ಇ |
| ಗದುಗು | ೨೦ | ತಾತಾಚಾರ್ಯರ್, ತಿರುಮಲ್ಕೆ ಅ, ಇ, ಗ |
| ಗದಾಧರ | ೭೦ | ಗ |
| ಗದಾಯದ್ | ೨೦೬ | ತಿಮ್ಮಣಿ |
| ಗರುಡ ನವಿಲುಗಳ ಕಾದಾಟ | ೧೬೦ | ತಿಮ್ಮಣಿ ಕೆವಿ |
| ಗರುಡ ನಂದಿಗಳ ಹೋರಾಟ | ೧೬೦ | ತಿಮ್ಮಣಿ ಕೆಕೆವ ಮರಡಿ |
| ಗವುರಾಜಿ | ೩೨ | ತಿರುಪತಿ ಇ, ಇ, ಇ, ಗಿಹ, ಅಜಿ |
| ಗೋಕುಲ | ೮೦ | ತಿರುಮಲರಾಯ, ಆರುವೀಡು ಅಜಿ-ಇ |
| ಗೋವಿಂದ ಒಡೆಯೆರು | ೨, ೪೪ | ತಿರುಮಲರಾಯ, ಶುಳುವ |
| ಗೋವೆ | ೧೮, ೨೫ | ಶ್ರೀವಿಕ್ರಮ |
| ಗೌರಾಂಗ | ೮೮ | ಶ್ರೀವಿಕ್ರಮದಾಸ |
| ಘೂರ್ಜರ | ೧೧, ೧೮, ೨೬ | ಶ್ರೀವಿಕ್ರಮದಾಸಃಷ್ಯದಾಸ |
| ಜಪ್ಪನ್ನದೇಶ | ೩೨, ೧೩೫-೧೪೫ | ತೀರ್ಥಪ್ರಬಂಧ |
| ಜಂಪ್ರಗಿರಿ | ೨, ೨೨, ೬೫ | ತುಬಾಕೆ ಗ-ಇ, ೨೦೦, ೨೨೯ |
| ಜಂದಿಕಾ | ೬೪ | ತುಳಸೀದಾಸ |
| ಜಂದಿಕಾಚಾರ್ಯ | ೪೪ | ತೆಂಗಲೆಯರು |
| ಚಾಟುವಿರಲನಾಥ | ೬೪, ೧೫ | ತೊರಗಲ್ಲು |
| ಚಿತ್ತೂರು | ೧೦ | ತೊರವೆಯ ರಾಮಾಯಣ |
| ಚೆನ್ನ ಕೆಕೆವ | ೨೬, ೨೬ | ದಾಸಕೆಟ್ಟ |
| ಚೆನ್ನ ಕೆಕೆವ ಮರಡಿ | ೩೬ | ಉಲ್-ಇಂ |
| ಚೆನ್ನ ಬಸನ ಪುರಾಣ | ೨೫, ೨೭೫ | ದಾಸೋದಿಗಂಬರ |
| ಜಗನ್ನಾಥ ವಿಜಯ | ೧೫ | ನಾವ್ಯರಕಾಪುರ |
| ಜಯತೀರ್ಥ | ೪೪ | ದಿನಂಟಿಗೆ ಸಲಾಂ |
| ತತ್ತ್ವಪ್ರಕಾಶಿಕಾ | ೪೪ | ದಂಡಯಾತ್ರೆ |
| ತಕ್ಷತಾಂಡವ | ೪೪ | ನವವ್ಯಂದಾವನ |
| ತಮ್ಮರಾಯ | ೩೮ | ನರಸ ಭೂಪಾಲ |
| ತಳಕಾಡು | ೨೬ | ನರಸಿಂಹ. ಇವ್ಯಾಡಿ |
| | | ನರಸಿಂಹಸ್ತವ |
| | | ಇಂ, ಇಂ |

| | | | |
|-----------------------|---------------|------------------|---------------------|
| ನರಹರಿತಿಂಥ | ೧೨ | ಬಾಳೋರ್ಮಿಸಾ | ೨೮ |
| ನರಿದಲೆಗನ ಮಾತು | ೯೩ | ಬಾಮನಿ | ೧೪, ೨೫೭ |
| ನಖಪುಷ್ಟರರ ಕಾಳಿಗ | ೧೪೧ | ಬಿಟ್ಟಿದೇವ | ೨೬-೨೭ |
| ನಾರಸಿಂಹ | ೪೦ | ಬೀರೇಗೊಡ | ೨೭೨ |
| ನ್ಯಾಯಾಮೃತ | ೪೪ | ಬೆಂಟಿ | ೧೮ |
| ನ್ಯಾನಿರ್ಭಯ | ೨, ೧೮-೧೯ | ಬೆಂಲಾರು | ೧೩, ೨೬, ೩೬, ೪೫, ೧೪೧ |
| ನಿಜಗುಣ | ೧೪೮ | ಭಟ್ಟಕಳ | ೧೯ |
| ನಿತ್ಯಸೂರಿ | ೧೪೯ | ಭಂಡಾರಗಿರಿ | ೩೫ |
| ಪಲಾಸಿಕೆ | ೨೨ | ಭರತೀಶವೈಭವ | ೧೨-೧೩, ೧೪೬ |
| ಪಂಚನಾರಾಯಣರು | ೨೬ | ಭರ್ಮರಗೀತಿ | ೫೭ |
| ಪಂಪಾಪತಿ | ೨೮ | ಭಾನುದಾಸ | ೧೨ |
| ಪಕ್ಷಧರ | ೪೧ | ಭಾಸ್ಕರ | ೪೦ |
| ಪ್ರಸನ್ನಾಮೃತಂ | ೨೮ | ಭೀಮನ್ವಿಪಾಲನ ಆಸಾಫ | ೧೪೧ |
| ಪಾಳಯ | ೧೮-೧೯ | ಮತತ್ಯಯ | ೧೪೧ |
| ಪುರಂವರದಾಸರು | ೧೩, ೪೫, ೪೬-೪೯ | ಮಂಧುರೆ | ೧೦ |
| ಪೆಟಿಲಂಬಿನವರು | ೧೩, ೧೮ | ಮಧ್ಯಸರೀಂವರ | ೨೭೦ |
| ಪೆನ್ನಗೊಂಡಿ | ೨, ೧೩, ೪೬ | ಮಧ್ವಾಚಾರ್ಯ | ೧೦, ೨೨, ೪೪ |
| ಪೆಂಜ | ೨೨ | ಮಂದಾರಮಂಜರಿ | ೪೪ |
| ಸ್ತೋತ್ರಗೀಜರು | ೧೮, ೨೫ | ಮಾಯಾವಾದಭಿಂದನ | ೪೪ |
| ಬಚ್ಚಮೃತ | ೨೨ | ಮರಹಂತಿ | ೧೪೧ |
| ಬಣ್ಣದಾಟ | ೧೪೨ | ಮರಾಠ | ೧೪೧ |
| ಬಶ್ರೀಸಾಯುಧ | ೨೦೦ | ಮಹಾಕಾವ್ಯ | ೨೮ |
| ಬನ್ನೂರು | ೨೬ | ಮಹಾಭಾರತ ತಾತ್ಪರ್ಯ | ೨೭೨ |
| ಬಲ್ಲಾಳ | ೨೨ | ನಿಷಯ (ಕನ್ನಡ) | ೪೪ |
| ಬಂಕಂಪುರ ೨೨, ೨೫, ೩೨-೩೭ | ೨೨ | ಮಹಾರಾಷ್ಟ್ರ | ೧೪೧-೧೪೨ |
| ಬಾಡ | ೨೬, ೧೪ | ಮಹಾರಾಷ್ಟ್ರಿ | ೧೪೧ |
| ಬಾಣಾಸುರನ ಬಡೆನ್ನೀಲಗ | ೧೪೧ | ಮಂಳಿ | ೧೦ |
| ಬಾಣಾಷುರನ ಕೃಷ್ಣಪ್ರವನ | ೧೪೨ | ಮಾಯಾವಾದ ಖಂಡನ | ೪೪ |
| ಬಣಾಸುರನ ತಿವಸ್ತವನ | ೧೪೨ | ಮಾರವಾದ | ೧೦ |

| | | | |
|----------------------|----------------|--------------------|-----------------|
| ವಿದ್ಯಾರ್ಥಿ | ಶಲ | ಶ್ರೀಪಾದರಾಯ.ರು | ೧೭, ೩೭ |
| ವಿದ್ಯಾರ್ಥಿಕರ | ಶಲ | ಶ್ರೀರಂಗರಾಯ | ೨೭ |
| ವಿದ್ಯಾಸಿಂಹಾಸನಾಧಿಕಾರಿ | ಉಗ | ವಣಿಕ ಪ್ರದ್ಯಮ್‌ನ್ನರ | |
| ವಿರೂಪಾಕ್ಷ | ಶಲ | ಅಳಕವಾಡು ಗಳಿಂ-ಗಳಿಂ | |
| ವಿರೂಪಾಕ್ಷಪಂಡಿತ | ೨೨, ಗಳಿಂ, ಗಳಿಂ | ಸತ್ಯಶ್ರಯ | ೨೦೬ |
| ವಿನೋದ | ೧೮ ಗಳಿಂ | ಸದಾಶಿವರಾಯ | ೨೨-೨೩ |
| ವಿವೃಂ ಸಮಂಪ್ರ | ಉಖಿ | ಸಂತತಿವಿಜಯ | ೧೭, ೫೦ |
| ವಿವೃಂ ಪುರಾಣ | ೧೦-೧೨ | ಸಂಪ್ರದಾಯಗಳು | ೧೯೨-೧೯೪ |
| ವಿವೃಂ ವಧನ | ೨೬-೨೭ | ಸರಾಯಿ | ೬೧ |
| ವೀರನರಸಿಂಹ | ೨೮ | ಸಾಳುವನರಸಿಂಹ | ೨೨-೨೩ |
| ವೀರನಾರಾಯಣ | ೨೦ | ಸುಧಿಂದ್ರತೀಧರ | ೮, ೪೪ |
| ವೀರಿಯ ಮಾತು | ೮೨ | ಸುರೇಂದ್ರತೀಧರ | ೮, ೫೪ |
| ವೃಂದಾವನ | ೧೦ | ಸುವಿಮಲಪ್ರ | ೧೯೨೦ |
| ವೆಂಕಟಪತಿ ದೇವರಾಯ | ೬, ಗಳಿಂ, ೨೪- | ಸೂರ್ಯಾಸ್ತ | ೬೦ |
| ವೆಲ್ಲವನಾಯಕ | ೨೫, ೨೬, ೨೭ | ಸೂತ್ರಿಗೇರಿ | ೧೯೨-೧೯೩ |
| ವೆಲ್ಲಾರು | ೯೨ | ಸೋದೆ | ೧೨-೧, ಗಳಿ, ಶ್ರೀ |
| ವೈಕುಂಠದಾಸರು | ೧೬ | ಸೋಮನಾಥಕವಿ | ೨೫, ೩೫-೪೭ |
| ವೈಕುಂಠವರ್ಣನೆ | ೪೨ | ಸ್ವಂದಪುರಾಣ | ೬೪ ೨೫ |
| ಶಾರೀಗಾರು | ೨೬ | ಸ್ವಿಷ್ಟಗ್ರಂಥ | ೪೪ |
| ಶಿವಾಚಿ | ೧೬ | ಹಯದನ | ೪೨, ೨೦೯ |
| ಶ್ರೀಗೇರಿ. | ೨೮ | ಹರಿವಂತ | ೨೨-೨೬ |
| ಶ್ರೀನಿವಾಸತೀಧರ | ೬, ೯೨, ೪೪ | ಹಂವೆ | ೮, ೨೮ |
| ಶ್ರೀಪತಿತೀಧರ | ೯೨ | ಹಾನಗಲ್ಲು | ೨೪ |
| | | ಹಿರೇಕರೂರು | ೩೧ |
| | | ಹುಲೈಕಲ್ಲು | ೨೯ |

